



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೩೦, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೮, ಶಕವರ್ಷ, ೧೯೪೫) BENGALURU, SATURDAY, 30, SEPTEMBER, 2023(AASHWAYUJA , 08, SHAKAVARSHA, 1945)	ನಂ.೪೬೩ No. 463
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 27-09-2023.

ವಿಷಯ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ.ಮು/ಸಿವಿಸಿ/99/2023-24, ದಿನಾಂಕ 08-09-2023

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ: 27-09-2023.

\*\*\*\*\*

1. ಬೆಂಗಳೂರು ಗ್ರಾಮಾಂತರ ಜಿಲ್ಲಾ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1)ರ ಅಧಿಸೂಚನೆಯನ್ನು ಸಾರ್ವಜನಿಕ ಆಕ್ಷೇಪಣೆ/ಸಲಹೆ/ಸೂಚನೆಗಳಿಗಾಗಿ ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಭಾಗ-III, ಸಂಖ್ಯೆ 413, 425, ದಿನಾಂಕ: 08-09-2023 ಮತ್ತು 12-09-2023 ರಲ್ಲಿ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಸಲ್ಲಿಸುವಂತೆ ಪ್ರಕಟಿಸಲಾಗಿತ್ತು.

(೧)

2. ಸದರಿ ರಾಜ್ಯ ಪತ್ರವನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಉಲ್ಲೇಖ(2)ರ ದಿನಾಂಕ 27-09-2023 ರಂದು ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ.
3. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ನ್ಯೂನತೆಗಳನ್ನು ಸರಿಪಡಿಸಿ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಬಸವನಗುಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. **ಈ ಅಧಿಸೂಚನೆಯು 2023-24ನೇ ಸಾಲಿಗೆ ದಿನಾಂಕ: 01-10-2023 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
4. ಈ ಕೆಳಕಂಡ 4 ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳು ಹಾಗೂ ರೆಡಿ ರೆಕ್ಕರ್‌ಅನ್ನು ಕ್ರಮವಾಗಿ ಅನುಬಂಧ 1, 2 ಮತ್ತು ಅನುಬಂಧ 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ನೆಲಮಂಗಲ ಉಪನೋಂದಣಿ ಕಛೇರಿ	12-68
2	ದೊಡ್ಡಬಳ್ಳಾಪುರ ಉಪನೋಂದಣಿ ಕಛೇರಿ	69-101
3	ದೇವನಹಳ್ಳಿ ಉಪನೋಂದಣಿ ಕಛೇರಿ	102-168
4	ಹೊಸಕೋಟೆ ಉಪನೋಂದಣಿ ಕಛೇರಿ	169-234

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

## ಅನುಬಂಧ-1

## 1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಭಾರ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು, ಪಟ್ಟಣ ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

**ನಿವೇಶನದರ** = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

**ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:**

**ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:**

ಆ. ಕೆಳಕಂಡ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಭಾರ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

**ನಿವೇಶನ ದರ** = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
- 3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸಾ, ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.
- 4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
- 5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
- 6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ / ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
- 7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
- 8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು.

9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್‌ಫ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್‌ಫ್ ಏರಿಯಾ ದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.  
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ. **ಅನುಬಂಧ- 2** ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.  
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ. ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.  
ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-  
ಅಥವಾ  
ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

## 2. ಕೇಂದ್ರ ಮೌಲ್ಯ ಮಾಪನ ಸಮಿತಿ

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

		ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064

**ಪರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಐರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

## 3. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ)	ಮೇಲ್ವಾವಣಿಯುಳ್ಳ	ಮೇಲ್ವಾವಣಿ ರಹಿತ
		(Covered Car parking )	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

## 4. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

5. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಫ್ಲಾಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
1) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).



**6. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:**

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ \*ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡೆರಿಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

**ಸೂಚನೆ:** \* ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

**List of Special Amenities provided for Apartments / Villas / Villaments / Tenament / Gated Community Houses.**

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
<b>Exempted</b>	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

**ಸೂಚನೆ :** ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಪುಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

**2023-24 ನೇ ಸಾಲಿನ ನೆಲಮಂಗಲ ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಪ್ರಸ್ತಾವಿತ ಮಾರ್ಗಸೂಚಿ ದರಪಟ್ಟಿ**

**ನೆಲಮಂಗಲ ಟೌನ್/ಪುರಸಭೆ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು**

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	VILLAGE / AREA / ROAD NAME	ಸ್ಥಳೀಯ ಸಂಸ್ಥೆ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ಪ್ರತಿ ಚ.ಮೀಗೆ ರೂ.ಗಳಲ್ಲಿ
1	2	3	5
1	ಇಂದಿರಾನಗರ	INDIRANAGAR	27500
2	ಸುಭಾಷ್‌ನಗರ	SUBHASHNAGAR	27500
3	ಜಯನಗರ (ಎ.ಕೆ. ಕಾಲೋನಿ)	JAYANAGAR (A.K. COLONY)	13000
4	ಬಿ.ಹೆಚ್.ರಸ್ತೆ (ವಿಶ್ವೇಶ್ವರಪುರದಿಂದ ಹರ ಕಾಲೋನಿವರೆಗೆ, ಹಳೇ ಬಿ.ಹೆಚ್.ರಸ್ತೆ) ಮುಖ್ಯರಸ್ತೆ ಅಕ್ಕಪಕ್ಕ	B.H. ROAD (VISHVESWARAPURA TO HARA COLONY, OLD B.H. ROAD) SURROUNDING MAIN ROAD	41500
5	ಬಿ.ಹೆಚ್.ರಸ್ತೆ (ಹರ ಕಾಲೋನಿ ಇಂದ ಅರಿಶಿನಕುಂಟೆ ಚೆಕ್ ಪೋಸ್ಟ್‌ವರೆಗೆ, ಹಳೇ ಬಿ.ಹೆಚ್.ರಸ್ತೆ) ಮುಖ್ಯರಸ್ತೆ ಅಕ್ಕಪಕ್ಕ	B.H. ROAD (HARA COLONY TO ARISHINAKUNTE CHECK POST, OLD B.H. ROAD) SURROUNDING MAIN ROAD	41500
6	ಎನ್.ಹೆಚ್.4 ಬೈಪಾಸ್ (ಅರಿಶಿನಕುಂಟೆ ಚೆಕ್ ಪೋಸ್ಟಿನಿಂದ ಸೊಂಡೇಕೊಪ್ಪ ಸರ್ಕಲ್ ವರೆಗೆ) ಮುಖ್ಯರಸ್ತೆ ಅಕ್ಕಪಕ್ಕ	NH-4 BYPASS (ARISHNAKUNTE CHCEK POST TO SONDEKOPPA CIRCLE) SURROUNDING MAIN ROAD	31500
7	ಎನ್.ಹೆಚ್.4 ಬೈಪಾಸ್ (ಸೊಂಡೇಕೊಪ್ಪ ಸರ್ಕಲ್‌ನಿಂದ ಕುಣಿಗಲ್ ಸರ್ಕಲ್ ವರೆಗೆ) ಮುಖ್ಯರಸ್ತೆ ಅಕ್ಕಪಕ್ಕ	NH-4 BYPASS ( SONDEKOPPA CIRCLE TO KUNIGAL CIRCLE) SURROUNDINGMAIN ROAD	31500
8	ಕುಣಿಗಲ್ ಸರ್ಕಲ್‌ನಿಂದ ಜಾಸ್‌ಟೋಲ್ ಗೇಟ್ ವರೆಗೆ ಎನ್.ಹೆಚ್.4 ಬೈಪಾಸ್ ಮುಖ್ಯರಸ್ತೆ ಅಕ್ಕಪಕ್ಕ	KUNIGAL CIRCLE TO JAS TOLL GATE TO NH-4 BAYPASS MAIN ROAD SURROUNDING	31500
9	ಕುಣಿಗಲ್ ಸರ್ಕಲ್‌ನಿಂದ ಕೆಂಪಲಿಂಗನಹಳ್ಳಿ ವರೆಗೆ ಎನ್.ಹೆಚ್.48 ಮುಖ್ಯರಸ್ತೆ ಅಕ್ಕಪಕ್ಕ	KUNIGAL CIRCLE TO KEMPALINGANAHALLI (NH-48) BAYPASS MAIN ROAD SURROUNDING	31500
10	ಸೊಂಡೇಕೊಪ್ಪ ಸರ್ಕಲ್‌ನಿಂದ ಗಣೇಶನಗುಡಿ ಮುಖ್ಯರಸ್ತೆ ಅಕ್ಕಪಕ್ಕ (ತಾವರೆಕೆರೆ ರಸ್ತೆ)	SONDEKOPPA CIRCLE TO GANESH GUDI MAIN ROAD	23000
11	ಜಯದೇವ ಹಾಸ್ಟಲ್ ರಸ್ತೆ	JAYADEVA HOSTEL ROAD	15000
12	ಮೈಸೂರು ಬ್ಯಾಂಕ್ ರಸ್ತೆ	MYSORE BANK ROAD	27500
13	ಪೇಟೆ ಬೀದಿ	PETEBEEDI	18000
14	ಅಡೇಪೇಟೆ	ADEPETE	18000
15	ಕೋಟೆಬೀದಿ	KOTTEBEEDI	13000
16	ದೇವಾಂಗ ಬೀದಿ	DEVANGA BEEDI	16500
17	ತಲಕಾಡು ಸುಬ್ಬರಾವ್ ಬೀದಿ	THALAKADU SUBBARAO BEEDI	13500
18	ಮಲ್ಲೋಣಿ ಬೀದಿ	MALLONI BEEDI	16500
19	ಚನ್ನಕೇಶವ ಸ್ವಾಮಿ ದೇವಸ್ಥಾನ ರಸ್ತೆ	CHANNAKESWAVA SWAMY TEMPLE ROAD	13000
20	ಪರಪ್ಪದೇವಸ್ಥಾನದ ರಸ್ತೆ	PARAPPA TEMPLE ROAD	13000
21	ಬ್ರಾಹ್ಮಣರ ಬೀದಿ	BRAMANARA BEEDI	13000
22	ಮಹಾರಾಷ್ಟ್ರ ಬೀದಿ	MAHARASHTRA BEEDI	13000
23	ರಾಯನ್‌ನಗರ (ಎ.ಡಿ. ಕಾಲೋನಿ)	RAYAN NAGAR (A.D. COLONY)	16500

24	ಪೊಲೀಸ್ ಸ್ಟೇಷನ್ ಸರ್ಕಲ್‌ನಿಂದ ಕುಣಿಗಲ್ ಸರ್ಕಲ್‌ವರೆಗೆ ಮುಖ್ಯರಸ್ತೆ ಅಕ್ಕಪಕ್ಕ	POLICE STATION CIRCLE TO KUNIGAL CIRCLE MAIN ROAD SURROUNDING	23000
25	ಪರಮಣ್ಣ ಬಡಾವಣೆ	PARAMANNA BADAVANE	30000
26	ಗೋವಿಂದಪ್ಪ ಬಡಾವಣೆ	GOVINDAPPA BADAVANE	25500
27	ಕುರುಬರ ಬೀದಿ	KURUBARA BEEDI	15500
28	ಭಗವಂತರಾವ್ ಬಡಾವಣೆ	BAGAVANTHRAO BADAVANE	18000
29	ಲಕ್ಷ್ಮಯ್ಯ ಬಡಾವಣೆ	LAKSHMAIAH BADAVANE	18000
30	ವೀವರ್ಸ್ ಕಾಲೋನಿ ಬಡಾವಣೆ	WEAVERS COLONY BADAVANE	22500
31	ವಿಜಯ ಬ್ಯಾಂಕ್ ಸುತ್ತಮುತ್ತ ಬಡಾವಣೆ	VIJAYA BANK SURROUNDING	19500
32	ವಿಜಯ ಬ್ಯಾಂಕ್ ಕಾಲೋನಿ ಬಡಾವಣೆ	VIJAYA BANK COLONY SURROUNDING	18000
33	ಸೊಂಡೇಕೊಪ್ಪ ರಸ್ತೆ(ಬಸ್ ನಿಲ್ದಾಣದಿಂದ ಸೊಂಡೇಕೊಪ್ಪ ಸರ್ಕಲ್ ವರೆಗೆ)	SONDEKOPPA ROAD (BUS STAND TO SONDEKOPPA CIRCLE)	27500
34	ಗಣೇಶ ದೇವಸ್ಥಾನದ ರಸ್ತೆ	GANESH TEMPLE ROAD	13000
35	ಕೆರೆ ಬೀದಿ	KERE BEEDI	12500
36	ಬೈರವೇಶ್ವರ ನಗರ	BYRAVESWARA NAGARA	19500
37	ಶ್ಯಾಮಯ್ಯ ಬಡಾವಣೆ	SHYAMAIAH BADAVANE	19500
38	ನಾರಾಯಣ ಬಡಾವಣೆ	NARAYANA BADAVANE	17500
39	ಸಕ್ಕುಬಾಯಮ್ಮ ಬಡಾವಣೆ	SAKKUBAYAMMA BADAVANE	16000
40	ಸ್ವಾನ್ ಸಿಲ್ಕ್ ಫ್ಯಾಕ್ಟರಿ ಸುತ್ತಮುತ್ತ ಬಡಾವಣೆ	SWAN SILK FACTORY SURROUNDING	19500
41	ಎಂ.ಬಿ. ರುದ್ರಾಚಾರಿ ಬಡಾವಣೆ	M.B. RUDACHARI BADAVANE	16500
42	ಶಿವನಂಜೇಗೌಡ ಬಡಾವಣೆ	SHIVANANJEGOWDA BADAVANE	16500
43	ಕೆ.ಎಸ್.ಆರ್.ಟಿ.ಸಿ. ಬಡಾವಣೆ	K.S.R.T.C. BADAVANE	19000
44	ಟಿ.ಆರ್. ಮುತ್ತಯ್ಯ ಬಡಾವಣೆ	T.R. MUTHAIAH BADAVANE	23000
45	ಸಿದ್ದಲಿಂಗಯ್ಯ ಬಡಾವಣೆ	SIDDALINGAIAH BADAVANE	16000
46	ಮಲ್ಲಿಕಾ ಬಡಾವಣೆ	MALLIKA BADAVANE	16000
47	ರಾಘವೇಂದ್ರ ಬಡಾವಣೆ	RAGHAVENDRA BADAVANE	16500
48	ರಾಜರಾಜೇಶ್ವರಿ ಬಡಾವಣೆ	RAJESWARI BADAVANE	16500
49	ಚನ್ನಪ್ಪ ಬಡಾವಣೆ	CHANNAPPA BADAVANE	20000
50	ತಿಮ್ಮೇಗೌಡ ಬಡಾವಣೆ	THIMMEGOWDA BADAVANE	17500
51	ಹೊಸ ಮಠ ಅಕ್ಕಪಕ್ಕ ಬಡಾವಣೆ	HOSA MATTA SURROUNDING	14500
52	ಪರ್ವತಪ್ಪ ಬಡಾವಣೆ	PARVATHAPPA BADAVANE	14500
53	ಪ್ರಸನ್ನಾಂಜನೇಯ ಟ್ರಸ್ಟ್ ಬಡಾವಣೆ (ಮಾರುತಿ ನಗರ)	PRASANJANYA TRUST BADAVANE (MARUTHI NAGAR)	14500
54	ವಾಟರ್ ಟ್ಯಾಂಕ್ ಏರಿಯಾ ಸುತ್ತಮುತ್ತ ಬಡಾವಣೆ	WATER TANK AREA SURROUNDING	19000
55	ಗೌರಿ ಶಂಕರ್ ಫೈನಾನ್ಸ್ ಬಡಾವಣೆ	GOWRI SHANKAR FINANCE BADAVANE	17500
56	ಗುರುಪ್ರಸಾದ್ ಬಡಾವಣೆ	GURUPRASAD BADAVANE	17500
57	ಸೋಮೋಜಿರಾವ್ ಬಡಾವಣೆ	SOMAJIRAO BADAVANE	17500
58	ಕೃಷ್ಣನಗರ (ಬಜಾಜ್ ಎಸ್ಟೇಟ್) ಬಡಾವಣೆ	KRISHNANAGAR (BAJAJ ESTATE)	22500

59	ವಾಸವಿ ಬಡಾವಣೆ	VASAVI BADAVANE	16000
60	ಲಕ್ಷ್ಮಣಯ್ಯ ಬಡಾವಣೆ	LAKSHMANAIAH BADAVANE	16000
61	ಹಿಪ್ಪೆ ಅಂಜನೇಯಸ್ವಾಮಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.60, 61, 68/2, 68/3	HIPPEANJENIAH SWAMY BADAVANE (NPA) SY.NO.60, 68/2, 68/3	16000
62	ತಿಗಳರ ಬೀದಿ	TIGALARA BEEDI	14000
63	ದಾದಾ ಪೀರ್ ಬಡಾವಣೆ	DADAPEER BADAVANE	22500
64	ರಾಜಾರಾವ್ ಬಡಾವಣೆ	RAJARAO BADAVANE	18000
65	ಸದಾಶಿವನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.213	SADASHIVANAGAR BADAVANE (NPA) SY.NO.213	24500
66	ಗಣೇಶ್ ರಾವ್ ಬಡಾವಣೆ	GANESH RAO BADAVANE	18000
67	ಪ್ರಗತಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.184/1, 184/5	PRAGATHI BADAVANE (NPA) SY.NO.184/1, 184/5	15500
68	ಶಿವಾಜಿನಗರ	SHIVAJINAGAR	16000
69	ವಿಜಯನಗರ	VIJAYANAGARA	16500
70	ಶೇಷು ಬಡಾವಣೆ	SHESHU BADAVANE	16500
71	ವಾಜರಹಳ್ಳಿ ರಸ್ತೆ (ಎನ್.ಪಿ.ಎ.) ಸರ್ವೆ ನಂ.94/1 94/2	VAJARAHALLI ROAD (NPA) SY.NO.94/1, 94/2	16500
72	ಎಂ.ಜಿ. ರಸ್ತೆ	M.G. ROAD	24500
73	ಸನ್ ರೈಸ್ ಸ್ಕೂಲ್ ಅಕ್ಕಪಕ್ಕ	SUN RAISE SCHOOL SURROUNDING	19500
74	ಎಲ್.ಜಿ.ಎನ್ ಕ್ಲೇವ್ ಬಡಾವಣೆ	L.G.N. CLAVE BADAVANE	17000
75	ತಿಮ್ಮಶೆಟ್ಟಪ್ಪ ಬಡಾವಣೆ	THIMMASHETTAPPA BADAVANE	18000
76	ತಮ್ಮಯ್ಯಪ್ಪ ಬಡಾವಣೆ	THAMMAIAH BADAVANE	18000
77	ಹೆಚ್.ಆರ್. ಕೆಂಪಣ್ಣ ಬಡಾವಣೆ	H.R. KEMPANNA BADAVANE	19500
78	ಶಿವರುದ್ರಯ್ಯ ಬಡಾವಣೆ	SHIVARUDRAIAH	19000
79	ಫರ್ನಾಂಡಿಸ್ ಬಡಾವಣೆ	FARNANDIS BADAVANE	18500
80	ಭರತ್ ಆರ್. ಗಜಾರಿಯಾ ಬಡಾವಣೆ (ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವುದು)	BHARATH R. GAJARIA BADAVANE (ADJACENT M.G. ROAD)	25500
81	ಲಕ್ಷ್ಮಮ್ಮ ಬಡಾವಣೆ (ಕೆ.ಇ.ಬಿ. ಕಾಂಪೌಂಡ್ ಸಮೀಪ)	LAKSHMAMMA BADAVANE (NEAR KEB COMPUND)	19500
82	ಭರತ್ ಆರ್. ಗಜಾರಿಯಾ ಬಡಾವಣೆ (ಮಾರುತಿ ಬಡಾವಣೆಗೆ ಹೊಂದಿಕೊಂಡಿರುವುದು)	BHARATH R. GAJARIA BADAVANE (ADJACENT MARUTHI BADAVANE)	19000
83	ರಾಜೀವ್ ಗಾಂಧಿನಗರ	RAJIV GANDHINAGAR	12500
84	ರಾಜಪ್ಪ ಲೇಔಟ್ (ಹಿಪ್ಪೆ ಅಂಜನೇಯ ಸ್ವಾಮಿ ಹತ್ತಿರ)	RAJAPPA LAYOUT (NEAR HIPPE AJNANEYA SWAMY TEMPLE)	18000
85	ರಾಜಪ್ಪ ಲೇಔಟ್ ಜೂನಿಯರ್ ಕಾಲೇಜ್ ಹತ್ತಿರ	RAJAPPA LAYOUT (NEAR JUNIOR COLLEGE )	23000
86	ಕಂದ ಸ್ವಾಮಿ ಲೇಔಟ್	KANDA SWAMY LAYOUT	22500
87	ಬೆತ್ತನಗೆರೆ ರಸ್ತೆ	BETHANAGERE ROAD	20000
88	ಗುಬ್ಬಿ ಹುಚ್ಚಪ್ಪ ಲೇಔಟ್	GUBBI HUCHAPPA LAYOUT	20000
89	ರಾಣೋಜಿರಾವ್ ಲೇಔಟ್	RANOJIRAO LAYOUT	20000
90	ಚೆನ್ನಪ್ಪ ಕಲ್ಯಾಣಿ ರಸ್ತೆ	CHANNAPPA KALYANI ROAD	13000

91	ಶೀತಮ್ಮ ಕಾಂಪೌಂಡ್	SHITHAPPA LAYOUT	22500
92	ಕೆಂಪಮ್ಮ ಲೇಔಟ್	KEMPAMMA LAYOUT	20500
93	ಕಾರ್ಲೆ ಲೇಔಟ್	KARLE LAYOUT	20500
94	ದಾಸರಬೀದಿ	DASARA BEEDI	12000
95	ಜನಪ್ರಿಯ ಅಪಾರ್ಟ್‌ಮೆಂಟ್, ಅರಿಶಿನಕುಂಟೆ, ಕಸಬಾ ಹೋಬಳಿ, ನೆಲಮಂಗಲ ತಾಲ್ಲೂಕು	JANAPRIYA APRTMENT, ARISHINAKUNTE, KASABA HOBLI, NELMANGALA TALUK	25000
96	ಕೆ.ಎನ್.ಎಸ್. ಸನ್ನಿಡಿ, ಟಿ.ಆರ್. ಮುತ್ತಯ್ಯ ಲೇಔಟ್, ನೆಲಮಂಗಲ ಟೌನ್	K.N.S. SANNIDI, T.R. MUTHAIAH LAYOUT, NELAMANGALA TOWN	37500

**2023-24ನೇ ಸಾಲಿನ ನೆಲಮಂಗಲ ತಾಲ್ಲೂಕಿನ ಕಸಬಾ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಪ್ರಸ್ತಾವಿತ ಮಾರ್ಗಸೂಚಿ ದರ ಪಟ್ಟಿ**

ಕ್ರ. ಸಂ.	ಗ್ರಾಮದ/ ಪ್ರದೇಶ/ವಾರ್ಡ್/ರಸ್ತೆ ಹೆಸರು	Village/Area/Ward/Road Name	ಋಷಿ	ತರಿ	ಭಾಗಾಯು	ಸ್ಥಳೀಯ ಸಂಸ್ಥೆ/ ಗ್ರಾಮೀಣ ವ್ಯಾಪ್ತಿಯ ನಿವೇಶನಗಳು	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು
			ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ
97	ಅರಿಶಿನಕುಂಟೆ	ARISHINAKUNTE	140	154	168	14000	19500
98	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 18, 19, 20, 21, 22, 23, 26, 37, 42, 43, 44, 46, 47, 48, 49, 70, 71, 72, 73, 74, 97, 99, 100, 106, 109, 110, 111, 112, 113, 114, 117, 118, 120, 121, 122, 123, 124, 139, 176, 177, 179, 180, 181, 182, 183, 184.	ADJACENT NH4 SY.NO. 18, 19, 20, 21, 22, 23, 26, 37, 42, 43, 44, 46, 47, 48, 49, 70, 71, 72, 73, 74, 97, 99, 100, 106, 109, 110, 111, 112, 113, 114, 117, 118, 120, 121, 122, 123, 124, 139, 176, 177, 179, 180, 181, 182, 183, 184.	294	308	322		
99	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 9, 24, 25, 29, 30, 31, 33, 34, 35, 36, 39, 41, 51, 52, 53, 54, 55, 56, 58, 59, 60, 61, 64, 79, 80, 81, 82, 83, 84, 85, 86, 87, 88, 89, 90, 91, 92, 99, 101, 102, 104, 106, 116, 117, 120, 142, 143, 162, 163, 164, 168, 169, 182, 187, 193, 194, 195, 196, 197, 198, 199, 200, 201, 202, 203, 206, 209, 210, 211, 212, 217, 218, 219, 220, 221, 222, 223, 224, 227, 230.	Village Road Attached SY.Nos.1, 2, 3, 4, 5, 6, 7, 9, 24, 25, 29, 30, 31, 33, 34, 35, 36, 39, 41, 51, 52, 53, 54, 55, 56, 58, 59, 60, 61, 64, 79, 80, 81, 82, 83, 84, 85, 86, 87, 88, 89, 90, 91, 92, 99, 101, 102, 104, 106, 116, 117, 120, 142, 143, 162, 163, 164, 168, 169, 182, 187, 193, 194, 195, 196, 197, 198, 199, 200, 201, 202, 203, 206, 209, 210, 211, 212, 217, 218, 219, 220, 221, 222, 223, 224, 227, 230.	196	210	224		

	217, 218, 219, 220, 221, 222, 223, 224, 227, 230.					
100	ಆದರ್ಶನಗರ ಬಡಾವಣೆ	ADRSNANAGAR Layout				26000
101	ಲಕ್ಷ್ಮಿ ಬಡಾವಣೆ	LAKSHMI BADAVANE				20000
102	ಸುಂದರನಗರ ಬಡಾವಣೆ	SUNDARANAGAR BADAVANE				20000
103	ವಿಡಿಯೋನಗರ ಬಡಾವಣೆ	WIDIA NAGAR BADAVANE				19500
104	ಪರಿಮಳ ನಗರ ಬಡಾವಣೆ	PAREEMALA NAGARA BADAVANE				20000
105	ಕಣ್ಣವನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.94/7, 94/4ಎ, 95/1ಎ, 94/4ಬಿ, 95/1ಬಿ, 93/6, 94/6, 94/5, 94/8	KANVANAGAR BADAVANE (NPA) SY.NO.94/7, 94/4A, 95/1A, 94/4B, 95/1B, 93/6, 94/6, 94/5, 94/8				20000
106	ಕೆಂಪೇಗೌಡನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ. 96/2	KEMPEGOWDANAGARA BADAVANE (NPA) SY.NO.96/2				19500
107	(ವಿಜಯ) ವಿಠಲನಗರ ಬಡಾವಣೆ	(VIJAYA) VITTALANAGARA BADAVANE				20000
108	ಚಿನ್ನಪ್ಪ ಬಡಾವಣೆ	CHINNAPPA BADAVANE				20000
109	ಜೈಹನುಮಾನ್ ಬಡಾವಣೆ	JAI HANUMAN BADAVANE				19500
110	ಕನಕನಗರ ಬಡಾವಣೆ	KANKANAGAR BADAVANE				19500
111	ಅಂಜಿನಪ್ಪ ಬಡಾವಣೆ	AJINAPPA BADAVANE				20000
112	ಅಂಬಿಕನಗರ ಬಡಾವಣೆ	AMBIKANAGARA BADAVANE				19500
113	ವೆಂಕಟೇಶ್ವರನಗರ ಬಡಾವಣೆ	VENKATESWARANAGAR BADAVANE				19500
114	ಜಿ.ಕೆ. ಬಡಾವಣೆ	G.K. BADAVANE				19500
115	ವೀನರ್ಸ್ ಕಾಲೋನಿ ಬಡಾವಣೆ	WINNERS COLONY LAYOUT				20000
116	ಡಿಫೆನ್ಸ್ ಕಾಲೋನಿ ಬಡಾವಣೆ	DEFENCE COLOLNY BADAVANE				20000
117	ಆರ್.ಜಿ. ಬಡಾವಣೆ	R.G. BADAVANE				19500
118	ಸುಧಾಕರ ಬಡಾವಣೆ	SUDHAKARA BADAVANE				19500
119	ಮೂಕಾಂಬಿಕೆ ಬಡಾವಣೆ	MOOKAMBIKA BADAVANE				19500
120	ವಿನಾಯಕ ನಗರ ಬಡಾವಣೆ	VINAYAKA BADAVANE				22000
121	ಹೈಟೆಕ್ ಬಡಾವಣೆ	HITECH BADAVANE				19500
122	ಕಲ್ಪತರು ಬಡಾವಣೆ (ಎನ್.ಪಿ.ಎ.)ಸರ್ವೆ ನಂ.152/1 ರಿಂದ 4, 153/1 ರಿಂದ 4	KALPATHARU BADAVANE (NPA) SY.No.152/1 to 4 & 153/1 to 4				20000
123	ಬಿನ್ನಮಂಗಲ ಬಡಾವಣೆ	BINNAMANGALA BADAVANE				20000
124	ರಾಮಮೂರ್ತಿ ಬಡಾವಣೆ	RAMAMURTHY BADAVANE				19500
125	ಶಾಂತಿನಗರ ಬಡಾವಣೆ	SHANTHINAGARA BADAVANE				22000
126	ದಾನೋಜಿಪಾಳ್ಯ ಬಡಾವಣೆ	DANOJIPALAYA BADAVANE				20000



127	ಭೂಮಿಕ ಬಡಾವಣೆ (ಎನ್.ಪಿ.ಎ.) ಸರ್ವೆ ನಂ. 63/2	BHOOMIKA BADAVANE (NPA) SY.NO. 63/2					19500
128	ಸನ್ ವ್ಯಾಲಿ ಬಡಾವಣೆ (ಕೆ. ಸುನೀಲ್ ಗುಪ್ತಬಡಾವಣೆ) (ಎನ್.ಪಿ.ಎ.) ಸರ್ವೆ ನಂ.74/4, 75/2	SUN VYALI BADAVANE (K. SUNIL GUPTHA BADAVANE (NPA) SY.NO.74/4, 75/2					22000
129	ಬಾಲಾಜಿನಗರ ಬಡಾವಣೆ	BALAJINAGARA BADAVANE					19500
130	ವೀರಯ್ಯ ಎನ್‌ಕ್ಲೇವ್	VEERAI AH ENCLAVE					20000
131	ಬೃಂದಾವನ್ ಲೇಔಟ್ (ಬಿ.ಎಂ.ಎಲ್ ಲೇಔಟ್)	BRUNDAVANA LAYOUT (B.M.L. LAYOUT)					20000
132	ಬೃಂದಾವನ್ ಲೇಔಟ್ (ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಲೇಔಟ್)	BRUNDAVANA LAYOUT (N.H.4 ATTACHED LAYOUT)					22000
133	ನಂಜಪ್ಪ ಲೇಔಟ್	NANJAPPA LAYOUT					20000
134	ಧನಲಕ್ಷ್ಮಿ ಲೇಔಟ್	DHANALAKSHMI LAYOUT					20000
135	ಎಸ್.ಎಂ.ಎಸ್. ಲೇಔಟ್	S.M.S. LAYOUT					21000
136	ಸಪ್ತಗಿರಿ ಲೇಔಟ್ (ಸರ್ವೆ ನಂ. 96, 97).	SAPTHAGIRI LAYOUT (Sy.No. 96, 97)					19500
137	ವಿ.ಸಿ. ರಾಜು ಲೇಔಟ್	V.C. RAJU LAYOUT					19500
138	ಇನ್ನೋವೇಟಿವ್ ಲೇಔಟ್	INNOVATIVE LAYOUT					20000
139	ಎಸ್.ಬಿ. ರೆಸಿಡೆನ್ಸಿ	S.B. RESIDENCE					19500
140	ಎಸ್.ಎಲ್.ವಿ. ಲೇಔಟ್ (ಸರ್ವೆ ನಂ. 176, 177, 178.)	S.L.V. LAYOUT (Sy.No's 176, 177, 178.)					19500
141	ವಿಘ್ನೇಶ್ವರ ಲೇಔಟ್	VIGNESHWARA LAYOUT					15500
142	ಅಕ್ಷರ ಕೌಂಟಿ	AKSHARA COUNTY					27000
143	ಅರ್ಜುನ ಬೆಟ್ಟಹಳ್ಳಿ	ARJUN BETTAHALLI	21	24	27	7500	9000
144	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 14, 15, 16, 17, 23, 26, 36, 44, 45, 55, 56, 62, 67.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 14, 15, 16, 17, 23, 26, 36, 44, 45, 55, 56, 62, 67.	36	44	51		
145	ಮೈಲಾರಿ ಬಡಾವಣೆ	MYLARI BADAVANE					10000
146	ಓಂ ಶ್ರೀ ಓಯಾಸಿಸ್	OM SHREE OASIS					20000
147	ಅಗಸರಹಳ್ಳಿ	AGASARAHALLI	20	24	29	7000	8500
148	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 9, 10, 12, 14, 15, 16, 17, 55, 56, 57.	ADJACENT VILLAGE ROAD SY.NO. 1, 2, 3, 4, 5, 6, 9, 10, 12, 14, 15, 16, 17, 55, 56, 57.	27	35	42		
149	ಅರಳೇ ದಿಬ್ಬ	ARALLEDIBBA	31	35	41	7000	8000

150	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 18.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 18.	45	53	63		
151	<b>ಅನಂತಪುರ</b>	<b>ANANTHAPURA</b>	31	36	41	6500	8500
152	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2, 3, 4, 5, 6, 7, 10, 11, 13, 15, 18, 19, 20, 23, 98.	ADJACENT VILLAGE ROAD SY.NO. 2, 3, 4, 5, 6, 7, 10, 11, 13, 15, 18, 19, 20, 23, 98.	45	53	56		
153	<b>ಅವಲಕುಪ್ಪೆ</b>	<b>AVALAKUPPE</b>	13	14	17	6000	8000
154	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 8, 11, 12, 13, 18, 19, 25, 26, 28, 29, 32, 34, 35, 36, 43, 44, 47, 48, 50, 56.	ADJACENT VILLAGE ROAD SY.NO. 1, 2, 3, 4, 5, 6, 8, 11, 12, 13, 18, 19, 25, 26, 28, 29, 32, 34, 35, 36, 43, 44, 47, 48, 50, 56.	15	20	27		
155	<b>ಅವೋಬಲಪಾಳ್ಯ</b>	<b>AVOBALAPALYA</b>	20	20	25	6000	8000
156	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 14, 15, 16, 18.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 14, 15, 16, 18.	21	25	31		
157	<b>ಅರಳಸಂದ್ರ</b>	<b>ARALASANDRA</b>	17	20	24	6500	8500
158	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 13, 14, 15, 18, 19, 22, 23, 24, 27, 36, 48, 49, 50, 52, 53, 54, 55, 56, 57, 58, 59, 63, 64, 69, 70, 73, 74, 75, 76, 78, 79, 80, 81, 83, 84, 85, 86, 87, 88, 89.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 14, 15, 18, 19, 22, 23, 24, 27, 36, 48, 49, 50, 52, 53, 54, 55, 56, 57, 58, 59, 63, 64, 69, 70, 73, 74, 75, 76, 78, 79, 80, 81, 83, 84, 85, 86, 87, 88, 89.	29	32	41		
159	ನಂದಿನಿ ವಿಲ್ಲಾ/ಪ್ರಸಾದ್ ಫಾರಂ	NANDINI VILLA/PRASAD FORMS					10000
160	<b>ಇರಿಗೆನಹಳ್ಳಿ</b>	<b>IREGENAHALLI</b>	15	17	22	6500	8500
161	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 19, 20, 21, 23, 24, 25, 28, 29, 30, 32, 33, 34, 35, 37, 39, 41, 43, 44, 45, 46, 47.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 19, 20, 21, 23, 24, 25, 28, 29, 30, 32, 33, 34, 35, 37, 39, 41, 43, 44, 45, 46, 47.	29	32	41		
162	<b>ಎಂಟಿಗಾನಹಳ್ಳಿ</b>	<b>YANATAGANAHALLI</b>	35	39	45	6500	8500
163	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 11,	ADJACENT NH-48 ROAD SY.NO. 1, 2, 3, 4, 5, 6, 11, 12, 20, 21, 88, 94, 95, 96, 102,	140	157	179		

	12, 20, 21, 88, 94, 95, 96, 102, 103.	103.					
164	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 7, 8, 9, 10, 13, 14, 15, 18, 19, 22, 25, 27, 28, 30, 31, 32, 33, 34, 37, 38, 39, 40, 42, 43, 44, 45, 48, 50, 53, 54, 57, 59, 60, 65, 71, 72, 73, 74, 76, 78, 84, 85, 87, 89, 90, 92, 93, 97, 98, 101, 104, 106.	ADJACENT VILLAGE ROAD SY.NO. 7, 8, 9, 10, 13, 14, 15, 18, 19, 22, 25, 27, 28, 30, 31, 32, 33, 34, 37, 38, 39, 40, 42, 43, 44, 45, 48, 50, 53, 54, 57, 59, 60, 65, 71, 72, 73, 74, 76, 78, 84, 85, 87, 89, 90, 92, 93, 97, 98, 101, 104, 106.	45	53	67		
165	ಹ್ಯಾಪಿ ಹೋಂ ಡೆವಲಪರ್ಸ್ ಬಡಾವಣೆ	HAPPY HOME DEVELOPERS BADAVANE					13000
166	ಕಣಗೊಂಡನಹಳ್ಳಿ	KANAGONDANAHALLI	70	77	84	7500	9500
167	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 16, 17, 18, 30, 38, 40, 42, 43, 44, 45, 48, 50, 52, 58, 59, 60, 64, 65, 68, 69, 70, 91, 92, 102, 104, 105, 107, 110, 115, 118, 119, 120, 123, 124, 130, 206.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 16, 17, 18, 30, 38, 40, 42, 43, 44, 45, 48, 50, 52, 58, 59, 60, 64, 65, 68, 69, 70, 91, 92, 102, 104, 105, 107, 110, 115, 118, 119, 120, 123, 124, 130, 206 .	119	128	136		
168	ಕೆ.ಹೆಚ್.ಬಿ. ಬಡಾವಣೆ	K.H.B. BADAVANE					11500
169	ಉಪಕಾರ್ ಲೇಔಟ್ (ಸರ್ವೆ ನಂ. 31/2, 42/6, 42/1, 42/5, 30/1, 30/2, 31/1.)	UPKAR LAYOUT (Sy.No's 31/2, 42/6, 42/1, 42/5, 30/1, 30/2, 31/1.)					11500
170	ವಿನಾಯಕ ನ್ಯೂಟೌನ್	VINAYAKA NEW TOWN					11500
171	ಕಣವನಹಳ್ಳಿ	KANAVANAHALLI	15	20	22	6500	8500
172	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10.	22	27	31		
173	ಕಾಡುಕರೇನಹಳ್ಳಿ	KADUKARENHALLI	15	20	22	6500	8500
174	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 14, 17, 18, 22, 23, 25, 27.	ADJACENT VILLAGE ROAD SY.NO. 1, 2, 3, 4, 5, 6, 14, 17, 18, 22, 23, 25, 27.	22	27	31		
175	ಕೂಲಿಪುರ	KOOLIPURA	56	70	77	8000	9000
176	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 13, 14, 17, 19, 20, 23, 25, 26.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 14, 17, 19, 20, 23, 25, 26.	84	91	98		
177	ಬೈರವೇಶ್ವರ ಬಡಾವಣೆ	BYRAVESWARA BADAVANE					9500
178	ಕೃಷ್ಣರಾಜಪುರ (1)	KRISHNARAJAPURA (1)	34	53	56	6500	8500

179	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 13, 14, 17, 19, 20, 23, 25, 26.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 14, 17, 19, 20, 23, 25, 26.	49	63	70		
180	ಕೃಷ್ಣರಾಜಪುರ (ಸೋಲದೇನಹಳ್ಳಿ ಗ್ರಾಮ ಪಂಚಾಯತಿ)	KRISHNARAJAPURA	15	20	25	7000	7500
181	ಕುಲುಮೆ ಕೆಂಪಲಿಂಗನಹಳ್ಳಿ	KULUME KEMPALINGANAHALLI	15	20	21	6500	8000
182	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 9, 10, 12, 13, 14, 15, 16, 18, 19, 20, 23, 24, 25, 26, 28, 29, 38, 39, 40, 41, 42.	ADJACENT VILLAGE ROAD SY.NO. 1, 2, 3, 4, 5, 9, 10, 12, 13, 14, 15, 16, 18, 19, 20, 23, 24, 25, 26, 28, 29, 38, 39, 40, 41, 42.	25	28	31		
183	ಕಾಚನಹಳ್ಳಿ	KACHANAHALLI	39	42	45	6500	8500
184	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 22, 23, 24, 25, 27, 28, 32, 55, 56, 57, 59, 65, 66, 67, 68, 69, 72, 73, 74, 80, 81, 84, 85, 86, 87, 88, 89, 91, 92, 100, 101, 109, 110, 133.	ADJACENT VILLAGE ROAD SY.NO. 1, 2, 3, 4, 5, 22, 23, 24, 25, 27, 28, 32, 55, 56, 57, 59, 65, 66, 67, 68, 69, 72, 73, 74, 80, 81, 84, 85, 86, 87, 88, 89, 91, 92, 100, 101, 109, 110, 133.	42	45	50		
185	ಎಕ್ಸ್-ಸರ್ವಿಸ್ ಮ್ಯಾನ್ ಲೇಔಟ್	EX-SERVICE MAN LAYOUT					10000
186	ಕೆಂಪೋಹಳ್ಳಿ	KEMPOHALLI	15	20	22	6500	8500
187	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 10, 11, 12, 13, 16, 17, 18, 19, 20, 21, 22, 23, 24, 25, 26, 27, 30, 31, 34, 37, 39, 40, 45, 46, 47, 48, 49, 57, 58, 59, 68, 78, 91, 93, 94, 95, 109, 110, 120, 121, 126, 127, 128, 129.	ADJACENT VILLAGE ROAD SY.NO. 1, 2, 3, 4, 5, 10, 11, 12, 13, 16, 17, 18, 19, 20, 21, 22, 23, 24, 25, 26, 27, 30, 31, 34, 37, 39, 40, 45, 46, 47, 48, 49, 57, 58, 59, 68, 78, 91, 93, 94, 95, 109, 110, 120, 121, 126, 127, 128, 129.	31	36	42		
188	ಕೆಂಚನಹಳ್ಳಿ	KENCHANAHALLI	20	27	29	6500	8500
189	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 12, 13, 14, 15, 17, 18, 19, 20, 27, 28, 29, 30, 33, 34, 35, 36, 37, 38, 40, 42, 43, 54, 55, 61, 66, 67, 94, 95.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 12, 13, 14, 15, 17, 18, 19, 20, 27, 28, 29, 30, 33, 34, 35, 36, 37, 38, 40, 42, 43, 54, 55, 61, 66, 67, 94, 95.	29	38	42		
190	ಗ್ರೀನ್ ಪಾರ್ಕ್ ಲೇಔಟ್	GREEN PARK LAYOUT					10000
191	ಕೆಂಪಲಿಂಗನಹಳ್ಳಿ	KEMPALINGANAHALLI	84	91	98	11500	15500
192	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 6, 7, 8, 9, 13, 14, 15, 16, 17, 23, 24, 25, 27, 29,	ADJACENT NH-48 SY.NO. 1, 2, 3, 4, 6, 7, 8, 9, 13, 14, 15, 16, 17, 23, 24, 25, 27, 29, 34, 66.	182	211	251		

	34, 66.						
193	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 5, 18, 28, 30, 31, 32, 33, 35, 36, 37, 45, 46, 47, 50, 51, 52, 54, 55, 56, 58, 62, 64, 65.	ADJACENT VILLAGE ROAD SY.NO. 5, 18, 28, 30, 31, 32, 33, 35, 36, 37, 45, 46, 47, 50, 51, 52, 54, 55, 56, 58, 62, 64, 65.	112	126	140		
194	ಬೆನಕ ಬಡಾವಣೆ	BENAKA BANDAVANE					14000
195	ನ್ಯೂ ಗಾರ್ಡನ್ ಸಿಟಿ ಬಡಾವಣೆ (ಎನ್.ಪಿ.ಎ) ಸರ್ವೆ ನಂ. 3, 60/2, 60/5, 60/6, 60/7, 60/8.	NEW GARDEN CITY BADAVANE (NPA) SY.NO.3, 60/2, 60/5, 60/6, 60/7, 60/8.					14000
196	ಹೀಮಾ ಲ್ಯಾಂಡ್ ಡೆವಲಪರ್ಸ್	HIMA LAND DEVELOPERS					14000
197	ಎಂ.ಎಸ್. ರಾಮಯ್ಯ ಗ್ರೀನ್ ಸಿಟಿ	M.S. RAMAIAH GREEN CITY					13000
198	ಕನಕಶ್ರೀ ಲೇಔಟ್ (ಸರ್ವೆ ನಂ. 7/3ಎ,3ಬಿ,3ಸಿ, 8/2, 21, 22, 23/1, 23/3, 25/2, 25/3, 27, 29/1, 29/2, 30/2, 49/1, 49/2, 49/4, 52/2, 78, 79, 80, 81/1, 81/2, 81/3, 81/4, 82.)	KANAKA SHREE ENCLAVE (Sy.No's. 7/3A,3B,3C, 8/2, 21, 22, 23/1, 23/3, 25/2, 25/3, 27, 29/1, 29/2, 30/2, 49/1, 49/2, 49/4, 52/2, 78, 79, 80, 81/1, 81/2, 81/3, 81/4, 82.)					13000
199	ಕೆ.ಜಿ.ಕೃಷ್ಣರಾಜಪುರ (ಕೆ.ಜಿ.ಕೃಷ್ಣರಾ)	K.G. KRISHNARAJAPURA (K.G. KRISHNARAA)	84	91	98	6500	8500
200	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,5,6,8,9,11	ADJACENT VILLAGE ROAD SY.NO. 2,5,6,8,9,11	98	105	112		
201	ಹರ್ಷ ನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.9, 10, 11/1.	HARSHA NAGARA BADAVANE (NPA) SY.NO.9, 10, 11/1.					12000
202	ಎಂ.ಎಸ್. ರಾಮಯ್ಯ ಗ್ರೀನ್ ಸಿಟಿ	M.S. RAMAIAH GREEN CITY					12000
203	ಕೋನೇರಿಪುರ	KONEREPURA	15	22	24	6500	8500
204	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು	ADJACENT VILLAGE ROAD SY.NO.	28	32	39		
205	ಕೊರಟಗರೆ	KORATAGERE	31	38	43	6500	8500
206	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 18, 23, 24, 25, 27, 28, 29, 30, 34, 36, 37	ADJACENT NATIONAL HIGH- 48 ROAD SY.NO. 18, 23, 24, 25, 27, 28, 29, 30, 34, 36, 37	113	136	154		
207	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 13, 14, 15, 19, 31, 33, 46, 51, 52, 57, 58, 59, 60, 61, 63, 64, 72	ADJACENT VILLAGE ROAD SY.NO.1, 2, 3, 4, 5, 6, 7, 8, 9, 13, 14, 15, 19, 31, 33, 46, 51, 52, 57, 58, 59, 60, 61, 63, 64, 72	45	56	62		
208	ಕೊಟ್ಟಹಳ್ಳಿ	KOTTANAHALLI	13	15	17	6500	8500

209	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 14, 15, 16, 17, 18, 19, 20, 24, 26, 27, 28, 29, 30, 40, 44, 45, 47, 48, 49, 54, 55, 56, 57, 58, 59, 60, 61, 62	ADJACENT VILLAGE ROAD SY.NO.1, 2, 3, 4, 5, 6, 7, 8, 9, 14, 15, 16, 17, 18, 19, 20, 24, 26, 27, 28, 29, 30, 40, 44, 45, 47, 48, 49, 54, 55, 56, 57, 58, 59, 60, 61, 62	15	25	28		
210	ಕೋಡಪ್ಪನಹಳ್ಳಿ	<b>KODAPPANAHALLI</b>	31	36	42	6500	8500
211	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 12, 16, 17, 18, 22, 24, 25, 26, 27, 28, 29, 30, 31, 32, 33, 39	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 12, 16, 17, 18, 22, 24, 25, 26, 27, 28, 29, 30, 31, 32, 33, 39	55	63	77		
212	ಗಂಗಾಧರನಪಾಳ್ಯ	<b>GANGADARANAPALAYA</b>	70	84	91	6500	8500
213	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2, 3, 4, 5, 6, 7, 9, 10, 11, 13, 14, 15	ADJACENT VILLAGE ROAD SY.NO.2, 3, 4, 5, 6, 7, 9, 10, 11, 13, 14, 15	119	126	133		
214	ಗೋರಿನಬೆಲೆ	<b>GORENALE</b>	20	24	29	6500	8500
215	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 20, 27, 28, 29, 30, 32, 35, 36, 39, 40, 41, 43, 44, 45, 46, 47, 48, 51, 52, 53, 54, 55, 56, 59, 60, 61, 94, 98, 100, 105, 118, 129, 130, 131, 132, 133, 134, 137, 141, 143, 145, 146, 152, 153, 154, 155, 156, 157, 158, 161, 163, 164, 165	ADJACENT VILLAGE ROAD SY.NO.1, 2, 3, 4, 5, 6, 7, 20, 27, 28, 29, 30, 32, 35, 36, 39, 40, 41, 43, 44, 45, 46, 47, 48, 51, 52, 53, 54, 55, 56, 59, 60, 61, 94, 98, 100, 105, 118, 129, 130, 131, 132, 133, 134, 137, 141, 143, 145, 146, 152, 153, 154, 155, 156, 157, 158, 161, 163, 164, 165	38	46	52		
216	ಆರ್.ಎಸ್.ಮೂರ್ತಿ ಬಡಾವಣೆ (ಎನ್.ಪಿ.ಎ) ಸರ್ವೆ ನಂ. 45/3, 45/4, 45/5, 45/6, 45/7	R.S. MURTHY BADAVANE (NPA) SY.NO. 45/3, 45/4, 45/6, 45/6, 45/7					11500
217	ಗಂಡ್ರೂಳಿಪುರ	<b>GANDARGOOLIPURA</b>	29	32	41	6500	8500
218	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 10, 11, 14, 17, 19, 23, 24, 25, 30, 32, 34, 38, 39, 40, 41, 42, 44, 47, 48, 49, 67, 68, 69, 70	ADJACENT VILLAGE ROAD SY.NO.1, 2, 3, 4, 5, 6, 7, 8, 10, 11, 14, 17, 19, 23, 24, 25, 30, 32, 34, 38, 39, 40, 41, 42, 44, 47, 48, 49, 67, 68, 69, 70	53	63	77		
219	ಗೆದಲಹಳ್ಳಿ	<b>GEDALAHALLI</b>	15	20	22	6500	8500
220	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2, 3, 4, 5, 8, 9, 10, 18, 22, 23, 27, 28, 29, 30, 31, 32, 33, 34, 35, 36, 37, 39, 40, 41, 42, 43, 44,	ADJACENT VILLAGE ROAD SY.NO.2, 3, 4, 5, 8, 9, 10, 18, 22, 23, 27, 28, 29, 30, 31, 32, 33, 34, 35, 36, 37, 39, 40, 41, 42, 43, 44,	29	38	46		

	35, 36, 37, 39, 40, 41, 42, 43, 44, 45, 46, 48	45, 46, 48						
221	<b>ಗೊಲ್ಲಹಳ್ಳಿ</b>	<b>GOLLAHALLI</b>	28	31	38	6500	8500	
222	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 9, 18, 20, 24, 25, 26, 27, 30, 32, 35, 39, 40, 43, 45, 47, 48, 51, 54, 55, 56, 59, 65, 72, 75, 90	ADJACENT VILLAGE ROAD SY.NO.1, 2, 3, 4, 5, 6, 9, 18, 20, 24, 25, 26, 27, 30, 32, 35, 39, 40, 43, 45, 47, 48, 51, 54, 55, 56, 59, 65, 72, 75, 90	103	103	108			
223	ಸರೋವರ ಬಡಾವಣೆ	SAROVER BADAVANE						11000
224	ಮಾರುತಿ ಮೆಗಾಸಿಟಿ ಸರ್ವೆ 95/1, 95/2, 96/1, 96/2, 97	MARUTHI MEGA CITY SY.No. 95/1, 95/2, 96/1, 96/2, 97						10500
225	<b>ಗೊರವನಹಳ್ಳಿ</b>	<b>GORAVANAHALLI</b>	13	14	15	6500	8500	
226	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 9, 12, 13, 16, 17, 18, 19, 20, 23, 24, 28, 44, 53.	ADJACENT VILLAGE ROAD SY.NO.1, 2, 3, 4, 5, 9, 12, 13, 16, 17, 18, 19, 20, 23, 24, 28, 44, 53.	15	21	22			
227	<b>ಚಿಕ್ಕಮಾರನಹಳ್ಳಿ</b>	<b>CHIKKAMARANAHALLI</b>	31	38	42	4000	8500	
228	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 5, 6, 11, 12, 13, 14, 15, 34, 35, 36, 38, 41, 56, 126, 127, 128.	ADJACENT VILLAGE ROAD SY.NO.1, 2, 3, 5, 6, 11, 12, 13, 14, 15, 34, 35, 36, 38, 41, 56, 126, 127, 128.	45	55	59			
229	<b>ಚೌಡಸಂದ್ರ</b>	<b>CHOWDASANDRA</b>	15	20	22	6500	8500	
230	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 19, 21, 23, 29, 31, 32, 33, 34, 35, 36, 43, 49, 50, 51, 56, 57, 60, 66, 67, 68, 69, 71, 72, 73, 74, 75, 81, 82, 92, 93, 94, 96	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 19, 21, 23, 29, 31, 32, 33, 34, 35, 36, 43, 49, 50, 51, 56, 57, 60, 66, 67, 68, 69, 71, 72, 73, 74, 75, 81, 82, 92, 93, 94, 96	29	35	41			
231	<b>ಜಕ್ಕಸಂದ್ರ</b>	<b>JAKKASANDRA</b>	70	84	98	10000	12500	
232	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 6, 7, 12, 13, 17, 30, 31, 32, 33, 69, 84, 85, 86	ADJACENT NH-48 ROAD SY.NO.6, 7, 12, 13, 17, 30, 31, 32, 33, 69, 84, 85, 86	182	193	225			
233	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 14, 15, 16, 18, 19, 20, 21, 24, 25, 27, 28, 29, 34, 37, 45, 46, 47, 48, 49, 50, 51, 52, 53, 54, 55, 56, 58, 59, 60, 70, 87	ADJACENT VILLAGE ROAD SY.NO. 1, 2, 3, 4, 5, 14, 15, 16, 18, 19, 20, 21, 24, 25, 27, 28, 29, 34, 37, 45, 46, 47, 48, 49, 50, 51, 52, 53, 54, 55, 56, 58, 59, 60, 70, 87	98	119	112	11500	14500	

	55, 56, 58, 59, 60, 70, 87						
234	ಮರುದರ್ ನಗರ ಬಡಾವಣೆ	MARUDAR NAGAR BADAVANE					14000
235	ಗಾಯಿತ್ರ ಅಗ್ರಹಾರ (ಬ್ರಾಹ್ಮಣರ ಬಡಾವಣೆ)	GAYATHRI AGRAHARA (BRMANARA BADAVANE)					14000
236	ಮಹಾವೀರ ನಗರ ಬಡಾವಣೆ	MAHAVEERNAGAR BADAVANE					14000
237	ರಾಜೇಂದ್ರನಗರ ಬಡಾವಣೆ	RAJENDRANGARA BADAVANE					14000
238	ಸವರ ಟೌನ್‌ಶಿಪ್ ಬಡಾವಣೆ	SAVER TOWNSHIP BADAVANE					14000
239	ಸಿಂಗಾಪುರ ಬಡಾವಣೆ	SINGAPURA BADAVANE					14000
240	ಆಶ್ರಯ ಮೆಡೋವ್ಸ್ ಬಡಾವಣೆ (ಎನ್.ಪಿ.ಎ) ಸರ್ವೆ ನಂ. 62, 77/2 ರಿಂದ 5, 8ಪಿ1, 8ಪಿ2, 77/9, 78, 79/2, 65, 66/1, 66/2, 67, 68ಪಿ1, 68ಪಿ2, 76, 77/7, 69/1ಪಿ1, 69/1ಪಿ2.	ASHRAYA MEDOWS BADAVANE (NPA) SY.NO.62, 77/2 TO 5, 8P1, 8P2, 77/9, 78,79/2, 65, 66/1, 66/2, 67, 68P1, 68P2, 76, 77/7, 69/1P1, 69/1P2.					14500
241	ಪ್ರಕಾಶ್ ಬಡಾವಣೆ (ಎನ್.ಪಿ.ಎ) ಸರ್ವೆ ನಂ. 33/1ಪಿ1.	PRAKASH BADAVANE (NPA) SY.NO. 33/1P1.					14500
242	ಹ್ಯಾಬಿಟೇಟ್ ಗ್ರೀನ್ ಲೇಔಟ್	HABITATE GREEN LAYOUT					14500
243	ವಿನಾಯಕ ಲೇಔಟ್ ಸರ್ವೆ ನಂ.11.	VINAYAKA LAYOUT Sy.No.11.					14500
244	ವಿಜಯ ವಿಠಲಾ ಲೇಔಟ್ ಸರ್ವೆ ನಂ.7/1.	VIJAYA VITTAL NAGAR Sy.No. 7/1.					14500
245	ಎಂ.ವಿ.ಎಸ್ ಅಸೋಸಿಯೇಟ್ಸ್ ಲೇಔಟ್	M.V.S. Associates Layout					14500
246	ತ್ಯಾಗದಹಳ್ಳಿ	THYGADAHALLI	14	17	20	6500	8500
247	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 12, 14, 16, 19, 29, 31, 32, 33, 34, 36,37, 39, 42, 45, 50, 51, 52, 54, 55, 57, 59, 61, 63, 64, 65, 66.	ADJACENT VILLAGE ROAD Sy.no's 1, 2, 3, 4, 5, 6, 7, 8, 9, 12, 14, 16, 19, 29, 31, 32, 33, 34, 36, 37, 39, 42, 45, 50, 51, 52, 54, 55, 57, 59, 61, 63, 64, 65, 66.	22	27	31		
248	ತಿರುಮಲಪುರ	THIRUMALAPURA	18	22	27	6500	8500
249	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 21, 23, 24, 25, 28, 29, 30, 32, 33, 34, 35, 36, 37, 38.	ADJACENT VILLAGE ROAD SY.NO.1, 2, 3, 4, 5, 6, 21, 23, 24, 25, 28, 29, 30, 32, 33, 34, 35, 36, 37, 38.	34	41	43		
250	ತೊಣಚಿನಕುಪ್ಪೆ	THONACHINAKUPPE	70	77	84	6500	8500
251	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 4, 6, 7, 8, 9, 16, 18, 19, 20, 28, 29, 30, 32, 33, 35, 36, 39.	ADJACENT NH-4 ROAD SY.NO. 1, 2, 4, 6, 7, 8, 9, 16, 18, 19, 20, 28, 29, 30, 32, 33, 35, 36, 39.	168	182	207		



252	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3, 5, 11, 12, 13, 14, 15, 17, 21, 24, 27, 31, 34, 37, 38, 40, 41, 42, 43, 44, 45, 46, 47, 48, 49, 51, 53, 56, 59, 60, 61, 62, 67, 68, 69, 70, 71, 72, 73, 74, 75, 76, 77, 78, 81, 82, 83, 84, 85, 86, 87, 88, 89, 90, 91, 92.	ADJACENT VILLAGE ROAD SY.NO.3, 5, 11, 12, 13, 14, 15, 17, 21, 24, 27, 31, 34, 37, 38, 40, 41, 42, 43, 44, 45, 46, 47, 48, 49, 51, 53, 56, 59, 60, 61, 62, 67, 68, 69, 70, 71, 72, 73, 74, 75, 76, 77, 78, 81, 82, 83, 84, 85, 86, 87, 88, 89, 90, 91, 92.	98	105	112		
253	<b>ದೇಗನಹಳ್ಳಿ</b>	<b>DEGANAHALLI</b>	70	77	84	8500	10500
254	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 18, 19, 20, 21, 22, 23, 24, 33, 34, 35, 36, 60, 61, 62, 65, 66, 67, 68, 72, 73, 76, 80, 81.	ADJACENT VILLAGE ROAD Sy.No's 1, 2, 3, 4, 5, 6, 7, 18, 19, 20, 21, 22, 23, 24, 33, 34, 35, 36, 60, 61, 62, 65, 66, 67, 68, 72, 73, 76, 80, 81.	91	98	105		
255	ಎಕ್ಸ್-ಸರ್ವಿಸ್ ಮ್ಯಾನ್ ಲೇಔಟ್ ಸರ್ವೆ ನಂ.53, 60, 62, 64, 65, 66/1&1, 67/1, 72/1, 72/2.	EX-SERVICE MAN LAYOUT 53, 60, 62, 64, 65, 66/1P1, 67/1, 72/1, 72/2.					12500
256	ವಿ-3 ಲೇಔಟ್	V-3 LAYOUT					11000
257	<b>ದೊಡ್ಡಕರೇನಹಳ್ಳಿ</b>	<b>DODDAKARENAHALLI</b>	38	46	50	6500	8500
258	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 35, 36, 37, 38, 39, 59, 60, 61, 83, 84, 86, 87, 88, 89, 90, 91, 92.	ADJACENT NH-48 ROAD SY.NO.35, 36, 37, 38, 39, 59, 60, 61, 83, 84, 86, 87, 88, 89, 90, 91, 92.	126	153	169		
259	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 14, 15, 18, 20, 21, 22, 23, 24, 26, 27, 28, 29, 32, 33, 34, 40, 41, 42, 43, 44, 45, 46, 51, 52, 53, 54, 55, 93, 94, 95, 98, 99, 100, 101, 102, 103, 104, 105, 107, 109, 110, 115, 118, 119, 120, 123, 124, 130.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 14, 15, 18, 20, 21, 22, 23, 24, 26, 27, 28, 29, 32, 33, 34, 40, 41, 42, 43, 44, 45, 46, 51, 52, 53, 54, 55, 93, 94, 95, 98, 99, 100, 101, 102, 103, 104, 105, 107, 109, 110, 115, 118, 119, 120, 123, 124, 130.	53	64	71		
260	<b>ನೆಲಮಂಗಲ</b>	<b>NELAMANGALA</b>	175	196	210	15000	19000
261	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 109, 129, 132, 138, 140, 141, 148, 151, 159, 164, 165, 166, 167, 168, 169, 170, 172, 191, 192, 193, 196, 197, 198, 199, 202, 204, 213, 214, 216,	ADJACENT NH-4 ROAD SY.NO.109, 129, 132, 138, 140, 141, 148, 151, 159, 164, 165, 166, 167, 168, 169, 170, 172, 191, 192, 193, 196, 197, 198, 199, 202, 204, 213, 214, 216,	322	336	350		

	198, 199, 202, 204, 213, 214, 216, 217, 222, 223, 224, 229, 230, 244, 245, 246, 252, 254.	217, 222, 223, 224, 229, 230, 244, 245, 246, 252, 254.					
262	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 24, 110, 111, 112, 116, 118, 123, 143, 145, 146, 152, 155, 156, 160, 161, 162, 163, 164, 165, 185, 187, 188, 190, 192, 195, 196, 199, 201, 202, 203, 204, 205, 206, 207, 208, 220, 225, 253, 266, 284, 285, 298, 300.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 24, 110, 111, 112, 116, 118, 123, 143, 145, 146, 152, 155, 156, 160, 161, 162, 163, 164, 165, 185, 187, 188, 190, 192, 195, 196, 199, 201, 202, 203, 204, 205, 206, 207, 208, 220, 225, 253, 266, 284, 285, 298, 300.	280	294	322		
263	ನರಸೀಪಾಳ್ಯ	<b>NARASIPALYA</b>	42	62	67	8500	11000
264	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 9, 10, 11, 12, 13, 14, 15, 16, 18.	ADJACENT VILLAGE ROAD SY.NO.1, 2, 3, 4, 5, 6, 7, 9, 10, 11, 12, 13, 14, 15, 16, 18.	63	67	74		
265	ರಾಂಕಿ ಬಡಾವಣೆ	RAMKI BADAVANE					13000
266	ನರಸಿಂಹಪಾಳ್ಯ ಕೆ. (K.I.A.D.B. Limit area)	<b>NARASHIMAPALAYA K. (K.I.A.D.B. Limit area)</b>	42	49	53	8500	10500
267	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 8, 9, 13, 14, 15, 18, 21, 22, 23, 25, 26, 27, 29, 31.	ADJACENT VILLAGE ROAD SY.NO.1, 2, 3, 4, 5, 6, 8, 9, 13, 14, 15, 18, 21, 22, 23, 25, 26, 27, 29, 31.	50	59	63		
268	ನಾರಾಯಣರಾವ್ ಪಾಳ್ಯ (K.I.A.D.B.Limit area)	<b>NARAYANARAO PALAYA (K.I.A.D.B.Limit area)</b>	46	49	53	8500	11000
269	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 10, 17, 18, 19, 20, 22, 23, 24.	ADJACENT VILLAGE ROAD SY.NO.1, 2, 3, 4, 5, 6, 10, 17, 18, 19, 20, 22, 23, 24.	70	84	91		
270	ನಾರಾಯಣಪ್ಪನಪಾಳ್ಯ ಅಥವಾ ಬೂದಿಹಾಳ್ ಪಾಳ್ಯ	<b>Narayanappanapalaya</b>	49	52	55	8500	11000
271	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 8, 11, 12, 15, 18, 19.	ADJACENT VILLAGE ROAD SY.NO.1, 2, 3, 4, 5, 6, 8, 11, 12, 15, 18, 19.	71	83	91		
272	ನರಸಿಂಹಪಾಳ್ಯ (ಸೋಲದೇವನಹಳ್ಳಿ ಗ್ರಾಮ ಪಂಚಾಯತಿ)	<b>NARASHIMAPALAYA (SOLADEVANAHALLI GRAMA)</b>	28	35	39	8500	11000

		<b>PANCHAYATH)</b>					
273	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 8, 9, 13, 14, 15, 18, 21,22,23,25,26,27,29,31.	ADJACENT VILLAGE ROAD SY.NO.1, 2, 3, 4, 5, 6, 8, 9, 13, 14, 15, 18, 21, 22, 23, 25, 26, 27, 29, 31.	35	39	42		
274	<b>ಬಸವನಹಳ್ಳಿ</b>	<b>BASAVANAHALLI</b>	111	128	170	11500	13500
275	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 68, 76, 77, 78, 79, 80, 81, 82.	ADJACENT NH-4 ROAD SY.NO.68, 76, 77, 78, 79, 80, 81, 82.	272	281	306		
276	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 10, 11, 12, 13, 14, 15, 16, 17, 18, 20, 21, 22, 23, 29, 34, 35, 36, 37, 38, 40, 41, 42, 46, 47, 49, 55, 57, 60, 61, 65, 74, 83, 84, 85, 86, 87, 88, 89, 90, 91, 92, 93, 94, 96.	ADJACENT VILLAGE ROAD SY.NO.1, 2, 3, 4, 5, 6, 7, 10, 11, 12, 13, 14, 15, 16, 17, 18, 20, 21, 22, 23, 29, 34, 35, 36, 37, 38, 40, 41, 42, 46, 47, 49, 55, 57, 60, 61, 65, 74, 83, 84, 85, 86, 87, 88, 89, 90, 91, 92, 93, 94, 96.	162	187	221	13000	15500
277	ಅನ್ನಪೂರ್ಣೇಶ್ವರಿ ಬಡಾವಣೆ	ANNAPURNESWARI BADAVANE					13000
278	ವಿನಾಯಕ ನಗರ ಬಡಾವಣೆ	VINAYAKA NAGARA BADAVANE					13000
279	ಸಿಟಿ ಸೈಟ್ಸ್ ಬಡಾವಣೆ	CITY SITES BADAVANE					13000
280	ಭೂಮಿಕ ಬಡಾವಣೆ	BHOOMIKA BADAVANE					13000
281	ಜಾನಾಬಾಯಿ ಬಡಾವಣೆ	JANUBAI BADAVANE					17000
282	ರೇಣುಕನಗರ(ಸ್ಲಂ) ಬಡಾವಣೆ	RENUKHANGARA (SLUM) BADAVANE					16500
283	ಪೇಮೆ ಸಿಟಿ ಬಡಾವಣೆ	PREM CITY BADAVANE					15000
284	ಎನ್.ಆರ್. ಜಗದೀಶ್ ಬಡಾವಣೆ	N.R. JAGADEESH BADAVANE					13500
285	ಹರಿಪ್ರಕಾಶ್ ಬಡಾವಣೆ (ರೈಲ್ವೆ ಸ್ಟೇಷನ್ ಪಕ್ಕ)	HARIPRAKSH BADAVANE (BHEIND RAILWAY STATION)					13500
286	ಭವಾನಿ ಶಂಕರ್ ಲೇಔಟ್	BAVANISHANKAR LAYOUT					14500
287	ಸಾಯಿರಾಂ ಎನ್‌ಕ್ಲೇವ್	SAI RAM ENCLAVE					14500
288	ವೀರಭದ್ರಶೇಖರ್ ಬಡಾವಣೆ	VEERABADRESWARA BADAVANE					14500
289	<b>ಬಾಳಗುರುವನಹಳ್ಳಿ</b>	<b>BALAGURUVANAHALLI</b>	15	20	22	6500	8500
290	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7, 8, 9, 10.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10.	31	36	41		
291	<b>ಬಾವಿಕೆರೆ</b>	<b>BAVIKERE</b>	56	70	84	8500	10500
292	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 11, 12, 13, 19, 20, 21, 22, 23, 24, 73.	ADJACENT NH-48 ROAD SY.NO.11, 12, 13, 19, 20, 21, 22, 23, 24, 73.	182	217	259		

293	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 14, 16, 17, 18, 28, 29, 41, 51, 52, 53, 54, 55, 56, 57, 60, 61, 63, 66, 67, 74, 75, 85, 87, 88, 90, 93, 99.	ADJACENT VILLAGE ROAD SY.NO.1, 2, 3, 4, 5, 6, 7, 8, 14, 16, 17, 18, 28, 29, 41, 51, 52, 53, 54, 55, 56, 57, 60, 61, 63, 66, 67, 74, 75, 85, 87, 88, 90, 93, 99.	84	91	105		
294	ಹೆಚ್.ಎಂ.ಟಿ. ಲೇಔಟ್ (ಸರ್ವೆ ನಂ.34, 36 (36/1).	HMT LAYOUT (SY.NO. 34, 36 (36/1).					13500
295	ವೇದ ಶೆಲ್ಟರ್ ಲೇಔಟ್	VEDA SHELTER LAYOUT					13500
296	ಬಾಣಸವಾಡಿ	<b>BANASAVADE</b>	15	17	21	6500	8500
297	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 11, 12, 13, 14, 15, 38, 39, 41, 44, 45, 66, 67, 68, 74, 75, 76, 81, 84, 85, 88, 93, 110, 111, 112, 113, 114, 115, 116, 117, 119, 120, 121, 122, 123, 124, 125, 126, 127, 134, 135, 136, 137, 141, 154.	ADJACENT VILLAGE ROAD SY.NO.1, 2, 3, 4, 5, 6, 7, 11, 12, 13, 14, 15, 38, 39, 41, 44, 45, 66, 67, 68, 74, 75, 76, 81, 84, 85, 88, 93, 110, 111, 112, 113, 114, 115, 116, 117, 119, 120, 121, 122, 123, 124, 125, 126, 127, 134, 135, 136, 137, 141, 154.	28	34	39		
298	ಬೋಲಮಾರನಹಳ್ಳಿ (ಸೋಲದೇವನಹಳ್ಳಿ ಪಂಚಾಯ್ತಿ)	<b>BOLAMARANAHALLI (SOLADEVANAHALLI PANCHAYATH)</b>	15	20	22	6500	8500
299	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10.	28	31	38		
300	ಬಿದನಪಾಳ್ಯ	<b>BIDANPALAYA</b>	15	20	22	6500	8500
301	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 9, 10, 12, 13, 14, 16, 19, 24.	ADJACENT VILLAGE ROAD SY.NO.1, 2, 3, 4, 5, 6, 9, 10, 12, 13, 14, 16, 19, 24.	22	27	31		
302	ಬೂದಿಹಾಳ	<b>BHOODIHAL</b>	98	105	112	8500	11000
303	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 42, 44, 45, 46, 48, 49, 53, 54, 63, 69, 70, 71, 72, 73, 74, 75, 76, 77, 78, 79, 80, 81, 118, 119, 120, 121, 122.	ADJACENT NH-4 ROAD SY.NO.42, 44, 45, 46, 48, 49, 53, 54, 63, 69, 70, 71, 72, 73, 74, 75, 76, 77, 78, 79, 80, 81, 118, 119, 120, 121, 122.	182	209	245		
304	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 12, 13, 14, 15, 99, 100, 102, 106, 108, 109, 110, 111, 145, 146, 147, 148, 149.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 12, 13, 14, 15, 99, 100, 102, 106, 108, 109, 110, 111, 145, 146, 147, 148, 149.	112	119	126		

	149.						
305	ವಿ-3 ಬಡಾವಣೆ	V-3 BADAVANE					10500
306	ದಿ ರಾಜಾಜಿನಗರ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.,	The Rajajinagar Housing Co- Operative Society Ltd.,					10000
307	ಭಟ್ಟರಹಳ್ಳಿ	<b>BHATTARAHALLI</b>	31	38	43	7000	8500
308	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10,23, 24, 28, 29, 30, 32, 33, 34, 35, 39, 40.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 23, 24, 28, 29, 30, 32, 33, 34, 35, 39, 40.	41	45	52		
309	ಹ್ಯಾಪಿ ಹೋಂ ಡೆವಲಪರ್ಸ್ ಬಡಾವಣೆ	HAPPY HOME DEVELOPERS BADAVANE					11500
310	ಬ್ಯಾಡರಹಳ್ಳಿ	<b>BYADARAHALLI</b>	84	98	105	10000	13000
311	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 31, 32, 72, 73, 74.	ADJACENT NH-4 ROAD SY.NO.31, 32, 72, 73, 74.	182	228	266		
312	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 9, 12, 15, 18, 19, 28, 35, 43, 46, 48, 56, 57, 58, 59, 60, 61, 62, 63, 64, 65, 68, 75, 76, 87, 88, 98, 99.	ADJACENT VILLAGE ROAD SY.NO.1, 2, 3, 4, 5, 6, 9, 12, 15, 18, 19, 28, 35, 43, 46, 48, 56, 57, 58, 59, 60, 61, 62, 63, 64, 65, 68, 75, 76, 87, 88, 98, 99.	140	154	161		
313	ರಾಶಿ ಗೇಟ್ ವೇ (ಫೇಸ್-1)	RASHI GATEWAY-PHASE- I					13000
314	ರಾಶಿ ಗೇಟ್ ವೇ (ಫೇಸ್-2)	Rashi Gateway-Phase - II					13000
315	ಕನಕ ಶ್ರೀ ಬಡಾವಣೆ	KANAKA SHREE ENCLAVE					13000
316	ರಾಶಿ ಗೇಟ್ ವೇ (ಫೇಸ್-3)	Rashi Gateway-Phase - III					13000
317	ಸಿರಿಮನೆ ಸೆರಿನಿಟಿ ವಸತಿ ಬಡಾವಣೆ ಸ.ನಂ:35/2, 35/5, 35/7, 36/1, 38/1, 38/2, 38/3ಎ, 39/1, 35/6, 36/2, 38/3ಬಿ, 38/4 (ಹಳೇ ಸ.ನಂ:38/1), 38/5 (ಹಳೇ ಸ.ನಂ:38/2), 39/3 (ಹಳೇ ಸ.ನಂ:39/1) ಮತ್ತು 39/4 (ಸಕಮ ಪ್ರಾಧಿಕಾರದಿಂದ ಅನುಮೋದಿತ ನಕ್ಷೆಯಂತೆ ಬಿಡುಗಡೆ ಮಾಡಿರುವ 261 ನಿವೇಶನಗಳಿಗೆ ಮಾತ್ರ)	SIRIMANE SERINITY VASATHI BADAVANE ,Sy no:35/2, 35/5, 35/7, 36/1, 38/1, 38/2, 38/3A, 39/1, 35/6, 36/2, 38/3B, 38/4 (Old Sy no:38/1), 38/5 (Old Sy no:38/2), 39/3 (Old Sy no:39/1) and 39/4 (In Total for 261 Sites Only)					15500
318	ಬೈರನಹಳ್ಳಿ	<b>BYRANAHALLI</b>	42	49	53	6500	8500
319	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 6, 8, 9,	ADJACENT VILLAGE ROAD 1, 2, 3, 4, 6, 8, 9, 12, 13, 14, 15, 17, 18, 19, 20, 21, 22, 23,	77	87	97		

	12, 13, 14, 15, 17, 18, 19, 20, 21, 22, 23, 24, 25, 26, 28, 30.	24, 25, 26, 28, 30.					
320	ಸಾಯಿ ಲೇಔಟ್	Sai Layout					11000
321	ಭೂಸಂದ್ರ	<b>BHOOSANDRA</b>	20	24	28	7500	10000
322	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 11, 12, 13, 14, 15, 16, 17, 18, 19, 20, 21, 27, 28, 29, 30, 35, 36, 44, 46, 64, 66, 75, 77, 78, 79, 80, 81, 82, 90, 91, 92, 93.	ADJACENT VILLAGE ROAD Sy.No's 1, 2, 3, 4, 5, 6, 7, 8, 9, 11, 12, 13, 14, 15, 16, 17, 18, 19, 20, 21, 27, 28, 29, 30, 35, 36, 44, 46, 64, 66, 75, 77, 78, 79, 80, 81, 82, 90, 91, 92, 93.	27	35	42		
323	ಬೈರಸಂದ್ರ	<b>BYRASANDRA</b>	17	20	22	5000	6500
324	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 19, 22, 23, 26, 27, 29, 30, 31, 54, 55, 56, 57, 58, 59, 60, 62, 80, 82, 85, 90, 93, 102, 103, 104, 105, 106, 107, 108, 109, 110, 111, 112, 113, 114, 116, 117, 118, 119, 132, 133, 134, 135, 136, 137, 138, 149, 150, 151, 152, 153, 155, 156, 162, 163, 164, 165, 168, 183, 187, 188, 189, 192, 193, 194, 202, 211, 219, 220, 221, 222, 223, 224, 225, 232, 233, 234, 237, 248, 249, 250, 251, 252, 253, 254, 255, 256, 267, 289, 290, 292, 297.	ADJACENT VILLAGE ROAD Sy.No's 1, 2, 3, 4, 5, 6, 7, 8, 9, 19, 22, 23, 26, 27, 29, 30, 31, 54, 55, 56, 57, 58, 59, 60, 62, 80, 82, 85, 90, 93, 102, 103, 104, 105, 106, 107, 108, 109, 110, 111, 112, 113, 114, 116, 117, 118, 119, 132, 133, 134, 135, 136, 137, 138, 149, 150, 151, 152, 153, 155, 156, 162, 163, 164, 165, 168, 183, 187, 188, 189, 192, 193, 194, 202, 211, 219, 220, 221, 222, 223, 224, 225, 232, 233, 234, 237, 248, 249, 250, 251, 252, 253, 254, 255, 256, 267, 289, 290, 292, 297.	31	38	42		
325	ಬರದಿ	<b>BARADI</b>	20	24	29	5000	6500
326	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 11, 12, 13, 14, 19, 20, 23, 24, 25, 26, 27, 29, 30, 31, 32, 33, 53, 54, 55, 60, 114, 115, 118, 119, 135, 136, 137, 138, 139, 140, 141, 145, 150.	ADJACENT VILLAGE ROAD SY.NO. 1, 2, 3, 4, 5, 6, 7, 11, 12, 13, 14, 19, 20, 23, 24, 25, 26, 27, 29, 30, 31, 32, 33, 53, 54, 55, 60, 114, 115, 118, 119, 135, 136, 137, 138, 139, 140, 141, 145, 150.	29	36	41		
327	ಟಿ. ಬೇಗೂರು	<b>T. BEGUR</b>	70	77	84	6500	10000
328	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 30, 31, 32, 33, 34, 35, 36, 38, 42, 44, 45, 46, 47, 48, 49.	ADJACENT NH-4 ROAD SY.NO. 30, 31, 32, 33, 34, 35, 36, 38, 42, 44, 45, 46, 47, 48, 49, 50, 52, 53, 54, 63, 69, 70, 71, 72, 75, 76,	168	185	223		

	50, 52, 53, 54, 63, 69, 70, 71, 72, 75, 76, 77, 78, 79, 83, 84, 86, 118, 119, 120, 121, 122, 229, 249, 250, 254, 258, 259, 260, 261, 262,264, 265,269,271.	77, 78, 79, 83, 84, 86, 118, 119, 120, 121, 122, 229, 249, 250, 254, 258, 259, 260, 261, 262,264, 265,269,271.					
329	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 28, 29, 37, 39, 80, 81, 129, 132, 133, 134, 135, 136, 178, 180, 181, 182, 183, 189, 192, 199, 201, 202, 203, 204, 205, 208, 221, 222, 223, 224, 226,228,231,232,234, 235,237,238, 239,240,241,242,243, 244, 245,248,249, 252, 263.	ADJACENT VILLAGE ROAD SY.NO. 1, 2, 3, 4, 5, 6, 7, 8, 28, 29, 37, 39, 80, 81, 129, 132, 133, 134, 135, 136, 178, 180, 181, 182, 183, 189, 192, 199, 201, 202, 203, 204, 205, 208, 221, 222, 223, 224, 226,228,231,232,234, 235,237,238, 239,240,241,242,243, 244, 245,248,249, 252, 263.	98	105	112		
330	ಇಂಡೋಗ್ರೀನ್ ಬಡಾವಣೆ	INDOGREEN BADAVANE					11500
331	ಬೆಟ್ಟಹಳ್ಳಿ	BETTAHALLI	20	22	27	6500	8500
332	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 20, 21, 27, 51, 53, 54, 57, 58, 59, 61, 62, 67, 71, 72.	ADJACENT VILLAGE ROAD SY.NO. 1, 2, 3, 4, 5, 6, 7, 20, 21, 27, 51, 53, 54, 57, 58, 59, 61, 62, 67, 71, 72.	29	38	43		
333	ಬೋಳಮಾರನಯಳ್ಳಿ (ಬಸವನಹಳ್ಳಿ ಪಂಚಾಯತಿ)	BHOLAMARANAHALLI (BASAVANAHALLI PACHAYAT)	15	21	25	6500	8500
334	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 12, 14, 16, 19, 29, 31, 32, 33, 34, 35, 36, 37, 39, 42, 45, 50, 51, 54, 64, 65, 66, 67, 68.	ADJACENT VILLAGE ROAD SY.NO.1, 2, 3, 4, 5, 6, 12, 14, 16, 19, 29, 31, 32, 33, 34, 35, 36, 37, 39, 42, 45, 50, 51, 54, 64, 65, 66, 67, 68.	29	36	41		
335	ಬೈರಶೆಟ್ಟಹಳ್ಳಿ	BYRASHETTIHALLI	35	38	42	6500	8500
336	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3, 4, 5, 6, 7, 8, 9, 10, 11, 12, 13, 14, 22, 23, 24, 25, 26, 30, 33, 42, 43, 44, 45, 46, 47, 57, 58, 59, 63, 64, 65, 66, 67, 68, 69, 72, 74, 78, 79, 80, 81, 82, 83, 86, 87, 88, 96, 97, 101, 102, 103, 104, 105, 118, 120, 123, 124, 135, 136, 137, 138, 139, 149, 151, 152, 153, 154, 163.	ADJACENT VILLAGE ROAD SY.NO.3, 4, 5, 6, 7, 8, 9, 10, 11, 12, 13, 14, 22, 23, 24, 25, 26, 30, 33, 42, 43, 44, 45, 46, 47, 57, 58, 59, 63, 64, 65, 66, 67, 68, 69, 72, 74, 78, 79, 80, 81, 82, 83, 86, 87, 88, 96, 97, 101, 102, 103, 104, 105, 118, 120, 123, 124, 135, 136, 137, 138, 139, 149, 151, 152, 153, 154, 163.	60	65	83		
337	ಐಶ್ವರ್ಯ ಕೌಂಟಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ. 27/1, 41, 13/1, 28/1, 29/1, 29/2, 43	ISWARYA COWNTY BADAVANE (NPA) SY.No. 27/1, 41, 13/1, 28/1, 29/1, 29/2, 43					14500

338	ಅಪ್ನು-ಸಪ್ನು (ಸಿಂಡಿಕೇಟ್)/CLIFTON PARK ಬಡಾವಣೆ	APNA-SWAPNA (SYNDICATE) /CLIFTON PARK BADAVANE					14500
339	ಹರ್ಷನಗರ ಬಡಾವಣೆ	HARSHA NAGARA BADAVANE					13000
340	ಮಾರುತಿ ಮೆಗಾಸಿಟಿ ಸರ್ವೆ ನಂ. 54/1, 55, 80/2.	MARUTHI MEGA CITY SY.No. 54/1, 55, 80/2					13000
341	ಬೊಮ್ಮನಹಳ್ಳಿ	<b>BOMMANAHALLI</b>	70	77	91	8000	10500
342	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 9, 10, 11, 12, 13, 15, 16, 45, 46, 48, 49, 53, 54, 63, 69, 70, 75.	ADJACENT NH-4 ROAD SY.NO.9, 10, 11, 12, 13, 15, 16, 45, 46, 48, 49, 53, 54, 63, 69, 70, 75.	196	228	279		
343	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 49, 50, 52, 54, 55, 56, 57, 58, 62, 63, 64, 65, 66, 67, 68, 69, 70.	ADJACENT VILLAGE ROAD SY.NO.1, 2, 3, 4, 5, 6, 7, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 49, 50, 52, 54, 55, 56, 57, 58, 62, 63, 64, 65, 66, 67, 68, 69, 70.	112	119	127		
344	ಮಲ್ಲಾಪುರ	<b>MALLAPURA</b>	105	140	154	10500	14000
345	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 11, 12, 16, 17, 19, 20, 23, 24, 25, 26, 27, 28, 29, 30, 31, 32, 33, 37, 39, 40, 42, 43, 46, 47, 56, 57, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 12, 16, 17, 19, 20, 23, 24, 25, 26, 27, 28, 29, 30, 31, 32, 33, 37, 39, 40, 42, 43, 46, 47, 56, 57, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113.	168	175	182		
346	ಹಿರಿಟೇಜ್ ಬಡಾವಣೆ	HERITAGE BADAVANE					13000
347	ಡ್ಯಾಮ್ ಡೆಮ್ ಬಡಾವಣೆ	DAYAM DEM BADAVANE					13000
348	ರಾಯಲ್ ಡೆವಲಪರ್ಸ್ (ಎನ್‌ಕ್ಲೇವ್) ಬಡಾವಣೆ	ROYAL DEVELOPERS (ENCLAVE) BADAVANE					13000
349	ಬಾಲಾಜಿನಗರ	BALAJINAGAR					11500
350	ತಿರುಮಲ ಎನ್‌ಕ್ಲೇವ್	THIRUMAL ENCLAVE					13000
351	ನಂಜುಂಡೇಶ್ವರನಗರ	NANJUNDESWARANAGAR					13000
352	ಟೀಚರ್ಸ್ ಲೇಔಟ್	TEACHERS LAYOUT					13000
353	ಜೋಡಿದಾರ್ ಲೇಔಟ್	JODIDHAR LAYOUT					13000
354	ಸರ್ಕಾರಿ ನೌಕರರ ಗೃಹ ನಿರ್ಮಾಣ ಸರ್ವೆ ನಂ.	GOVERNMENT OFFICIAL HOUSING LAYOUT SY.No. 105/1, 105/2, 106/1, 106/2,					15500



	105/1, 105/2, 106/1, 106/2, 107/1ಬಿ, 111/2	107/1B, 111/2					
355	ವೇದ ಶೆಲ್ಟರ್ ಲೇಔಟ್	VEDA SHELTER LAYOUT					15500
356	ಈಡನ್ ವರ್ಲ್ಡ್	Eden World					15500
357	ಮಹದೇವಪುರ	<b>MAHADEVAPURA</b>	35	42	49	7000	8500
358	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 3, 4, 5, 6, 10, 11, 12, 15, 42, 53, 60, 62, 63, 64, 83, 84, 85, 86, 87, 88, 89, 90, 95, 96, 100, 101, 102, 103, 115, 116, 211.	ADJACENT NH-48 ROAD SY.NO. 1, 3, 4, 5, 6, 10, 11, 12, 15, 42, 53, 60, 62, 63, 64, 83, 84, 85, 86, 87, 88, 89, 90, 95, 96, 100, 101, 102, 103, 115, 116, 211.	140	161	196		
359	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2, 7, 8, 9, 16, 17, 19, 22, 23, 24, 25, 45, 46, 55, 61, 66, 68, 70, 71, 73, 76, 78, 79, 80, 81, 82, 105, 107, 119.	ADJACENT VILLAGE ROAD SY.NO. 2, 7, 8, 9, 16, 17, 19, 22, 23, 24, 25, 45, 46, 55, 61, 66, 68, 70, 71, 73, 76, 78, 79, 80, 81, 82, 105, 107, 119.	56	63	70		
360	ಅಂಕಿತಾ ವಿಸ್ತಾ (ಸರ್ವೆ ನಂ.73)	ANKITHA VISTA (SY.NO.73)					15500
361	ಮಲ್ಲರಬಾಣವಾಡಿ	<b>MALLARABANA VADE</b>	84	91	98	8500	11000
362	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 26, 27, 28, 29, 30, 32, 161, 162, 163.	ADJACENT NH-48 ROAD SY.NO. 26, 27, 28, 29, 30, 32, 161, 162, 163.	182	217	259		
363	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 11, 12, 15, 16, 17, 31, 33, 34, 35, 39, 40, 49, 50, 51, 52, 53, 54, 55, 59, 68, 69, 70, 71, 72, 75, 76, 77, 78, 79, 80, 81, 82, 83, 89, 90, 91, 95, 100, 101, 102, 103, 104, 105, 106, 110, 111, 112, 113, 114, 115, 123, 124, 125, 129, 133, 138.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 11, 12, 15, 16, 17, 31, 33, 34, 35, 39, 40, 49, 50, 51, 52, 53, 54, 55, 59, 68, 69, 70, 71, 72, 75, 76, 77, 78, 79, 80, 81, 82, 83, 89, 90, 91, 95, 100, 101, 102, 103, 104, 105, 106, 110, 111, 112, 113, 114, 115, 123, 124, 125, 129, 133, 138.	91	98	123		
364	ಸಿ.ಟಿ. ಸ್ಕ್ವೇರ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.67	CITY SQUIRE BADAVANE (NPA) SY.NO.67					13000
365	ದಿ.ನೆಸ್ಟ್ ಬಡಾವಣೆ	THE. NEST BADAVANE					13000
366	ತರಳ ಭಾಳು ಲೇಔಟ್	TARALABALU LAYOUT					13000
367	ಹೆಚ್.ಎಂ.ಟಿ. ಲೇಔಟ್	H.M.T. LAYOUT					13000
368	ಭರತ್ ಗಜಾರಿಯ ಲೇಔಟ್	BHARATHA GAJARIYA LAYOUT					13000

369	ಹೇಮಗಂಗಾ ರೆಸಿಡೆನ್ಸಿ	HEMAGANGA RESIDENCE						13000
370	ಪೊಲೀಸ್ ಸೊಸೈಟಿ	POLICE HBC SOCIETY						12000
371	ಮಂಡಿಗರೆ	MANDIGERE	20	25	27	6500	8500	
372	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 20, 22, 23, 25, 28, 29, 30, 31, 34, 35, 36, 37, 38, 39, 40, 56, 62, 63.	ADJACENT VILLAGE ROAD SY.NO. 1, 2, 3, 4, 5, 6, 20, 22, 23, 25, 28, 29, 30, 31, 34, 35, 36, 37, 38, 39, 40, 56, 62, 63.	29	38	42			
373	ಮೊದಲಕೋಟೆ	MODALAKOTE	20	24	29	6500	8500	
374	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 10, 14, 60, 65, 71, 75, 80, 87, 95, 96, 97, 98, 99, 100, 101, 116, 117, 120, 128, 223, 224.	ADJACENT VILLAGE ROAD SY.NO.1, 2, 3, 4, 5, 6, 7, 10, 14, 60, 65, 71, 75, 80, 87, 95, 96, 97, 98, 99, 100, 101, 116, 117, 120, 128, 223, 224.	29	36	42			
375	ಮಂಟನಕುರ್ಚಿ	MANTANAKURCHE	32	36	41	6500	8500	
376	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 22, 30, 31, 53, 72, 78, 83, 123, 125, 126, 133, 134, 155, 159, 160, 164, 166, 175, 180, 189, 197, 199, 200, 212.	ADJACENT VILLAGE ROAD SY.NO.22, 30, 31, 53, 72, 78, 83, 123, 125, 126, 133, 134, 155, 159, 160, 164, 166, 175, 180, 189, 197, 199, 200, 212.	36	42	46			
377	ಮಂಚೇನಹಳ್ಳಿ	MANCHENAHALLI	27	31	36	6500	8500	
378	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 9, 10, 11, 12, 13, 14, 17, 20, 22, 24, 27, 28, 29, 30, 31, 32, 33, 36, 37, 40, 47, 49, 50, 55, 56, 57, 58, 59, 65, 68, 69, 81, 82, 87, 99, 100.	ADJACENT VILLAGE ROAD SY.NO.1, 2, 3, 4, 5, 6, 7, 9, 10, 11, 12, 13, 14, 17, 20, 22, 24, 27, 28, 29, 30, 31, 32, 33, 36, 37, 40, 47, 49, 50, 55, 56, 57, 58, 59, 65, 68, 69, 81, 82, 87, 99, 100.	36	43	49			
379	ಮಾಳೋನಾಗತಿಹಳ್ಳಿ	MALONAGATHIAHALLI	56	70	84	8500	10500	
380	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 14, 16, 18, 28, 30.	ADJACENT NH-4 ROAD SY.NO.14, 16, 18, 28, 30.	140	144	157			
381	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 11, 12, 17, 32, 33, 34, 35, 38, 39, 54, 55, 56, 57, 60, 61, 62, 87.	ADJACENT VILLAGE ROAD SY.NO.1, 2, 3, 4, 5, 6, 7, 11, 12, 17, 32, 33, 34, 35, 38, 39, 54, 55, 56, 57, 60, 61, 62, 87.	91	101	109			
382	ಮಾಚೋನಾಯಕನಹಳ್ಳಿ (ಕೆ.ಹೆಚ್.ಬಿ.)	MACHONAYAKANAHALLI (KHB)	35	42	49	6500	8500	
383	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ	ADJACENT VILLAGE ROAD SY.NO. 1, 2,	56	67	78			

	ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 9, 16, 19, 22, 30, 33, 36, 38, 39, 49, 50, 56, 60, 73, 74, 75, 76, 77, 81, 82, 83, 84, 85, 89, 90, 96, 97, 98, 99, 100, 101, 102, 103, 104, 108, 111, 112, 115, 116, 117, 118, 119.	3, 4, 5, 6, 7, 9, 16, 19, 22, 30, 33, 36, 38, 39, 49, 50, 56, 60, 73, 74, 75, 76, 77, 81, 82, 83, 84, 85, 89, 90, 96, 97, 98, 99, 100, 101, 102, 103, 104, 108, 111, 112, 115, 116, 117, 118, 119.					
384	ಮಾರೋಹಳ್ಳಿ	<b>MAROHALLI</b>	56	70	84	8500	10500
385	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2, 4, 22, 23, 24, 25, 27, 28, 41, 42, 123.	ADJACENT NH-4 ROAD SY.NO. 2, 4, 22, 23, 24, 25, 27, 28, 41, 42, 123.	129	136	158		
386	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 3, 5, 6, 7, 8, 13, 17, 18, 19, 20, 21, 31, 34, 35, 36, 39, 40, 41, 42.	ADJACENT VILLAGE ROAD SY.NO.1, 3, 5, 6, 7, 8, 13, 17, 18, 19, 20, 21, 31, 34, 35, 36, 39, 40, 41, 42.	81	90	101		
387	ಅನೂಪ್ ನಗರ ಬಡಾವಣೆ (ಸಾಯಿನಗರ)	ANOOPNAGAR BADAVANE (SAINAGAR)					10000
388	ಮೈಲನಹಳ್ಳಿ (K.I.A.D.B. LIMIT AREA)	<b>MYLANAHALLI (K.I.A.D.B. LIMIT AREA)</b>	84	87	90	8500	10000
389	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 14, 15, 16, 17, 18, 20, 22, 27, 28, 29, 30, 31, 32, 40, 43, 44, 54, 55, 75, 81, 82, 85, 86, 87, 88, 89, 90, 91, 92, 93, 95, 96, 97, 98, 99, 100, 101, 102, 103, 104, 105, 107, 108, 111, 112, 113, 118, 119, 120, 128, 129, 130, 132, 136, 137.	ADJACENT VILLAGE ROAD SY.NO.1, 2, 3, 4, 5, 6, 7, 8, 14, 15, 16, 17, 18, 20, 22, 27, 28, 29, 30, 31, 32, 40, 43, 44, 54, 55, 75, 81, 82, 85, 86, 87, 88, 89, 90, 91, 92, 93, 95, 96, 97, 98, 99, 100, 101, 102, 103, 104, 105, 107, 108, 111, 112, 113, 118, 119, 120, 128, 129, 130, 132, 136, 137.	136	150	177		
390	ಸಾಗರ್ ಟೌನ್‌ಶಿಪ್ ಬಡಾವಣೆ	SAGAR TOWNSHIP BADAVANE					11500
391	ಬೈರವೇಶ್ವರ ಬಡಾವಣೆ	BYRAVESWARA BADAVANE					11500
392	ಬನಶಂಕರಿ ಬಡಾವಣೆ	BANASHANKARI BADAVANE					11500
393	ಆದಿತ್ಯಾ ಮುನೇಶ್ವರ ಬಡಾವಣೆ	ADITYA MUNESWARA BADAVANE					11500
394	ಬಾಲಾಜಿ ಎನ್‌ಕ್ಲೇವ್ ಸರ್ವೆ ನಂ. 99/3, 99/4.	BALAJI ENCLAVE Sy.No.99/3, 99/4					11500
395	ವೆಂಕಟೇಶ್ವರನಗರ	VENKATESWARANAGAR					11500
396	ಸಾಯಿ ಡೈಮಂಡ್ ಪ್ರಾಪರ್ಟಿಸ್	SAI DIMOND PROPERTIES					11500
397	ಎಸ್.ಎಲ್.ಎನ್. ಹೌಸಿಂಗ್ ಸೋಸೈಟಿ	S.L.N. HOUSING SOCIETY					11500
398	ಡಾ. ಎಂ. ಲೀಲಾವತಿ ಎನ್‌ಕ್ಲೇವ್ ವಸತಿ ಬಡಾವಣೆ	Dr. M. Lelavathi Enclave Residential Layout					12500

399	ಚಾರ್ಟರ್ಡ್ ವೇದ ವಸತಿ ಬಡಾವಣೆ	CHARTERED VEDA RESIDENTIAL LAYOUT						12500
400	ಮೈಲನಹಳ್ಳಿ (ಬೇಚರ್ಕ್)	MYLANAHALLI (BECHARK)	77	84	91	8500		11000
401	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 3, 15, 17, 18, 39	ADJACENT VILLAGE ROAD SY.NO.1, 3, 15, 17, 18, 39	102	123	146			
402	ದಿ ರಾಜಾಜಿನಗರ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.,	The Rajajinagar Housing Co-Operative Society Ltd.,						10000
403	ಯರಮಂಚನಹಳ್ಳಿ	YARAMANCHANAHALLI	66	71	81	8500		11000
404	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 13, 15, 16, 18, 21, 22, 23, 24, 26, 31, 32, 33, 34, 35, 36, 38, 39, 40, 41, 43, 48.	ADJACENT VILLAGE ROAD SY.NO.1, 2, 3, 4, 5, 6, 7, 8, 9, 13, 15, 16, 18, 21, 22, 23, 24, 26, 31, 32, 33, 34, 35, 36, 38, 39, 40, 41, 43, 48.	102	123	143			
405	ದಿ ರಾಜಾಜಿನಗರ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.,	The Rajajinagar Housing Co-Operative Society Ltd.,						10000
406	ಯಲಚಗರೆ	YALACHAGERE	34	36	42	8500		11000
407	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 13, 14, 15, 18, 23, 24, 25, 26, 27, 30, 31, 32, 34, 35, 45, 48, 49, 53, 56, 68, 77.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 13, 14, 15, 18, 23, 24, 25, 26, 27, 30, 31, 32, 34, 35, 45, 48, 49, 53, 56, 68, 77.	42	45	46			
408	ಲಿಂಗೇನಹಳ್ಳಿ	LINGENAHALLI	28	31	35	6500		8500
409	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 11, 13, 20, 21, 23, 70, 71, 73, 80, 94.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 11, 13, 20, 21, 23, 70, 71, 73, 80, 94.	42	49	53			
410	ವೀರನಂಜೀಪುರ	VEERANANJEEPURA	63	70	84	8500		10500
411	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 6, 7, 8, 9, 12, 13, 18, 22, 24, 25, 26, 27, 28, 29, 33, 34, 35, 36, 37, 38, 39, 40.	ADJACENT VILLAGE ROAD SY.NO.1, 2, 3, 4, 6, 7, 8, 9, 12, 13, 18, 22, 24, 25, 26, 27, 28, 29, 33, 34, 35, 36, 37, 38, 39, 40.	98	105	112			
412	ವಡ್ಡರಪಾಳ್ಯ	VADARAPALAYA	28	35	39	6500		8500
413	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 15, 17, 18.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 15, 17, 18.	43	52	56			

414	ವಾಜರಹಳ್ಳಿ	VAJARAHALLI	140	154	168	13000	17000
415	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 11, 17, 37, 38, 39, 52, 60, 61, 62, 63, 64, 65, 66, 67, 68, 69, 85, 86, 87, 88, 89, 91, 92, 93, 94, 95, 96, 97, 99, 100, 101, 103, 104, 105, 106.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 17, 37, 38, 39, 52, 60, 61, 62, 63, 64, 65, 66, 67, 68, 69, 85, 86, 87, 88, 89, 91, 92, 93, 94, 95, 96, 97, 99, 100, 101, 103, 104, 105, 106.	168	175	210		
416	ಸವೇರ ಬಡಾವಣೆ	SAVERA BADAVANE					16500
417	ಭರತ್ ಆರ್. ಗಜಾರಿಯಾ ಬಡಾವಣೆ	BHARTH R. GAJARYA BADAVANE					16500
418	ಪೊಲೀಸ್ ಬಡಾವಣೆ	POLICE BADAVANE					16500
419	ಮಾರುತಿ ನಗರ ಬಡಾವಣೆ	MARUTHI NAGAR BADAVANE					15000
420	ತಿರುಪತಿ ಬಡಾವಣೆ	THIRUPATHI BADAVANE					14500
421	ಕಾವೇರಿನಗರ ಬಡಾವಣೆ	KAVERINAGAR BADAVANE					14500
422	ಸ್ವಗೃಹ ಬಡಾವಣೆ (ಗ್ರೀನ್ ನೆಸ್ಟ್ ಲೇಔಟ್)	SWAGHRUA BADAVANE (GREEN NEST LAYOUT)					14500
423	ರಾಂಕಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.53/3, 53/5, 53/6, 45/2ಎ, 9/1, 12/1	RAMKI BADAVANE (NPA) SY.NO.53/3, 53/5, 53/6, 45/2A, 9/1, 12/1					14500
424	ಅಂಬಾದೇವಿ ಬಡಾವಣೆ	AMBADEVI BADAVANE					15000
425	ವಿ.ಸಿ. ರಾಜು ಬಡಾವಣೆ	V.C. RAJU BADAVANE					13000
426	ಜ್ಯೋತಿನಗರ (ಸ್ಲಂ) ಬಡಾವಣೆ	JYOTHINAGARA (SLAM) BADAVANE					12500
427	ಭಕ್ತನಪಾಳ್ಯ (ಸ್ಲಂ) ಬಡಾವಣೆ	BHAKATHANAPALYA (SLAM) BADAVANE					14500
428	ವಿಶ್ವಶಾಂತಿ ನಗರ ಬಡಾವಣೆ	VISWASANTHINAGAR BADAVANE					15000
429	ನೆಲಮಂಗಲ ನ್ಯೂ ಟೌನ್	NELAMANGALA NEW TOWN					16000
430	ಜಾರ್ಜ್ ಲೇಔಟ್	GEORGE LAYOUT					15000
431	ಮಾತ್ರುಶ್ರೀ ಲೇಔಟ್	MATHRUSHREE LAYOUT					15000
432	ರಾಜಾಜಿನಗರ ಹೌಸಿಂಗ್ ಸೋಸೈಟಿ	RAJAJINAGAR HOUSING LAYOUT					15000
433	ಬೈರವೇಶ್ವರ ಬಡಾವಣೆ	BYRAVESWARA LAYOUT					15000
434	ವೀರರಾಘವನಪಾಳ್ಯ	VEERARAGAVANAPALYA	70	77	81	9500	12500
435	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 10, 11, 13, 14, 15, 16, 17, 18, 19, 23, 24, 25, 26, 27, 30, 31, 34, 35, 39, 41, 42, 67, 68, 69.	ADJACENT VILLAGE ROAD SY.NO.1, 2, 3, 4, 5, 6, 7, 8, 10, 11, 13, 14, 15, 16, 17, 18, 19, 23, 24, 25, 26, 27, 30, 31, 34, 35, 39, 41, 42, 67, 68, 69.	84	84	87		

436	ರಾಶಿ ಗೇಟ್ ವೇ (ಫೇಸ್-1)	RASHI GATEWAY-PHASE-I					13000
437	ರಾಶಿ ಗೇಟ್ ವೇ (ಫೇಸ್-2)	RASHI GATEWAY-PHASE- II					13000
438	ವಿಶ್ವೇಶ್ವರಪುರ	VISVESWARAPURA	112	140	154	13000	17000
439	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 5, 4, 7, 8, 9, 10, 11, 12, 13, 14, 22, 23, 24, 25, 26, 28, 29, 31, 32, 33, 34, 35, 37, 38, 39, 40, 41, 42, 43, 45, 46, 48, 49, 50, 53, 54, 63, 64, 65, 66, 67, 69, 70.	ADJACENT NH-4 ROAD SY.NO.1, 2, 5, 4, 7, 8, 9, 10, 11, 12, 13, 14, 22, 23, 24, 25, 26, 28, 29, 31, 32, 33, 34, 35, 37, 38, 39, 40, 41, 42, 43, 45, 46, 48, 49, 50, 53, 54, 63, 64, 65, 66, 67, 69, 70.	224	266	280		
440	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2, 3, 4, 5, 6, 7, 14, 16, 17, 18, 19, 20, 21, 22, 23, 24, 25, 26, 27, 30, 31, 68, 69.	ADJACENT VILLAGE ROAD SY.NO.2, 3, 4, 5, 6, 7, 14, 16, 17, 18, 19, 20, 21, 22, 23, 24, 25, 26, 27, 30, 31, 68, 69.	154	168	182		
441	ಬೆನಕ ಬಡಾವಣೆ	BENAKA BADAVANE					16500
442	ಗಂಗಾಧರ್ ಬಡಾವಣೆ	GANGADAR BADAVANE					16500
443	ಫ್ರೆಂಡ್ಸ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.15/2	FRIENDS BADAVANE (NPA) SY.NO.15/2					16500
444	ವಿಜಯ ವಿಠಲ ನಗರ ಸರ್ವೆ ನಂ.11	VIJAYA VITTAL NAGAR SY.No.11					15500
445	ಓಬನಾಯಕನಹಳ್ಳಿ	OBANAYAKANAHALLI	56	59	70	9500	13000
446	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 15, 16, 19, 20, 21, 25, 26, 27, 28, 37, 40, 41, 47.	ADJACENT VILLAGE ROAD SY.NO.1, 2, 3, 4, 5, 6, 15, 16, 19, 20, 21, 25, 26, 27, 28, 37, 40, 41, 47.	84	111	133		
447	ವಂಶಿ ರೆಸಿಡೆನ್ಸಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ. 38/1, 31, 35/3, 42, 36, 35/3	VAMSHI RESIDENCY BADAVANE (NPA) SY.NO. 38/1, 31, 35/3, 42, 36, 35/3					13000
448	ರಾಶಿ ಗೇಟ್ ವೇ (ಫೇಸ್-1)	RASHI GATEWAY-PHASE- I					13000
449	ರಾಶಿ ಗೇಟ್ ವೇ (ಫೇಸ್-2)	Rashi Gateway -Phase - II					13000
450	ಶ್ರೀನಿವಾಸಪುರ	SHREENIVASAPURA	56	59	63	10000	12500
451	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 40, 45, 59, 62, 64, 65, 67, 73, 79, 80, 83, 85, 87, 89, 90, 91, 112, 113, 116, 117, 118, 120, 141, 143, 145, 161, 185, 186, 193, 194, 207, 208, 209, 210, 211, 212, 193, 194, 207, 208, 209, 210, 211, 212,	ADJACENT VILLAGE ROAD SY.NO.1, 2, 3, 4, 5, 6, 7, 8, 9, 40, 45, 59, 62, 64, 65, 67, 73, 79, 80, 83, 85, 87, 89, 90, 91, 112, 113, 116, 117, 118, 120, 141, 143, 145, 161, 185, 186, 193, 194, 207, 208, 209, 210, 211, 212, 214, 215, 220, 223, 224, 247, 248, 249.	77	84	95		

	214, 215, 220, 223, 224, 247, 248, 249.							
452	ಶ್ರೀನಿವಾಸಪುರ ಕೆ.ಜಿ.	<b>SREENIVASAPURA K.G.</b>	63	66	74	10500	12500	
453	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 8, 9, 11, 12, 13, 15, 16, 18, 19, 20, 22.	ADJACENT VILLAGE ROAD SY.NO.1, 2, 3, 4, 5, 6, 8, 9, 11, 12, 13, 15, 16, 18, 19, 20, 22.	91	92	105			
454	ಕೆ.ಹೆಚ್.ಬಿ. ಬಡಾವಣೆ	<b>K.H.B. BADAVANE</b>					11500	
455	ಮೆ.ಕರ್ನಾಟಕ ಪೋಸ್ಟಲ್ ಟೆಲಿಕಾಂ ಎಂಪ್ಲಾಯಿಸ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ., (ಸಂದೇಶ್ ನಗರ)	<b>Mrs. Karnataka Postal Telecome Employees' Housing Co-Operative Society Ltd., (Sandesh Nagar)</b>					12000	
456	ಮದ್ದಾನಗರ	<b>MADAVANAGAR</b>					13000	
457	ವಿ.ಎಸ್.ಎಲ್.ಗಾರ್ಡೇನಿಯಾ	<b>V.S.L. GARDENIA</b>					13000	
458	ಸೀತರಾಮಭಟ್ಟರಪಾಳ್ಯ	<b>SEETHARAMARABATTARAP ALAYA</b>	42	49	57	6500	8500	
459	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 11, 12, 13, 18, 22, 25.	ADJACENT VILLAGE ROAD SY.NO.1, 2, 3, 4, 5, 6, 7, 8, 11, 12, 13, 18, 22, 25.	91	109	133			
460	ಸೋಲದೇವನಹಳ್ಳಿ	<b>SOLADEVANAHALLI</b>	17	20	22	6500	8500	
461	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 11, 16, 17, 18, 19, 20, 25, 28, 29, 37, 41, 42, 49, 52, 53, 54, 55, 56, 57, 58, 59, 61, 64, 65, 66, 69, 77, 86, 90.	ADJACENT VILLAGE ROAD SY.NO.1, 2, 3, 4, 5, 6, 7, 8, 11, 16, 17, 18, 19, 20, 25, 28, 29, 37, 41, 42, 49, 52, 53, 54, 55, 56, 57, 58, 59, 61, 64, 65, 66, 69, 77, 86, 90.	28	36	41			
462	ಹನುಮನಪಾಳ್ಯ	<b>HANUMANAPALAYA</b>	35	39	43	6000	7500	
463	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 4, 6, 7, 8.	ADJACENT NH-48 ROAD SY.NO.1, 2, 4, 6, 7, 8.	154	196	238			
464	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3, 5, 10, 11, 16, 18.	ADJACENT VILLAGE ROAD SY.NO.3, 5, 10, 11, 16, 18.	56	64	76			
465	ಹಾಜಿಪಾಳ್ಯ	<b>HAJIPALAYA</b>	20	22	25	6500	8500	
466	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 12, 14, 15, 31.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 12, 14, 15, 31.	32	38	41			
467	ಹಂಚಿಪುರ	<b>HANCHIPURA</b>	56	64	81	8500	10500	
468	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 23, 32, 123, 125,	ADJACENT NH-48 ROAD SY.NO.23, 32, 123, 125, 126, 127, 128, 129, 130, 131, 132, 158, 159, 161.	168	202	249			

	126, 127, 128, 129, 130, 131, 132, 158, 159, 161.						
469	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 14, 19, 20, 21, 25, 34, 58, 59, 60, 61, 62, 63, 73, 74, 75, 76, 77, 80, 81, 86, 94, 100, 101, 102, 103, 104, 106, 107, 108, 110, 111, 112, 115, 116, 117, 118, 119, 120, 121, 122, 141, 142, 143, 147, 148, 149, 150, 169, 170, 183, 184, 185, 188, 191, 193, 194, 195, 196, 197, 198, 199, 200, 201, 202, 206, 207, 208, 209, 210, 211.	ADJACENT VILLAGE ROAD SY.NO.1, 2, 3, 4, 5, 6, 7, 8, 14, 19, 20, 21, 25, 34, 58, 59, 60, 61, 62, 63, 73, 74, 75, 76, 77, 80, 81, 86, 94, 100, 101, 102, 103, 104, 106, 107, 108, 110, 111, 112, 115, 116, 117, 118, 119, 120, 121, 122, 141, 142, 143, 147, 148, 149, 150, 169, 170, 183, 184, 185, 188, 191, 193, 194, 195, 196, 197, 198, 199, 200, 201, 202, 206, 207, 208, 209, 210, 211.	77	84	98		
470	ಹ್ಯಾಡಾಳು	HYADALU	42	45	48	6500	8500
471	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 9, 10, 11, 14, 18, 20, 33, 34, 36, 39, 40, 45, 46, 47, 48, 51, 54, 55, 66, 68, 71, 72, 73, 74, 79, 86, 89, 91, 92, 93, 94, 95, 96, 97, 98, 99, 100, 102, 103, 104, 105, 106, 107, 108, 109, 147.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 14, 18, 20, 33, 34, 36, 39, 40, 45, 46, 47, 48, 51, 54, 55, 66, 68, 71, 72, 73, 74, 79, 86, 89, 91, 92, 93, 94, 95, 96, 97, 98, 99, 100, 102, 103, 104, 105, 106, 107, 108, 109, 147.	85	90	95		
472	ಮೆ: ಕರ್ನಾಟಕ ಪೋಸ್ಟಲ್ & ಟೆಲಿಕಾಂ ಎಂಪ್ಲಾಯ್ಸ್ ಹೌಸಿಂಗ್ ಕೋ-ಆಪರೇಟಿವ್ ಸೋಸೈಟಿ ಲಿ., (ಸಂದೇಶ್ ನಗರ)	Mrs. Karnataka Postal Telecome Employees' Housing Co-Operative Society Ltd., (Sandesh Nagar)					8500
473	ಶ್ರೀಮುಕಾಂಬಿಕಾ ಎಂಟರ್ ಪ್ರೈಸಸ್ ಲೇಔಟ್ ಸರ್ವೆ ನಂ.12	SREE MUKAMBIKA ENTERPRISE LAYOUT SY.No.12					8000
474	ಆದಿತ್ಯಾ ಮುನೇಶ್ವರ ಬಡಾವಣೆ	ADITY MUNESWARA BADAVANE					8000
475	ಹುರಿಹಳ್ಳಿ	HURIHALLI	42	45	56	6500	8500
476	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7, 8, 16, 17, 23, 24, 30, 31, 37, 39, 40, 43, 46, 47, 48, 49, 50, 51, 52, 53, 54, 55, 62, 64, 66, 70, 71, 77, 86.	ADJACENT VILLAGE ROAD SY.NO.1, 2, 3, 4, 5, 6, 7, 8, 16, 17, 23, 24, 30, 31, 37, 39, 40, 43, 46, 47, 48, 49, 50, 51, 52, 53, 54, 55, 62, 64, 66, 70, 71, 77, 86.	63	84	91		
477	ಹೊಸಹಳ್ಳಿ	HOSAHALLI	14	15	18	6500	8500
478	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 7,	ADJACENT VILLAGE ROAD SY.NO.1, 2, 3, 4, 5, 6, 7, 8, 11, 13, 15, 16, 17, 18, 19, 29,	15	25	29		



	8, 11, 13, 15, 16, 17, 18, 19, 29, 31, 35, 37, 40, 41, 42, 43, 47, 48, 53, 55, 56, 57, 58, 59.	31, 35, 37, 40, 41, 42, 43, 47, 48, 53, 55, 56, 57, 58, 59.					
479	<b>ಹೊನ್ನಸಂದ್ರ</b>	<b>HONNASANDRA</b>	31	34	38	6500	8500
480	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 14, 15, 18, 19, 20, 22, 23, 24, 40, 42, 43, 51, 52, 56, 68, 70, 80, 81, 88, 92, 97, 98, 99, 103, 108, 111, 116, 118, 119, 122, 127, 130, 134, 136, 137, 188.	ADJACENT VILLAGE ROAD SY.NO.14, 15, 18, 19, 20, 22, 23, 24, 40, 42, 43, 51, 52, 56, 68, 70, 80, 81, 88, 92, 97, 98, 99, 103, 108, 111, 116, 118, 119, 122, 127, 130, 134, 136, 137, 188.	36	43	49		
481	<b>ಅಂಬಿಕಾ ಲೇಔಟ್</b>	<b>AMBIKA LAYOUT</b>					9000
<b>ತ್ಯಾಮಗೊಂಡ್ಲು ಹೋಬಳಿ</b>							
482	<b>ಅರೆಬೊಮ್ಮನಹಳ್ಳಿ</b>	<b>AREBOMANAHALLI</b>	13	17	20	6500	8500
483	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 3, 4, 5, 6, 11, 12, 32, 37, 38, 39, 40, 45, 46, 47, 48, 51, 53, 54, 60, 103, 104, 105, 108, 109, 133, 135.	ADJACENT VILLAGE ROAD SY.NO.1, 2, 3, 4, 5, 6, 11, 12, 32, 37, 38, 39, 40, 45, 46, 47, 48, 51, 53, 54, 60, 103, 104, 105, 108, 109, 133, 135.	24	27	29		
484	<b>ಅಪ್ಪಗೊಂಡನಹಳ್ಳಿ</b>	<b>APPAGONDANAHALLI</b>	21	21	24	6500	8500
485	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು. 1, 2, 3, 4, 5, 6, 7, 8, 9, 10, 11, 12, 13, 14, 15, 16, 18, 19, 20, 21, 23, 25, 28, 30, 33, 35, 36, 38, 40.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 11, 12, 13, 14, 15, 16, 18, 19, 20, 21, 23, 25, 28, 30, 33, 35, 36, 38, 40.	28	32	36		
486	<b>ಆಲನಾಯಕನಹಳ್ಳಿ</b>	<b>ALANAYAKANAHALLI</b>	29	31	34	6500	8500
487	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು. 1, 2, 3, 4, 5, 6, 7, 8, 27, 28, 29, 30, 31.	ADJACENT VILLAGE ROAD SY.NO. 1, 2, 3, 4, 5, 6, 7, 8, 27, 28, 29, 30, 31.	36	41	43		
488	<b>ಕರಿಮಾರನಹಳ್ಳಿ</b>	<b>KARIMARANAHALLI</b>	11	15	20	6500	8500
489	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 13, 14, 15, 16, 18, 19, 20, 21, 22, 27, 28, 31, 32, 35, 36, 37, 38, 39, 41, 42, 44.	ADJACENT VILLAGE ROAD SY.NO. 1, 2, 3, 4, 5, 6, 13, 14, 15, 16, 18, 19, 20, 21, 22, 27, 28, 31, 32, 35, 36, 37, 38, 39, 41, 42, 44.	13	21	24		
490	<b>ಕಳಲುಘಟ್ಟ</b>	<b>KALALUGATTA</b>	35	38	42	6500	8500
491	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6,	ADJACENT VILLAGE ROAD SY.NO.1, 2, 3, 4, 5, 6, 7, 10, 12, 17, 18, 27, 28, 30, 40, 41,	56	63	71		

	7, 10, 12, 17, 18, 27, 28, 30, 40, 41, 42, 43, 44, 46, 49, 50, 60, 109, 110, 111, 112, 119, 120, 121, 122, 123, 124, 128.	42, 43, 44, 46, 49, 50, 60, 109, 110, 111, 112, 119, 120, 121, 122, 123, 124, 128.					
492	ಕಣ್ಣೋಹಳ್ಳಿ	<b>KANNOHALLI</b>	14	17	21	6500	8500
493	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 11, 12, 14, 15, 16, 17, 18, 19, 20, 21, 22, 24, 26, 27, 28, 29, 33, 41, 42, 44.	ADJACENT VILLAGE ROAD SY.NO. 1, 2, 3, 4, 5, 11, 12, 14, 15, 16, 17, 18, 19, 20, 21, 22, 24, 26, 27, 28, 29, 33, 41, 42, 44.	21	25	28		
494	ಕರೇನಹಳ್ಳಿ	<b>KARENAHALLI</b>	29	31	32	6500	8500
495	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 6, 8, 16, 18, 23, 27, 33.	ADJACENT VILLAGE ROAD SY.NO. 1, 2, 3, 4, 6, 8, 16, 18, 23, 27, 33.	34	36	39		
496	ಕಾರೇಹಳ್ಳಿ	<b>KAREHALLI</b>	12	19	22	5500	7000
497	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 11, 12, 13, 18, 19, 63, 67, 69, 78, 81, 82, 83, 84, 85, 86, 87, 88, 90, 92, 99, 101, 104, 105, 106, 107, 109, 111, 112, 113, 114, 115, 116, 118, 120, 121, 122, 123, 124, 125, 126, 127.	ADJACENT VILLAGE ROAD SY.NO. 11, 12, 13, 18, 19, 63, 67, 69, 78, 81, 82, 83, 84, 85, 86, 87, 88, 90, 92, 99, 101, 104, 105, 106, 107, 109, 111, 112, 113, 114, 115, 116, 118, 120, 121, 122, 123, 124, 125, 126, 127.	20	23	24		
498	ಕುಲುವನಹಳ್ಳಿ	<b>KULUVANAHALLI</b>	49	52	55	6500	8500
499	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 4, 7, 9, 10, 11, 12, 13, 15, 16, 17, 18, 25, 42, 85, 92, 93.	ADJACENT NH-4 SY.NO. 1, 2, 4, 7, 9, 10, 11, 12, 13, 15, 16, 17, 18, 25, 42, 85, 92, 93.	154	169	199		
500	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 3, 5, 6, 8, 14, 19, 22, 33, 34, 35, 40, 45, 46, 47, 48, 55, 58, 59, 60, 61, 62, 63, 64, 66, 67, 68, 69, 84, 86, 87, 88, 89, 90, 91, 99, 100, 104.	ADJACENT VILLAGE ROAD SY.NO. 3, 5, 6, 8, 14, 19, 22, 33, 34, 35, 40, 45, 46, 47, 48, 55, 58, 59, 60, 61, 62, 63, 64, 66, 67, 68, 69, 84, 86, 87, 88, 89, 90, 91, 99, 100, 104.	77	80	84		
501	ಕೃಷ್ಣರಾಜ ಪಾಳ್ಯ ಕೆ. (ಜಕ್ಕನಹಳ್ಳಿ)	<b>KRISHNARAJAPALAYA (NEAR JAKKANAHALLI)</b>	28	35	42	6500	8500
502	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4,8	ADJACENT VILLAGE ROAD SY.NO. 1, 2, 3, 4,8	42	50	53		
503	ಕೃಷ್ಣರಾಜಪುರ (ಜಕ್ಕಸಂದ್ರ ಹತ್ತಿರ)	<b>KRISHNARAJA PURA (NEAR</b>	35	39	42	6500	8500

		<b>JAKKASANDRA)</b>					
504	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2	ADJACENT VILLAGE ROAD SY.NO. 1, 2	35	46	49		
505	<b>ಕೆಂಪಾಪುರ ಆಗ್ರಹಾರ</b>	<b>KEMPAPURA AGRAHARA</b>	21	22	25	6500	8500
506	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 12, 16, 18, 19.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 12, 16, 18, 19.	27	29	32		
507	<b>ಕೆಂಚನಪುರ</b>	<b>KENCHANAPURA</b>	14	17	20	6500	8500
508	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 11, 12, 13, 21, 68, 78, 80, 81, 84, 85, 93, 94, 95, 96, 97, 99, 100, 102, 111, 113, 114, 133, 134.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 12, 13, 21, 68, 78, 80, 81, 84, 85, 93, 94, 95, 96, 97, 99, 100, 102, 111, 113, 114, 133, 134.	20	24	28		
509	<b>ಕೋಡಿಹಳ್ಳಿ</b>	<b>KODIHALLI</b>	29	31	34	6500	8500
510	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 16, 17, 47, 48, 49, 51, 52, 55, 62, 63, 66.	ADJACENT VILLAGE ROAD SY.NO. 1, 2, 3, 4, 5, 6, 7, 8, 16, 17, 47, 48, 49, 51, 52, 55, 62, 63, 66.	36	39	43		
511	<b>ಕೋಡಿಪಾಳ್ಯ</b>	<b>KODIPALAYA</b>	24	27	29	6500	8500
512	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 12, 14.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 12, 14.	36	39	43		
513	<b>ಕೊಡಿಗೇನಹಳ್ಳಿ</b>	<b>KDIGENAHALLI</b>	14	17	20	6500	8500
514	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 11, 14, 15, 17, 18.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 14, 15, 17, 18.	21	22	25		
515	<b>ಕೊಡಿಗಿ ಬೊಮ್ಮನಹಳ್ಳಿ</b>	<b>KODIGE BOMMANAHALLI</b>	13	17	20	6500	8500
516	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 11, 12, 13, 14, 17, 18, 32, 42, 43, 57, 58, 59, 60, 61, 68, 73, 74, 75, 92, 98, 99, 101, 112, 114, 116, 118, 119, 124, 125.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 11, 12, 13, 14, 17, 18, 32, 42, 43, 57, 58, 59, 60, 61, 68, 73, 74, 75, 92, 98, 99, 101, 112, 114, 116, 118, 119, 124, 125.	20	22	27		
517	<b>ಗುಡ್ಡೇಗೌಡನ ಚನ್ನೋಹಳ್ಳಿ</b>	<b>GUDDÉGOWDANA CHANOHALLI</b>	20	22	24	6500	8500

518	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 11, 14, 15, 17.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 14, 15, 17.	28	31	34		
519	<b>ಗೂಲಾಪುರ</b>	<b>GOOLAPURA</b>	21	22	25	6500	8500
520	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 45, 48, 49, 51, 52, 53, 55, 57, 58, 61, 62.	ADJACENT VILLAGE ROAD SY.NO. 45, 48, 49, 51, 52, 53, 55, 57, 58, 61, 62.	28	31	34		
521	<b>ಗೋವೇನಹಳ್ಳಿ (K.I.A.D.B. LIMIT AREA)</b>	<b>GOVENAHALLI (K.I.A.D.B. LIMIT AREA)</b>	35	36	39	8500	11000
522	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 12, 13, 15, 18, 19, 21, 23, 26, 28, 33, 34, 35, 36, 37, 40, 41, 42, 43, 44, 55, 61, 62, 63.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 12, 13, 15, 18, 19, 21, 23, 26, 28, 33, 34, 35, 36, 37, 40, 41, 42, 43, 44, 55, 61, 62, 63.	76	84	88		
523	<b>ಗುಂಡೇನಹಳ್ಳಿ</b>	<b>GUNDENAHALLI</b>	34	36	38	8500	11000
524	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 9,68,69,71,72,73,75,76,77,78,85,86,87,88,89,90,91,92	ADJACENT VILLAGE ROAD SY.NO. 9,68,69,71,72,73,75,76,77,78,85,86,87,88,89,90,91,92	49	53	56		
525	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 4,10,11,13,14,15,16,17,22,23,25,26,28,26,27,31,41,42,55,56,57,58,62,63,64,65,66,67,89,93,94	ADJACENT VILLAGE ROAD SY.NO. 4,10,11,13,14,15,16,17,22,23,25,26,28,26,27,31,41,42,55,56,57,58,62,63,64,65,66,67,89,93,94	35	38	42		
526	<b>ಗೋರಘಟ್ಟ</b>	<b>GORAGATTA</b>	13	17	20	6500	8500
527	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 14, 18, 19.	ADJACENT VILLAGE ROAD SY.NO. 1, 2, 3, 4, 5, 6, 7, 8, 14, 18, 19.	21	22	24		
528	<b>ಗೋವಿಂದಪುರ</b>	<b>GOVINDAPURA</b>	13	17	20	6500	8500
529	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9.	ADJACENT VILLAGE ROAD SY.NO. 1, 2, 3, 4, 5, 6, 7, 8, 9.	28	31	34		
530	<b>ಚಿಕ್ಕನಹಳ್ಳಿ</b>	<b>CHIKKANAHALLI</b>	13	17	20	6500	8500
531	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 21, 27, 29, 31, 33,	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 21, 27, 29, 31, 33,	24	25	28		

	ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 21, 27, 29, 31, 33, 34, 41, 42, 46, 50, 51.	34, 41, 42, 46, 50, 51.					
532	ಚಿಕ್ಕಣ್ಣಣ್ಣೆ	<b>CHIKKANNANNANE</b>	27	29	32	6500	8500
533	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8.	ADJACENT VILLAGE ROAD SY.NO. 1, 2, 3, 4, 5, 6, 7, 8.	42	45	46		
534	ಜಕ್ಕನಹಳ್ಳಿ	<b>JAKKANAHALLI</b>	42	49	56	6500	8500
535	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 39, 45, 46, 49, 50, 100, 113, 125, 126, 127, 128, 130, 131, 132, 133, 134, 135, 136, 137, 138, 140, 141, 142, 143, 144, 145, 149, 151, 152, 153, 154, 156, 160, 166, 167.	ADJACENT VILLAGE ROAD SY.NO. 1, 2, 3, 4, 5, 6, 7, 8, 39, 45, 46, 49, 50, 100, 113, 125, 126, 127, 128, 130, 131, 132, 133, 134, 135, 136, 137, 138, 140, 141, 142, 143, 144, 145, 149, 151, 152, 153, 154, 156, 160, 166, 167.	49	52	55		
536	ಜಕ್ಕಸಂದ್ರ	<b>JAKKASANDRA</b>	28	35	36	6500	8500
537	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 12, 207.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 12, 207.	35	39	42		
538	ತ್ಯಾಮಗೊಂಡ್ಲು ಅಮಾನಿಕೆರೆ	<b>THYAMAGONDLU AMANIKERE</b>	45	55	63	6500	8500
539	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 9, 12, 15, 17, 23, 36, 43, 45, 56, 74, 78, 97, 98, 99, 100, 107, 113.	ADJACENT VILLAGE ROAD SY.NO. 9, 12, 15, 17, 23, 36, 43, 45, 56, 74, 78, 97, 98, 99, 100, 107, 113.	62	67	71		
540	ತ್ಯಾಮಗೊಂಡ್ಲು	<b>THYAMAGONDLU</b>	53	55	62	8500	11000
541	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 5, 6, 7, 8, 9, 10, 14, 15, 16, 17, 18, 19, 20,25, 27, 34, 35, 41, 59, 60, 61, 90, 91, 112, 115, 128, 154, 155, 159, 162, 164, 165, 166, 188, 213, 214, 219, 220, 222, 223, 225.	ADJACENT VILLAGE ROAD SY.NO. 5, 6, 7, 8, 9, 10, 14, 15, 16, 17, 18, 19, 20,25, 27, 34, 35, 41, 59, 60, 61, 90, 91, 112, 115, 128, 154, 155, 159, 162, 164, 165, 166, 188, 213, 214, 219, 220, 222, 223, 225.	77	84	90		
542	ಅಶೋಕ್ ನಗರ	<b>ASHOKNAGAR</b>					9000
543	ರಂಗಸ್ವಾಮಿ ಲೇಔಟ್	<b>RANGASWAMY LAYOUT</b>					9000
544	ತಡಸೀಘಟ್ಟ	<b>THADASIGATTA</b>	13	17	20	6500	8500
545	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6,	ADJACENT VILLAGE ROAD SY.NO. 1, 2, 3, 4, 5, 6, 7, 8, 15, 18, 22, 23, 24, 25, 37, 40,	25	27	28		

	7, 8, 15, 18, 22, 23, 24, 25, 37, 40, 43, 44, 45, 52, 62, 64, 66, 67, 71, 73, 81, 87, 88, 92, 99, 100, 101, 120, 121, 122, 138, 139, 140, 141, 143, 144, 145, 146, 147, 148, 150, 151.	43, 44, 45, 52, 62, 64, 66, 67, 71, 73, 81, 87, 88, 92, 99, 100, 101, 120, 121, 122, 138, 139, 140, 141, 143, 144, 145, 146, 147, 148, 150, 151.					
546	<b>ತಾವರೆಕೆರೆ</b>	<b>THAVAREKERE</b>	28	35	42	6500	8500
547	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 28, 36, 40, 44, 45, 46, 47, 48, 49, 50, 51, 52, 53, 54, 55, 56, 57, 58, 62, 76, 78, 83, 84, 85, 86, 102, 103.	ADJACENT VILLAGE ROAD SY.NO.1, 2, 3, 4, 5, 6, 7, 8, 28, 36, 40, 44, 45, 46, 47, 48, 49, 50, 51, 52, 53, 54, 55, 56, 57, 58, 62, 76, 78, 83, 84, 85, 86, 102, 103.	56	63	67		
548	<b>ತಾಳೆಕೆರೆ</b>	<b>THALEKERE</b>	49	53	63	6500	8500
549	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 23, 24, 31, 45, 48.	ADJACENT NH-4 SY.NO. 1, 23, 24, 31, 45, 48.	148	161	182		
550	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2, 3, 4, 5, 6, 7, 8, 13, 14, 17, 18, 19, 22, 25, 26, 35, 36, 38, 44, 52, 53, 54, 55, 56, 57, 58, 60, 61, 62, 63, 64, 65, 66, 67, 68, 69.	ADJACENT VILLAGE ROAD SY.NO. 2, 3, 4, 5, 6, 7, 8, 13, 14, 17, 18, 19, 22, 25, 26, 35, 36, 38, 44, 52, 53, 54, 55, 56, 57, 58, 60, 61, 62, 63, 64, 65, 66, 67, 68, 69.	80	85	88		
551	<b>ತಿಮ್ಮಸಂದ್ರ</b>	<b>THIMMASANDRA</b>	13	17	20	6500	8500
552	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 14, 19, 20, 21, 27, 39, 41, 52, 53, 55, 57, 65, 66, 69, 70, 71, 72, 73, 74, 77, 80, 93, 94, 95, 98, 101, 102, 103, 104.	ADJACENT VILLAGE ROAD SY.NO.1, 2, 3, 4, 5, 6, 7, 8, 14, 19, 20, 21, 27, 39, 41, 52, 53, 55, 57, 65, 66, 69, 70, 71, 72, 73, 74, 77, 80, 93, 94, 95, 98, 101, 102, 103, 104.	28	29	34		
553	<b>ತಿಪ್ಪಶೆಟ್ಟಿಹಳ್ಳಿ</b>	<b>THIPPASETTIHALLI</b>	28	29	31	6500	8500
554	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 37, 39, 57, 59, 60, 61, 62, 64, 65, 68, 69.	ADJACENT VILLAGE ROAD SY.NO. 1, 2, 3, 4, 5, 6, 7, 8, 37, 39, 57, 59, 60, 61, 62, 64, 65, 68, 69.	38	42	43		
555	<b>ತಿಪ್ಪಗೊಂಡನಹಳ್ಳಿ</b>	<b>THIPPAGONDANAHALLI</b>	56	63	73	8500	11000
556	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ	ADJACENT NH-4 ROAD SY.NO. 11, 32,	151	162	169		

	ಸರ್ವೆ ನಂಬರ್ ಜಮೀನುಗಳು 11, 32, 33, 34, 37, 38, 39,42, 43, 44, 45, 48, 49, 50, 51, 52, 53	33, 34, 37, 38, 39, 42, 43, 44, 45, 48, 49, 50, 51, 52, 53.					
557	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 12, 14, 15, 17, 18, 19, 21, 22, 28, 29, 41, 46, 47.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 12, 14, 15, 17, 18, 19, 21, 22, 28, 29, 41, 46, 47.	77	81	85		
558	<b>ತೋಟನಹಳ್ಳಿ</b>	<b>THOTANAHALLI</b>	28	31	34	6500	8500
559	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9.	ADJACENT VILLAGE ROAD SY.NO. 1, 2, 3, 4, 5, 6, 7, 8, 9.	45	49	53		
560	<b>ಮೊಡ್ಡಬೆಲೆ</b>	<b>DODDABELE</b>	20	22	28	5500	6500
561	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1,2,3,4,5,6,7,8,9,18, 19,20, 22,24,25,26, 28,29,30,34,35,38,43,45,46,47,54,56,65,	ADJACENT VILLAGE ROAD SY.NO. 1,2,3,4,5,6,7,8,9,18,19, 20,22,24,25,26,28,29, 30,34,35, 38, 43, 45,46,47,54,56,65,	33	34	36		
562	<b>ಮೊಡ್ಡಚನ್ನೋಹಳ್ಳಿ</b>	<b>DODDACHANNOHALLI</b>	13	17	20	5500	6500
563	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 15, 17, 18, 20, 23, 24, 30, 31, 32, 33, 34, 35, 38, 39, 40, 41, 42, 43.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 15, 17, 18, 20, 23, 24, 30, 31, 32, 33, 34, 35, 38, 39, 40, 41, 42, 43.	19	22	25		
564	<b>ಮೊಡ್ಡೇರಿ</b>	<b>DODDERE</b>	56	62	71	8500	11000
565	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 25, 26, 27, 28, 44, 45, 46, 48, 49, 50, 51, 52, 53, 57, 58, 59, 60, 63, 93, 94, 95, 96, 97, 98, 100, 101, 102, 103, 104, 109, 110.	ADJACENT NH-4 ROAD SY.NO. 25, 26, 27, 28, 44, 45, 46, 48, 49, 50, 51, 52, 53, 57, 58, 59, 60, 63, 93, 94, 95, 96, 97, 98, 100, 101, 102, 103, 104, 109, 110.	151	161	169		
566	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 15, 19, 20, 21, 22, 23, 41, 43, 111, 113, 114.	ADJACENT VILLAGE ROAD SY.NO. 1, 2, 3, 4, 5, 6, 7, 8, 15, 19, 20, 21, 22, 23, 41, 43, 111, 113, 114.	88	99	106		
567	<b>ನರಸಾಪುರ</b>	<b>NARASAPURA</b>	27	31	34	6500	8500

568	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 32, 33, 35, 36, 37, 38, 39, 56, 57, 59, 60.	ADJACENT VILLAGE ROAD SY.NO. 1, 2, 3, 4, 5, 6, 7, 8, 32, 33, 35, 36, 37, 38, 39, 56, 57, 59, 60.	39	45	48		
569	<b>ನಿಂಬೇನಹಳ್ಳಿ</b>	<b>NIMBENAHALLI</b>	13	17	20	6500	8500
570	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 11, 13, 14, 15, 16, 17, 18, 21, 22, 23, 24, 26, 27, 38, 39.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 11, 13, 14, 15, 16, 17, 18, 21, 22, 23, 24, 26, 27, 38, 39.	21	25	28		
571	<b>ಪಲ್ಲರಹಳ್ಳಿ</b>	<b>PALLARAHALLI</b>	13	17	21	6500	8500
572	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 48, 55, 56, 57, 61, 64, 66.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 48, 55, 56, 57, 61, 64, 66.	21	25	27		
573	<b>ಬಳ್ಳಗೆರೆ</b>	<b>BALLAGERE</b>	13	15	21	6500	8500
574	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 12, 17, 18, 19, 21, 22, 23, 24, 25, 26, 27, 28, 29, 34, 35, 40, 41, 42, 43, 44, 50, 53, 58, 59, 60, 61, 62, 66, 69, 70, 72, 73, 90, 91, 92, 93, 94, 95, 122, 123, 124, 131, 132, 133, 134, 135, 138, 139.	ADJACENT VILLAGE ROAD SY.NO. 1, 2, 3, 4, 5, 6, 7, 8, 12, 17, 18, 19, 21, 22, 23, 24, 25, 26, 27, 28, 29, 34, 35, 40, 41, 42, 43, 44, 50, 53, 58, 59, 60, 61, 62, 66, 69, 70, 72, 73, 90, 91, 92, 93, 94, 95, 122, 123, 124, 131, 132, 133, 134, 135, 138, 139.	15	22	27		
575	<b>ಬಿದಲೂರು</b>	<b>BIDALUR</b>	17	19	20	6500	8500
576	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 11, 14, 17, 18, 19, 26, 36, 46, 51, 52, 55, 56, 57, 63, 67, 70, 71, 72, 73, 74, 81, 82, 92, 94, 96, 97, 98, 101, 108, 109, 110, 111.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 14, 17, 18, 19, 26, 36, 46, 51, 52, 55, 56, 57, 63, 67, 70, 71, 72, 73, 74, 81, 82, 92, 94, 96, 97, 98, 101, 108, 109, 110, 111.	22	24	26		
577	<b>ಬೀರಗೊಂಡನಹಳ್ಳಿ (K.I.A.D.B. LIMIT AREA)</b>	<b>BEERAGODANAHALLI (K.I.A.D.B. LIMIT AREA)</b>	31	32	35	8500	11000
578	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 15, 16, 17, 18, 19, 21, 27, 38, 39, 48, 49, 52, 66, 81, 83, 85, 87, 95, 96, 97, 98.	ADJACENT VILLAGE ROAD Sy.no's 1, 2, 3, 4, 5, 6, 7, 8, 15, 16, 17, 18, 19, 21, 27, 38, 39, 48, 49, 52, 66, 81, 83, 85, 87, 95, 96, 97, 98.	56	59	63		



579	ಬ್ಯಾಡರಹಳ್ಳಿ	<b>BYADARAHALLI</b>	32	35	39	6500	8500
580	ಆಶೀರ್ವಾದ ಟೌನ್‌ಶಿಪ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.103, 104, 116, 117	ASHIRVADA TOWNSHIP BADAVANE (NPA) SY.NO.103, 104, 116, 117					10000
581	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 12, 13, 14, 15, 22, 31, 35, 36, 42, 43, 44, 51, 52, 55, 57, 64, 65, 83, 84, 85, 86.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 12, 13, 14, 15, 22, 31, 35, 36, 42, 43, 44, 51, 52, 55, 57, 64, 65, 83, 84, 85, 86.	39	42	45		
582	ಬೈರನಾಯಕನಹಳ್ಳಿ	<b>BYRANAYAKANAHALLI</b>	14	21	24	6500	8500
583	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 42, 43, 44, 45, 50, 64, 65, 69, 70, 71, 72, 73, 74, 75, 76, 77, 78, 79, 81, 82, 84, 85, 93, 94, 95, 98, 99, 100, 101, 103, 104, 105, 106, 107, 108, 109, 110, 112, 114, 115.	ADJACENT VILLAGE ROAD SY.NO. 42, 43, 44, 45, 50, 64, 65, 69, 70, 71, 72, 73, 74, 75, 76, 77, 78, 79, 81, 82, 84, 85, 93, 94, 95, 98, 99, 100, 101, 103, 104, 105, 106, 107, 108, 109, 110, 112, 114, 115.	24	28	32		
584	ಮಣ್ಣೆ	<b>MANNE</b>	17	22	25	6500	8500
585	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 167, 227, 228, 230, 231, 232, 233, 234, 235.	ADJACENT NH-207 ROAD SY.NO. 167, 227, 228, 230, 231, 232, 233, 234, 235.	73	76	80		
586	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 29, 30, 31, 35, 67, 68, 88, 89, 91, 102, 103, 104, 105, 106, 130, 131, 132, 133, 134, 137, 138, 139, 140, 141, 197, 226, 244, 245, 246, 247, 248, 249, 250, 254, 255, 256.	ADJACENT VILLAGE ROAD SY.NO.1, 2, 3, 4, 5, 6, 7, 8, 10, 11, 12, 13, 14, 15, 16, 17, 18, 29, 30, 31, 35, 67, 68, 88, 89, 91, 102, 103, 104, 105, 106, 130, 131, 132, 133, 134, 137, 138, 139, 140, 141, 197, 226, 244, 245, 246, 247, 248, 249, 250, 254, 255, 256.	35	38	39		
587	ಮಣ್ಣೆರಾಂಪುರ	<b>MANERAMPURA</b>	14	17	20	6500	8500
588	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 18, 19, 25, 36, 45.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 18, 19, 25, 36, 45.	28	29	31		
589	ಮಹಿಮಾಪುರ	<b>MAHIMAPURA</b>	46	55	64	8500	11000
590	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 33, 34.	ADJACENT NH-4 ROAD SY.NO. 33, 34.	151	161	172		
591	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ	ADJACENT VILLAGE ROAD SY.NO.	62	71	80		

	ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 35, 38, 39,40,43, 44, 45, 48, 51, 53.	1, 2, 3, 4, 5, 6, 7, 8, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 35, 38, 39, 40, 43, 44, 45, 48, 51, 53.					
592	ಮದ್ದೇನಹಳ್ಳಿ	<b>MADDENAHALLI</b>	15	17	20	5500	6500
593	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 27, 28, 29, 30.	ADJACENT NH-207 ROAD SY.NO. 1, 27, 28, 29, 30.	66	69	78		
594	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2, 3, 4, 5, 6, 7, 8, 9, 11, 12, 14, 20, 22, 23, 25, 26, 94.	ADJACENT VILLAGE ROAD SY.NO. 2, 3, 4, 5, 6, 7, 8, 9, 11, 12, 14, 20, 22, 23, 25, 26, 94.	28	30	31		
595	ಮಾವಿನಕುಂಟೆ	<b>MAVINAKUNTE</b>	14	18	21	6500	8500
596	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 17, 18, 21, 22, 23, 24, 25, 26, 36, 39, 40, 43, 44, 45, 47, 49, 50.	ADJACENT VILLAGE ROAD SY.NO. 1, 2, 3, 4, 5, 6, 7, 8, 17, 18, 21, 22, 23, 24, 25, 26, 36, 39, 40, 43, 44, 45, 47, 49, 50.	20	22	27		
597	ಮಾಕನಕುಪ್ಪೆ (K.I.A.D.B. LIMIT AREA)	<b>MAKANAKUPPE (K.I.A.D.B. LIMIT AREA)</b>	35	27	31	8500	11000
598	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 12, 13, 14, 17, 18, 19, 20, 21, 28, 29, 30, 32, 33, 34, 35.	ADJACENT NH-207 ROAD SY.NO. 12, 13, 14, 17, 18, 19, 20, 21, 28, 29, 30, 32, 33, 34, 35.	76	83	85		
599	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 15, 16, 22, 24, 31, 36, 39, 42, 43, 44, 46, 48, 49.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 15, 16, 22, 24, 31, 36, 39, 42, 43, 44, 46, 48, 49.	35	43	52		
600	ಮುದ್ದಲಿಂಗನಹಳ್ಳಿ	<b>MUDDALINGANAHALLI</b>	42	46	49	8500	11000
601	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 27, 28, 29, 30, 31, 32, 33, 34, 35, 44, 50, 51, 52, 63, 64, 65, 66, 67.	ADJACENT NH-207 ROAD SY.NO. 1, 27, 28, 29, 30, 31, 32, 33, 34, 35, 44, 50, 51, 52, 63, 64, 65, 66, 67.	92	101	112		
602	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2, 3, 4, 5, 6, 7, 10, 13, 16, 18, 21, 22, 42, 43, 45, 46, 47, 48, 57, 58, 81.	ADJACENT VILLAGE ROAD SY.NO. 2, 3, 4, 5, 6, 7, 10, 13, 16, 18, 21, 22, 42, 43, 45, 46, 47, 48, 57, 58, 81.	43	49	52		

603	ಮಾವಿನಕೊಮ್ಮನಹಳ್ಳಿ	<b>MAVINAKOMMANAHALLI</b>	15	17	20	5500	7000
604	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 11, 16.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 11, 16.	21	23	25		
605	<b>ಮಿಣ್ಣಾಪುರ (K.I.A.D.B. LIMIT AREA)</b>	<b>MINNAPURA (K.I.A.D.B. LIMIT AREA)</b>	42	46	49	6500	8500
606	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 24, 25, 26, 30, 45, 47, 49, 50, 51, 53, 54, 65,66,67,68,69, 70, 71, 74, 75, 77, 88.	ADJACENT VILLAGE ROAD SY.NO. 1, 2, 3, 4, 5, 6, 24, 25, 26, 30, 45, 47, 49, 50, 51, 53, 54, 65, 66, 67, 68, 69, 70, 71, 74, 75, 77, 88.	77	81	91		
607	ಯಿಸುವನಹಳ್ಳಿ	<b>ISUVANAHALI</b>	20	24	28	6500	8500
608	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 12, 13, 22, 34, 35, 36, 42, 48, 76, 80, 81, 82, 83, 84, 85, 89, 96, 97, 98, 102, 108, 110, 111, 117, 124.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 12, 13, 22, 34, 35, 36, 42, 48, 76, 80, 81, 82, 83, 84, 85, 89, 96, 97, 98, 102, 108, 110, 111, 117, 124.	31	34	38		
609	<b>ಲಕ್ಷ್ಮಣಪುರ (K.I.A.D.B. LIMIT AREA)</b>	<b>LAKSHMANAPURA (K.I.A.D.B. LIMIT AREA)</b>	49	56	77	8500	11000
610	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 12, 13, 14, 16, 18, 19, 20, 21, 22, 23, 24, 27, 28, 29, 30, 32, 33, 37.	ADJACENT VILLAGE ROAD SY.NO. 1, 2, 3, 4, 5, 6, 7, 8, 12, 13, 14, 16, 18, 19, 20, 21, 22, 23, 24, 27, 28, 29, 30, 32, 33, 37.	70	77	91		
611	<b>ಲಕ್ಕಸಂದ್ರ</b>	<b>LAKKASANDRA</b>	28	31	35	6500	8500
612	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 10, 14, 16, 17, 18, 19, 22, 23, 27, 28, 52, 53, 54, 55, 56, 57, 62, 67, 68, 72, 73, 101.	ADJACENT VILLAGE ROAD SY.NO. 10, 14, 16, 17, 18, 19, 22, 23, 27, 28, 52, 53, 54, 55, 56, 57, 62, 67, 68, 72, 73, 101.	35	38	42		
613	<b>ಲಕ್ಕನಹಳ್ಳಿ</b>	<b>LAKKENAHALLI</b>	49	56	60	10000	13000
614	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 4, 8, 10, 11, 60.	ADJACENT NH-4 ROAD SY.NO.4, 8, 10, 11,60.	154	164	175		
615	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 5, 6, 7, 9, 12, 13, 15, 16, 24, 25, 30, 31, 36, 37, 38, 39, 58, 60, 61.	ADJACENT VILLAGE ROAD SY.NO. 1, 2, 3, 5, 6, 7, 9, 12, 13, 15, 16, 24, 25, 30, 31, 36, 37, 38, 39, 58, 60, 61.	77	84	91		
616	<b>ಲಕ್ಕಪ್ಪನಹಳ್ಳಿ</b>	<b>LAKKAPPANAHALLI</b>	25	27	28	6500	8500

617	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 42, 44, 45, 47, 48, 53, 54, 55, 58, 59, 60, 62, 63, 66, 68, 69.	ADJACENT VILLAGE ROAD SY.NO. 1, 2, 3, 4, 5, 6, 7, 8, 42, 44, 45, 47, 48, 53, 54, 55, 58, 59, 60, 62, 63, 66, 68, 69.	31	32	36		
618	ವರದನಾಯ್ಕನಹಳ್ಳಿ	VARADANAHAYANAHALLI	21	22	25	6500	8500
619	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 12, 60, 61, 67, 74, 78, 81, 82, 83, 90, 92, 94, 95, 98, 99, 100, 101, 102, 123, 124, 126, 127, 133, 196.	ADJACENT VILLAGE ROAD SY.NO. 1, 2, 3, 4, 5, 6, 7, 8, 12, 60, 61, 67, 74, 78, 81, 82, 83, 90, 92, 94, 95, 98, 99, 100, 101, 102, 123, 124, 126, 127, 133, 196.	31	34	38		
620	ವಾದಕುಂಟೆ	VADAKUNTE	21	25	28	6500	8500
621	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 13, 14, 15, 16, 17, 18, 19, 20, 22, 23, 24, 25, 26, 27, 28, 29, 31, 32, 35, 48, 51, 56, 58, 59, 60, 64, 84, 85, 105, 106, 107, 111, 115, 119, 121.	ADJACENT VILLAGE ROAD SY.NO. 1, 2, 3, 4, 5, 6, 7, 8, 13, 14, 15, 16, 17, 18, 19, 20, 22, 23, 24, 25, 26, 27, 28, 29, 31, 32, 35, 48, 51, 56, 58, 59, 60, 64, 84, 85, 105, 106, 107, 111, 115, 119, 121.	29	31	32		
622	ವೆಂಕಟಾಪುರ	VENKAPURA	17	18	21	6500	8500
623	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 19, 21, 22,23,24, 26, 29, 31, 32, 34.	ADJACENT VILLAGE ROAD SY.NO. 1, 2, 3, 4, 5, 6, 7, 8, 19, 21, 22, 23, 24, 26, 29, 31, 32, 34.	21	24	25		
624	ಓಬಳಾಪುರ	OBALAPURA	28	30	33	5000	6000
625	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 145, 146, 147, 148.	ADJACENT NH-207 ROAD SY.NO. 145, 146, 147, 148.	66	67	79		
626	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9.	ADJACENT VILLAGE ROAD SY.NO. 1, 2, 3, 4, 5, 6, 7, 8, 9.	28	28	30		
627	ಶಿರಗನಹಳ್ಳಿ	SHIRAGANAHALLI	14	17	21	6500	8500
628	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 9, 10, 11, 12, 13, 14, 15, 16, 17, 18, 31, 43, 48, 50, 51, 52, 53, 54, 55, 56.	ADJACENT VILLAGE ROAD SY.NO. 1, 2, 3, 4, 5, 6, 9, 10, 11, 12, 13, 14, 15, 16, 17, 18, 31, 43, 48, 50, 51, 52, 53, 54, 55, 56.	21	25	28		
629	ಸೂಲಕುಂಟೆ	SULAKUNTE	28	31	35	6500	8500
630	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ	ADJACENT VILLAGE ROAD SY.NO. 1, 2,	35	38	42		

	ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 8, 11, 12, 14, 17, 19, 20.	3, 4, 5, 6, 8, 11, 12, 14, 17, 19, 20.					
631	ಸೋಮಸಾಗರ	<b>SOMASAGARA</b>	17	20	22	6500	8500
632	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1,2,3,4,5,6,7,8, 9.	ADJACENT VILLAGE ROAD SY.NO. 1, 2, 3, 4, 5, 6, 7, 8, 9.	25	28	31		
633	ಹಸುರಹಳ್ಳಿ	<b>HASRUHALLI</b>	21	25	28	6500	8500
634	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 36, 94, 95, 98, 125, 126, 127, 128, 129, 130, 131, 132, 133, 134, 135, 139, 141, 142, 144, 145, 151, 155, 156, 165, 166.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 36, 94, 95, 98, 125, 126, 127, 128, 129, 130, 131, 132, 133, 134, 135, 139, 141, 142, 144, 145, 151, 155, 156, 165, 166.	28	31	34		
635	ಹರಿವೇಸಂದ್ರ	<b>HARIVESANDRA</b>	42	49	56	8500	11000
636	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 15, 18, 20.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 15, 18, 20.	63	70	77		
637	ಹಲ್ಲೂರು	<b>HALKURU</b>	13	21	24	6500	8500
638	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 22, 41, 42, 49, 50, 52, 62.	ADJACENT VILLAGE ROAD SY.NO. 1, 2, 3, 4, 5, 6, 22, 41, 42, 49, 50, 52, 62.	25	28	31		
639	ಹಾಳುರಾಂಪುರ	<b>HALURAMAPURA</b>	25	28	31	6500	8500
640	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 12, 15, 18, 25.	ADJACENT VILLAGE ROAD SY.NO. 1, 2, 3, 4, 5, 6, 7, 8, 12, 15, 18, 25.	34	39	43		
641	ಹಾದಿ ಹೊಸಹಳ್ಳಿ	<b>HADI HOSAHALLI</b>	28	30	33	5500	7000
642	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2, 3, 4, 5, 6, 7, 8, 9, 10, 11, 40, 41, 42, 48, 49.	ADJACENT NH-207 ROAD SY.NO. 2, 3, 4, 5, 6, 7, 8, 9, 10, 11, 40, 41, 42, 48, 49.	67	73	81		
643	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 14, 18, 20, 27.	ADJACENT VILLAGE ROAD SY.NO. 1, 14, 18, 20, 27.	28	35	39		
644	ಹೊನ್ನರಾಯನಹಳ್ಳಿ	<b>HONNARAYANAHALLI</b>	17	18	21	6500	8500
645	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6,	ADJACENT VILLAGE ROAD SY.NO. 1, 2, 3, 4, 5, 6, 7, 8, 23, 24, 25, 26, 27, 43, 46, 54, 55, 57, 62, 74, 83, 84, 92, 100, 101, 104, 105,	28	31	34		

	7, 8, 23, 24, 25, 26, 27, 43, 46, 54, 55, 57, 62, 74, 83, 84, 92, 100, 101, 104, 105, 106, 108, 115.	106, 108, 115.					
<b>ಸೋಂಪುರ ಹೋಬಳಿ</b>							
646	<b>ಅನಂತಪುರ</b>	<b>ANANTHAPURA</b>	28	31	34	6500	8500
647	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 13, 18, 20.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 18, 20.	49	53	56		
648	<b>ಅಗಳಕುಪ್ಪೆ</b>	<b>AGALAKUPPE</b>	49	56	63	6500	8500
649	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 13, 14, 28, 32, 33, 34, 35, 36, 37, 41, 42, 44, 45, 50, 59, 60, 71, 79, 85, 86, 88, 97, 98, 101, 102, 103, 104, 105, 106, 107, 108, 109, 120, 121, 122.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 13, 14, 28, 32, 33, 34, 35, 36, 37, 41, 42, 44, 45, 50, 59, 60, 71, 79, 85, 86, 88, 97, 98, 101, 102, 103, 104, 105, 106, 107, 108, 109, 120, 121, 122.	70	77	84		
650	<b>ಅವ್ವೇರಹಳ್ಳಿ (K.I.A.D.B. LIMIT AREA)</b>	<b>AVERAHALLI (K.I.A.D.B. LIMIT AREA)</b>	35	39	42	6500	8500
651	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 11, 13, 33, 37, 44, 60, 61, 62, 63, 64, 73, 74, 79, 80, 81, 83, 89, 106, 109, 110, 111.	ADJACENT VILLAGE ROAD SY.NO. 11, 13, 33, 37, 44, 60, 61, 62, 63, 64, 73, 74, 79, 80, 81, 83, 89, 106, 109, 110, 111.	70	77	84		
652	<b>ಆಲದಹಳ್ಳಿ</b>	<b>ALADAHALLI</b>	31	35	42	6500	8500
653	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10.	49	53	56		
654	<b>ಇಮಚೇನಹಳ್ಳಿ</b>	<b>IMACHENAHALLI</b>	21	25	28	6500	8500
655	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 23, 27, 28, 29, 37, 42.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 23, 27, 28, 29, 37, 42.	35	41	45		
656	<b>ಎಲೇಕ್ಯಾತನಹಳ್ಳಿ</b>	<b>YALEKYATHANAHALLI</b>	20	21	24	6500	8500
657	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 15, 16, 17, 22, 37, 28, 29, 30, 36, 37, 38, 39, 40, 41, 42, 43, 44, 50, 51, 53, 37, 38, 39, 40, 41, 42, 43, 44, 50, 51, 53, 56, 57, 58.	ADJACENT VILLAGE ROAD SY.NO. 1, 2, 3, 4, 5, 6, 7, 8, 15, 16, 17, 22, 37, 28, 29, 30, 36, 37, 38, 39, 40, 41, 42, 43, 44, 50, 51, 53, 56, 57, 58.	24	27	29		

	56, 57, 58.						
658	<b>ಎಡೇಹಳ್ಳಿ (K.I.A.D.B.Limit Area)</b>	<b>YADIHALLI (K.I.A.D.B.Limit Area)</b>	84	98	105	6500	8500
659	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 4, 5, 6, 7, 8, 10, 41, 42, 43, 44, 45, 46, 47, 48, 49, 75, 76, 77, 78, 80, 81, 83, 86, 87, 89, 90, 91, 92, 93, 94, 99, 100, 106, 107.	ADJACENT NH-4 ROAD SY.NO.1, 2, 4, 5, 6, 7, 8, 10, 41, 42, 43, 44, 45, 46, 47, 48, 49, 75, 76, 77, 78, 80, 81, 83, 86, 87, 89, 90, 91, 92, 93, 94, 99, 100, 106, 107.	154	147	157		
660	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 3, 6, 12, 15, 16, 17, 18, 20, 22, 23, 26, 27, 29, 31, 32, 34, 35, 39, 40, 50, 51, 52, 54, 55, 56, 85, 86, 88, 95, 97, 98, 101, 104, 105, 108, 109.	ADJACENT VILLAGE ROAD SY.NO. 3, 6, 12, 15, 16, 17, 18, 20, 22, 23, 26, 27, 29, 31, 32, 34, 35, 39, 40, 50, 51, 52, 54, 55, 56, 85, 86, 88, 95, 97, 98, 101, 104, 105, 108, 109.	119	126	133		
661	<b>ಕಮಲಾಪುರ</b>	<b>KAMALAPURA</b>	11	15	18	6500	8500
662	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 29, 32, 33, 34, 35, 36, 42, 43, 44, 54, 55, 77.	ADJACENT VILLAGE ROAD SY.NO. 1, 2, 3, 4, 5, 6, 7, 8, 29, 32, 33, 34, 35, 36, 42, 43, 44, 54, 55, 77.	18	22	27		
663	<b>ಕಲ್ಲುನಾಯ್ಕನಹಳ್ಳಿ</b>	<b>KALLUNAYAKANAHALLI</b>	28	31	34	6500	8500
664	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 12, 13, 14, 15, 16, 17, 18, 23, 25, 26, 27, 28, 30, 35, 36, 37, 38, 46, 47, 49.	ADJACENT VILLAGE ROAD SY.NO. 12, 13, 14, 15, 16, 17, 18, 23, 25, 26, 27, 28, 30, 35, 36, 37, 38, 46, 47, 49.	35	39	43		
665	<b>ಕೋಡಿಪಾಳ್ಯ</b>	<b>KODIPALAYA</b>	13	17	20	6500	8500
666	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1,2,3,4,5,6,7, 8, 9.	ADJACENT VILLAGE ROAD SY.NO. 1, 2, 3, 4, 5, 6, 7, 8, 9.	22	27	29		
667	<b>ಕರಿಮಣ್ಣೆ</b>	<b>KAREMANNE</b>	13	17	20	6500	8500
668	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 13, 14, 23, 48, 54, 55, 57, 58, 59, 60, 61, 66, 67, 68, 70, 72, 73, 80.	ADJACENT VILLAGE ROAD SY.NO. 1, 2, 3, 4, 5, 6, 7, 8, 13, 14, 23, 48, 54, 55, 57, 58, 59, 60, 61, 66, 67, 68, 70, 72, 73, 80.	25	27	31		
669	<b>ಕಂಬಾಳು</b>	<b>KAMBALU</b>	28	25	28	6500	8500
670	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 17, 19, 20, 21, 22, 23, 24, 25,	ADJACENT VILLAGE ROAD SY.NO. 1, 2, 3, 4, 5, 6, 7, 8, 9, 17, 19, 20, 21, 22, 23, 24, 25, 26, 31, 32, 35, 38, 39, 42, 44, 46, 48, 51, 88, 89, 92, 110, 120, 121, 122, 129, 147, 148,	28	31	35		

	26, 31, 32, 35, 38, 39, 42, 44, 46, 48, 51, 88, 89, 92, 110, 120, 121, 122, 129, 147, 148, 168, 173, 174, 178.	168, 173, 174, 178.					
671	<b>ಕರೆಕತ್ತಿಗನೂರು</b>	<b>KAREKATHIGANURU</b>	28	31	35	6500	8500
672	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 13, 14, 16, 17, 18, 19, 20, 21, 23, 24, 25, 26, 29, 31, 47, 50, 52, 63, 65.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 13, 14, 16, 17, 18, 19, 20, 21, 23, 24, 25, 26, 29, 31, 47, 50, 52, 63, 65.	42	46	50		
673	<b>ಕಿಂಗಲ್ಲು</b>	<b>KENGALU</b>	28	31	35	6500	8500
674	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 41, 46, 48, 50, 53, 57, 58, 71, 142, 143.	ADJACENT VILLAGE ROAD SY.NO. 1, 2, 3, 4, 5, 6, 7, 8, 41, 46, 48, 50, 53, 57, 58, 71, 142, 143.	49	53	56		
675	<b>ಕಿಂಗಲ್ ಕಿಂಪೋಹಳ್ಳಿ (K.I.A.D.B. Limit Area)</b>	<b>KENGAL KEMPOHALLI (K.I.A.D.B. Limit Area)</b>	63	67	70	6500	8500
676	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 12, 13, 14, 32, 33, 34, 37, 41, 42, 50, 54, 56.	ADJACENT NH-4 ROAD SY.NO. 12, 13, 14, 32, 33, 34, 37, 41, 42, 50, 54, 56.	136	141	151		
677	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 15, 16, 17, 18, 19, 20, 22, 25, 26, 29, 30, 36, 48.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 15, 16, 17, 18, 19, 20, 22, 25, 26, 29, 30, 36, 48.	77	84	91		
678	ಎಸ್.ಡಿ.ಎಂ. ಎನ್‌ಕ್ಲೇವ್	S.D.M. ENCLAVE					8500
679	<b>ಕಾಸರಘಟ್ಟ</b>	<b>KASARAGATTA</b>	28	31	34	6500	8500
680	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 22, 23, 24, 25, 32, 34, 38, 39, 40, 41, 45, 48, 49, 50, 53, 54, 55, 56, 57, 59, 63, 67, 68.	ADJACENT VILLAGE ROAD SY.NO. 1, 2, 3, 4, 5, 6, 7, 8, 22, 23, 24, 25, 32, 34, 38, 39, 40, 41, 45, 48, 49, 50, 53, 54, 55, 56, 57, 59, 63, 67, 68.	35	39	42		
681	<b>ಕೂತುಘಟ್ಟ</b>	<b>KUTHUGATTA</b>	13	17	21	6500	8500
682	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2, 3, 4, 5, 6, 7,	ADJACENT VILLAGE ROAD SY.NO. 2, 3, 4, 5, 6, 7, 8, 13, 14, 16, 17, 18, 21, 22, 23, 25, 27, 50, 51, 70, 71, 72.	22	27	31		



	8, 13, 14, 16, 17, 18, 21, 22, 23, 25, 27, 50, 51, 70, 71, 72.						
683	ಕುಂಟಬೊಮ್ಮನಹಳ್ಳಿ	<b>KUNTTABOMMANAHALLI</b>	15	17	20	6500	8500
684	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 13, 16, 17, 18, 19, 22, 23, 24, 25, 27, 28, 29, 30, 43, 58, 59, 60, 61.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 16, 17, 18, 19, 22, 23, 24, 25, 27, 28, 29, 30, 43, 58, 59, 60, 61.	22	25	27		
685	ಕುರುವಲ್ ತಿಮ್ಮನಹಳ್ಳಿ	<b>KURUVAL THIMMANAHALLI</b>	15	18	22	6500	8500
686	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 12, 17, 18, 19, 22, 23, 24, 26, 27, 28, 29, 30, 31, 32, 33.	ADJACENT VILLAGE ROAD Sy.No's. 1, 2, 3, 4, 5, 6, 7, 8, 12, 17, 18, 19, 22, 23, 24, 26, 27, 28, 29, 30, 31, 32, 33.	22	24	28		
687	ಗಂಗೇನಪುರ	<b>GANGENAPURA</b>	21	24	25	6500	8500
688	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 20, 21, 22, 23, 27, 29, 31, 33, 34, 35, 37, 38, 39, 40, 41, 42, 54.	ADJACENT VILLAGE ROAD SY.NO. 20, 21, 22, 23, 27, 29, 31, 33, 34, 35, 37, 38, 39, 40, 41, 42, 54.	28	31	35		
689	ಗೌರಪುರ	<b>GOWRAPURA</b>	20	21	24	6500	8500
690	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9.	ADJACENT VILLAGE ROAD SY.NO. 1, 2, 3, 4, 5, 6, 7, 8, 9.	27	29	32		
691	ಗುರುವನಹಳ್ಳಿ	<b>GURUVANAHALLI</b>	18	20	22	6500	8500
692	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 11, 12, 13.	ADJACENT VILLAGE ROAD SY.NO. 1, 2, 3, 4, 5, 6, 7, 8, 11, 12, 13.	25	28	31		
693	ಗುಂಡೇನಹಳ್ಳಿ	<b>GUNDENAHALLI</b>	63	59	67	8500	11000
693	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2, 3, 4, 7, 8, 9, 10, 11	ADJACENT VILLAGE ROAD SY.NO. 2, 3, 4, 7, 8, 9, 10, 11	85	95	105		
694	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 5, 6,7,8,9	ADJACENT NH-4 ROAD SY.NO. 1, 5, 6,7,8,9	133	153	169		
695	ಗಿರಿಯನಪಾಳ್ಯ	<b>GIRIYANAPALYA</b>	25	25	28	6000	8500
696	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 15.	28	31	32		

	ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 13, 15.						
697	ಗಂಟೆ ಹೊಸಹಳ್ಳಿ	<b>GANTE HOSAHALLI</b>	14	18	21	6500	8500
698	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 30, 39, 40, 42, 43, 44, 46, 47, 50, 55, 56, 59, 60, 68, 69, 70, 71.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 30, 39, 40, 42, 43, 44, 46, 47, 50, 55, 56, 59, 60, 68, 69, 70, 71.	24	27	28		
699	ಗೆದ್ದಲಹಳ್ಳಿ	<b>GEDDALAHALLI</b>	28	31	34	6500	8500
700	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 19.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 19.	35	42	46		
701	ಗೊಟ್ಟಿಗೆರೆ	<b>GOTTIGERE</b>	24	27	29	6500	8500
702	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 23, 24, 25, 40, 46, 47, 49, 50, 51, 74, 75, 76, 77, 80, 81, 82.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 23, 24, 25, 40, 46, 47, 49, 50, 51, 74, 75, 76, 77, 80, 81, 82.	27	28	29		
703	ಗೋವಿಂದಪುರ	<b>GOVINDAPURA</b>	15	18	22	6500	8500
704	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 17, 18, 22, 24, 26, 27.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 17, 18, 22, 24, 26, 27.	28	32	35		
705	ಚಂದನಹೊಸಹಳ್ಳಿ (K.I.A.D.B. Limit Area)	<b>CHANDANA HOSAHALLI (K.I.A.D.B. Limit Area)</b>	55	60	65	8500	11000
706	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 20, 21, 22, 23, 24, 26, 51.	ADJACENT NH-4 ROAD SY.NO. 20, 21, 22, 23, 24, 26, 51.	133	148	167		
707	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 14, 16, 17, 18, 25, 27, 28, 29, 37, 38, 39, 40, 41, 42, 43, 44, 45, 46, 47, 48, 49.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 14, 16, 17, 18, 25, 27, 28, 29, 37, 38, 39, 40, 41, 42, 43, 44, 45, 46, 47, 48, 49.	75	85	91		
708	ಶಿವಗಂಗಾ ಗಾರ್ಡನ್	<b>SHIVAGANGA LAYOUT</b>					12500

709	ಅಂದಾನಪ್ಪ ಲೇಔಟ್	ANDANAPPA LAYOUT						12500
710	ಹುಚ್ಚೇಗೌಡ ಲೇಔಟ್	HUCHEGOWDA LAYOUT						12500
711	ಚನ್ನೋಹಳ್ಳಿ	<b>CHENNOHALLI</b>	24	25	28	6500	8500	
712	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 16, 24, 25, 28, 30, 38, 39.	ADJACENT VILLAGE ROAD SY.NO. 1, 2, 3, 4, 5, 6, 7, 8, 16, 24, 25, 28, 30, 38, 39.	28	31	34			
713	ಚಿಕ್ಕನಹಳ್ಳಿ (ಚಿಕ್ಕಣ್ಣನಹಳ್ಳಿ)	<b>CHIKKANAHALLI (CHIKANNANAHALLI)</b>	14	17	20	6500	8500	
714	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9.	ADJACENT VILLAGE ROAD SY.NO.1, 2, 3, 4, 5, 6, 7, 8, 9.	28	31	34			
715	ಚಿಕ್ಕನಪಾಳ್ಯ	<b>CHIKKANAPALAYA</b>	13	18	20	6500	8500	
716	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8.	ADJACENT VILLAGE ROAD SY.NO. 1, 2, 3, 4, 5, 6, 7, 8.	22	24	27			
717	ಕೆ.ಜಿ. ಜಾಜೂರು	<b>K.G. JAJURU</b>	14	20	22	6500	8500	
718	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 4, 5, 6, 7, 11, 12, 13, 14, 15, 16, 17, 33, 34, 37, 98.	ADJACENT VILLAGE ROAD SY.NO. 1, 2, 4, 5, 6, 7, 11, 12, 13, 14, 15, 16, 17, 33, 34, 37, 98.	28	31	34			
719	ತಟ್ಟಕೆರೆ	<b>THATTEKERE</b>	14	18	22	6500	8500	
720	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 24, 25, 26, 27, 28, 29, 33, 37, 39, 40, 46, 47, 48, 49, 50, 51, 52, 53, 60, 66, 68, 71, 79, 80, 81, 82, 83, 84, 85.	ADJACENT VILLAGE ROAD SY.NO.1, 2, 3, 4, 5, 6, 7, 8, 24, 25, 26, 27, 28, 29, 33, 37, 39, 40, 46, 47, 48, 49, 50, 51, 52, 53, 60, 66, 68, 71, 79, 80, 81, 82, 83, 84, 85.	28	24	27			
721	ತಿಮ್ಮನಾಯ್ಕನಹಳ್ಳಿ (K.I.A.D.B. Limit Area)	<b>THIMMANAYAKANAHALLI (K.I.A.D.B. Limit Area)</b>	43	49	52	6500	8500	
722	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1, 2, 9, 10, 11, 12, 13, 36.	ADJACENT NH-207 ROAD SY.NO. 1, 2, 9, 10, 11, 12, 13, 36.	112	130	148			
723	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 3, 4, 5, 6, 7, 8, 14, 24, 37.	ADJACENT VILLAGE ROAD SY.NO. 3, 4, 5, 6, 7, 8, 14, 24, 37.	63	70	77			
724	ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಜೀ ಬಡಾವಣೆ	SRI SRI SRI SHIVAKUMARA SWAMIJI BADAVANE						11500

725	ದಾಸನಪುರ	<b>DASANAPURA</b>	13	17	20	6500	8500
726	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 13, 14, 15, 17, 18, 20, 24, 25, 28, 29.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 13, 14, 15, 17, 18, 20, 24, 25, 28, 29.	24	25	27		
727	ದಾಸೇನಹಳ್ಳಿ	<b>DASENAHALLI</b>	13	17	20	6500	8500
728	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 14, 15, 16, 17, 18, 22, 23, 26, 28, 31, 32, 33, 34, 40, 41, 42, 43, 44, 45, 49, 50, 51, 52, 53, 56, 64, 67, 88, 89, 94, 108, 109, 118, 120, 121, 122, 123, 151, 152.	ADJACENT VILLAGE ROAD SY.NO. 1, 2, 3, 4, 5, 6, 7, 8, 14, 15, 16, 17, 18, 22, 23, 26, 28, 31, 32, 33, 34, 40, 41, 42, 43, 44, 45, 49, 50, 51, 52, 53, 56, 64, 67, 88, 89, 94, 108, 109, 118, 120, 121, 122, 123, 151, 152.	22	25	28		
729	ದೇವರಹೊಸಹಳ್ಳಿ	<b>DEVARAHOSHALLI</b>	28	31	34	6500	8500
730	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 11, 12, 13, 14, 15, 16, 17, 21, 35, 52, 53, 56, 72, 81, 88, 89, 97, 109, 113, 117, 119, 120, 130, 131, 149, 151, 154, 163, 167, 169, 174, 178, 180, 183.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 11, 12, 13, 14, 15, 16, 17, 21, 35, 52, 53, 56, 72, 81, 88, 89, 97, 109, 113, 117, 119, 120, 130, 131, 149, 151, 154, 163, 167, 169, 174, 178, 180, 183.	49	56	59		
731	ನಾರಾಯಣಪುರ	<b>NARAYANAPUA</b>	17	18	20	6500	8500
732	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 12, 13, 16, 18, 19, 20, 21, 22, 23, 29, 35, 36, 41, 43, 44, 47, 51, 52, 53, 54, 55, 60, 61, 62, 64, 76, 77, 80, 81, 82, 83, 84, 85, 86, 87, 97, 99, 100, 102, 106, 107, 108, 114, 115, 118, 119, 120, 121, 122.	ADJACENT VILLAGE ROAD SY.NO. 1,2,3,4,5,6,7,8,9,10,12,13,16,18,19, 20, 21, 22, 23, 29, 35, 36, 41, 43, 44, 47, 51, 52, 53, 54, 55, 60, 61, 62, 64, 76, 77, 80, 81, 82, 83, 84, 85, 86, 87, 97, 99, 100, 102, 106, 107, 108, 114, 115, 118, 119, 120, 121, 122.	24	25	27		
733	ನಿಡವಂದ (K.I.A.D.B. Limit Area)	<b>NIDAVANDA (K.I.A.D.B. Limit Area)</b>	49	52	55	8500	11000
734	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 119, 120, 135, 153, 157, 158, 159.	ADJACENT NH-207 ROAD SY.NO. 119, 120, 135, 153, 157, 158, 159.	112	130	148		
735	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 20,	ADJACENT VILLAGE ROAD SY.NO. 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 20, 21, 23, 24, 31, 32, 101, 105, 111, 112,	70	77	84		

	21, 23, 24, 31, 32, 101, 105, 111, 112, 113, 114, 118, 123, 125, 126, 127, 128, 129, 133, 134, 136, 137, 139, 141, 142, 146, 147, 148, 152, 154, 164, 167, 171, 172, 173, 175, 176, 184, 185, 186, 192, 198, 199, 200, 201.	113, 114, 118, 123, 125, 126, 127, 128, 129, 133, 134, 136, 137, 139, 141, 142, 146, 147, 148, 152, 154, 164, 167, 171, 172, 173, 175, 176, 184, 185, 186, 192, 198, 199, 200, 201.					
736	ನಿಜಗಲ್ ಕೆಂಪೋಹಳ್ಳಿ	<b>NIJAGAL KEMPOHALLI</b>	35	42	49	6500	8500
737	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 11, 12, 13, 14, 17, 18, 19, 20, 21, 22, 23, 24, 25, 26, 27, 37, 38, 44, 46, 48, 54, 55, 57.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 11, 12, 13, 14, 17, 18, 19, 20, 21, 22, 23, 24, 25, 26, 27, 37, 38, 44, 46, 48, 54, 55, 57.	49	52	57		
738	ನರಸೀಪುರ	<b>NARASIPURA</b>	28	31	34	6500	8500
739	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 13, 14, 17, 18, 19, 20, 21, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 42, 44, 50, 51, 52, 53, 54, 55, 64, 69, 70, 73, 78, 80, 84, 85, 87, 88, 90, 91, 92, 96.	ADJACENT VILLAGE ROAD SY.NO.1, 2, 3, 4, 5, 6, 7, 8, 10, 13, 14, 17, 18, 19, 20, 21, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 42, 44, 50, 51, 52, 53, 54, 55, 64, 69, 70, 73, 78, 80, 84, 85, 87, 88, 90, 91, 92, 96.	35	39	42		
740	ನಿಜಗಲ್ ಕಸಬಾ	<b>NIJAGAL KASABA</b>	35	42	46	6500	8500
741	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 6, 7, 8, 9, 10, 11, 12, 13, 14, 15, 16, 17, 18, 26, 27, 28, 29, 30, 32, 33, 34, 37, 38.	ADJACENT NH-4 ROAD SY.NO. 6, 7, 8, 9, 10, 11, 12, 13, 14, 15, 16, 17, 18, 26, 27, 28, 29, 30, 32, 33, 34, 37, 38.	118	137	153		
742	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 25, 31, 38, 39, 41, 43, 44, 45, 47, 48, 49, 50, 51, 52.	ADJACENT VILLAGE ROAD SY.NO.1, 2, 3, 4, 5, 25, 31, 38, 39, 41, 43, 44, 45, 47, 48, 49, 50, 51, 52.	56	63	70		
743	ಬಸವಾಪಟ್ಟಣ	<b>BASAVAPATTANA</b>	14	20	21	6500	8500
744	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 18, 19, 20, 22, 23, 24, 25, 26, 27, 28, 32, 37, 38, 41, 43, 47, 49, 50, 53, 58, 61, 62, 63, 64, 65, 66, 67, 68.	ADJACENT VILLAGE ROAD SY.NO. 1, 2, 3, 4, 5, 6, 7, 8, 18, 19, 20, 22, 23, 24, 25, 26, 27, 28, 32, 37, 38, 41, 43, 47, 49, 50, 53, 58, 61, 62, 63, 64, 65, 66, 67, 68.	20	21	22		

	61, 62, 63, 64, 65, 66, 67, 68.						
745	ಪೆಮ್ಮನಹಳ್ಳಿ (K.I.A.D.B. Limit Area)	PEMMANAHALLI (K.I.A.D.B. Limit Area)	42	52	62	8500	11000
746	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 25, 26, 27, 28, 29, 30, 31, 32, 33, 38, 39, 41, 42, 74, 85, 86, 87.	ADJACENT NH-207 ROAD SY.NO. 25, 26, 27, 28, 29, 30, 31, 32, 33, 38, 39, 41, 42, 74, 85, 86, 87.	112	119	126		
747	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 20, 23, 24, 40, 44, 45, 46, 47, 50, 51, 60, 62, 64, 66, 68, 71.	ADJACENT VILLAGE ROAD SY.NO. 1, 2, 3, 4, 5, 6, 7, 8, 20, 23, 24, 40, 44, 45, 46, 47, 50, 51, 60, 62, 64, 66, 68, 71.	70	80	85		
748	ಬರಗೂರು	BARAGURU	14	15	18	6500	8500
749	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 20, 23, 24, 25, 27, 28, 30, 39, 40, 44, 45, 46, 47, 50, 51, 60, 62, 64, 68, 71, 76.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 20, 23, 24, 25, 27, 28, 30, 39, 40, 44, 45, 46, 47, 50, 51, 60, 62, 64, 68, 71, 76.	15	18	20		
750	ಬರಗೇನಹಳ್ಳಿ	BARAGENAHALLI	25	27	28	6500	8500
751	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 9, 10, 11, 12, 13, 15, 16, 18, 20, 21, 22, 25, 31, 36, 38, 44, 45, 46, 47, 48, 60, 61, 62, 63, 64, 65, 66, 67, 68, 69, 70, 71, 72, 75, 77, 78, 79, 80, 81, 82, 83, 84, 85, 86, 87, 88, 90, 99, 101, 102, 103, 105.	ADJACENT VILLAGE ROAD SY.NO.1, 2, 3, 4, 5, 6, 9, 10, 11, 12, 13, 15, 16, 18, 20, 21, 22, 25, 31, 36, 38, 44, 45, 46, 47, 48, 60, 61, 62, 63, 64, 65, 66, 67, 68, 69, 70, 71, 72, 75, 77, 78, 79, 80, 81, 82, 83, 84, 85, 86, 87, 88, 90, 99, 101, 102, 103, 105.	28	29	31		
752	ಬಿಲ್ಲನಕೋಟೆ (K.I.A.D.B. Limit Area)	BILLANAKOTTE (K.I.A.D.B. Limit Area)	56	63	70	8500	11000
753	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 17, 18, 19, 20, 21, 74, 77, 78, 79, 80, 81, 86, 87, 88, 89, 91, 92, 99, 100.	ADJACENT NH-4 ROAD SY.NO.17, 18, 19, 20, 21, 74, 77, 78, 79, 80, 81, 86, 87, 88, 89, 91, 92, 99, 100.	137	154	172		
754	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 13, 22, 23, 24, 30, 33, 34, 37, 51, 57, 60, 69, 97, 103, 105, 115, 131, 132, 141, 153, 170, 177,	ADJACENT VILLAGE ROAD SY.NO.13, 22, 23, 24, 30, 33, 34, 37, 51, 57, 60, 69, 97, 103, 105, 115, 131, 132, 141, 153, 170, 177,	77	84	91		

	105, 115, 131, 132, 141, 153, 170, 177, 178.	178.					
755	<b>ಭಾರತೀಪುರ (K.I.A.D.B. Limit Area)</b>	<b>BHARATHIPURA (K.I.A.D.B. Limit Area)</b>	35	42	50	8500	10500
756	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 21, 24, 27, 32, 41, 42, 43, 44, 45, 46, 48, 49, 50, 51.	ADJACENT VILLAGE ROAD SY.NO. 1, 2, 3, 4, 5, 6, 7, 8, 21, 24, 27, 32, 41, 42, 43, 44, 45, 46, 48, 49, 50, 51.	63	70	77		
757	<b>ಬೀರಗೊಂಡನಹಳ್ಳಿ</b>	<b>BEERAGODANAHALLI</b>	22	25	27	6500	8500
758	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 13, 25, 26, 43, 46, 48, 49, 61, 66, 67, 68, 69, 70.	ADJACENT VILLAGE ROAD Sy.No's. 1, 2, 3, 4, 5, 6, 7, 8, 9, 10, 13, 25, 26, 43, 46, 48, 49, 61, 66, 67, 68, 69, 70.	35	39	42		
759	<b>ಬುಗಡಿಹಳ್ಳಿ</b>	<b>BUGUDIHALLI</b>	17	20	21	6500	8500
760	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 11, 12, 15, 16, 19, 20, 23, 24, 25, 34, 40, 43, 46, 50, 53, 54, 55, 61, 62, 63, 64, 65, 66, 67, 68, 69, 73, 74, 79, 82, 83, 84, 85, 86, 89, 93, 99.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 11, 12, 15, 16, 19, 20, 23, 24, 25, 34, 40, 43, 46, 50, 53, 54, 55, 61, 62, 63, 64, 65, 66, 67, 68, 69, 73, 74, 79, 82, 83, 84, 85, 86, 89, 93, 99.	22	24	27		
761	<b>ಬೆಣಚನಹಳ್ಳಿ</b>	<b>BENACHANAHALLI</b>	13	17	20	6500	8500
762	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 39, 43, 44, 48, 51, 54, 58, 62, 69, 73, 74, 77, 83, 93, 94, 95, 100, 120, 121, 122, 123, 124, 125, 126, 127, 128, 129, 131, 132, 133, 137, 139, 141, 142, 144, 145, 146.	ADJACENT VILLAGE ROAD SY.NO.1, 2, 3, 4, 5, 6, 7, 8, 9, 39, 43, 44, 48, 51, 54, 58, 62, 69, 73, 74, 77, 83, 93, 94, 95, 100, 120, 121, 122, 123, 124, 125, 126, 127, 128, 129, 131, 132, 133, 137, 139, 141, 142, 144, 145, 146.	22	25	27		
763	<b>ಬೆಣ್ಣೆಗೆರೆ</b>	<b>BENNEGERE</b>	14	17	20	6500	8500
764	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 22, 23, 24, 25, 27, 28, 29, 31, 32, 36, 37, 38, 39, 41, 42, 43, 44, 45, 46, 47, 50, 51, 52, 53, 54, 57.	ADJACENT VILLAGE ROAD SY.NO. 1, 2, 3, 4, 5, 6, 7, 8, 22, 23, 24, 25, 27, 28, 29, 31, 32, 36, 37, 38, 39, 41, 42, 43, 44, 45, 46, 47, 50, 51, 52, 53, 54, 57.	24	27	29		
765	<b>ಬೆಟ್ಟದ ಹೊಸಹಳ್ಳಿ</b>	<b>BETTADA HOSAHALLI</b>	15	17	20	6500	8500

766	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10.	22	24	27		
767	<b>ಮರಳಕುಂಟೆ</b>	<b>MARALUKUNTTE</b>	13	18	20	6500	8500
768	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 22, 24, 27, 28, 29, 30, 31, 32, 33, 34, 35, 41, 42, 46, 48, 49, 50, 51, 53, 57, 58, 59, 60, 61, 90, 91, 92, 93, 94, 95, 96, 97, 98, 99, 100, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 131, 134, 137, 138, 139, 140, 141, 142, 143, 144, 145, 146, 147, 148, 151, 152, 153, 154, 155, 157, 159, 162, 163, 164, 165.	ADJACENT VILLAGE ROAD SY.NO.1, 2, 3, 4, 5, 6, 7, 8, 22, 24, 27, 28, 29, 30, 31, 32, 33, 34, 35, 41, 42, 46, 48, 49, 50, 51, 53, 57, 58, 59, 60, 61, 90, 91, 92, 93, 94, 95, 96, 97, 98, 99, 100, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 131, 134, 137, 138, 139, 140, 141, 142, 143, 144, 145, 146, 147, 148, 151, 152, 153, 154, 155, 157, 159, 162, 163, 164, 165.	22	27	29		
769	<b>ಮಾದೇನಹಳ್ಳಿ</b>	<b>MADENAHALLI</b>	21	24	27	6500	8500
770	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 11, 14, 26, 28, 32, 33, 36, 3, 40, 43, 47, 50, 60, 66.	ADJACENT VILLAGE ROAD SY.NO.1, 2, 3, 4, 5, 6, 7, 8, 9, 11, 14, 26, 28, 32, 33, 36, 3, 40, 43, 47, 50, 60, 66.	28	31	35		
771	<b>ಮಾಕೇನಹಳ್ಳಿ</b>	<b>MAKENAHALLI</b>	22	25	27	6500	8500
772	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 14, 16, 28, 34, 35, 36, 39, 40, 41, 42, 43, 44, 45, 47, 51, 52, 55, 56, 58, 59, 63, 64, 66, 67, 69, 75, 76, 77, 78, 79, 80, 81, 82, 83, 84, 85, 86, 87, 88, 89.	ADJACENT VILLAGE ROAD SY.NO.1, 2, 3, 4, 5, 6, 7, 8, 14, 16, 28, 34, 35, 36, 39, 40, 41, 42, 43, 44, 45, 47, 51, 52, 55, 56, 58, 59, 63, 64, 66, 67, 69, 75, 76, 77, 78, 79, 80, 81, 82, 83, 84, 85, 86, 87, 88, 89.	31	34	36		
773	<b>ಮಾಚೇನಹಳ್ಳಿ (K.I.A.D.B.)</b>	<b>MACHENAHALLI (K.I.A.D.B.)</b>	17	22	26	6500	8500
774	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 34, 35, 43, 45, 52, 53, 57, 58, 59, 62, 66, 67, 75, 76, 77, 78, 79, 83, 84, 85, 88, 89, 90, 91, 94, 95, 96, 98, 114, 137, 138, 140, 142, 143, 144, 145, 151.	ADJACENT VILLAGE ROAD SY.NO.1, 2, 3, 4, 5, 6, 7, 8, 9, 34, 35, 43, 45, 52, 53, 57, 58, 59, 62, 66, 67, 75, 76, 77, 78, 79, 83, 84, 85, 88, 89, 90, 91, 94, 95, 96, 98, 114, 137, 138, 140, 142, 143, 144, 145, 151.	31	39	44		
775	<b>ಮದಗ</b>	<b>MADAGA</b>	13	20	22	6500	8500



776	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8,9,19,20,21,22,23,25,28,29,30,31,32, 126.	ADJACENT VILLAGE ROAD SY.NO.1, 2, 3, 4, 5, 6, 7, 8, 9, 19, 20, 21, 22, 23, 25, 28, 29, 30, 31, 32, 126.	22	27	31		
777	<b>ಮಾರಗೊಂಡನಹಳ್ಳಿ</b>	<b>MARAGONDAHALLI</b>	13	17	20	6500	8500
778	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 19, 20, 21, 22, 23, 25, 26, 28, 29, 30, 31, 32.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 19, 20, 21, 22, 23, 25, 26, 28, 29, 30, 31, 32.	24	25	27		
779	<b>ಮೆಲೆಕತ್ತಿಗನೂರು</b>	<b>MELEKETHIGANURU</b>	14	17	20	6500	8500
780	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 19, 64, 78, 79, 80, 81, 82, 83, 88, 89, 90.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 19, 64, 78, 79, 80, 81, 82, 83, 88, 89, 90.	35	38	41		
781	<b>ರಾಮೇನಹಳ್ಳಿ</b>	<b>RAMENAHALLI</b>	21	22	27	6500	8500
782	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 12.	ADJACENT VILLAGE ROAD SY.NO. 1, 2, 3, 4, 5, 6, 7, 12.	28	31	34		
783	<b>ಲಕ್ಕೂರು</b>	<b>LAKKURU</b>	56	70	77	6500	8500
784	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 20, 23, 24, 25, 26, 27, 28, 29, 30, 31, 34, 35, 36, 37, 38, 40, 41, 42, 43, 44, 45, 52.	ADJACENT NH-4 ROAD SY.NO.20, 23, 24, 25, 26, 27, 28, 29, 30, 31, 34, 35, 36, 37, 38, 40, 41, 42, 43, 44, 45, 52.	154	168	182		
785	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 12, 13, 14, 16, 18, 19, 21, 22, 32, 33, 39, 53, 80, 81, 85, 86, 87, 88, 95, 96, 97, 98, 99, 100, 101, 102, 103, 108, 109, 110, 111, 117, 118, 119, 120, 122, 123, 124, 125, 126, 133, 138, 140, 141, 162, 163, 164, 165, 167, 168, 169, 170, 173, 176, 177, 184, 185.	ADJACENT VILLAGE ROAD SY.NO.12, 13, 14, 16, 18, 19, 21, 22, 32, 33, 39, 53, 80, 81, 85, 86, 87, 88, 95, 96, 97, 98, 99, 100, 101, 102, 103, 108, 109, 110, 111, 117, 118, 119, 120, 122, 123, 124, 125, 126, 133, 138, 140, 141, 162, 163, 164, 165, 167, 168, 169, 170, 173, 176, 177, 184, 185.	70	77	84		
786	<b>ವೀರಸಾಗರ</b>	<b>VEERASAGARA</b>	15	18	20	6500	8500
787	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 15, 16, 18, 21, 22, 23, 24, 25, 26, 32, 33, 35.	ADJACENT VILLAGE ROAD SY.NO.1, 2, 3, 4, 5, 6, 7, 15, 16, 18, 21, 22, 23, 24, 25, 26, 32, 33, 35.	27	28	31		

788	<b>ವೆಂಕಟಾಪುರ</b>	<b>VENKATAPURA</b>	22	24	27	8500	11000
789	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 13, 14, 18.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 13, 14, 18.	27	31	34		
790	<b>ಶಿವಗಂಗೆ</b>	<b>SHIVAGANGE</b>	28	31	34	8500	11000
791	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 10, 21, 22, 24, 26, 31, 32, 33, 34, 35, 36, 37, 38, 39, 41, 42, 54, 55, 56, 57, 58, 60, 61, 62, 64, 65, 66, 67, 71, 81, 82, 83, 84, 85, 86, 92, 93, 94, 95.	ADJACENT VILLAGE ROAD SY.NO.10, 21, 22, 24, 26, 31, 32, 33, 34, 35, 36, 37, 38, 39, 41, 42, 54, 55, 56, 57, 58, 60, 61, 62, 64, 65, 66, 67, 71, 81, 82, 83, 84, 85, 86, 92, 93, 94, 95.	42	45	49		
792	<b>ಶ್ರೀಪತಿಹಳ್ಳಿ</b>	<b>SHREEPATHIHALLI</b>	31	34	36	8500	11000
793	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 22, 25, 26, 32, 57, 59, 61, 63, 65, 73, 99.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 22, 25, 26, 32, 57, 59, 61, 63, 65, 73, 99.	49	53	57		
794	<b>ಶ್ರೀನಿವಾಸಪುರ ಕೆ.ಜಿ. (K.I.A.D.B. Limit Area)</b>	<b>SRINIVASAPURA K.G. (K.I.A.D.B. Limit Area)</b>	42	49	56	8500	11000
795	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 13, 14, 15, 16, 21, 22, 23, 24, 25, 28, 30, 41, 42, 43, 49, 53.	ADJACENT VILLAGE ROAD SY.NO.1, 2, 3, 4, 5, 6, 7, 8, 9, 13, 14, 15, 16, 21, 22, 23, 24, 25, 28, 30, 41, 42, 43, 49, 53.	63	70	77		
796	<b>ವಿನಾಯಕ ಲೇಔಟ್</b>	<b>VINAYAKA LAYOUT</b>					10500
797	<b>ಸೋಂಪುರ</b>	<b>SOMPURA</b>	98	105	112	13000	17000
798	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 12, 13, 16, 17, 18, 19, 20, 21, 22, 23, 24, 25, 28, 29, 36, 67, 68, 69, 70, 71, 72, 73, 74, 82, 87, 89, 90, 91, 92, 93, 94, 95, 113, 114.	ADJACENT NH-4 ROAD SY.NO. 1, 2, 3, 4, 5, 6, 12, 13, 16, 17, 18, 19, 20, 21, 22, 23, 24, 25, 28, 29, 36, 67, 68, 69, 70, 71, 72, 73, 74, 82, 87, 89, 90, 91, 92, 93, 94, 95, 113, 114.	133	139	148		
799	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 7, 8, 9, 26, 28, 30, 31, 32, 33, 35, 37, 38, 39, 40, 41, 53, 54, 57, 58,	ADJACENT VILLAGE ROAD SY.NO.7, 8, 9, 26, 28, 30, 31, 32, 33, 35, 37, 38, 39, 40, 41, 53, 54, 57, 58, 66, 77, 78, 80, 81, 83, 86, 88, 96, 99, 101, 106, 107, 108, 109, 110, 111, 112.	140	140	147		

	66, 77, 78, 80, 81, 83, 86, 88, 96, 99, 101, 106, 107, 108, 109, 110, 111, 112.						
800	ಅನ್ನಪೂರ್ಣೇಶ್ವರಿ ಬಡಾವಣೆ	Annapurneswari Badavane					15000
801	ಹೆಚ್.ಆರ್. ಕೆಂಪಣ್ಣ ಬಡಾವಣೆ	H.R. KEMPANNA BADAVANE					13500
802	ಜಯರಾಂ ಬಡಾವಣೆ	JAYARAM BADAVANE					13500
803	ಸಿದ್ದಗಂಗಪ್ಪ ಲೇಔಟ್	SIDDAGANGAPPA LAYOUT					16000
804	ಅಂದಾನಪ್ಪ ಲೇಔಟ್	ANDANAPPA LAYOUT					16000
805	ಪ್ರಕಾಶ್ ಲೇಔಟ್ (ಸರ್ವೆ ನಂ.108)	PRAKASH LAYOUT (SY.No.108)					16000
806	ಎಸ್.ಡಿ.ಎಂ. ಎನ್‌ಕ್ಲೇವ್	S.D.M. ENCLAVE					16000
807	ಗುರುಸಿದ್ದಪ್ಪ ಲೇಔಟ್ (ಸರ್ವೆ ನಂ.108)	GURUSIDDAPPA LAYOUT ( SY.No.108)					16000
808	ಅಂಚೆಮನೆ ರುದ್ರಪ್ಪ ಲೇಔಟ್ ಸರ್ವೆ ನಂ.107, 109.	ANCHEMANE RUDRAPPA LAYOUT Sy.No.107, 109					16000
809	ಸೀಗೇಪಾಳ್ಯ	SIGEPALAYA	13	17	20	6000	7500
810	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 13, 14, 20.	ADJACENT VILLAGE ROAD SY.NO.1, 2, 3, 4, 5, 6, 7, 8, 9, 10, 13, 14, 20.	22	25	27		
811	ಹನುಮಂತಪುರ	HANUMANATHAPUARA	44	50	55	6500	8500
812	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 10, 17, 18, 19, 21, 23, 24, 28, 31.	ADJACENT NH-4 ROAD SY.NO.10, 17, 18, 19, 21, 23, 24, 28, 31.	108	121	123		
813	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 20, 25, 30, 51, 53, 60, 69, 73, 87, 88.	ADJACENT VILLAGE ROAD SY.NO.1, 2, 3, 4, 5, 6, 7, 8, 20, 25, 30, 51, 53, 60, 69, 73, 87, 88.	55	61	66		
814	ಕೀರ್ತಿಲೇಔಟ್	KERTHI LAYOUT					9000
815	ಹಲೇನಿಜಗಲ್ಲು	HALENIJAGALU	56	59	63	6500	8500
816	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 24, 25, 28, 30, 34, 35, 36, 37, 40, 43, 44, 51, 54, 55, 56, 58, 59, 61, 122, 123, 132.	ADJACENT NH-4 ROAD SY.NO. 24, 25, 28, 30, 34, 35, 36, 37, 40, 43, 44, 51, 54, 55, 56, 58, 59, 61, 122, 123, 132.	126	134	154		
817	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 18, 19, 20, 23, 25, 38, 42, 53, 65, 67, 73, 75, 79, 83, 86, 90, 95, 108, 109.	ADJACENT VILLAGE ROAD SY.NO. 18, 19, 20, 23, 25, 38, 42, 53, 65, 67, 73, 75, 79, 83, 86, 90, 95, 108, 109.	70	77	84		

818	ಹಾಲೇನಹಳ್ಳಿ	<b>HALENAHALLI</b>	20	24	28	6500	8500
819	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 11, 14, 19, 21, 22, 23, 29, 35, 36, 41, 42, 53, 54, 55, 56, 58, 59, 69, 74.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 11, 14, 19, 21, 22, 23, 29, 35, 36, 41, 42, 53, 54, 55, 56, 58, 59, 69, 74.	28	32	36		
820	ಹಲ್ಲುಹರಿವೆ	<b>HULLUHAREVE</b>	15	18	20	6500	8500
821	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 11, 12, 13, 14, 15, 16, 18, 19, 20, 21, 22, 24, 25, 26, 37, 42, 43, 47, 48, 49, 54, 56, 65.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 11, 12, 13, 14, 15, 16, 18, 19, 20, 21, 22, 24, 25, 26, 37, 42, 43, 47, 48, 49, 54, 56, 65.	22	25	27		
822	ಹೆಗ್ಗುಂದ	<b>HEGGUNDA</b>	20	22	25	6500	8500
823	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 25, 27, 28, 29, 30, 31, 32, 33, 37, 38, 39, 40, 48, 50, 51, 53, 54, 81, 82, 89, 220, 221.	ADJACENT VILLAGE ROAD SY.NO. 1, 2, 3, 4, 5, 6, 7, 8, 25, 27, 28, 29, 30, 31, 32, 33, 37, 38, 39, 40, 48, 50, 51, 53, 54, 81, 82, 89, 220, 221.	22	24	27		
824	ಹೊಸಹಳ್ಳಿ (K.I.A.D.B. Limit Area)	<b>HOSAHALLI (K.I.A.D.B. Limit Area)</b>	38	39	42	8500	11000
825	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 9, 10, 12, 13, 16, 17, 18, 20, 32, 40, 41, 43, 47, 52, 53, 56, 59, 65, 66, 67, 81, 83, 84.	ADJACENT VILLAGE ROAD SY.NO. 1, 2, 3, 4, 5, 6, 7, 8, 9, 10, 12, 13, 16, 17, 18, 20, 32, 40, 41, 43, 47, 52, 53, 56, 59, 65, 66, 67, 81, 83, 84.	70	77	81		
826	ಹೊನ್ನೇನಹಳ್ಳಿ (K.I.A.D.B. Limit Area)	<b>HONNENAHALLI (K.I.A.D.B. Limit Area)</b>	35	38	42	8500	11000
827	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1, 2, 3, 4, 5, 6, 7, 8, 10, 12, 13, 17, 18, 19, 20, 22, 32, 41, 52, 53, 56, 65, 66, 67, 81, 83.	ADJACENT VILLAGE ROAD SY.NO. 1, 2, 3, 4, 5, 6, 7, 8, 10, 12, 13, 17, 18, 19, 20, 22, 32, 41, 52, 53, 56, 65, 66, 67, 81, 83.	52	59	69		

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ (ಪ್ರಭಾರ),  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ದೊಡ್ಡಬಳ್ಳಾಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ

SL No	ದೊಡ್ಡಬಳ್ಳಾಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ನಗರ/ಪ್ರದೇಶ/ರಸ್ತೆ ಹೆಸರು village / Area Name	ದರ ಪ್ರತಿ ಚ.ಮೀಟರ್
1	(1) ಸೋಮೇಶ್ವರ ಬಡಾವಣೆ	15000
2	1) ಸೋಮೇಶ್ವರ ಬಡಾವಣೆ (ಹಳೇ4)	15000
3	(2)ಪೋಸ್ಟ್‌ಆಫೀಸ್ ಆಜುಬಾಜು ಕೈಲಾಸಮಠದ ಎಡಭಾಗ	12000
4	ಹಳೇಮಧುಗಿರಿರಸ್ತೆ	12000
5	ದೊಡ್ಡಮ್ಮದೇವಸ್ಥಾನದ ರಸ್ತೆ, ಗಂಗಾಧರಪುರ, ಬಿ.ಆರ್. ಅಂಬೇಡ್ಕರ್ ರಸ್ತೆ ಪಶ್ಚಿಮ ಭಾಗ/ಒಕ್ಕಲಿಗರ ಕಲ್ಯಾಣ ಮಂಟಪ ಹಿಂಭಾಗ	12000
6	ವೆಂಕಟೇಶ್ವರ ಕಲ್ಯಾಣಮಂಟಪ ಗ್ಯಾಸ್ ಗೋಡನ್ ಆಜುಬಾಜು	12000
7	ಬಸವೇಶ್ವರನಗರ (ಒಕ್ಕಲಿಗರ ಕಲ್ಯಾಣಮಂಟಪದ ಹಿಂಭಾಗ)	12000
8	ರಾಜೀವ್‌ಗಾಂಧಿ ಆಶ್ರಯಬಡಾವಣೆಗಳು,	8000
9	ಸುಭಾಷ್‌ನಗರ	10000
10	ಕುವೆಂಪುನಗರ ಲಾವಣ್ಯ ಸ್ಕೂಲ್ ಸಮೀಪ,	10000
11	ತುಮಕೂರುರಸ್ತೆ, ಬಾಲಾಜಿ ಲೇಔಟ್ ಗಂಗಾಧರಪುರ ಎ.ಪಿ.ಎಂ.ಸಿ ಆಜುಬಾಜು	12000
12	ಗಂಗಾಧರಪುರ ಬಿ.ಆರ್.ಅಂಬೇಡ್ಕರ್ ರಸ್ತೆ ಎಡಭಾಗ	12000
13	ಸುಭಾಷ್‌ನಗರ, ಚಂದ್ರಮೌಳೇಶ್ವರ ಲೇಔಟ್, ಅಪೆಲ್ ಗಾರ್ಡನ್	12000
14	2 ನೇ ವಾರ್ಡ್	
15	1)ಹಳೇ ಗಂಗಾಧರಪುರ ರೋಜಿಪುರ(ಹಳೇ 4)	12000
16	2) ಸೊಬಗು ಚಿತ್ರಮಂದಿರ ಆಜುಬಾಜು	10000
17	3) ನಗರಸಭಾ ಬಡಾವಣೆ ಮತ್ತು ಗ್ರಾಮಾಂತರ ಪೊಲೀಸ್‌ಠಾಣೆ ಹಿಂಭಾಗ	10000
18	ಡಾ. ಅಂಬೇಡ್ಕರ್ ರಸ್ತೆ/ ಕೋರ್ಟ್ ರಸ್ತೆ	12000
19	ಸಂತರಾಯಪ್ಪ (ಚರ್ಚ್) ದೇವಸ್ಥಾನದ ಪಶ್ಚಿಮ ಭಾಗ	12000
20	3 ನೇ ವಾರ್ಡ್	
21	ಬೆಂಗಳೂರು-ಗೌರಿಬಿದನೂರು ರಸ್ತೆ	15000
22	ಪಾಲನಜೋಗಿಹಳ್ಳಿ ರಸ್ತೆ	15000
23	ಕ್ವಾಲಿಟಿಬಾರ್ ಆಜುಬಾಜು ಐ.ಬಿ.ಹಿಂಭಾಗ	12000
24	ನಂದಿಬೆಟ್ಟದ ರಸ್ತೆ ಆಜುಬಾಜು (ಅರಣ್ಯಇಲಾಖೆ)	12000
25	ಡಿ.ಕ್ರಾಸ್ ಮುತ್ಸಂದ್ರ ಅರ್ಕಾವತಿ ದೇವನಹಳ್ಳಿ ರಸ್ತೆ(ಲಕ್ಷ್ಮೀವೆಂಕಟೇಶ್ವರ ಕಲ್ಯಾಣಮಂಟಪದ ಆಜುಬಾಜು)	12000
26	ಮಂಜುನಾಥನಗರ, ನಾರಾಯಣಪ್ಪ ಲೇಔಟ್, ನಂದಿ ಬಡಾವಣೆ	11000
27	ದೇವನಹಳ್ಳಿ ರಸ್ತೆ	15000
28	ಬೆಂಗಳೂರು ಹಿಂದೂಪುರ ರಸ್ತೆ (ಡಿ.ಕ್ರಾಸ್)	15000
29	ಮುತ್ಸಂದ್ರ ರಸ್ತೆ	12000
30	4 ನೇ ವಾರ್ಡ್	

31	ರೋಜಿಪುರ ಪೂರ್ವಭಾಗದ ರಸ್ತೆ (ಕೋರ್ಟ್ ರಸ್ತೆ)	12000
32	ವಿನಾಯಕನಗರ	10000
33	ಡಿ.ಕ್ರಾಸ್ ಬೋವಿಕಾಲೋನಿ	9000
34	ಮಹಾವೀರ್ ಸ್ಕೂಲ್ ಅಜುಬಾಜು	12000
35	ಡಿ.ಕ್ರಾಸ್ ರಸ್ತೆ (ಎಲ್.ಐ.ಸಿ.ಮುಂಭಾಗ)	15000
36	ಕೋರ್ಟ್ ರಸ್ತೆ ಪೂರ್ವಭಾಗ/ಭದ್ರಣ್ಣಿನ ಮನೆರಸ್ತೆ	10000
37	5 ನೇ ವಾರ್ಡ್	
38	ಸಿದ್ದೇನಾಯಕನಹಳ್ಳಿ	11000
39	ಡಿ.ಕ್ರಾಸ್ ದೊಡ್ಡಬಳ್ಳಾಪುರ ರಸ್ತೆ	18000
40	ಹೊಸ ಕರಗದ ಗುಡಿ ರಸ್ತೆ/ ಬಿ.ಎಂ.ಶ್ರೀ ರಸ್ತೆ	10000
41	ಶ್ರೀಧರ್ಮರಾಯಸ್ವಾಮಿ ನಗರ(ಬ್ಲಾಕ್ 1)	10000
42	ತಿಗಳೇಭಾಗಯ್ಯ	10000
43	ಜೆ.ಸಿ.ಸರ್ಕಲ್ (ಹಳೇ 1 ಮತ್ತು 3) ಮತ್ತು ಸರ್ಕಾರಿ ಅಸ್ಪತ್ರೆ	12000
44	ಡಿ.ಕ್ರಾಸ್ ರಸ್ತೆ (ಎಲ್.ಐ.ಸಿ.ಉತ್ತರಭಾಗ) (ಹಳೇ 4)	15000
45	ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ದಕ್ಷಿಣಭಾಗ (ದೇವನಹಳ್ಳಿ ರಸ್ತೆ)	13000
46	ರಸ್ತೆನಂಬರ್ (ಹಳೇ 5)	10000
47	ಸಿದ್ದೇನಾಯಕನಹಳ್ಳಿ (ಹಳೇ 5)	10000
48	ಸಿದ್ದೇನಾಯಕನಹಳ್ಳಿ ಆಶ್ರಯಬಡಾವಣೆ (ಹಳೇ 5)	10000
49	6 ನೇ ವಾರ್ಡ್	
50	ಸುಬ್ರಮಣ್ಯನಗರ (ಪ್ರಸನ್ನ ಚಿತ್ರಮಂದಿರ ಮುಂಭಾಗ) ಕೆರೆಬಾಗಿಲು	13000
51	ರಂಗಪ್ಪಸರ್ಕಲ್ (ವಹ್ನಿಗರಪೇಟೆ ಪೂರ್ವರಸ್ತೆ)ಬಿ.ಎಂ.ಶ್ರೀ ದಕ್ಷಿಣ ರಸ್ತೆ	15000
52	ತಿಗಳೇಭಾಗಯ್ಯ	12000
53	ಬಿ.ಎಂ.ಶ್ರೀ. ಉತ್ತರರಸ್ತೆ	10000
54	ಬೆಂಗಳೂರು ಹಿಂದೂಪುರ ರಸ್ತೆ ಕೆಂಪೇಗೌಡನಗರ (ಸ್ಕೌಟ್ ಕ್ಯಾಂಪ್ ರಸ್ತೆ)	16000
55	ಸದಾಶಿವನಗರ	16000
56	ಮುತ್ತೂರು	13000
57	7 ನೇ ವಾರ್ಡ್	
58	ಸ್ಕೌಟ್ ಕ್ಯಾಂಪ್ ರಸ್ತೆ ದಕ್ಷಿಣಭಾಗ (ಹಳೇ3)	15000
59	ಬೆಂಗಳೂರು ಹಿಂದೂಪುರ ರಸ್ತೆ	15000
60	3) ಚಂದ್ರಶೇಖರಪುರ (ಹಳೇ 1)	10000
61	4) ಶ್ರೀನಗರ	10000
62	5) ಖಾಸ್‌ಬಾಗ್	10000
63	6) ದರ್ಗಾಪುರ (ಹಳೇ 1)	12000
64	ನಿವೇದಿತಾಸ್ಕೂಲ್ ರಸ್ತೆ	10000

65	ದರ್ಗಾಪುರ (ಹಳೇ 1)	12000
66	ಸ್ಯಾಟ್ ಕ್ಯಾಂಪ್ ರಸ್ತೆ	15000
67	ರೈಲ್ವೆಸ್ಟೇಷನ್ ಆಜುಬಾಜು	15000
68	ಚಂದ್ರಶೇಖರಪುರ	10000
69	ಬಿ.ಎಂ.ಶ್ರೀ ರಸ್ತೆ	10000
70	8 ನೇ ವಾರ್ಡ್	
71	ದರ್ಗಾಪುರ	12000
72	ತೇರಿನಬೀದಿ	12000
73	ರಂಗಪ್ಪ ಸರ್ಕಲ್	15000
74	ವಹ್ನಿಗರಪೇಟೆ ಹಾಗೂ ಹಳೇ ಕರಗದ ಗುಡಿರಸ್ತೆ	13000
75	ಮುಖ್ಯರಸ್ತೆ ಬ್ರಾಹ್ಮಣರಬೀದಿ	15000
76	ವೆಂಕಟರಮಣಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ	15000
77	ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂಭಾಗದ ಅಡ್ಡ ರಸ್ತೆ	15000
78	9 ನೇ ವಾರ್ಡ್	
79	ಬ್ರಾಹ್ಮಣರಬೀದಿ ಅಡ್ಡ ರಸ್ತೆ	15000
80	ಲಕ್ಷ್ಮೀದೇವಸ್ಥಾನದ ರಸ್ತೆ	15000
81	ದತ್ತಾತ್ರೇಯ ಭತ್ತದರಸ್ತೆ	10000
82	ಸಂಜಯನಗರ	10000
83	ನೆಲಮಂಗಲರಸ್ತೆ	15000
84	ವೀರಭದ್ರನಪಾಳ್ಯ	10000
85	ವಿದ್ಯಾನಗರ	10000
86	ಚೈತನ್ಯನಗರ	10000
87	10 ನೇ ವಾರ್ಡ್	
88	ವೀರಭದ್ರನಪಾಳ್ಯ	10000
89	ಕನಕದಾಸ ರಸ್ತೆ	12000
90	ಲಕ್ಷ್ಮೀದೇವಸ್ಥಾನದ ರಸ್ತೆ	15000
91	ಕುಚ್ಚಪ್ಪನಪೇಟೆ	10000
92	ಕನಕದಾಸ ರಸ್ತೆ / ಕುರುಬರಪೇಟೆ	12000
93	11 ನೇ ವಾರ್ಡ್	
94	ಕರೇನಹಳ್ಳಿ ಮುಖ್ಯರಸ್ತೆ	15000
95	ಹ್ಯಾಪಿಹೋಮ್ ಆಜುಬಾಜು	12000
96	ಸಪ್ತಗಿರಿ ಕಲ್ಯಾಣಮಂಟಪದ ಆಜುಬಾಜು	12000
97	ಕೊಂಗಾಡಿಯಪ್ಪ ಕಾಲೇಜು ದಕ್ಷಿಣಭಾಗ	12000
98	ಇಸ್ಲಾಂಪುರ ಮುಖ್ಯ ರಸ್ತೆ	15000

99	ದರ್ಗಾಜೋಗಿಹಳ್ಳಿರಸ್ತೆ	12000
100	ಕೆ.ಆರ್.ಎನ್. ಲೋಕ	15000
101	12 ನೇ ವಾರ್ಡ್	
102	ವೀರಭದ್ರನಪಾಳ್ಯ ಕನಕದಾಸ ರಸ್ತೆ (ವೀರಭದ್ರನಪಾಳ್ಯ)	10000
103	ಮಾರುತಿ ವ್ಯಾಯಾಮಶಾಲೆ ದಕ್ಷಿಣಭಾಗಮಾರುತಿ ವ್ಯಾಯಾಮಶಾಲೆರಸ್ತೆ (ಕಿತ್ತೂರುರಾಣಿ ಚನ್ನಮ್ಮ ರಸ್ತೆ)	12000
104	ದೇವರಾಜನಗರ	12000
105	ಕನಕದಾಸ ರಸ್ತೆ	10000
106	ಕಿತ್ತೂರುರಾಣಿ ಚನ್ನಮ್ಮ ರಸ್ತೆ	12000
107	ಕುಚ್ಚಪ್ಪನಪೇಟೆ	10000
108	13 ನೇ ವಾರ್ಡ್	
109	1) ಭುವನೇಶ್ವರಿನಗರ / ತಿಪ್ಪಾಪುರರಸ್ತೆ/ ಚಿಕ್ಕತುಮಖಿಕೂರು ರಸ್ತೆ	14000
110	ವೆಂಕಟರಮಣಸ್ವಾಮಿ ದೇವಸ್ಥಾನದ ಪಶ್ಚಿಮಭಾಗ	14000
111	ನೆಲಮಂಗಲ ರಸ್ತೆ	15000
112	ಅರಳುಮಲ್ಲಿಗೆಗೇಟ್ ಆಂಜನೇಯದೇವಸ್ಥಾನ ಕುಚ್ಚಪ್ಪನಪೇಟೆ	15000
113	ವಿಜಯವಿಠಲಸ್ವಾಮಿ ದೇವಸ್ಥಾನದ ದಕ್ಷಿಣಭಾಗ	10000
114	ಚೌಡೇಶ್ವರಿ ಗುಡಿರಸ್ತೆಅಜುಬಾಬು	12000
115	ಮೈತ್ರಿ ಲೇಔಟ್	13000
116	14 ನೇ ವಾರ್ಡ್	
117	ವಹ್ನಿಗರಪೇಟೆ / ಹಳೇ ಕರಗದ ಗುಡಿ ರಸ್ತೆ	10000
118	ತೂಬಗೆರೆಪೇಟೆ	12000
119	ರಾಘವೇಂದ್ರ ಸ್ವಾಮಿ ದೇವಸ್ಥಾನ	12000
120	ಬ್ರಾಹ್ಮಣರಬೀದಿ	13000
121	15 ನೇ ವಾರ್ಡ್	
122	ಕೋಟೆರಸ್ತೆ(ರಾಜ್ ಕಮಲ್ ರಸ್ತೆ), ಟ್ಯಾಂಕ್ ರಸ್ತೆ	14000
123	ಲಕ್ಷ್ಮಿ ಚಿತ್ರಮಂದಿರದದಕ್ಷಿಣಭಾಗ	13000
124	ರಾಘವೇಂದ್ರ ಸ್ವಾಮಿ ದೇವಸ್ಥಾನ	12000
125	ಟ್ಯಾಂಕ್ ರಸ್ತೆ	14000
126	ತೂಬಗೆರೆಪೇಟೆ / ವಹ್ನಿಗರಪೇಟೆ	12000
127	ವೀರಭದ್ರಪ್ಪನಪೇಟೆ	12000
128	ಚೌಡೇಶ್ವರಿ ಗುಡಿಬೀದಿ/ ಚೌಡೇಶ್ವರಿ ದೇವಸ್ಥಾನದ ರಸ್ತೆ ಅಜುಬಾಬು	12000
129	16 ನೇ ವಾರ್ಡ್	
130	ಗಾಂಧಿನಗರ	16000
131	ಟ್ಯಾಂಕ್ ರಸ್ತೆ	14000
132	ಕಲಾಸಿಪಾಳ್ಯ	15000



133	ಕೋಟೆರಸ್ತೆ ಪಶ್ಚಿಮಭಾಗ /ರಾಜ್‌ಕಮಲ್ ರಸ್ತೆ ಪಶ್ಚಿಮಭಾಗ	12000
134	ಕೋಟೆ ರಸ್ತೆ	12000
135	17 ನೇ ವಾರ್ಡ್	
136	ಕೆ.ಆರ್.ಮಾರ್ಕೆಟ್ ಮುಖ್ಯ ರಸ್ತೆ	15000
137	ಕೆ.ಆರ್.ಮಾರ್ಕೆಟ್ ಆಜು ಬಾಬು ಅಡ್ಡ ರಸ್ತೆಗಳು	13000
138	ಕೊಂಗಾಡಿಯಪ್ಪ ರಸ್ತೆ	15000
139	ಸಿನಿಮಾ ರಸ್ತೆ	15000
140	ವಿಜಯವಿಠಲಸ್ವಾಮಿ ದೇವಸ್ಥಾನದ ಆಜುಬಾಬು	10000
141	ಅಪೊಲೊ ಸ್ಟಡಿಯೋ ರಸ್ತೆ / ಕುಚ್ಚಪ್ಪನಪೇಟೆ	10000
142	18 ನೇ ವಾರ್ಡ್	
143	ಮಾರುತಿನಗರ ವ್ಯಾಯಾಮಶಾಲೆ ಆಜುಬಾಬು	12000
144	ಮಾರುತಿ ವ್ಯಾಯಾಮಶಾಲೆ ಉತ್ತರಭಾಗ	12000
145	ಕಿತ್ತೂರುರಾಣಿ ಚನ್ನಮ್ಮ ರಸ್ತೆ	12000
146	ಕುಚ್ಚಪ್ಪನಪೇಟೆ ರಸ್ತೆ	15000
147	ಆಂಜನಪ್ಪ ಸಿಲ್ಕ್ ಹೌಸ್ ಆಜುಬಾಬು	15000
148	ಕಲ್ಲುಪೇಟೆ	13000
149	ತ್ಯಾಗರಾಜನಗರ	12000
150	19 ನೇ ವಾರ್ಡ್	
151	ದೇವರಾಜನಗರ	12000
152	ಕನಕದಾಸ ರಸ್ತೆ	10000
153	ಕೊಂಗಾಡಿಯಪ್ಪ ಕಾಲೇಜು ಮುಖ್ಯ ರಸ್ತೆ	13000
154	ಕೊಂಗಾಡಿಯಪ್ಪ ಕಾಲೇಜುರಸ್ತೆ (ವಿವೇಕಾನಂದರಸ್ತೆ)	13000
155	(ಕಿತ್ತೂರುರಾಣಿ ಚನ್ನಮ್ಮ ರಸ್ತೆ)	10000
156	ಅ.ನ.ಕೃಷ್ಣರಾವ್ ರಸ್ತೆ	10000
157	ತ್ಯಾಗರಾಜನಗರ	11000
158	20 ನೇ ವಾರ್ಡ್	
159	ಶ್ರೀ ಕೊಂಗಾಡಿಯಪ್ಪ ಕಾಲೇಜ್‌ರಸ್ತೆ ಮುಖ್ಯ ರಸ್ತೆ	15000
160	ಅ.ನ.ಕೃಷ್ಣರಾವ್ ರಸ್ತೆ	12000
161	ತ್ಯಾಗರಾಜನಗರ	11000
162	ಈದ್ಗಾಮೊಹಲ್ಲ	11000
163	ದರ್ಗಾಮೊಹಲ್ಲಾ ಮುಖ್ಯ ರಸ್ತೆ	12000
164	ಕುಚ್ಚಪ್ಪನಪೇಟೆ / ಕಾಳಮ್ಮ ದೇವಸ್ಥಾನದ ರಸ್ತೆ	12000
165	ಮುಕ್ತಾಂಭಿಕರಸ್ತೆ (ದರ್ಗಾರಸ್ತೆ)	11000
166	ನಗರ್‌ರಪೇಟೆ (ಕಾಳಮ್ಮ ದೇವಸ್ಥಾನದರಸ್ತೆ)	11000

167	21 ನೇ ವಾರ್ಡ್	
168	ಕಲ್ಲುಪೇಟೆ	12000
169	ದರ್ಗಾ ಮೊಹಲ್ಲಾ	11000
170	ಕುಚ್ಚಪ್ಪನಪೇಟೆ	10000
171	ಕೊಂಗಾಡಿಯಪ್ಪ ರಸ್ತೆ	15000
172	ಮಾರ್ಕೇಟ್ ಚೌಕ / ಮಾರ್ಕೇಟ್ ಶಾಲೆ ಆಜುಬಾಜು	15000
173	ಹೇಮಾವತಿಪೇಟೆ ಮುಖ್ಯ ರಸ್ತೆ	15000
174	ಹಳೇ ಬಸ್ ಸ್ಟಾಂಡ್ ರಸ್ತೆ / ಕೋಟೆ ರಸ್ತೆ	16000
175	22 ನೇ ವಾರ್ಡ್	
176	ನಗರ್ತರ ಪೇಟೆ	15000
177	ದರ್ಗಾ ರಸ್ತೆ / ಮುಕ್ತಾಂಭಿಕ ರಸ್ತೆ	12000
178	ಹೇಮಾವತಿಪೇಟೆ	15000
179	ಕೊಂಗಾಡಿಯಪ್ಪ ರಸ್ತೆ	15000
180	ಬೆಸ್ತರಪೇಟೆ/ಹಳೇ ಬಸ್ ನಿಲ್ದಾಣ/ ಸೌಂದರ್ಯ ಮಹಲ್ ರಸ್ತೆ / ಶೇಣಿಗರಪೇಟೆ	16000
181	ಭೋವಿ ಕಾಲೋನಿ	10000
182	ಹಳೇ ಬಸ್ ಸ್ಟಾಂಡ್ ಆಜುಬಾಜು	15000
183	ಸೌಂದರ್ಯ ಮಹಲ್ ರಸ್ತೆ	15000
184	23 ನೇ ವಾರ್ಡ್	
185	ಬೆಸ್ತರಪೇಟೆ	15000
186	ದರ್ಗಾ ರಸ್ತೆ	15000
187	ಚಿಕ್ಕಪೇಟೆ ಮುಖ್ಯ ರಸ್ತೆ	20000
188	ವಿಠೋಬ ದೇವಸ್ಥಾನದ/ ಚಿಕ್ಕಪೇಟೆ ಅಡ್ಡ ರಸ್ತೆ	15000
189	ಶೇಣಿಗರಪೇಟೆ, ಸೌಂದರ್ಯ ಮಹಲ್ ರಸ್ತೆ, ಹೊಸಕರಗದ ಗುಡಿ ರಸ್ತೆ	14000
190	ಧರ್ಮರಾಯಸ್ವಾಮಿ ನಗರ	12000
191	24 ನೇ ವಾರ್ಡ್	
192	ಕೊಂಗಾಡಿಯಪ್ಪ ಮುಖ್ಯ ರಸ್ತೆ	15000
193	ಬರಸ್ತಪೇಟೆ	16000
194	ವೈಶ್ಯರಪೇಟೆ	12000
195	ದರ್ಜಿಪೇಟೆ	15000
196	ತಾಲ್ಲೂಕು ಕಛೇರಿ ರಸ್ತೆ	18000
197	ವಿಠೋಬ ದೇವಸ್ಥಾನದ ರಸ್ತೆ	15000
198	ಚಿಕ್ಕಪೇಟೆ ಒಳ ಅಡ್ಡ ರಸ್ತೆ	16000
199	25 ನೇ ವಾರ್ಡ್	
200	ಕೊಂಗಾಡಿಯಪ್ಪ ರಸ್ತೆ / ರುಮಾಲೆಭತ್ತದ ಆಜುಬಾಜು	15000

201	ತಾಲ್ಲೂಕು ಕಛೇರಿ ರಸ್ತೆ	18000
202	ದರ್ಜಿಪೇಟೆ/ ಎಲೇಪೇಟೆ	12000
203	ಪೌರಕಾರ್ಮಿಕರ ಕಾಲೋನಿ	15000
204	26 ನೇ ವಾರ್ಡ್	
205	ಕುಂಬಾರಪೇಟೆ ಮುಖ್ಯ ರಸ್ತೆ	15000
206	ಕುಂಬಾರಪೇಟೆ ಪೌರಕಾರ್ಮಿಕರ ಕಾಲೋನಿ/ ಕುಂಬಾರಪೇಟೆ ರಸ್ತೆ	15000
215	ಮಾರುತಿನಗರ / ಕೊಂಗಾಡಿಯಪ್ಪ ಉತ್ತರರಸ್ತೆ	15000
216	ಮಾರುತಿನಗರ	13000
217	ಕೋರ್ಟ್ ರಸ್ತೆ	15000
218	ಮಾರುತಿನಗರ ಒಳ ಅಡ್ಡ ರಸ್ತೆ	12000
219	27 ನೇ ವಾರ್ಡ್	
220	ರೋಜಿಪುರ / ತೋಟಗಾರಿಕೆ ಇಲಾಖೆ ಆಜುಬಾಜು	12000
221	ಸಹಜಾನಂದನಗರ	12000
222	ಡಿ ಕ್ರಾಸ್ ಮುಖ್ಯ ರಸ್ತೆ	16000
223	ಕೋರ್ಟ್ ರಸ್ತೆ	15000
224	ಭದ್ರಣ್ಣ ನವರ ಮನೆ ರಸ್ತೆ (ಮಾರುತಿನಗರ ಉತ್ತರಭಾಗ)	12000
225	28 ನೇ ವಾರ್ಡ್	
226	ಗಾಣಿಗರಪೇಟೆ	13000
227	ಗಾಣಿಗರಪೇಟೆ ಮತ್ತು ಪೂರ್ವಭಾಗ	13000
228	ಮುಕ್ತಾಂಭಿಕರಸ್ತೆ ಉತ್ತರಭಾಗ ದರ್ಗಾರಸ್ತೆ (ಮುಕ್ತಾಂಭಿಕರಸ್ತೆ )	12000
229	ಆಚಾರ್ ಪೇಟೆ / ಅರಳೇಪೇಟೆ / ಸೂನರ್ ಪೇಟೆ	10000
230	ಕೊಂಗಾಡಿಯಪ್ಪ ರಸ್ತೆ	15000
231	ತಾಲ್ಲೂಕ್ ಕಛೇರಿರಸ್ತೆ	18000
232	ದೇಶದಪೇಟೆ	10000
233	ಡಾ.ಅಂಬೇಡ್ಕರ್ ರಸ್ತೆ / ಹೊಸ ಬಸ್ ಸ್ಟಾಂಡ್ ರಸ್ತೆ	12000
234	ನಗರಸಭಾ ರಸ್ತೆ	12000
235	ಕೋರ್ಟ್ ರಸ್ತೆ	15000
236	29 ನೇ ವಾರ್ಡ್	
237	ಗಾಣಿಗರಪೇಟೆ/ ವಡ್ಡರಪೇಟೆ	12000
238	ತಾಲ್ಲೂಕು ಕಛೇರಿ ರಸ್ತೆ ಆಜುಬಾಜು	18000
239	ಕಛೇರಿಪಾಳ್ಯ	11000
240	ಮುಕ್ತಾಂಬಿಕ ರಸ್ತೆ / ದರ್ಗಾ ರಸ್ತೆ	12000
241	ಹಳೇ ಮಧುಗಿರಿ ರಸ್ತೆ	12000
242	ಟೆಲಿಫೋನ್ ಎಕ್ಸ್‌ಚೇಂಜ್ ಆಜುಬಾಜು	13000

243	ಕಛೇರಿಪಾಳ್ಯದ ರಸ್ತೆ	10000
244	ಪೋಲಿಸ್ ಕಾರ್ಟರ್ಸ್ ಆಜುಬಾಜು	11000
245	30 ನೇ ವಾರ್ಡ್	
246	ಇಸ್ಲಾಂಪುರ	15000
247	ಶ್ರೋ ಕೊಂಗಾಡಿಯಪ್ಪ ಕಾಲೇಜ್ ರಸ್ತೆ	15000
248	ಕರೇನಹಳ್ಳಿ	18000
249	ದರಗಾಜೋಗಿಹಳ್ಳಿ ರಸ್ತೆ	17000
250	ಶಾಂತಿನಗರ/ದರ್ಗಾಜೋಗಿಹಳ್ಳಿ ರಸ್ತೆ	17000
251	ಮುಕ್ತಾಂಬಿಕ ರಸ್ತೆ	16000
252	31 ನೇ ವಾರ್ಡ್	
253	ಕಛೇರಿಪಾಳ್ಯದ ರಸ್ತೆ	11000
254	ಮುಕ್ತಾಂಬಿಕ ರಸ್ತೆ / ದರ್ಗಾ ರಪಶ್ಚಿಮ ರಸ್ತೆ	12000
255	ಹಳೇಮಧುಗಿರಿ ರಸ್ತೆ	12000
256	ಕುರುಬರಹಳ್ಳಿ ಬಡಾವಣೆ (ಚೇತನ ಸ್ಕೂಲ್ ಆಜುಬಾಜು)	11000
257	ಹಳೇಮಧುಗಿರಿ ರಸ್ತೆ	12000
258	ತುಮಕೂರು ರಸ್ತೆ	12000
259	ಕಛೇರಿಪಾಳ್ಯ ಉತ್ತರಭಾಗ (ಪೋಲಿಸ್ ಕ್ವಾಟರ್ಸ್ ಆಜುಬಾಜು)	10000
260	ಸೋಮೇಶ್ವರ ಬಡಾವಣೆ /ಭಗತ್ ಸಿಂಗ್ ಕ್ರೀಡಾಂಗಣ ಆಜುಬಾಜು	18000

2023-24 ನೇ ಸಾಲಿನ ದೊಡ್ಡಬಳ್ಳಾಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ

SL No	village / Area Name	ಖುಷ್ಕಿ	ತರಿ	ಭಾಗಾಯ್ತು	ಸ್ಥಳೀಯ ಸಂಸ್ಥೆ ವಸತಿ ನಿವೇಶನ ಮೌಲ್ಯ	ಸ್ಥಳೀಯ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ

ಕಸಬಾ ಹೋಬಳಿ						
261	ಅರೇಹಳ್ಳಿ ಗುಡ್ಡದಹಳ್ಳಿ Arehalli Guddadahalli	70	75	80	5500	10000
262	ಅ) ಮುಖ್ಯರಸ್ತೆ 50, 54, 55, 56, 58, 59, 64, 63, 74, 75, 76, 45, 47, 48, 49	90	100	110		
263	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 84/4, 88/1, 80/4, 90/4, 91/2	120	130	140		
264	ಅರಳುಮಲ್ಲಿಗೆ Aralumallige	70	75	85	5500	9000
265	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 329,327,238,331,324,288, 289,290,283,284,292,293,291,295, 296, 280,281,22,23	95	100	105		
266	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 16	115	120	135		
267	ಅಮಾನಿ ಪಾಲನಕೆರೆ Amanpalankere	55	60	65	5000	8000
268	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,61,62	75	80	85		
269	ಆಲಹಳ್ಳಿ Alahalli	65	75	80	5500	9000
270	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 69,66,70,71,72,04,02,14,25,26,27,28, 30,31, 33, 34,01	90	95	105		
271	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 24/2, 24/3ಎ, 29/1	110	120	130		
272	ಆದಿನಾರಾಯಣ ಹೊಸಹಳ್ಳಿ Adinarayana hosahalli	70	75	80	5500	9000
273	ಅ) ಮುಖ್ಯರಸ್ತೆ 70,69,66,78,79,80,82, 83 84, 65, 54, 53	90	100	110		
274	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 84, 78/4,	120	130	140		
275	ಕೊನಘಟ್ಟ Konaghatta	70	75	85	4000	8000
276	ಅ) ಮುಖ್ಯರಸ್ತೆ, 198,497,193,194,185,44,43,35,36,34,33,27,20,1,4,5, 339,337,338,312,333,313,314, 315,316, 148,318,186,187,201,201	95	100	110		
277	ಕಸುವನಹಳ್ಳಿ Kasuvanahalli	55	60	65	5000	9000
278	ಅ) ಮುಖ್ಯರಸ್ತೆ, 33,32,25,35,3,37,24	70	78	85		
279	ಕೆ.ಜಿ.ಕುಂಟನಹಳ್ಳಿ K.G.Kuntanahalli	110	120	130	4500	9000
280	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13,14,15,16,22, 23,24,25	140	160	170		
281	ಕರೇನಹಳ್ಳಿ Karenahalli	100	110	120	5500	12000
282	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 37,36,35,33,38,39,41, 42,43,44 45, 46,47,53,55,26,77	130	145	160		
283	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 3, 68	140	150	170		
284	ಕುರುಬರಹಳ್ಳಿ Kurubarahalli	100	110	120	6500	12000
285	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,58,61,69,29,27,28, 25,21,23,18,13,10,09,05,06,20	130	145	160		
286	ಕೊಡಿಗೇಹಳ್ಳಿ Kodigehalli	110	120	135	5500	10000

287	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 26,27,28,29,31, 32,41, 42,47,48,49, 50,51,82,83,84,85, 86,87,93,94,95,96,46,38,37,39	145	160	175		
288	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 36/2,82/1,58/1,57/1,35/2,62/1, 62/2,35/2	180	190	200		
289	ಕಕ್ಕೇಹಳ್ಳಿ Kakkehalli	50	55	60	4000	7000
290	ಕೆಸ್ತೂರು Kesthur	65	75	80	4000	9000
291	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 51,52,57,58,59,61,97,98,101,102,103,104,106,107,08,125,127,130,131,132,133,145, 143,146,151,152,153,154,155, 156,172,173,174,175,176,177, 178,179,180,181,182,171,185, 186	90	95	105		
292	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 105	120	130	140		
293	ಕೋಳೂರು Kolur	55	60	65	3000	7000
294	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 21, 22, 23, 24, 25, 26 ಮತ್ತು 44	70	90	95		
295	ಮುತ್ತೂರು Muthur	155	170	185	6500	12000
296	ಕೋಳೂರು ಪ್ಲಾಂಟೇಷನ್ Kolur Plantation	100	110	120	6000	11000
297	ಕೋಳಿಪುರ Kolipura	85	95	100	5000	9000
298	ಕುಂಟನಹಳ್ಳಿ Kuntanahalli	50	55	60	5000	9000
299	ಕಂಟನಕುಂಟೆ Kantanakunte	90	100	110	5000	9000
300	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 23,27,28,35,36,37,40, 41,42,43,44,46,47,53	120	135	145		
301	ಖಾಸಾಬಾಗ್ Khasbagh	100	110	120	7000	12000
302	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 48,49,50,51,52,61,62, 63,65, 66, 67,71	160	175	190		
303	ಗಾಳಿಪೂಜೆ Galipooje	50	55	60	3000	6000
304	ಗಂಗಾಧರಪುರ Gangadharapura	140	155	165	8000	15000
305	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 15,16,18,23,29, 80,81, 82,83, 84,85, 86,87,105,106,107, 108,109	185	200	215		
306	ಕೆ.ಜಿ.ಗೋವಿಂದಪುರ K.G.Govindapura	50	55	60	4000	7000
307	ಎಸ್.ಎಂ.ಗೊಲ್ಲಹಳ್ಳಿ S.M.Gollahalli	50	55	60	5000	7000
308	ಚಿಕ್ಕತುಮಕೂರು Chikkatumkur	60	65	75	5000	10000
309	ಅ) ಮುಖ್ಯರಸ್ತೆ 76,75,38,3,108,109, 110, 111, 104,88,89,74,5,90 ರಿಂದ 96,83,84,57,81,78,80,71,72,73, 74	80	90	100		

310	ಜಕ್ಕಸಂದ್ರ Jakkasandra	50	55	60	4000	9000
311	ತೋಗರಿಘಟ್ಟ Thogarighatta	50	55	60	4000	9000
312	ಅ) ಮುಖ್ಯರಸ್ತೆ	70	75	85		
313	ತಿಗಳೇಭಾಗಾ ಯು Tigalebagaythu	103	113	120	7000	11000
314	ಅ) ಮುಖ್ಯರಸ್ತೆ 9,30,64,36,65,77,81, 82,83,74,93	130	145	160		
315	ತಿಮ್ಮಸಂದ್ರ Thimmasandra	90	100	110	5000	10000
316	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,2,3,4,5,6,123,122, 124,125,126,111, 152,153,154, 129,92,93,91,89,86,87,85,78,77, 76,75,74,90	120	135	145		
317	ತಳಗವಾರ Talagawara	70	75	85	5000	9000
318	ಅ) ರಾಷ್ಟ್ರೀಯ ಹೆದ್ದಾರಿ 207 ಹೊಂದಿಕೊಂಡಿರುವ ಸರ್ವೆ ನಂಬರುಗಳು 125,133,132,108	115	120	135		
319	ತಮ್ಮಶೆಟ್ಟಹಳ್ಳಿ Thammasettihalli	70	75	80	5000	10000
320	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,5,6	90	100	110		
321	ತಿಪ್ಪಾಪುರ Thippapura	120	130	140	6000	11000
322	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 15,16,17,18,19,20,24, 26,47,49,51,50,51,50,52,101,102,103,104	155	175	185		
323	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.29, 34, 30, 31, 28/3, 27/2, 51, 62/1, 56/1, 56/4, 61, 63, 118/3, 11/9, 25, 2/1., 2/3, 2/4, 2/5, 2/11, 29., 34, 23/1, 122, 96, 16/1, 2/ಎ2, 55, 29/2, 29/9	165	185	195		
324	ದಾಸಗೊಂಡನಹಳ್ಳಿ Dasagondahalli	45	50	55	5000	9000
325	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 45,46	60	65	75		
326	ದರ್ಗಾಪುರ Dargapura	120	135	140	7000	12000
327	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 31,32,27,23, 24,25	155	175	185		
328	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ. 31/2, 1, 4/1, 4/3, 28/2ಬಿ, 28/2ಎ, 28/1, 30/ 27/3	165	185	195		
329	ದರ್ಗಾಜೋಗಿಹಳ್ಳಿ Dargajogihalli	110	120	130	7000	12000
330	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13,16,14,15,30,35,29,25,20,18, 19,26,27,28,24, 21,17	140	155	170		
331	ನಾಗಸಂದ್ರ Nagasandra	50	55	60	4000	9000
332	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 38/1, 32/2, 32/4, 32/1, 38/1	100	110	120		
333	ನಾಗದೇನಹಳ್ಳಿ Nagadenahalli	70	75	80	4000	10000
334	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 9,10,11,13,14,5,6,4,15,	90	100	110		

	31,28,29,30,32,1,40,41,42, 43, 44,45, 84,85, 83,86,82,08					
335	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ. 84/2, 5/6, 85/1, 10/1, 5/2, 15/1 & 13/3, 11/2, 5/1, 5/5, 4/1, 40/2, 42, 1, 31/3	110	125	135		
336	ನೇರಳಘಟ್ಟ Neralaghatta	50	55	60	4000	9000
337	ಪಾಲನಜೋಗಿಹಳ್ಳಿ Palanjogihalli	110	120	130	7500	13000
338	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13,14,12,19,17,16,15,2728,35,34,30,31,32,33,46,45,43,42,39,38,37,63,08 ,07,06, 05,09,11,10,44,47,49,51,57	140	155	170		
339	ಪಿಂಡಕೂರು ತಿಮ್ಮನಹಳ್ಳಿ Pindakur Thimmanahalli	100	110	120	6000	12000
340	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 16,15,14,17,18, 30,31, 32,29,28,1,2,3	130	145	160		
341	ಬಾಶೆಟ್ಟಿಹಳ್ಳಿ Bashettihalli	135	150	165	7500	13000
342	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 97,98,99,100,101,102, 103,104,36,37,33,34,32,25,24,23,22,03,55,56,57,19,20,08,04, 96,03	180	195	215		
343	ಜಿಂಕೆಬಚ್ಚಹಳ್ಳಿ Jinkebachalli	85	95	100	7000	12000
344	ಅ) ಮುಖ್ಯರಸ್ತೆ 41,39,27,15,24,1,3,4,5,6,18,30,31,32,33,29,44,42,43, 46,47,48	110	125	135		
345	ಬಿಸುವನಹಳ್ಳಿ Bisuvanahalli	110	120	130	7000	12000
346	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 43,44,60,89,72	140	155	170		
347	ಮುತ್ತಂದ್ರ Muthsandra	100	110	120	7000	12000
348	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 7,5,3,4,61,13,14,15,16, 21	130	145	160		
349	ಮಲ್ಲಾತಹಳ್ಳಿ Mallathahalli	85	95	100	4000	9000
350	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 49, 51, 54, 61/2.	110	125	135		
351	ಮಜರಾಹೊಸಹಳ್ಳಿ Majarahosahalli	100	110	120	7000	12000
352	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,60,104,106,105,56, 53,57	130	145	160		
353	ಮಾದಗೊಂಡನಹಳ್ಳಿ Madagondanahalli	50	55	60	4000	8000
354	ಮಂಡಿಬ್ಯಾಡರಹಳ್ಳಿ Mandibyardarahalli	50	55	60	4000	8000
355	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 48,49,50	65	75	85		
356	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು, .50/1	100	110	120		
357	ಮರಳೇನಹಳ್ಳಿ Maralenahalli	50	55	60	3000	8000
358	ಮೆನಸಿ Menasi	50	55	60	3000	8000
359	ಮೇಡಿಹಳ್ಳಿ Medihalli	50	55	60	3000	8000



360	ಏಕಾಶಿಪುರ Ekasipura	50	55	60	3000	8000
361	ಎಳ್ಳುಪುರ Yellupura	110	120	130	6000	11000
362	ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 40,45,46,47,48,50,52, 54,55,56,57,58,62,44	140	155	170		
363	ರಾಜಘಟ್ಟ Rajaghatta	60	65	75	4000	12000
364	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 183,184,185,186,187,166,189,165,164,163, 198,197,199, 200,139,138,137,213,214,215, 216,241,240,234,235,236, 30,31,32,33,227,228,229,21,22,23,24,25,26,27,76,62,75, 74,72,69, 68,70,71,188	80	90	95		
365	ರಾಜಘಟ್ಟ ಅಮಾನಿಕೆರೆ Rajaghatta Amanikere	55	60	65	3000	8000
366	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,58,31,30,32	70	75	85		
367	ರೋಜಿಪುರ Rojipura	125	135	150	9000	14000
368	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 18,19,20,21,22,6,29, 30,28,31,43,44,45,42,46,47,41,48,58,57,49,13,14,15,10,24,25,26,27 99,100,98,91,92,73,81,80,85,88, 84,79,82,66,67,36,39,38,37	160	180	195		
369	ರಘುನಾಥಪುರ Raghunathapura	100	110	120	7000	15000
370	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 45,46,44,48,68,64,63, 71	130	145	160		
371	ಲಿಂಗನಹಳ್ಳಿ Linganahalli	50	55	60	4000	8000
372	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 239,246,247,249,238	65	75	80		
373	ವಡ್ಡರಹಳ್ಳಿ Vaddarahalli	85	95	100	5000	9000
374	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 142, 160, 161, 162	110	125	135		
375	ವರದನಹಳ್ಳಿ Varadanahalli	140	155	170	7000	12000
376	ವೀರಾಪುರ Veerapura	110	120	130	7000	12000
377	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 88,92,87,79,80,81,78, 82,83,85, 86,	140	155	170		
378	ಓಬದೇನಹಳ್ಳಿ Obadenahalli	100	110	120	7000	12000
379	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 64,65,52,53,63,56,61, 58,59,60,73,74,26,27,28,29,30	130	145	160		
380	ವೀರಭದ್ರನಪಾಳ್ಯ Veerabhadranapalya	110	120	130	7000	14000
381	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 56,58,59,57,60,64,54, 55,5,39,16,17,14,9,10,11,12,8,6, 7,19	140	155	170		
382	ಸಿದ್ದೇನಾ ಶುಕನಹಳ್ಳಿ Siddanayakanahalli	100	110	120	7000	14000
383	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 10,34,35,33,36,37,38,	130	145	160		

	55,54,39,43,45,49,47,12,14,15, 16,17					
384	ಶಿವಪುರ Shivapura	85	95	100	4000	12000
385	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 106,107,108,110,111,	110	125	135		
386	ಶಿವಪುರ ಅಮಾನಿಕೆರೆ Shivapura Amanikere	105	115	125	4000	8000
387	ಶ್ರೀನಿವಾಸಪುರ Srinivasapura	85	95	95	5000	8000
388	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 18,22,23,25	110	125	125		
389	NH-207 Road Facig Sy Nos, 10,9/5,7,9/3,13/2,9/2,3/3,14/1,14/2,14/3,9/4 And	145	150	160		
390	ಸೊಣ್ಣಪ್ಪನಹಳ್ಳಿ Sonnappanahalli	50	60	65	3000	8000
391	ಹೊನ್ನಾಘಟ್ಟ Honnaghatta	40	45	55	3000	8000
392	ಹಸನ್‌ಘಟ್ಟ Hasanghatta	70	75	80	3000	8000
393	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 22,23,25,28,29,18,13, 14,15,16,8,9,10,11,12,27,30	90	100	110		
394	ಹೊಸಹುಡ್ಯ Hosahudya	110	120	130	7000	12000
395	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 42,41,35,37,34,30,33, 32,31,28,37,26,39,41,42	140	155	170		
396	<b>ದೊಡ್ಡಬೆಳವಂಗಲ ಹೋಬಳಿ</b>					
397	ಅಂಬಲಗೆರೆ Ambalagere	25	28	30	2000	6000
398	ಅಪ್ಪಕರೇನಹಳ್ಳಿ Appakarenahalli	25	28	30	2000	6000
399	ಅಕ್ಕತಮ್ಮನಹಳ್ಳಿ Akkathammanahalli	25	28	30	2000	6000
400	ಕೂಗೋನಹಳ್ಳಿ Koogonahalli	50	55	60	3000	8000
401	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 68,67,66,65,64,62,63,	65	75	80		
402	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ. 66/1, 68/1, 66/5, 68/4, 68/6, 67, 68/7	100	110	120		
403	ಕಾರೇಪುರ Karepura	25	28	30	2000	6000
404	ಕಸಾಘಟ್ಟ Kasaghatta	30	35	40	2000	6000
405	ಕತ್ತಿಹೊಸಹಳ್ಳಿ Kathihosahalli	30	35	40	2500	8000
406	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,2,3,74,15,16,18,19, 28,29,31,49,51,54,56	45	50	65		
407	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ. 30, 56/2, 48, 2/1ಬಿ, 2/2, 29/6, 51, 74, 54, 3/7, 18, 15/7, 29/10, 29/12, 53, 2/1ಡಿ,	100	110	120		

	29/3, 15/9, 53					
408	ಕಾಮನ ಅಗ್ರಹಾರ Kamanaagrahara	20	22	25	2000	6000
409	<b>SY NOS.ATTACHEDTA GRAMANATA</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>6,7,8,1,47,33,49</b>	20	25	30		
410	ಕಾಡತಿಪ್ಪೂರು kadathippur	20	22	25	2000	6000
411	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>28,14,12,44,42</b>	20	22	25		
412	ಕೋನೇನಹಳ್ಳಿ Konenahalli	20	25	30	2000	6000
413	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>37,35,20,18</b>	25	28	30		
414	ಕಲ್ಲುದೇವನಹಳ್ಳಿ Kalludevanahalli	30	35	40	2000	6000
415	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>21,22,25,11,27,55,36,37,40,41,45</b>	35	38	40		
416	ಮೂಡ್ಲಕಾಳೇನಹಳ್ಳಿ Moodlakalenahalli	20	22	28	2000	6000
417	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>25,34,32,40,41</b>	20	25	28		
418	ಕಂಗಲಾಪುರ Kangalapura	20	22	28	2000	6000
419	<b>Sy Nos.Attachedta Gramanata</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>49, 50, 23, 51, 27, 28, 29, 14, 40, 41, 42</b>	2	25	28		
420	ಕಾರಾಪುರ Karapura	20	22	25	2000	6000
421	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>52,58,53,14,16</b>	20	22	28		
422	ಕಾಡತಿಪ್ಪೇನಹಳ್ಳಿ Kadathippenahalli	20	22	25	2000	6000
423	ಕೋಲಿಗರೆ Koligere	20	22	25	2000	6000
424	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>118,120,121,112,124, 2,3,13,15,16,20</b>	20	22	30		
425	ಗಲಿಬಿಲಿಕೋಟೆ Galibilikote	25	28	30	2000	6000
426	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>45, 47, 33,26, 62</b>	25	28	30		
427	ಗುಂಡಸಂದ್ರ Gundasandra	25	25	30	2000	6000

428	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 50, 54, 53, 55, 24, 25, 26	25	28	30		
429	ಗುಂಡ್ಲಹಳ್ಳಿ Gundlahalli	20	22	25	2000	6000
430	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 28,29,10,11	20	25	28		
431	ಸಕ್ಕರೆಗೊಲ್ಲಹಳ್ಳಿ Sakkregollahalli	20	22	25	2000	6000
432	<b>SY NOS.ATTACHEDTA GRAMANATA</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆನಂಬರ್ 75,59,74,72,74,21,68,25,70,71	20	25	28		
433	ಚಿಕ್ಕನಹಳ್ಳಿ Chikkanahalli	20	22	25	2000	6000
434	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 75,92,99,6	20	25	30		
435	ಬುಂಚೇಗೌಡನಹೊಸಹಳ್ಳಿ Chunchegowdanahosahalli	25	28	20	3000	7000
436	ಅ) ಮುಖ್ಯರಸ್ತೆ & Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 49,58,60	55	60	65		
437	ಚಿಕ್ಕಹೆಜ್ಜಾಜಿ Chikkahejjaji	30	35	40	2000	6000
438	<b>SY NOS.ATTACHEDTA GRAMANATA</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 18,17,16,37,38,39,40,41	35	40	45		
439	ಚಿಕ್ಕಹೆಜ್ಜಾಜಿ ಅಮಾನಿಕೆರೆ Chikkahejjaji Amanikere	25	30	35	2000	6000
440	ಚಿಕ್ಕಬೆಳವಂಗಲ Chikkabelavangala	30	35	40	3000	10000
441	ಅ) ಮುಖ್ಯರಸ್ತೆ 104,108,106,74 73,70,71,72,39,33,38,36,32,31,30,39,77,78,75,59,60,61,46,45,56,57 58,62,79	45	50	65		
442	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.58, 61/4, 104/2, 58, 78, 79/1, 70/1, 107/4ಎ, 105, 103/1, 106. 53/3, 72/2, 103/1, 46/5, 45/5, 79/3, 62/2, 53/4ಎ, 103/2, 45/3, 62/3ಎ, 104/2, 58, 107/3, 107/1, 78, 56/2, 58, 56/1, 52/2, 57/1, 57/2, 45/5, 61/5, 103/2, 59/1, 51, 62/2, 62/3ಎ, 106, 53/3, 107/1, 107/3, 53/4ಎ, 75, 57, 60/6ಎ, 46/5, 52/2, 50, 104/1, 56	100	110	120		
443	ಚಿಗರನಹಳ್ಳಿ Chigaranahalli	20	22	25	2000	6000
444	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 1,2,6	20	22	25		
445	ಚಿಕ್ಕಮಂಕನಾಳ Chikkamankanala	20	22	25	2000	6000
446	ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ .32,33, 35, 37, 10, 11, 22	22	25	30		
447	ಚಿಕ್ಕ ಕಾಳೇನಹಳ್ಳಿ Chikkakalenahalli	20	22	24	2000	6000
448	<b>SY NOS.ATTACHEDTA GRAMANATA</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 22,21,1,2,17,15,14	20	22	25		
449	ಜೋಯಿಸನ ಅಗ್ರಾಹರ Joyisana Agrahara	22	25	28	2000	6000

450	<b>SY NOS.ATTACHEDTA GRAMANATA</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 5,6,7,8,	22	25	30		
451	ತಂಬೇನಹಳ್ಳಿ Thambenahalli	20	22	24	2000	6000
452	<b>Sy Nos.Attachedta Gramanata</b> ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 20,21,12	20	22	25		
453	ತಿಪ್ಪೂರು Thippur	25	30	35	2000	6000
454	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 254,267,252,262,250	30	30	35		
455	ತೂಬುಕುಂಟೆ Tubukunte	30	35	35	3000	8000
456	NH-207 Road Facing Sy Nos.ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು26,30/8,28, 30,30,40,30.	100	110	120		
457	ತರಬನಹಳ್ಳಿ Tharabanahalli	25	30	35	2000	6000
458	ದೊಡ್ಡಬೆಳವಂಗಲ Doddabelavangala	55	60	65	4000	10000
459	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 116,117,118,141,151,154,155,165,164,163,110,111, 115,167, 166,181,180,179, 178, 177,176,175,174, 173,172,171, 170,169,168	75	80	85		
460	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.115/4, 177, 153/4, 155/ಎ2, 167/1, 179, 154/1ಎ2, 167/3, 111, 173, 6, 167/2ಬಿ, 155/1ಎ1, 185(163), 141/2ಬಿ1, 176, 106/1, 151,107/2ಎ, 61/1, 52/2, 143/2, 153/1, 156/2, 125/4, 155/2, 170/1, 167/2ಎ2, 167/4ಎ1, 153/2	100	110	120		
461	ದೊಡ್ಡಹೆಜ್ಜಾಜಿ Doddajejjaji	25	28	30	2000	6000
462	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 89,112,111,99,98,109	25	28	30		
463	ದೊಡ್ಡಮಂಕನಾಳ Doddamanakala	20	22	24	2000	6000
464	ನಾರನಹಳ್ಳಿ Naranahalli	30	35	40	3000	10000
465	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 34,61,53,67,63,141 137,136,134,142,	45	48	54		
466	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.57, 69/3, 142/5, 142/4, 141/2, 52, 142/1, 56, 61, 51/1, 136/1, 50/1, 67, 53/3, 55/2, 55/3, 55/4, 53/1, 141/1, 73/4, 152/4, 137/1, 70, 52, 62/1, 137/1	65	70	75		
467	ಬೆಟ್ಟದಸೊಣ್ಣೆನಹಳ್ಳಿ Bettadasonnenahalli	18	20	22	2000	6000
468	ಭೂಚನಹಳ್ಳಿ Boochanahalli	20	22	25	2000	6000
469	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 39,38,7,63	22	25	25		
470	ಬೊಮ್ಮನಹಳ್ಳಿ Bommanahalli	22	25	28	2000	6000

471	ಬೊಮ್ಮಹಳ್ಳಿ Bommahalli	22	25	28	2000	6000
472	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 21,19	30	32	35		
473	ಬ್ಯಾಡರಜಕ್ಕನಂದ್ರ Byadarajakkasandra	22	25	28	2000	6000
474	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 16,15,14,11,10	24	28	30		
475	ಭಕ್ತರಹಳ್ಳಿ Bhaktarahalli	38	42	44	2000	6000
476	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 8,10,9,19,1	40	45	50		
477	ಬೀಮರಾಹುತನಹಳ್ಳಿ Bhimarahuthana halli	20	22	25	2000	6000
478	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 8,10,9,2,19,1	20	22	25		
479	ಬೋಕಿಪುರ Bokipura	22	25	28	2500	7000
480	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 20,22,56,36,37,31,32, 33,19,21,12,13,14,15,48,49	30	34	38		
481	ಭದ್ರಾಪುರ Bhadrapura	20	22	24	2000	6000
482	ಬಸವನಪುರ Basavanapura	20	22	24	2000	6000
483	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 34,7,2,8,	20	22	25		
484	ಮಲ್ಲನಾ ಏಕನಹಳ್ಳಿ Mallanayakanahalli	20	22	24	2000	6000
485	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 34,3,5,33,32	20	22	25		
486	ಮಾಡೇಶ್ವರ Madeshwara	20	22	25	2000	6000
487	ಮಧುರನಹೊಸಹಳ್ಳಿ Madhuranahosahalli	25	28	30	2000	8000
488	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 28,94,93,90,91,92,87,88,27	30	32	35		
489	ಮುತ್ತುಕದಹಳ್ಳಿ Muthukadahalli	30	32	35	2500	8000
490	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 6,9,11,12,13,18,21,22, 23,24,25,26,27,29	40	45	50		
491	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.29/2, 25/1, 6/1, 6/3, 23/2, 19, 21/1, 1/2, 18/2, 29/1, 8, 25/4, 13, 25/1, 23/1, 10, 28, 5	100	110	120		
492	ಮೋಗೇನಹಳ್ಳಿ Moogenahalli	30	32	35	2500	8000
493	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 2,3,4	50	55	60		

494	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.4/1, 4/2, 7, 8 II, 12, 13, 14, 43, 46, 45, 47, 48, 52, 55	100	110	120		
495	ರಾಂಪುರ Rampura	25	25	28	2000	6000
496	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 1,2,8,9,10,56,55,148,149,73,74	25	30	32		
497	ರಾಮೇಶ್ವರ Rameshwara	32	35	40	2000	6000
498	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 110,112,122,123,96,124	35	40	45		
499	ಲಿಂಗಾಪುರ Lingapura	20	22	22	2000	6000
500	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 16,15,17,51,62,15,18,20,21,22	20	24	25		
501	ವಾಣಿಗರಹಳ್ಳಿ Vanigarahalli	20	24	25	2000	6000
502	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 54,57,9,8,10,14,15	22	25	28		
503	ವೆಂಕಟೇಶಪುರ Venkateshpura	22	25	28	2000	6000
504	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್.15	25	28	30		
505	ಶ್ರವಣೂರು Shravanoor	30	35	40	2000	6000
506	ಶಿರಗೊಂಡನಹಳ್ಳಿ Shiragondanahalli	20	22	25	2000	6000
507	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 55,54,56,75,35,34,33,30,31	20	22	25		
508	ಸಂಕರ್ಷನಹಳ್ಳಿ Sanarasanahalli	20	22	25	2000	6000
509	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 20,21,22,23	20	22	25		
510	ಸೊನ್ನೇನಹಳ್ಳಿ Sonnenahalli	40	60	65	2000	8000
511	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ.49/3,48	100	110	120		
512	ಹಳೇಕೋಟೆ Halekote	25	27	29	2000	6000
513	ಹಣಬೆ Hanabe	30	35	40	3000	7000
514	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 63,64,65,66,67,68,69, 70,77,73,166,167,168,169,164, 165,163,18,179,180,181	45	50	55		
515	ಹುಸ್ಕುರು Huskur	25	28	30	2000	7000
516	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 88,89,115,117,120,121, 124,125,126,132,133,134,151, 153	35	38	40		

517	ಹಾದ್ರಿಪುರ Hadripura	25	28	30	2000	7000
518	ಹುಲಿಕುಂಟೆ Hulikunte	35	40	45	2000	10000
519	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 123,124,125,135,136, 137,139,140,138	60	65	70		
520	ರಾಷ್ಟ್ರೀಯ ಹೆದ್ದಾರಿಗೆ 207 ಹೊಂದಿಕೊಂಡಿರುವ ಸ.ನಂ.ಜಮೀನುಗಳು ಸ.ನಂ. 155/1ಎ, 212/1, 191/2ಎ, 170/3, 152/1, 152/6, 193/1, 190, 160/3, 137/2ಬಿ, 160/1, 162, 213/1, 199/1, 150, 160/1, 160/4, 160/7, 160/6, 160/5, 160/9, 172/1, 192/3, 168/1, 183/2, 163/1, 123/4, 189/3, 170/5, 170/6, 139/1, 166/2, 160/8, 190, 160/1, 153, 152/1, 152/6, 170/7, 137/1, 199/4, 189/1, 198/1, 138/1ಡಿ, 138/2, 189/2, 212/2, 192/54, 193/2, 191/2ಬಿ, 212/3, 212/4, 140/1, 191/1, 167	100	110	120		
521	ಹುಲಿಕುಂಟೆ ಪ್ಲಾಂಟೇಷನ್ Hulikunte Plantation	30	36	38	2000	8000
522	ಹೋಬಳಿ: ಮಧುರೆ					
523	ಕರೀಂಸೊಣ್ಣೇನಹಳ್ಳಿ Karimsonnenahalli	32	35	40	2000	8000
524	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 64,71,73,120,121,122	45	50	55		
525	ಕೋಡಿಹಳ್ಳಿ Kodihalli	70	75	80	4000	10000
526	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 60,57,54,56,75,35,34,33,30,31	75	85	90		
527	ಕುಕ್ಕನಹಳ್ಳಿ Kukkanahalli	40	45	50	4000	8000
528	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 27,28,31,32,33,23,29	45	50	55		
529	ಕೆ.ಜಿ.ಶಾಸ್ತ್ರಿಪಾಳ್ಯ K.G.Shastryalya	35	40	45	2000	8000
530	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 28,27,25,26,18,19,33	40	45	50		
531	ಕಲ್ಲೋಡು Kallodu	35	40	45	2000	10000
532	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 3,4,5,8,28,30,22	40	45	50		
533	ಕೆಂಜಿಗಾನಹಳ್ಳಿ Kenjiganahalli	30	35	40	4000	9000
534	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 59,61,62,55,121,222,123,125,126,127	35	40	45		
535	ಕನ್ನಮಂಗಲ Kannamangala	50	55	60	4000	9000
536	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 51,52,49,53,159,54,55, 42,41,40,36,37,35,43,44,45,33,32,34,158,153,154,155,156,157	65	75	80		
537	ಕನಸವಾಡಿ Kanasawadi	50	60	70	4000	12000
538	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 33,37,33,27,26,25,24,	80	85	90		



	28,29,22,23,19,20,7,8,9					
539	ಕಮ್ಮಸಂದ್ರೆ Kammāsandra	30	35	40	3000	9000
540	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 160,161,159,158, 157, 245,	45	50	55		
541	ಕಾಡನೂರು Kadanur	30	35	40	2000	7000
542	ಗಂಡರಗೂಳಿಪುರ Gangadaragolipura	30	35	40	2000	7000
543	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 64,65,66,67,68, 69,	40	45	50		
544	ಗೆಜ್ಜಿಗದಹಳ್ಳಿ Gejjagadahalli	70	75	85	2500	8000
545	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 84,85,65,66,67,68,64,69	75	85	95		
546	ಗೌಡಹಳ್ಳಿ Gowdahalli	70	75	85	2500	8000
547	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 1,5,6,7,9,10	75	85	95		
548	ಗೂಲ್ಯ Goolya	45	50	55	2000	7000
549	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 18,47,48,50,51	50	55	60		
550	ಚೆನ್ನಾದೇವಿ ಅಗ್ರಹಾರ Chennadevi Agrahara	60	65	75	2000	7000
551	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್.30,69,74,71,73,68	65	75	80		
552	ಚಿಕ್ಕವಡಗೆರೆ Chikkavadagere	35	40	45	2000	7000
553	ಜುನ್ನಸಂದ್ರೆ Junnasandra	50	55	60	2000	7000
554	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 69,72,73,74,65,66,43,48,40	55	60	65		
555	ತಿಮ್ಮಸಂದ್ರೆ Thimmasandra	40	50	55	3000	10000
556	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 33,34	65	75	80		
557	ದೊಡ್ಡವಡಗೆರೆ Doddavadagere	30	32	35	2000	8000
558	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 105,106,61,107,108,109`	35	38	40		
559	ದೊಡ್ಡತುಮಕೂರು Doddatumkur	110	120	130	3000	10000
560	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 49,61,62,4,5,6,7,	120	130	140		
561	ನಾಗೇನಹಳ್ಳಿ Nagehalalii	30	35	40	2000	8000

562	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>6,5,3,57,58</b>	35	40	45		
563	ಸರಸ ಯ್ಯನ ಅಗ್ರಹಾರ Narasaiahnagarahara	30	35	40	2000	8000
564	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>21,22,23,1,2,4,31,32</b>	35	38	40		
565	ನಲ್ಲೇನಹಳ್ಳಿ Nallenahalli	30	35	38	2000	8000
566	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>2,5,7,37,6</b>	30	38	40		
567	ಪುಟ್ಟೇನಹಳ್ಳಿ Puttenahalli	45	50	55	2500	8000
568	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 18,19,20,21,22, 23,24,	50	65	70		
569	ಪುಟ್ಟ ಯ್ಯನ ಅಗ್ರಹಾರ Puttaiahnagarahara	45	50	55	2500	8000
570	Sy Nos.Attachedta Gramanata 18,23,25,28,24,1 to 5	50	55	60		
571	ಪುರುಷನಹಳ್ಳಿ Purusanahalli	45	50	55	2000	8000
572	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>40,39,83,27,21,28</b>	50	55	60		
573	ಭದ್ರಾಪುರ Bhadrapura	45	50	55	2000	7000
574	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>17,2,14,15,1,21,23,30,33,34,35</b>	55	60	65		
575	ಬೈರಸಂದ್ರ Byrasandra	45	50	55	2000	8000
576	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>102,103,104,100,101,86</b>	50	55	60		
577	ಮಧುರೆ Madure	50	55	60	2500	12000
578	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 10,11,12,20,21,22,23, 24,29,7,9,80,77,78,83,84,85,86, 87,88	65	75	80		
579	ಮಧುರೆ ಅಮಾನಿಕೆರೆ Madure Amanikere	50	55	60	2500	12000
580	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>65,66,122,128,129,131</b>	55	60	65		
581	ಮುಪ್ಪಡಿಘಟ್ಟ Muppadighatta	60	65	75	2500	11000
582	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>91,98,89,75,79,80,134,163</b>	65	75	80		
583	ಮದಗೊಂಡನಹಳ್ಳಿ Madagondanahalli	50	55	60	2500	11000
584	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>12,15,16,17,11,18</b>	55	60	65		

585	ಮಲ್ಲೋಹಳ್ಳಿ Mallohalli	45	50	55	3000	11500
586	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 51,52,53,54,56,57,58, 59,60,61, 62,153,154,155,156,	60	65	75		
587	ಮಾರಸಂದ್ರ Marasandra	55	60	65	4500	8000
588	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 69, 70 93	85	95	100		
589	ಇಸ್ತೂರು Isthur	40	45	50	3000	8000
590	ರಾಮದೇವನಹಳ್ಳಿ Ramadevanahalli	45	50	55	3000	9000
591	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 142, 143, 144	60	65	70		
592	ಉದ್ದಿಚಿಕ್ಕನಹಳ್ಳಿ Uddichikkanahalli	45	50	55	2500	8000
593	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 37,35,29,26,20,27,22	50	55	60		
594	ಶಿಂಪಾಡಿಪುರ Shimpadipura	35	40	45	2500	8000
595	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 94,99,104,105 TO 111,113	40	45	50		
596	ಶ್ಯಾಕಲದೇವನಪುರ Shyakaladevanapura	28	32	35	2000	8000
597	ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್.55,51,50,46,1,97	35	35	40		
598	ಹಾಲೇನಹಳ್ಳಿ Halenahalli	30	35	40	2000	8000
599	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 92,96,95,106,82,88,91	32	35	40		
600	ಹೊನ್ನಾವರ Honnavara	30	35	35	2000	8000
601	ಹೊನ್ನಾದೇವಿಪುರ Honnadevipura	30	35	35	2000	8000
602	Sy Nos.Attachedta Gramanata, ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 24,7,8,1,2,3,22	35	38	40		
603	ತೂಬಗೆರೆ ಹೋಬಳಿ.					
604	ಅಂತರಹಳ್ಳಿ Antharahalli	20	22	25	2000	6000
605	ಅಳ್ಳಾಳಸಂದ್ರ Allalsandra	30	35	40	2500	6000
606	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ನಂ 46, 48	35	50	55		
607	ಆಚಾರ್ಹಳ್ಳಿ Acharalahalli	30	32	35	2000	6000
608	ಅ)ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 38,39,40,41,42,43,44,45,46	40	45	50		
609	ಕಲ್ಲುಕೋಟೆ Kallukote	17	18	20	2000	6000
610	ಕಾಚಹಳ್ಳಿ Kachahalli	17	18	20	2000	6000
611	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 17,59,55,49,60,64,54,61,62	20	18	20		

612	ಕಾವಲಹಳ್ಳಿ Kavalahalli	20	23	25	2500	7000
613	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 27,26,23,28,24,59,57,68,69	20	22	25		
614	ಕುರುವಿಗರೆ Kuruvigere	18	20	22	2500	7000
615	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 82,75,76,5,6,7,4	22	22	25		
616	ಕಂಚಿಗನಾಳ Kanchiganala	18	20	25	2500	6000
617	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 201,200,198,206,197,195,83,210,214	22	22	25		
618	ಕಾರನಾಳ Karanala	18	20	25	2500	6000
619	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 31,143,141,142,139	20	20	22		
620	ಕಮಲೂರು Kamalur	16	18	20	2500	8000
621	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 3,4,5,	35	38	40		
622	ಕೆಳಗಿನ ನಾಯ್ಕರಂಡಹಳ್ಳಿ Kelaginanayakarandahalli	15	18	20	2500	6000
623	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 11,12,13,16,19,15	25	30	35		
624	ಕೆಳಗಿನ ಜೂಗಾನಹಳ್ಳಿ Kelaginayakarandahalli	14	15	16	2500	6000
625	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 29,30,31,32,33,34,35,36,53,38	16	15	20		
626	ಕುರುಬರಹಳ್ಳಿ Kurubarahalli	15	18	20	2500	8000
627	ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 41,42,43,44,33,6,7,8,9,4,	18	20	22		
628	ಕರೇನಹಳ್ಳಿ Karenahalli	20	22	25	3000	8000
629	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 7,8,9,11,6,41,42,12,14, 215,16,30, 28,17,18,21,22,26,29	40	45	50		
630	ಕಲ್ಲುದೇವನಹಳ್ಳಿ Kalludevanahalli	20	24	28	2500	6000
631	ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 109,108,106,7,5,107,6,9,13	25	28	30		
632	ಗೆದ್ದಲಪಾಳ್ಯ Geddalapalya	14	16	18	2000	6000
633	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 57,48,42,47,41,40,39	15	18	20		

634	ಗೂಲ್ಯನಂದಿಗುಂದ Goolyanandigunda	20	22	25	2500	6600
635	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 2,3,5,24,6,165,7,19,18	25	28	30		
636	ಗುಂಜೂರು Gunjur	25	28	30	3000	8000
637	ಅ) ಮುಖ್ಯರಸ್ತೆ 51,52,54,55,14,60,63, 64,72,76,77,78,79,18,19,20,47,22 24,25,26,27,28,37,39	40	45	50		
638	ಗಂಟಿಗಾನಹಳ್ಳಿ Gantiganahalli	20	22	25	2000	6000
639	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 124,122,123,111,110,108,109,1,2,10, 19	20	22	25		
640	ಚಿಕ್ಕಮುದ್ದೇನಹಳ್ಳಿ Chikkamuddenahalli	15	18	20	2000	6000
641	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 51,52,63,72,68,57,81	15	18	20		
642	ಚಿಕ್ಕರಾ ಯಪ್ಪನಹಳ್ಳಿ Chikkarayappanahalli	13	15	16	2000	6000
643	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 48,49,50,52,54,55,36,15,7,8,	15	18	20		
644	ಚೆನ್ನಾಪುರ Chennapura	14	16	18	2000	6000
645	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 14,15,21,22,23,59,47,49	15	18	20		
646	ಚೋಗೊಂಡಹಳ್ಳಿ Chogondanahlli	25	28	30	3000	8000
647	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 43,45,50,51,52,55,56, 57,58,59,60,61,63,64,11	40	45	50		
648	ಚೀಲೇನಹಳ್ಳಿ Chilenahalli	15	18	20	2000	6000
649	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 13,12,11,122,133	18	20	22		
650	ಚೊಕ್ಕನಹಳ್ಳಿ Chokkanahalli	30	35	40	2500	6600
651	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 9,10,13,15,2,3,16,17	35	40	45		
652	ತೂಬಗೆರೆ Tubagere	15	20	22	2500	8000
653	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 101,103,88,91	25	28	45		
654	ತಪಸೀಹಳ್ಳಿ Tapasihalli	25	28	30	2500	6000

655	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 12,13,14,15,16,18	38	40	45		
656	ತಿರುಮಗೊಂಡನಹಳ್ಳಿ Tirumagondanahalli	20	22	25	2500	8000
657	ತಪಸೀಪುರ Tapasipura	20	22	25	2000	6000
658	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 6,7,8,9,10, 20, 25, 26	35	40	45		
659	ದುರ್ಗೇನಹಳ್ಳಿ Durgenahalli	14	16	18	2000	6000
660	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>30,113,112,29,3,16,17</b>	16	18	20		
661	ದೊಡ್ಡರಾ ಪುಷ್ಪನಹಳ್ಳಿ Doddarayappanahalli	14	16	18	2000	6000
662	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>10,11,59,50,49,48,47</b>	16	18	20		
663	ದಂಡುಡಾಸಕೊಡಿಗೆಹಳ್ಳಿ Dandudasakodigehalli	20	22	25	2000	8000
664	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>17,32,34,40,44,43</b>	22	22	25		
665	ದಿನ್ನೇನಹಳ್ಳಿ Dinnenahalli	14	16	18	2000	6000
666	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>18,19,20,15</b>	15	16	20		
667	ನೆಲ್ಲುಕುಂಟೆ Nellukunte	16	18	20	2000	6000
668	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>22,70,71,9,69,23,24,25,30,31,32,4</b>	18	20	22		
669	ನಾರಸಿಂಹನಹಳ್ಳಿ Narasimhanahalli	20	22	25	2000	6000
670	ನರಗನಹಳ್ಳಿ Naraganahalli	14	16	18	2000	6000
671	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>32,33,35,36,37,39,30,31</b>	16	17	20		
672	ಭೂಮೇನಹಳ್ಳಿ Bhumenahalli	14	16	18	2000	6000
673	ಬೀಡಿಕೆರೆ Beedikere	29	31	34	2500	6000
674	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 38, 53, 54, 55, 56	38	40	70		
675	ಬೀಡಿಕೆರೆ ಅಗ್ರಹಾರ Beedikere Agrahara	27	28	30	2500	6000
676	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 32,33,34,35,36,37,38,39,47,48,62,63,64,68	35	38	40		
677	ಬಚ್ಚಹಳ್ಳಿ Bachahalli	25	28	30	2000	6000

678	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 9,10,11,19,20,21,23,24,25,26,27,28,29,30, 32,35	30	35	40		
679	ಮೂಗಚನ್ನೇನಹಳ್ಳಿ Moogachannehalli	14	16	18	2000	6000
680	ಮ್ಯಾಕಲ ತಿಮ್ಮನಹಳ್ಳಿ Myakalathimmanahalli	14	16	18	2000	6000
681	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್. 11,10,13	16	18	20		
682	ಮುಕ್ಕಡಿಘಟ್ಟ Mukkadighatta	14	16	18	2000	6000
683	ಮಾರಹಳ್ಳಿ Marahalli	14	16	18	2000	6000
684	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 150,151,136,134,138,146,145,2,4,6,44,45,46	16	17	20		
685	ಮೇಳೆಕೋಟೆ Melekote	22	23	25	2000	6000
686	ಮಾಚಗೊಂಡನಹಳ್ಳಿ Machagondanahalli	22	23	25	2000	6000
687	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 35,36,37,152,153,154, 148,	35	40	45		4000
688	ಮ್ಯಾಕಲಹಳ್ಳಿ Mykalahalli	14	16	18	2000	6000
689	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 7,8,28,33,31,32	15	18	20		
690	ಮೇಲಿನಜೂಗಾನಹಳ್ಳಿ Melinajoogannahalli	14	16	18	2000	6000
691	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 38,30,31,29,32	25	30	35		
692	ಮಾಸ್ತಿ ತಿಮ್ಮನಹಳ್ಳಿ Mastithimmanahalli	15	18	20	2000	6000
693	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 1 TO 5, 49,47,38,29,27,19,20	20	21	22		
694	ಮೇಲಿನನಾಯ್ಕರಂಡಹಳ್ಳಿ Melinanayakarandahalli	20	22	24	2000	6000
695	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 37,39,41,42,43,44,28 29,25,27,19,20,15,16,17,46,47	26	29	30		
696	ಮುತ್ತಗದಹಳ್ಳಿ Mutahgadahalli	17	20	21	2000	6000
697	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 11,12,14,15,29,16,17,19,20	20	21	22		
698	ಯದ್ದಲಹಳ್ಳಿ Yeddlahalli	14	16	17	2000	6000
699	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ	16	17	20		

	ನಂಬರ್ 40,41,39,45,44,46,48,51,55,30					
700	ಲಗುಮೇನಹಳ್ಳಿ Lagumenahalli	14	16	17	2000	6000
701	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 82,83,94,54,91,59,60,84,61,62,63	16	17	20		
702	ಲಕ್ಕಸಂದ್ರ ಕೆ.ಜಿ Lakkasandra K.G.	14	16	17	2000	6000
703	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 21,19,18,12,11	16	17	20		
704	ಲಕ್ಷ್ಮೀದೇವಿಪುರ Lakshmidvipura	17	20	22	2000	6000
705	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 61,62,63,72,73	20	21	22		
706	ಊದನಹಳ್ಳಿ Oodanahalli	20	22	23	2000	6000
707	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 44,45,46,47,43	22	25	26		
708	ಶ್ರೀನಿವಾಸಪುರ Srinivasapura	20	22	23	2000	6000
709	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 23,41,42,5,6,9,10,11,12,19,18,20	22	25	26		
710	ಶಿರವಾರ Shiravara	17	20	21	2000	6000
711	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 51,52,50,31,29,28,29	20	21	22		
712	ಸೋತೇನಹಳ್ಳಿ Southenahalli	17	20	21	2000	6000
713	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 16,12,11,13,8,19	20	21	22		
714	ಸೊಣ್ಣಮಾರನಹಳ್ಳಿ Sonnamaranahalli	20	22	23	2000	6000
715	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 19,16,24,25,28,37,36,34,33,32	22	25	26		
716	ಸೋಮಶೆಟ್ಟಿಹಳ್ಳಿ Somasettihalli	17	20	22	2000	6000
717	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 56,14,15,27,26,25,24,23,22,21,20	20	21	22		
718	ಎಸ್. ನಾಗೇನಹಳ್ಳಿ S.Nagenahalli	17	20	22	2000	6000



719	Sy Nos.Attachedta ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>115,122,113,111,107,50,51,145,146</b>	20	21	22		
720	ಮಜರಾ ಹೊಸಹಳ್ಳಿ Majarahosahalli	20	22	23	2000	6000
721	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>30,31,28,23,17,18</b>	22	25	26		
722	ಹಾಡೋನಹಳ್ಳಿ Hadonahalli	20	22	23	2000	6000
723	Sy Nos.Attachedta Gramanata ಗ್ರಾಮತಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ <b>125,127,134,135,137,141,142,140,147,146,452,151,163,162,71, 72,90</b>	22	25	26		
724	ಹೆಗ್ಗಡಿಹಳ್ಳಿ Heggadahalli	45	50	55	2500	10000
725	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,2,3,9,10,27,28,29,6,33,34,35, 82, 84, 85, 87, 88, 89, 90, 99, 100, 101, 102, 103, 104, 105, 107, 108, 109 112, 113, 114, 115, 118, 137, 138, 139, 140, 145, 146, 147, 148, 149, 150, 151, 152, 153, 155, 162, 165, 166, 168	60	65	70		
726	ಹಿರೇಮುದ್ದೇನಹಳ್ಳಿ Hiremuddenahalli	13	14	16	2500	7000
727	ಹಿರೇಗುಡ್ಡದಹಳ್ಳಿ Hirena guddadahalli	20	22	25	2500	6600
728	ಸಾಸಲು ಹೋಬಳಿ sasalu Hobli					
729	ಅಡಕವಾಳ Adakavala	20	21	22	2000	3000
730	ಅಂಕೋನಹಳ್ಳಿ Ankonhalli	10	11	12	2000	3000
731	ಆರೂಡಿ Arudi	20	21	22	2000	5000
732	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 502, 535, 537, 503, 540, 508, 507, 519, 523, 525, 528, 491, 492, 493, 490, 529, 459, 475, 466, 462, 463, 464, 465, 410, 418, 400, 405, 232, 236, 398, 399, 367, 376, 377, 378, 137, 135, 530, 531, 489	25	26	27		
733	ಅಲಪ್ಪನಹಳ್ಳಿ Alapanahalli	20	21	22	2000	3000
734	ಕಿಲ್ಲಾರನಹಳ್ಳಿ Killaranahalli	15	16	17	2000	3000
735	ಕಲ್ಲುಕುಂಟೆ Kallukunte	15	16	17	2000	3000
736	ಕುಕ್ಕಲಹಳ್ಳಿ Kukkalahalli	15	16	17	2000	3000
737	ಕೊಟ್ಟಿಗಮಾಚೇನಹಳ್ಳಿ Kottigemachenahalli	15	16	17	2000	3000
738	ಕಾಡಬ್ಯಾಡರಹಳ್ಳಿ Kadabydarahalli	15	16	17	2000	3000
739	ಕಾಡ ಅಲಪ್ಪನಹಳ್ಳಿ Kada Alapanahalli	20	21	22	2000	3000
740	ಕಾಡುಕುಂಟೆ Kadukunte	15	16	17	2000	3000
741	ಕನಕೇನಹಳ್ಳಿ Kanakenahalli	20	21	22	2000	3000

742	ಕಾಮಾಕ್ಷಿಹಳ್ಳಿ	Kamakshihalli	15	16	17	2000	3000
743	ಗುಮ್ಮನಹಳ್ಳಿ	Gummanahalli	15	16	17	2000	3000
744	ಗೌಡನಕುಂಟೆ	Gowdanakunte	10	11	12	2000	3000
745	ಗುಂಡಮಗೆರೆ	Gundamagere	15	16	17	2000	3000
746	ಗಾಣದಾಳು	Ganadalu	15	16	17	2000	3000
747	ಗರುಡಗಲ್ಲು	Garudagallu	10	11	12	2000	3000
748	ಚನ್ನವೀರನಹಳ್ಳಿ	Channaveeranahalli	20	21	22	2000	3000
749	ಜಕ್ಕೇನಹಳ್ಳಿ	Jakkenahaali	15	16	17	2000	3000
750	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 2,3,13,14,12,15, 19		17	18	19		
751	ಜಾಲಗೆರೆ	Jalagere	15	16	17	2000	3000
752	ಜ್ಯೋತಿಪುರ	Jyotipura	15	16	17	2000	3000
753	ತೋಡಲಬಂಡೆ	Todalabande	10	11	12	2000	3000
754	ತಂಬಗಾನಹಳ್ಳಿ	Tambaganahalli	15	16	17	2000	3000
755	ಯಾಕಾರ್ಲಹಳ್ಳಿ	Yakarlhalli	15	16	17	2000	3000
756	ದಡಿಘಟ್ಟಮಡಗು	Dadighattamadagu	10	11	12	2000	3000
757	ದೇವಪಾಲ	Devapala	15	16	17	2000	3000
758	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 30, 31, 32, 33, 35, 38, 37, 39, 40, 26, 27, 28, 45, 48, 43, 52, 53, 54, 57, 56		20	21	22		
759	ತೇಕಲಹಳ್ಳಿ	Tekalahalli	15	16	17	2000	3000
760	ನರಸಾಪುರ	Narasapura	10	11	12	2000	3000
761	ಪುರ	Pura	15	16	17	2000	3000
762	ಬೊಮ್ಮನಹಳ್ಳಿ	Bommanahaali	15	16	17	2000	3000
763	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13, 14, 15,		17	18	19		
764	ಬೆನಕಿನಮಡಗು	Benakinamadagu	15	16	17	2000	3000
765	ಬಂಕೇನಹಳ್ಳಿ	Bankenahalli	15	16	17	2000	3000
766	ಬೈರಾಪುರ	Byrapura	15	16	17	2000	3000
767	ಬೈಯ್ಯಪ್ಪನಹಳ್ಳಿ	Byyappanahalli	20	21	22	2000	3000
768	ಭಕ್ತರಹಳ್ಳಿ	Bhaktarahalli	20	21	22	2000	3000
769	ಬನವತಿ	Banavati	15	16	17	2000	3000

770	ಬ್ಯಾಡರಹಳ್ಳಿ	Bydarahalli	15	16	17	2000	3000
771	ಮಾಕಳಿ	Makali	15	16	17	2000	5000
772	ಮಲ್ಲಸಂದ್ರ	Mallasandra	15	16	17	2000	3000
773	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 55/1, 55/2		17	18	19		
774	ಮಲ್ಲೇಗೌಡನಹಳ್ಳಿ	Mallegowdanahalli	15	16	17	2000	3000
775	ಮಣ್ಣೇನಹಳ್ಳಿ	Manchenahalli	10	11	12	2000	3000
776	ಯರಮುದ್ದನಹಳ್ಳಿ	Yaramuddenahalli	15	16	17	2000	3000
777	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 6,7,8,9,10,13,14,		17	18	19		
778	ಲಿಂಗಧೀರನಹಳ್ಳಿ	Lingadhiranahalli	15	16	17	2000	3000
779	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 32,40		16	17	18		
780	ಲಿಂಗನಹಳ್ಳಿ ಕೆ.ಜಿ	Linganhalli K G	15	16	17	2000	3000
781	ವಾಬಸಂದ್ರ	Vabasandra	15	16	17	2000	3000
782	ಲಕ್ಕೇನಹಳ್ಳಿ	Lakkenahalli	10	11	12	2000	3000
783	ಓಜೇನಹಳ್ಳಿ	Ojenahalli	15	16	17	2000	3000
784	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 41,42,34,35,36,50,51, 52,43		16	17	18		
785	ಉಜ್ಜಿನಿ	Ujjini	15	16	17	2000	3000
786	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 92, 93, 94, 97, 98, 96, 99, 103, 104, 105, 106, 110, 111, 112		16	17	18		
787	ಶ್ರೀರಾಮನಹಳ್ಳಿ	Sriramanahalli	15	16	17	2000	3000
788	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 22		15	16	17		
789	ಶಿಂಗೇನಹಳ್ಳಿ	Shingenahalli	15	16	17	2000	3000
790	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 26		16	17	18	2000	3000
791	ಸಾಸಲು	Sasalu	15	16	17	2000	3000
792	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 53, 38		20	22	24		

793	ಸೊನ್ನೇನಹಳ್ಳಿ Sonnenahalli	15	16	17	2000	3000	
794	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 3, 4	16	17	18			
795	ಸೂಲುಕುಂಟೆ Sulukunte	15	16	17	2000	3000	
796	ಸುತ್ತಹಳ್ಳಿ Suthahalli	15	16	17	2000	3000	
797	ಹಾರೋನಹಳ್ಳಿ Harohalli	10	11	12	2000	3000	
798	ಹೊಸಹಳ್ಳಿ (ಉಜ್ಜಿನಿ) Hosahalli (ujjini)	15	16	17	2000	5000	
799	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 101, 102, 103, 104, 105, 106, 107, 108,109,110, 111, 112, 113, 99, 79, 77, 78, 74, 80, 81, 82, 83, 84,	16	17	18			
800	ಹೊಸಕೋಟೆ Hosakote	15	16	17	2000	3000	
801	ಹೊಸನಾಗೇನಹಳ್ಳಿ Hosanagenahalli	15	16	17	2000	3000	
802	ದೊಡ್ಡಬಳ್ಳಾಪುರ ತಾಲ್ಲೂಕು ಬಡಾವಣೆಗಳ ವಿವರಗಳು						
803	ರಾಶಿ ಡೆವಲಪರ್ಸ್					15000	
804	ಇನ್‌ಫೋಸಿಸಿಟಿ (ಕೆ.ವಿ.ಎನ್)					18000	
805	ಹ್ಯಾಪಿ ಹೋಮ್ಸ್ ಕಸಬಾ					16000	
806	ರಾಯಲ್ ಸೆಲೇಶಿಯ					13000	
807	ರಾಜ್‌ಕೋ ಲೇಔಟ್					13000	
808	ಬಲ್ಲವ್ಯಾಲಿ					15000	
809	ಪ್ರಕೃತಿ ಬೃಂದಾವನ ಲೇಔಟ್					22000	
810	ನಿಜಗಲ್ ಲೇಔಟ್					15000	
811	ಸೂರ್ಯ ಡೆವಲಪರ್ಸ್					16000	
812	ಸ್ಪೈರಸ್ ಯುನಿವರ್ಸ್					14000	
813	ಭಾಗ್ಯಶ್ರೀ ಅಪೂರ್ವ ಲೇಔಟ್					15000	
814	ಗೋಲ್ಡನ್ ಗೇಟ್ ವೇ					15000	
815	ಎಂ.ಆರ್.ಎಸ್. ಡೆವಲಪರ್ಸ್					14000	
816	ಕೆ.ಬಿ.ಎಲ್.ಎನ್‌ಕ್ಲೇವ್					14000	
817	ವಿನಸ್ ಗೇಟ್ ವೇ					14000	

818	ಸಿ.ಆರ್.ಪಿ.ಎಫ್. ಲೇಔಟ್					15000
819	SERINITY					22000
820	Team Five Developers					17000
821	Eden Century					20000
822	Max Worth					18000
823	ಜಿ.ಪಿ.ಆರ್.ಗಾರ್ಡನ್					12000
824	Can tbury Casales					18000
825	ಹ್ಯಾಪಿ ಹೋಮ್ಸ್ ತುಂಬಗೆರೆ					20000
826	ಜೂಲಿಯಟ್ ವೆರೆನಿಕೋ ಕ್ಲಾಡ್ಸ್					20000
827	ನಂದಿ ಹೆವೆನ್					23000
828	ಗೋಲ್ಡನ್ ಇರಾ					15000
829	Om Sri Alpine					32000
830	ಲೋಟಸ್					14000
831	ಬೆಂಗಳೂರು ರಿಜೆಸ್ಟ್ರೆಡ್. ಪ್ರೈವಿ					13000
832	Krishi Dhama Layout Phase-1					14000
833	Krishi Dhama Layout Phase-2					14000
834	Krishi Dhama Layout Phase-3					14000

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ದೇವನಹಳ್ಳಿ ಉಪ ನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆ/ವಿಭಾಗ/ವಾರ್ಡ್ / ಸ್ಥಿರನ ಬಿಡಿ	Hobli/Village/Area/Road/Division/Ward/ Property ID	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ವಿಲ್ಲಾ
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 1 ನೇ ವಿಭಾಗ				
<b>Vijayapura Town :-1st Division</b>				
1	ರೆಡ್ಡಿ ಬೀದಿ, ಧರ್ಮರಾಯಸ್ವಾಮಿ ಗುಡಿ ಬೀದಿ	Reddy Beedi, Dharmarayaswamy Gudi Beedi	9000	
2	ಕೋಟಿ ಬೀದಿ ಅಡ್ಡ ರಸ್ತೆ	kote Beedi	7500	
3	ಸೋಮೇಶ್ವರ ದೇವಸ್ಥಾನ ರಸ್ತೆ	Someshwara Temple Road	7500	
4	ಎಸ್. ಟಿ. ಜಿ. ಎಂ. ಸ್ಕೂಲ್ ರಸ್ತೆ	S. T. J.M. School Road	7500	
5	ಮಾಳಗಪ್ಪ ಕಾಲೋನಿ	Malagappa Colony	7500	
6	ಶಿಡ್ಲಘಟ್ಟ ರಸ್ತೆ (ಡಿವಿಷನ್)	Shidlaghatta Road ( Division)	10500	
7	ಚಿಕ್ಕಬಳ್ಳಾಪುರ ರಸ್ತೆ ಕರಿಯಣ್ಣನವರ ಮನೆಗಳು	Chikkaballapura Road Kariyanna's House	14000	
8	ಪ್ರವಾಸಿ ಮಂದಿರದ ಹಿಂಭಾಗ (ಅಶೋಕ ನಗರ 1 ಮತ್ತು 2ನೇ ರಸ್ತೆ)	Behind Pravasi Mandir ( Ashok Nagar 1 and 2nd Road)	10500	
9	ವಿಶ್ವನಾಥ ಲೇಔಟ್	Vishwanatha Layout	10500	
10	ಈದ್ಗಾ ಮೊಹಲ್ಲಾ,	Edga Mohalla	6000	
11	ವಿಶ್ವೇಶ್ವರಯ್ಯ ಬಡಾವಣೆ	Vishweshwaraiah Layout	10500	
12	ಜೆ.ಸಿ.ಬಡಾವಣೆ / ಬಸವೇಶ್ವರ ಬಡಾವಣೆ	J. C. Layout/ Basaveshwara Layout	10500	
13	ರಾಜೀವ್ ಲೇಔಟ್	Rajeev Layout	7500	
14	ರೆಡ್ಡಿ ಪೇಟೆ ಪೂರ್ವಾರ್ಧ ಭಾಗ	Reddy Pete Eastern Portion	6000	
15	ಮುನಿವೆಂಕಟಪ್ಪ ಲೇಔಟ್	Munivenkatappa Layout	75000	
16	ಚನ್ನಮ್ಮ ಲೇಔಟ್	Channamma Layout	7500	
17	ದೇವನಹಳ್ಳಿ ವಿಜಯಪುರ ರಸ್ತೆ ಲೇಔಟ್,	Devanahalli Vijayapura Road Layout,	11000	
18	ಮರಿಚನ್ನಪ್ಪ ಲೇಔಟ್	Marichannappa Layout	7500	
19	ಬಸವೇಶ್ವರ ನಗರ	Basaveshwara Nagar	7500	
20	ಮಾರುತಿ ನಗರ-ಚಿಕ್ಕಬಳ್ಳಾಪುರ ರಸ್ತೆ	Maruthi Nagar- Chikkaballapura Road	10500	
21	ಸಿನಿಮಾ ಮಂದಿರದಿಂದ ಹೊಸಕರೆ ರಸ್ತೆ	Filam Theater to Hosakere Road	12100	
22	ಕೊಕ್ಕರೆ ಪಡಿಯಾ (ವಿಜಯಪುರದಿಂದ	Kokkare Padiya ( Vijayapura to Devanahalli Main Road, Vijayapur	12100	

	ದೇವನಹಳ್ಳಿಯ ಮುಖ್ಯ ರಸ್ತೆ ವಿಜಯಪುರ ಸ್ವಾಗತ ಗೇಟ್‌ವರೆಗೆ)	Welcome Gate)		
23	ಚನ್ನಸಂದ್ರ (ಭಾರತ್ ನಗರ ಮುನಿವೆಂಕಟಪ್ಪ ಬಡಾವಣೆ ಹೆಚ್.ಎನ್. ಪುಟ್ಟಣ್ಣ ಬಡಾವಣೆ	Channasandra ( Bharath Nagar, Munivenkatappa Layout, H. N. Puttanna Layout	12100	
24	ಕೆರೆ ಕೋಡಿ ರಸ್ತೆ	Kere Kodi Road	7500	
25	ಪಂಚಾಜ್ಜಯ್ಯ ಲೇಔಟ್	Panchajjaiah Layout	11500	
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 2 ನೇ ವಿಭಾಗ				
Vijayapura Town :-2nd Division				
26	ರಾಮಮಂದಿರ ರಸ್ತೆ	Ramamandira Temple Road	7500	
27	ಮಾರ್ಕೆಟ್ ರಸ್ತೆ	Market Road 11-508-24,11-508-26,11-04-,8,11-49-44	7500	
28	ಸೋಮೇಶ್ವರ ದೇವಸ್ಥಾನ ರಸ್ತೆ	Someshwara Temple Road	7500	
29	ಕೋಟೆ ಬೀದಿ ಅಥವಾ ಶ್ರೀ ಚನ್ನಕೇಶವಸ್ವಾಮಿ ಬೀದಿ	Koate Beedi OR Sri. Channakeshavaswamy Beedi	7500	
30	ಎ. ಎನ್. ಆರ್. ಬೀದಿ 25-52-24,23-52-7ಸಿ	A. N. R. Beedi 25-52-24,23-52-7C	10500	
31	ಸಿ. ಟಿ. ಮುನಿಶಾಮಪ್ಪ	C. T. Munishamappa	10500	
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 3 ನೇ ವಿಭಾಗ				
Vijayapura Town :- 3rd Division				
32	ಬಸ್ ಸ್ಟಾಂಡ್ ಏರಿಯಾ	Bus Stop Area	25100	
33	ಮೇಲೂರು ರಸ್ತೆ	Meluru Road	24100	
34	ಹಳೇ ಮೇಲೂರು ರಸ್ತೆ	Old Meluru Road	24100	
35	ಬಲಜಿಗರ ಬೀದಿ	Balajigara Beedi, : 6-505-64,6-505-64A,6-505-66,6-505-68,6-505-70,,6-505-72,6-505-74,6-505-128,,6-505-130,6-501-110,6-505-54,,6-505-56,6-505-62,6-505-66A,,6-501-107,6-501-105,6-505-74A,6-501-103,,6-501-101,6-501-95,6-501-98,,6-501-100,6-501-102,6-501-104,,6-501-108,6-501-96,38-501-15,15-105-11,,15-502-18,15-502-16,,15-502-14,15-502-12,15-502-10,15-502-8,,15-502-6,15-150-1,15-150-5,,15-150-7,15-150-3,15-105-23,15-105-25,,15-105-27,15-105-29	16500	
36	ವೆಂಕಟರಮಣಸ್ವಾಮಿ ದೇವಸ್ಥಾನ ರಸ್ತೆ ಬಲಭಾಗ	Venkataramanaswamy Temple Road Left Side	10500	
37	ಎ. ಎನ್. ಪುಟ್ಟಣ್ಣ ಲೇಔಟ್ ಮಂಡಿಬೆಲೆ ರಸ್ತೆ	A. N. Puttanna Layout Mandibele Road ( Nanjundappa Layout)	11000	
38	(ನಂಜುಂಡಪ್ಪ ಲೇಔಟ್)	Basamma W/o B. Marichannappa	10500	
39	ಗಾಂಧಿಚೌಕ (ಬಜಾರ್)	Gandhi Chouka ( Bajar)	17500	
40	ಅರಳೇ ಪೇಟೆ	Aralepete	13600	
41	ಸಿನಿಮಾ ಹಿಂಭಾಗದ ರಸ್ತೆ (ಬಕ್ಕಲಿಗರ ಬೀದಿ)	Behind Filam Theater Road ( Vakkaligara Beedi)	10500	
42	ಫ್ಲೋರ್ ಮಿಲ್ ರಾಮಯ್ಯ ರಸ್ತೆ	Floor Mill Ramaiah Road	7500	

43	ಪೇಟೆ ಬೀದಿ	Pete Beedi	10500	
44	ರೆಡ್ಡಿ ಬೀದಿ	Reddy Beedi	10500	
45	ಮಂಗಸಂದ್ರ (ಬೈಯ್ಯಮ್ಮ ಬಡಾವಣೆ, ಶ್ರೀಹರಿನಗರ, ಆನಂದನಗರ, ಅಜೀಜ್ ಖಾನ್ ಬಡಾವಣೆ, ಶಾಂತಿನಗರ, ರಹಮತ್‌ನಗರ, ಚನ್ನರಾಯಪಟ್ಟಣ ಬಡಾವಣೆ)	Mangasandra ( Byamma Layout, Srihari Nagar, Anand Nagar, Azeez Khan Layout, Shanthinagar, Rahamath Nagar	8500	
46	ಅಮಿಟಿ ಗ್ರೀನ್ ಫೀಲ್ಡ್	Amity Green Field	16100	
47	ಆನೇಕಲ್ ನಂಜುಂಡಪ್ಪ ಲೇಔಟ್	Anekal Nanjudappa Layout	16100	
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 4 ನೇ ವಿಭಾಗ				
Vijayapura Town :- 4th Division				
48	ವೆಂಕಟರಮಣಸ್ವಾಮಿ ದೇವಸ್ಥಾನ ರಸ್ತೆ ಬಲಭಾಗ	Venkataramanaswamy Temple Road Right Side	10500	
49	ದುರ್ಗಮ್ಮ ದೇವಸ್ಥಾನ ರಸ್ತೆ (ಎ. ಕೆ. ಕಾಲೋನಿ), (ಸತ್ಯಮ್ಮ ಕಾಲೋನಿ ರಸ್ತೆ ಅಥವಾ ಪೋಸ್ಟ್ ಆಫೀಸ್ ರಸ್ತೆ ಎ.ಕೆ. ಕಾಲೋನಿ)	Durgamma Temple Road ( A. K. Colony) (Sathyamma Colony Road OR Post Office Road, A.K. Colony)	6000	
50	ಗುರಪ್ಪನ ಮಠದ ಮುಖ್ಯ ರಸ್ತೆ	Gurappana Matada Main Road	7500	
51	ಸುಣ್ಣಕಲ್ಲು ಗೂಡು ಏರಿಯಾ	Sunnakallu Goodu Area	6000	
52	ಬಜಾರ್ ರಸ್ತೆ	Bajar Road	10500	
53	ಯಲ್ಲಮ್ಮ ದೇವಸ್ಥಾನದ ರಸ್ತೆ	Yallamma Temple Road	7500	
54	ಕುಂಬಾರ ಪೇಟೆ	Kumbara Pete	7500	
55	ಬೆಸ್ತರ ಪೇಟೆ	Bestara Pete	6000	
56	ಮಸೀದಿ ರಸ್ತೆ	Masidi Road	6000	
57	ತಾತಯ್ಯ ಮಠದ ರಸ್ತೆ	Thathaiah Mattada Road	6000	
58	ಅಮಿಟಿ ಗ್ರೀನ್ ಫೀಲ್ಡ್ಸ್	Amity Green fields	16100	
59	ಐಡಿಯಲ್ ಮೇಡಾಪ್ಸ್	Ideal Meadows	16100	
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 5 ನೇ ವಿಭಾಗ				
Vijayapura Town :- 5th Division				
60	ಬಸ್ಸಾಂಡ್ ಏರಿಯಾ	Bus Stop Area	22000	
61	ಕೋಲಾರ-ಸೋಂಪುರ ರಸ್ತೆ	Kolar - Sompura Road	22000	
62	ಬಷೀರ ಲೇಔಟ್	Basheer Layout	16500	
63	ರುದ್ರಮ್ಮ ಲೇಔಟ್	Rudramma Layout	10500	
64	ಗುರಪ್ಪನ ಮಠ	Gurappana Matta	13600	
65	ಇಂದಿರಾ ಬಡಾವಣೆ (ಯಲುವಳ್ಳಿ ರಸ್ತೆ)	Indira Layout (Yaluvalli Road)	7500	
66	ಎ. ಕೆ. ಕಾಲೋನಿ	A. K. Colony	5200	
67	ನಗರ್ತರ ಸ್ಮಾಶಾನ ರಸ್ತೆ	Nagarthara Smashana Road	7500	



68	ಸುಲಾಲ್ ದಿನ್ನೆ	Sulal Dinne	7500	
69	ಸಿ. ಸರದಾರ್ ಲೇಔಟ್	C. Saradar Layout	7500	
70	ಹಾರದಿಪುರ ರಸ್ತೆ (ಟಿಪ್ಪು ನಗರ, ಕೋಲಾರ ರಸ್ತೆ)	Haradipura Road ( Tippu Nagar, Kolar Road)	9400	
71	ಶತಕುಂಟನಹಳ್ಳಿ (ಚನ್ನರಾಯಪಟ್ಟಣ ರಸ್ತೆ, ರಾಜೀವ್ ಲೇಔಟ್)	Shathakuntanahalli (Channarayapatna Road, Rajeev Layout)	9400	
72	ಮಹಬೂಬ್ ನಗರ (ಗುರಪ್ಪನ ಮಠ)	Mahaboob Nagar ( Gurappana Matta)	9000	
73	ಬುಡನ್ ಪಡಿಯಾ (ವಿಜಯಪುರ, ವೆಂಕಟಾಪುರ ರಸ್ತೆ, ಬೈಪಾಸ್ ರಸ್ತೆ)	Budan Padiya ( Vijayapura, Venkatapura Road, Bypass Road)	9400	
74	ಎಸ್ಟರ್ಸ್ ಶಾಲಮ್	Estars Shalam	8900	
75	ಹೈಲ್ಯಾಂಡ್	Hyland	8900	
76	ನ್ಯೂ ಟೌನ್ ವಿಜಯಪುರ	New Town Vijayapura	10500	
77	ಹೆಚ್.ಬಿ.ಎಸ್ ಲೇಔಟ್	HBS Layout	11500	
78	ಅಜಮಲ್ ಫ್ಲೋರಾ ವ್ಯಾಲೀಸ್	Ajmal Flora Valleys	11500	
79	ಶ್ರೀನಿಧಿ ಗ್ರೀನ್ಸ್	SHRINIDHI GREENS	11500	
ದೇವನಹಳ್ಳಿ ಟೌನ್ 1 ನೇ ವಿಭಾಗ				
Devanahalli Town 1st Division				
82	ತಾಲ್ಲೂಕು ಕಛೇರಿ ರಸ್ತೆ	Taluk Office Road	25000	
83	ಕೊರಚರ ಬೀದಿ/ಮೇದರ ಬೀದಿ	Korachara Beedi/ Medara Beedi	8300	
84	ಜೊಳ್ಳಪ್ಪನವರ ಬೀದಿ/ಗರಡಿ ಮನೆ	Jollappa Beedi/ Garadi House	9000	
85	ಸರೋವರ ಬೀದಿ	Sarovara Beedi	12100	
86	ಎ. ಕೆ. ಕಾಲೋನಿ	A. K. Colony	6000	
87	ಶಿವಣ್ಣ ಲೇಔಟ್	Shivanna Layout	18000	
88	ಯಲಹಂಕ ಬೀದಿ	Yelahanka Beedi	15100	
89	ಮೇದರ್ ಬೀದಿ	Medar Beedi	6000	
90	ಟಿಪ್ಪುಸುಲ್ತಾನ್ ರಸ್ತೆ	Tippusulthan Road	12100	
91	ಗೋರಿಪಾಳ್ಯ ಮುಖ್ಯ ರಸ್ತೆ	Goripalya Main Road	10500	
92	ಗ್ರಾಂಡಿಗ ಬೀದಿ/ಮದ್ದಾಯ್ಯ ಬೀದಿ/ಮರಿಯಾ ಬೀದಿ	Grandige Beedi/ Maddaiah Beedi/ Meriya Beedi	12100	
93	ಬಿ ಬಿ ರಸ್ತೆ 1ನೇ ವಿಭಾಗ (ಪಿ.ಎಲ್.ಡಿ. ಬ್ಯಾಂಕ್ ವರೆಗೆ)	B B Road 1st Division ( Near P. L. D. Bank )	43000	
94	ಪ್ರಸನ್ನಹಳ್ಳಿ	Prasannahalli	18800	
95	ಗೋರಿಪಾಳ್ಯ	Goripalya -	6000	
96	ಅಕ್ಕುಪೇಟೆ	Akkupete	24000	
97	ವಿನಾಯಕನಗರ	Vinayakanagara	7500	
98	ರಾಯ್ಕು ರೆಸಿಡೆನ್ಶಿಯಲ್ ಲೇಔಟ್	Raika Residential Layout	25300	

99	ಶ್ರೀಕೃಷ್ಣ ಪ್ರಾಜೆಕ್ಟ್ ಲೋಟಸ್ ವ್ಯಾಲಿ ಲೇಔಟ್	Sri Krishna Project Lotus Valley Layout	21600	
100	ಡೆವ್-ಇನ್ ಕಾನ್ಟ್ರಾಕ್ಟರ್ ಮಲ್ಲಪ್ಪ ಎನ್ಕ್ಲೇವ್	Dev-in Contractor Mallappa enclave	25300	
<b>ದೇವನಹಳ್ಳಿ ಟೌನ್ 2 ನೇ ವಿಭಾಗ</b>				
<b>Devanahalli Town 2nd Division</b>				
101	ಸರೋವರ ಬೀದಿ	Sarovara Beedi	15100	
102	ಅಗಸರ ಬೀದಿ	Agasara Beedi	10500	
103	ಗಾನಿಗರ ಬೀದಿ	Ganigara Beedi	10500	
104	ಶಿಲ್ಪಕಲಾ ರಸ್ತೆ	Shilpakala Road	15100	
105	ಕೋಟೆ ಬೀದಿ ಅಥವಾ ಶ್ರೀ ಚನ್ನಕೇಶವಸ್ವಾಮಿ ಬೀದಿ	Fort Street	15100	
106	ಧರ್ಮರಾಯಸ್ವಾಮಿ ಬೀದಿ	DharmarayaSwamy Beedi	12100	
107	ಮೇಲಿನ ತೋಟ	Melina Thota	15100	
108	ಮರಳು ಬಾಗಿಲು	Maralu Bagilu	15100	
109	ನಾಯಕರ ಬೀದಿ - 16-503-28	Nayakara Beedi -16-503-28	15100	
110	ತಾಪು ವೆಂಕಟ ರಾಮಗಲ್ಲಿ	Thapu Venkata Ramagalli	15100	
111	ಭೀಮಣ್ಣ ಗಲ್ಲಿ	Bheemanna Galli	15100	
112	ಪರ್ವತಪುರ ರಸ್ತೆ	Parvathapura Road	18000	
113	ನೀರಗಂಟಿ ಪಾಳ್ಯ ರಸ್ತೆ/ ನೀರಗಂಟಿ ಪಾಳ್ಯ	Neeraganti Palya Road/ Neeraganti Palya	15100	
114	ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆ	Venugopala Swamy Temple Road	15100	
115	ಕೋಡಿ ಮಂಚೇನಹಳ್ಳಿ	Kodi Manchenahalli	15100	
116	ಎ. ಕೆ. ಕಾಲೋನಿ	A. K. Colony	6000	
117	ಆಶಿಶ್ ವಿಲ್ಲಾಸ್	Ashish Villas	27600	
<b>ದೇವನಹಳ್ಳಿ ಟೌನ್ 3 ನೇ ವಿಭಾಗ</b>				
<b>Devanahalli Town. 3rd Division</b>				
118	ಬಜಾರು ರಸ್ತೆ	Bajar Road	30000	
119	ಕುರುಬರ ಪೇಟೆ (ಕುರುಬರ ಬೀದಿ)	Kurubara Pete ( Kurubara Beedi)	27000	
120	ಆಸ್ಪತ್ರೆ ಪೇಟೆ (ಆಸ್ಪತ್ರೆ ರಸ್ತೆ)	Hospital Road	27000	
121	ನಗರ್ತರ ಪೇಟೆ (ನಗರ್ತರ ಬೀದಿ)	Nagarthara Pete ( Nagarathara Beedi)	27000	
122	ಗುಟ್ಟಹಳ್ಳಿ	Guttahalli	20000	
123	ಎ. ಕೆ. ಕಾಲೋನಿ	A. K. Colony	4500	
124	ಸ್ವೀಪರ್ಸ್ ಕಾಲೋನಿ	Sweepers Colony	4500	
<b>Devanahalli Old Bus Stop Area</b>				

125	ಬಜಾರು ರಸ್ತೆ ಕಡೆಗೆ	Bajar Road Side	28100	
126	ಚನ್ನರಾಯಪಟ್ಟಣ ರಸ್ತೆ ಕಡೆಗೆ	Channarayapattana Road Side	15100	
127	ಗೋಕರೆ ರಸ್ತೆ	Gokare Road	17500	
128	ಪುಟ್ಟಪ್ಪನ ಗುಡಿ ಬೀದಿ	Puttappana Gudi Beedi	15800	
129	ಮರಳು ಬಾಗಿಲು	Maralu Bagilu	15100	
130	ದಾಸರ ಬೀದಿ	Dasara Beedi	15100	
131	ಗೋರಿ ಬಾಗಿಲು	Gori Bagilu	15100	
132	ಮಜ್ಜಿಗೆಯವರ ಬೀದಿ	Majjige Beedi	15100	
133	ದೊಡ್ಡಬಳ್ಳಾಪುರ ಕ್ರಾಸ್	Doddaballapura Cross	35900	
134	ಬಿ.ಬಿ. ರಸ್ತೆ	B B Road	44000	
135	ಪರ್ವತಪುರ ರಸ್ತೆ	Parvathapura Road	23600	
136	ನೀಲೇರಿ	Neeleri	16400	
137	ಗುಳ್ಳೋಬನಹಳ್ಳಿ	Gullobanahalli	20000	
138	ಹಿರೇಅಮಾನಿಕೆರೆ	Hire amanikere	19000	
139	ಆಜ್ಮಲ್ ಫ್ಲೋರ ವ್ಯಾಲಿ	Ajmal Flora Valleys	23000	
<b>ದೇವನಹಳ್ಳಿ ಟೌನ್ 4 ನೇ ವಿಭಾಗ</b>				
<b>Devanahalli Town 4th Division</b>				
140	ಯಲಹಂಕ ಬೀದಿ	Yelahanka Beedi	15100	
141	ಹಳೇ ಬಜಾರ್ ರಸ್ತೆ	Old Bajar Road	20000	
142	ಎ.ಕೆ. ಕಾಲೋನಿ	A. K. Colony	6000	
143	ದಾಸರ ಬೀದಿ	Dasara Beedi	15100	
144	ಗಿಡ್ಡಿಬಾಗಿಲು	Giddi bagilu	15100	
145	ರವಿಕುಮಾರ್ ಲೇಔಟ್	Ravi kumar Layout	18200	
146	ಖುದ್ದುಸ್ ಲೇಔಟ್	Khuddus Layout	18200	
147	ಶ್ರೀನಿವಾಸ್ ಲೇಔಟ್ (ವೆಂಕಟೇಶ್ವರ ಲೇಔಟ್)	Srinivas Layout ( Venkateshwara Layout)	18200	
148	ನಗರ್ತರ ಪೇಟೆ (ನಗರ್ತರ ಬೀದಿ)	Nagarthara Pete ( Nagarathara Beedi)	15100	
149	ಡಿ. ವಿ. ಎಂ. ಕಾಲೋನಿ	D. V. M. Colony	7500	
150	ಲಕ್ಷ್ಮಣ ಲೇಔಟ್ (ಮಹಾಲಕ್ಷ್ಮಿ ಬಡಾವಣೆ)	Lakshmana Layout ( Mahalakshmi Layout)	18000	
151	ಎಸ್. ಆರ್. ಲೇಔಟ್	S. R. Layout	18000	
152	ಮಂಜುನಾಥ್ ಲೇಔಟ್	Manjunath Layout	18000	
153	ತ್ಯಾಗರಾಜ್ ನಗರ	Thyagaraj Nagar	18000	
154	ಪಾರ್ಶ್ವಲಬ್ಧಿನಗರ	Parshwalabdi nagar	18000	
155	ಎಸ್. ನಾರಾಯಣಚಾರ್ ಲೇಔಟ್	S. Narayanachar Layout	18000	
156	ಎಸ್. ನರಸಿಂಹಯ್ಯ ಲೇಔಟ್	S. Narasimhaiah Layout	18000	

157	ಮಹಂತಿ ಮಠ ರಸ್ತೆ	Mahanthi Mata Road	12100	
158	ಡಿಪೋ ರಸ್ತೆ	Dipo Road	12100	
159	ಡಾ::ಅಂಬೇಡ್ಕರ್ ಕಾಲೋನಿ ರಸ್ತೆ	Dr:: Ambedkar Colony Road	6000	
160	ಮದಗಲಮ್ಮ ಗುಡಿ ಬೀದಿ	Madagalamma Gudi Beedi	6000	
161	ತಾಲ್ಲೂಕು ಕಛೇರಿ ರಸ್ತೆ 1ನೇ ವಿಭಾಗ	Thaluk Office Road 1st Division	30000	
162	ಸೂಲಿಬೆಲೆ ರಸ್ತೆ	Sulibele Road	22000	
163	ಬಿಬಿ ರಸ್ತೆ	B B Road	44000	
164	ಪ್ರಶಾಂತನಗರ	Prashanthanagara	21600	
165	ಶಾಂತಿನಗರ	Shanthinagara\	21600	
166	ಕ್ಲಿಕ್ ನಗರ	Kliks Nagar	21600	
167	ಸೌತೇಗೌಡನಹಳ್ಳಿ -(ಸುದ್ದಗುಂಟೆ ಪಾಳ್ಯ)	Sowthegowdanahalli (Suddagunte Palya)	18000	
168	ಬ್ರಿಗೇಡ್ ಆರ್ಕಡ್	Brigade Orcard	32200	
169	ಬೂದಿಗರೆ ರಸ್ತೆ	Budigere Road	22000	
170	ವಿಜಯಪುರ ರಸ್ತೆ	Vijayapura Road	22000	
171	ಬೈಚಾಪುರ ರಸ್ತೆ	Bychapura Road	22000	
172	ಜಿ. ಮುರಳಿ ಕೃಷ್ಣ ಬಡಾವಣೆ (ಗಜೇಂದ್ರ ಬಡಾವಣೆ)	G. Murali Krishna Layout ( Gajendra Layout)	20000	
173	ವೇದ ಬ್ಲೂಸ್	Veda Blues	25000	
174	ಬ್ಲೂಜೆ ಉತ್ತರ	Bluejay Uttar	25000	
175	ಮಾಕ್ಸ್ ಧರಣಿ	Max Dharani	22000	
176	ಗೋಲ್ಡನ್ ಗ್ಲೋಬ್	Golden Globe	25000	
177	ಮೇರುಸ್ಪ್ರಿಂಗ್ಸ್	MERUSRI SPRINGS	22000	
178	ಸ್ಕೈ ವ್ಯೂ ಅಪಾರ್ಟ್ ಮೆಂಟ್ಸ್	sky view apt., (jupiter, Venus and others)	35000	
179	ಸಲಾರ್ ಪುರಿಯ ಸತ್ವ ಪಾರ್ಕ್ ಕುಬಿಕ್ ರೆಸಿಡೆನ್ಷಿಯಲ್ ಅಪಾರ್ಟ್ ಮೆಂಟ್ಸ್	Salarpuria Sattva Park Cubix Residential Apt.,	35000	
180	ಆದಿತ್ಯ ಎನ್‌ಕ್ಲೇವ್	ADITYA ENCLAVE	25000	

2023-2024 ನೇ ಸಾಲಿನ ದೇವನಹಳ್ಳಿ ಉಪನೋಂದಣಿ ಕಛೇರಿಯ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	Village/Area/Road Names	ಖುಷ್ಕಿ	ತರಿ	ಭಾಗಾಯ್ತು	ಸ್ಥಳೀಯ ಸಂಸ್ಥೆ ವಸತಿ ನಿವೇಶನ ಮೌಲ್ಯ	ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ಮೌಲ್ಯ	ಸಕ್ಷಮ ಪ್ರಾಧಿಕಾರದ ವಿಲ್ಲಾ/ಕಾಟೇಜ್	ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ವಸತಿ ಅಪಾರ್ಟ್‌ಮೆಂಟ್ /ಫ್ಲಾಟ್‌ಗಳ ದರ
			ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಪ್ರತಿ ಚ.ಮೀಗೆ ರೂ. ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10
	<b>ಕಸಬಾ ಹೋಬಳಿ ಗ್ರಾಮಗಳು</b>	<b>KASABA HOBLI VILLAGES</b>							
181	ಅಕ್ಕುಪೇಟೆ	AKKUPETE	160	160	160	8500			
182	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 41, 103 ರಿಂದ 123.	Abbetting to NH-7 Sy No. 41, 103 to 123.	500	500	500				
183	ರೈಲ್ವೆ ಟ್ರಾಕ್‌ಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 103 ರಿಂದ 115, 119, 120, 123.	Abbetting to Railway Track Sy No. 103 to 115, 119, 120, 123.	300	300	300				
184	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 7, 26, 21, 22, 23, 42 ರಿಂದ 100, 131, 137, 138, 140, 143.	Abbetting to Village and Road Sy No. 1 to 7, 26, 21, 22, 23, 42 to 100, 131, 137, 138, 140, 143.	275	275	275				
185	ಎಂ. ಹೆಚ್. ಸುದರ್ಶನ ರೆಡ್ಡಿ ಸ.ನಂ. 56.	M. H. Sudarshana Reddy Layout Sy No. 56.					24000		
186	ಸಾಯಿ ಶೃತಿ ಬಡಾವಣೆ ಸರ್ವೆ ನಂ. 57/1, 57/2, 59/1.	Sai Shruthi Enclave Layout Sy No. 57/1, 57/2, 59/1.					24000		
187	ಮಂಜುನಾಥ ಸ.ನಂ. 55, 60/1, 60/2.	Manjunatha Layout Sy No. 55, 60/1, 60/2.					24000		
188	ಮುನಿಯಪ್ಪ ಸ.ನಂ. 62/1.	Muniyappa Layout Sy No. 62/1.					23700		
189	ಕೆ. ಜಿ. ಲೋಕೇಶ್ ಸ.ನಂ. 55.	K. G. Lokesh Layout Sy No. 55.					24000		
190	ರಿಲೇಯಬಲ್ ಏವಿಯಾ ಸ.ನಂ. 71/ಪಿ, 72/2, 72/3, 72/4, 72/5, 73/2.	Releabel Aviya Sy No. 71/p, 72/2, 72/3, 72/4, 72/5, 73/2.					24000		
191	ಐಶ್ವರ್ಯ ಏರೋ ಗ್ರಾಂಡ್ ಸ.ನಂ. 399/1, 399/2, 400/3, 406, 407/3, 398/1ಎ1, 398/1ಬಿ, 400/2, 401/1, 401/2, 402, 405.	Aishwarya Aro Grand Layout Sy No. 399/1, 399/2, 400/3, 406, 407/3, 398/1A1, 398/1B, 400/2, 401/1, 401/2, 402, 405.					24000		

192	ವಸತಿ ವಲಯದ ಇತರೆ ಸ.ನಂ. 139, 126	Residential other Sy No 139, 126	300	300	300				
193	ಕೃಷ್ಣಜಾ ನಾರ್ಥ್‌ಸಿಟಿ ವಸತಿ ಅಪಾರ್ಟ್‌ಮೆಂಟ್ (ಅಕ್ಕುಪೇಟೆ ಗ್ರಾಮದ ಸರ್ವೆ ನಂ. 51/1, 52 & 54/1, ಖಾತಾ ಸಂಖ್ಯೆ: 1319/51/1/52/54/1 ಮತ್ತು ವಿಸ್ತೀರ್ಣ 3 ಎಕರೆ 16 ಗುಂಟೆ, B+S+G+10UF & RERA No. PRM/KA/RERA/1250/303/PR/180521/001765)	Krishnaja Northcity Residential Apartment (Sy.No. 51/1, 52 & 54/1, Katha no. 1319/51/1/52/54/1, Measuring 3 Acre 16 Gunta, B+S+G+10UF & RERA No. PRM/KA/RERA/1250/303/PR/180521/001765)							57000
194	ಅಕ್ಲೇನಹಳ್ಳಿ-ಮಲ್ಲೇನಹಳ್ಳಿ	AKLENAHALLI - MALLENAHALLI	120	120	120	7500	18500		
195	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 36.	Abbeting to NH-7 Sy No. 36.	500	500	500				
196	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 8, 20, 21, 22, 23, 41.	Abbeting to Village and Road Sy No. 1 to 8, 20, 21, 22, 23, 41.	280	280	280				
197	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 37	Residential Near to Road, Sy No 37	280	280	280				
198	ವಾಣಿಜ್ಯ ವಲಯದ ಇತರೆ ಸ.ನಂ. 34,33,35,38	Commercial Sy No 34,33,35,38	315	315	315				
199	ಸಿರಿನಿ ಲೈಫ್	Serene Life					36000		
200	ಅತ್ತಿಬೆಲೆ	ATHIBELE	100	100	100	5000	15000		
201	ನಂದಿಬೆಟ್ಟ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 20, 21, 22.	Abbeting to Nandi Hills Road, Sy No. 20, 21, 22.	310	310	310				
202	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3.	Abbeting to Village Road, Sy No. 3.	200	200	200				
203	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 14, 15, 16, 18, 23, 24.	Near Village Road, Sy No. 14, 15, 16, 18, 23, 24.	135	135	135				
204	ಬಿ.ವಿ.ಎಲ್ ಲೇಔಟ್	B. V. L. Layout					15000		
205	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1	Residential Near to Road, Sy No 1	215	215	215				
206	ವಸತಿ ವಲಯದ ಸ.ನಂ.5,8,44	Residential Sy No.5,8,44	190	190	190				
207	ಅನಿಘಟ್ಟ	ANIGHATTA	30	30	30	4000	10000		
208	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 21, 22, 23, 28, 29, 39, 36, 7, 8, 9, 10, 33, 34, 35, 37.	Near Village Road, Sy No. 2, 21, 22, 23, 28, 29, 39, 36, 7, 8, 9, 10, 33, 34, 35, 37.	55	55	55				

209	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1	Residential Near to Road, Sy No 1	100	100	100				
210	ವಸತಿ ವಲಯದ ಸ.ನಂ. 27,55,39,38	Residential Sy No 27,55,39,38	90	90	90				
211	ಅಣ್ಣೇಶ್ವರ	ANNESWARA	50	50	50	4000	9000		
212	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 48 ರಿಂದ 56, 59, 89, 90, 91, 92, 101, 102, 103, 104, 105, 133.	Abbeting to Village Road, Sy No. 1, 2, 3, 4, 48 to 56, 59, 89, 90, 91, 92, 101, 102, 103, 104, 105, 133.	190	190	190				
213	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 13, 14, 20, 21, 24, 25, 27, 44, 31, 41, 42, 43, 60, 64, 66, 67, 95 ರಿಂದ 100, 106, 107, 108.	Near to Village Road, Sy No. 13, 14, 20, 21, 24, 25, 27, 44, 31, 41, 42, 43, 60, 64, 66, 67, 95 to 100, 106, 107, 108.	115	115	115				
214	ಅಬ್ ಚಿಕ್ಕನವಳ್ಳಿ	ABBACHIKKANAHALLI	90	90	90	5000	13500		
215	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 2, 14, 15, 18, 19, 31 ರಿಂದ 37.	Abbeting to NH-7 Sy No. 2, 14, 15, 18, 19, 31 to 37.	500	500	500				
216	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 3, 12, 16, 17, 20, 21, 13, 80, 85 ರಿಂದ 88, 71, 73 ರಿಂದ 75, 77.	Abbeting to Village Road Sy No. 1, 3, 12, 16, 17, 20, 21, 13, 80, 85 to 88, 71, 73 to 75, 77.	225	225	225				
217	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 22, 25, 26, 28, 29, 30.	Near to Village Road, Sy No. 22, 25, 26, 28, 29, 30.	155	155	155				
218	ಎ. ವಿ. ನಾರಾಯಣಸ್ವಾಮಿ ಸ.ನಂ. 4, 5.	A. V. Narayanaswamy Layout Sy No. 4, 5.					15000		
219	ಬಿ.ವಿ.ಎಲ್ ಲೇಔಟ್	B. V. L. Layout					15000		
220	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 27	Residential Near to Road, Sy No 27	250	250	250				
221	ವಸತಿ ವಲಯದ ಸ.ನಂ. 6	Residential Sy No 6	225	225	225				
222	ಅರಶಿನಕುಂಟೆ	ARASHINAKUNTE	60	60	60	4000	11500		
223	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 1, 41, 43, 48, 50 ರಿಂದ 52	Abbeting to Village Road, Sy No. 1, 41, 43, 48, 50 to 52.	135	135	135				
224	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3 ರಿಂದ 10, 20 ರಿಂದ 29, 40, 66, 68.	Near to Village Road, Sy No. 3 to 10, 20 to 29, 40, 66, 68.	85	85	85				

225	ಆವತಿ	<b>AVATHI</b>	<b>65</b>	<b>65</b>	<b>65</b>	<b>5500</b>	<b>11000</b>		
226	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 169, 187, 188, 190, 176 ರಿಂದ 180, 189, 94, 95, 98, 102, 103, 109, 111 ರಿಂದ 113, 115, 152, 154, 155, 158, 3, 157, 2, 5 ರಿಂದ 10, 281, 282, 285, 288, 291, 1, 159, 160, 161, 168.	Abbeting to NH-7 Sy No. 169, 187,188, 190, 176 to 180, 189, 94, 95, 98, 102, 103, 109, 111 to 113, 115, 152, 154, 155, 158, 3, 157, 2, 5 to 10, 281, 282, 285, 288, 291, 1, 159, 160, 161, 168.	<b>450</b>	<b>450</b>	<b>450</b>				
227	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹತ್ತಿರವಿರುವ ಸ.ನಂ. ಜಮೀನುಗಳು 153, 156, 170, 171, 181, 187, 192.	Near to NH-7 Sy No. 153, 156, 170, 171, 181, 187, 192.	<b>220</b>	<b>220</b>	<b>220</b>				
228	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abbeting to Village Road Sy No. Lands	<b>115</b>	<b>115</b>	<b>115</b>				
229	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 162, 286, 110, 114, 129	Residential Near to Road, Sy No. 162, 286, 110, 114, 129	<b>200</b>	<b>200</b>	<b>200</b>				
230	<b>ಎಲೈಟ್ ಸಾಯಿ ಗಾರ್ಡನ್ ಲೇಔಟ್</b>	Elite Sai Garden Layout					<b>22000</b>		
231	<b>ಉಪ್ಪಾರಹಳ್ಳಿ</b>	<b>UPPARAHALLI</b>	<b>190</b>	<b>190</b>	<b>190</b>	<b>6500</b>	<b>15500</b>		
232	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 28, 1, 25, 27, 12, 11, 10, 9, 7, 5, 4, 2.	Abbeting to NH-7 Sy No. 28, 1, 25, 27, 12, 11, 10, 9, 7, 5, 4, 2.	<b>500</b>	<b>500</b>	<b>500</b>				
233	ರೈಲ್ವೆ ಟ್ರಾಕ್‌ಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು, 1,2,3,4,5, 7 ರಿಂದ 11.	Abbeting to Railway Track Sy No. 1, 2, 3, 4, 5, 7 to 11.	<b>297</b>	<b>297</b>	<b>297</b>				
234	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 40, 41.	Abbeting to Village Road Sy No.40, 41.	<b>290</b>	<b>290</b>	<b>290</b>				
235	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಹೀರಾನಂದಾನಿ-ಕ್ರಾಸ್‌ಗೆಟ್" ಅಪಾರ್ಟ್‌ಮೆಂಟ್ "ಬಿಲ್ಡಿಂಗ್-2" (ಉಪ್ಪಾರಹಳ್ಳಿ ಗ್ರಾಮದ ಸರ್ವೆ ನಂ. 38(ಪಿ), 39(ಪಿ) & B+G+7UF) ಹೊಸ ಸೇರ್ಪಡೆ	Hiranandani- Crossgate Apartment "Building-2" Attached to NH-7 (Upparahalli Village Sy.no. 38(P), 39(P) & B+G+7UF) New Addition							<b>40000</b>
236	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಹೀರಾನಂದಾನಿ-ಸಿಪ್ರೆಸ್" ಅಪಾರ್ಟ್‌ಮೆಂಟ್ "ಬಿಲ್ಡಿಂಗ್-3" (ಉಪ್ಪಾರಹಳ್ಳಿ ಗ್ರಾಮದ ಸರ್ವೆ ನಂ. 38(ಪಿ), 39(ಪಿ) B+G+7UF) ಹೊಸ ಸೇರ್ಪಡೆ	Hiranandani-Cypress Apartment "Building-3" Attached to NH-7 (Upparshalli Village 38(P), 39(P) and B+G+7UF) New Addition							<b>40000</b>



237	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಹೀರಾನಂದಾನಿ-ಕಾಲ್ಗರಿ" ಅಪಾರ್ಟ್‌ಮೆಂಟ್ "ಬಿಲ್ಡಿಂಗ್-4" (ಉಪ್ಪಾರಹಳ್ಳಿ ಗ್ರಾಮದ ಸರ್ವೆ ನಂ. 38(ಪಿ), 39(ಪಿ) & B+G+7UF) ಹೊಸ ಸೇರ್ಪಡೆ	Hiranandani- Calgary Apartment "Building-4" Attached to NH-7 (Upparahalli Village Sy.no. 38(P), 39(P) & B+G+7UF) New Addition								<b>40000</b>
238	ಲೇಕ್ ಪಾಯಿಂಟ್ (ಹೀರಾನಂದಾನಿ)	Lake Point ( Hiranandani)						<b>33000</b>	<b>40000</b>	<b>39000</b>
239	ಕೆ. ನಾರಾಯಣಸ್ವಾಮಿ ಸ.ನಂ. 1, 2, 3.	K. Narayanaswamy Sy No. 1, 2, 3.						<b>16500</b>		
240	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.6,	Residential Near to Road, Sy No.6,7	<b>315</b>	<b>315</b>	<b>315</b>					
241	ವಸತಿ ವಲಯದ ಸ.ನಂ.	Residential Sy No 3,8	<b>275</b>	<b>275</b>	<b>275</b>					
242	ಉದಯಗಿರಿ	<b>UDAYAGIRI</b>	<b>115</b>	<b>115</b>	<b>115</b>	<b>4000</b>	<b>15000</b>			
243	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 29, 34, 44, 46 ರಿಂದ 49, 74, 73, 1, 75.	Abbeting to NH-7 Sy No. 29, 34, 44, 46 to 49, 74, 73, 1, 75.	<b>500</b>	<b>500</b>	<b>500</b>					
244	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 31, 71, 72.	Abbeting to Village road, Sy No. 31, 71, 72.	<b>245</b>	<b>245</b>	<b>245</b>					
245	ಉಗನವಾಡಿ	<b>UGANAVADI</b>	<b>75</b>	<b>75</b>	<b>75</b>	<b>4000</b>	<b>15000</b>			
246	ಐ.ವಿ.ಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to IVC Road Sy No. Lands	<b>165</b>	<b>165</b>	<b>165</b>					
247	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1 ರಿಂದ 24, 44, 49, 54 ರಿಂದ 59, 207 ರಿಂದ 209, 60 ರಿಂದ 76, 82, 90, 25, 26 ರಿಂದ 29, 34, 35, 39 ರಿಂದ 87.	Abbeting to Village Road Sy No. 1 to 24, 44, 49, 54 to 59, 207 to 209, 60 to 76, 82, 90, 25, 26 to 29, 34, 35, 39 to 87.	<b>115</b>	<b>115</b>	<b>115</b>					
248	ಐಶ್ವರ್ಯ ಎವರ್ ಗ್ರೀನ್ ಸ.ನಂ. ಜಮೀನುಗಳು 66/ಪಿ7, 66/ಪಿ-ಪಿ1, 87/ಪಿ12, 87/ಪಿ4, 87/ಪಿ6, 87/ಪಿ5.	Aishwarya Ever Green Sy No. 66/p7, 66/p-p1, 87/p12, 87/p4, 87/p6, 87/p5.						<b>17000</b>		
249	ಸನ್‌ಸೈನ್ ಸರ್‌ದೇನ	Sun Sain Sardena						<b>15000</b>		
250	ಕನ್ನಮಂಗಲ	<b>KANNAMANGALA</b>	<b>125</b>	<b>125</b>	<b>125</b>	<b>6000</b>	<b>17000</b>			
251	ರಾಷ್ಟ್ರೀಯ ಹೆದ್ದಾರಿ-7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 69/1ಬಿ, 69/2, 70, 71, 72/1, 72/2, 72/3, 73, 115, 90, 110, 115, 118 ರಿಂದ 121.	Abbeting to NH-7 Sy No. 69/1B, 69/2, 70, 71, 72/1, 72/2, 72/3, 73, 115, 90, 110, 115, 118 to 121.	<b>500</b>	<b>500</b>	<b>500</b>					
252	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 4, 5, 6, 23, 24, 47, 48,	Abbeting to Village Road, Sy No. 1, 4, 5, 6, 23, 24, 47, 48, 49, 50, 51, 53 to 58,	<b>245</b>	<b>245</b>	<b>245</b>					

	49, 50, 51, 53 ರಿಂದ 58, 64 ರಿಂದ 69, 72, 81, 82, 83, 84, 104, 110, 116, 117, 148.	64 to 69, 72, 81, 82, 83, 84, 104, 110, 116, 117, 148.							
253	ಓಜೋನ್ ಲೇಔಟ್	Ozone Layout					33000	40000	39000
254	ಕೆಂಪತಿಮ್ಮನಹಳ್ಳಿ	<b>KEMPATIMMANAHALLI</b>	75	75	75	4500	15000		
255	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 73, 74, 66, 86, 76, 82, 87, 6, 89, 7, 78, 10, 9,85.	Abbetting to IVC Road Sy No.,73, 74, 66, 86, 76, 82, 87, 6, 89, 7, 78, 10, 9, 85.	245	245	245				
256	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 8, 11, 41 ರಿಂದ 45, 57.	Abbetting to Village Road, Sy No. 8, 11, 41, to 45, 57.	150	150	150				
257	ಐಶ್ವರ್ಯ ಎವರ್ ಗ್ರೀನ್ 66/ಪಿ7, 66/ಪಿ-ಪಿ1, 87/ಪಿ12, 87/ಪಿ4, 87/ಪಿ6, 87/ಪಿ5.	Aishwarya Ever Green Sy No. 66/p7, 66/p-p1, 87/p12, 87/p4, 87/p6, 87/p5.					16000		
258	ಐಶ್ವರ್ಯ ಏರೋ ಗ್ರಾಂಡ್ ಸ.ನಂ. 4/1, 5, 8, 89, 91, 87, 83, 87, 6/1, 6/2, 82.	Aishwarya Aro Grand Layout Sy No. 4/1, 5, 8, 89, 91, 87, 83, 87, 6/1, 6/2, 82.					16000		
259	ಶ್ರೀ ಹೊಲ್ಡಿಂಗ್ಸ್	Sri Holdings					16000		
260	ವಸತಿ ವಲಯದ ಸ.ನಂ. 1,3,4	Residential Sy No 1,3,4	190	190	190				
261	ಕೆಂಪಲಿಂಗನಪುರ	<b>KEMPALINGANAPURA</b>	75	75	75	4500	12000		
262	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbetting to IVC Road, Sy No. Lands	245	245	245				
263	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 13, 22, 31, 33, 34.	Abbetting to Village Road, Sy No. 1, 2, 3, 13, 22, 31, 33, 34.	130	130	130				
264	ವೇದ ಎನ್‌ಕ್ಲೇವ್	Veda Enclave					13000		
265	ಕೋಡಗುರ್ಕಿ	<b>KODAGURKI</b>	60	60	60	5000	12000		
266	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 181, 164, 163, 153, 154, 155, 156, 139, 68, 88, 87, 86, 85, 84, 83, 82, 81, 80, 67, 55, 66, 65, 63, 61, 60, 59, 58, 35, 36, 6, 9 ರಿಂದ 14.	Abbetting to Nandi Hills Road Sy No. 181, 164, 163, 153, 154, 155, 156, 139, 68, 88, 87, 86, 85, 84, 83, 82, 81, 80, 67, 55, 66, 65, 63, 61, 60, 59, 58, 35, 36, 6, 9 jAzÀ 14.	165	165	165				
267	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 8, 15, 37, 38, 69, 157.	Abbetting to Village Road Sy No. 8, 15, 37, 38, 69, 157.	125	125	125				
268	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 16 ರಿಂದ 25, 33, 39, 56, 57, 62, 64, 70 ರಿಂದ 79, 151, 152.	Near to Village Road Sy No. 16 to 25, 33, 39, 56, 57, 62, 64, 70 to 79, 151, 152.	65	65	65				
269	ಪ್ರೆಸ್ಟಿಜ್ ಗಾಲ್ಫ್‌ಶೈರ್	Prestige Golfshair						50000	

270	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 157, 1, 2, 3, 4, 5, 34, 89	Residential Near to Road, Sy No 157,1,2,3,4,5,34,89	190	190	190				
271	ವಸತಿ ವಲಯದ ಸ.ನಂ. 7	Residential Sy No 7	140	140	140				
272	ಕೋಡಿ ಮಂಚೇನಹಳ್ಳಿ	<b>KODI MANCHENAHALLI</b>	140	140	140	4500	15500		
273	ರಾಷ್ಟ್ರೀಯ ಹೆದ್ದಾರಿ-207 ಹೊಂದಿದ ಸ.ನಂ. ಜಮೀನುಗಳು 5, 6, 7.	Abbeting to NH-207 Sy No. 5, 6, 7.	45	450	450				
274	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1, 8, 11.	Near to Village Road Sy No. 1, 8, 11.	245	245	245				
275	ಕುರುಬರಕುಂಟೆ	<b>KURUBARAKUNTE</b>	90	90	90	5000	12000		
276	ವಿಜಯಪುರ ರಸ್ತೆಗೆ ಹೊಂದಿರುವ ಸ.ನಂ. ಜಮೀನುಗಳು 8, 9, 10, 11, 30.	Abbeting to Vijayapura Road Sy No. 8,9, 10, 11, 30.	305	305	305				
277	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 22, 23, 24, 50, 51.	Abbeting to Village Road, Sy No. 2, 3, 22, 23, 24, 50, 51.	150	150	150				
278	ಅನಿಲ್ ಭಾಸ್ಕರನ್ ಸ.ನಂ. 13, 15.	Anil Bhaskaran Sy No. 13, 15.					15000		
279	ಜಾಸ್ಮಿನ್ ಓರ್ಲ್ಯಾಂಡ್ ರಾಯಲ್	Jasmin Orland Royal					13000		
280	ಗೋಕುಲಂ ಪ್ಯಾರಡೈಸ್	Gokulam Paradys					14000		
281	ಸ್ಟೆರ್ಲಿಂಗ್ ಹೈಡ್ ಪಾರ್ಕ್	Sterling Haide Park					14000		
282	ಬ್ರಿಗೇಡ್ ಅಟ್ಮೋಸ್ಫೀಯರ್ ವಿಲಾ ರೋಸ್ ಹೌಸ್	Brigade Atmosphere Villa Rose House					20000		
283	ಗೋಲ್ಡನ್ ಡೆವಲಪರ್ಸ್	Goldan Developers					15000		
284	ಖಾಸಾಬಾಗ್ ಪ್ಲಾಂಟೇಶನ್ (ರಾಷ್ಟ್ರೀಯ ಹೆದ್ದಾರಿ-207 ರ ಸ.ನಂ. ಜಮೀನುಗಳು 1 ಮತ್ತು ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು)	<b>Kasbag Plantion (NH-207 Sy No. 1 and Abbeting to Sy No Lands)</b>	500	500	500				
285	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 7,6, 14	Residential Near to Road, Sy No 7,6,14	225	225	225				
286	ವಸತಿ ವಲಯದ ಸ.ನಂ. 52	Residential Sy No 52	190	190	190				
287	ಗಂಗಮುತ್ತನಹಳ್ಳಿ (ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ)	<b>GANGAMUTHANAHALLI (Internationl Air Port Aquicition)</b>	45	45	45				
288	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 27, 28, 29.	Abbeting to Village Road Sy No.27, 28, 29.	125	125	125				
289	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 59, 60, 63.	Near to Village Road Sy No.51, 52, 59, 60, 63.	70	70	70				
290	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 44,48,52,51,58,1,2,3,4,5	Residential Near to Road, Sy No 44,48,52,51,58,1,2,3,4,5	190	190	190				

291	ವಸತಿ ವಲಯದ ಸ.ನಂ. 45,46,47,53,54,55,57,56	Residential Sy No 45,46,47,53,54,55,57,56	125	125	125				
292	ಗುಂಡ್ಲಹಳ್ಳಿ	<b>GUNDLAHALLI</b>	30	35	40	4000	8000		
293	ಗ್ರಾಮ ಮತ್ತು ರಸ್ತೆಗೆ ಹೊಂದಿದ, ರಸ್ತೆ ಸಂಪರ್ಕ ಇರುವ ಸ.ನಂ.ಗಳು	Abbeting to Village Road, Sy No. Lands	55	55	55				
294	ಗುಳ್ಳೋಬನಹಳ್ಳಿ	<b>GULLOBANAHALLI</b>	90	90	90	7500	20000		
295	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to Nandi Hills Sy No Lands	325	325	325				
296	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abbeting to Village Road Sy No.	135	135	135				
297	ಅಜಮಲ್ ಲೇಔಟ್ ಸ.ನಂ. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1ಎ, 13.	Azmal Layout Sy No. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1A, 13.					22000		
298	ವಾಣಿ ನಾರಾಯಣ ಸ.ನಂ. 38.	Vani Narayana Sy No. 38.					14000		
299	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 21,30,9,14,12,18,10,11	Residential Near to Road, Sy No 21,30,9,14,12,18,10,11	250	250	250				
300	ವಸತಿ ವಲಯದ ಸ.ನಂ. 23,24,25,26,27,28,29,31,32,33,34,13,15,17	Residential Sy No 23,24,25,26,27,28,29,31,32,33,34,13,15,17	190	190	190				
301	ಗುಟ್ಟಹಳ್ಳಿ	<b>GUTTAHALLI</b>	140	140	140	5500	15000		
302	ರಾಷ್ಟ್ರೀಯ ಹೆದ್ದಾರಿ-7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 27, 28, 29, 37 ರಿಂದ 42, 47.	Abbeting to NH-7 Sy No. 27, 28, 29, 37 to 42, 47.	500	500	500				
303	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 16, 17 ರಿಂದ 26, 30 ರಿಂದ 35.	Abbeting to Village Road, Sy No. 1 to 16, 17 to 26, 30 to 35.	275	275	275				
304	ಅಜಮಲ್ ಲೇಔಟ್ ಸ.ನಂ. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1ಎ, 13.	Azmal Layout Sy No. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1A, 13.					22000		

305	ಅಜಮಲ್ ಫ್ಲೋರಾ ವ್ಯಾಲಿ	Azmal Flora Vyaly						22000		
306	ಹೊಸಸಲ ಕಾರ್ಪಸ್ ಫ್ಲಾಟ್	Hoysala Corpos Flat								29000
307	ಹೆರಿಟೇಜ್ ಸಿಟಿ	Heritage Citi						15500		
308	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 51, 49, 48, 54, 55, 56	Residential Near to Road, Sy No 51,49,48,54,55,56	340	340	340					
309	ಗೊಬ್ಬರಗುಂಟೆ	GOBBARAGUNTE	31	31	31	2500	8000			
310	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 4, 5, 8, 9, 10, 111.	Abbeting to Village Road Sy No.4, 5, 8, 9, 10, 111.	54	54	54					
311	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1	Residential Near to Road, Sy No 1	75	75	75					
312	ವಸತಿ ವಲಯದ ಸ.ನಂ. 2, 3, 11, 33, 86	Residential Sy No 2,3,11,33,86	65	65	65					
313	ಗೋಕರೆ	GOKARE	90	90	90	4500	10000			
314	ಚನ್ನರಾಯಪಟ್ಟಣ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳ ಸ.ನಂ. 31, 32, 33, 36, 136 ರಿಂದ 139, 148 ರಿಂದ 157.	Abbeting to Channarayapatna Road Sy No. 31, 32, 33, 36, 136 to 139, 148 to 157.	230	230	230					
315	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. 1 ರಿಂದ 4, 14 ರಿಂದ 16, 19, 21, 22, 23, 29, 30, 34, 35, 37, 38, 73, 74, 77, 81, 82, 100, 101, 103, 104, 105, 106, 107, 114, 115, 135, 161, 162, 177, 179, 178, 221, 222.	Abbeting to Village Road, Sy No. 1 to 4, 14 to 16, 19, 21, 22, 23, 29, 30, 34, 35, 37, 38, 73, 74, 77, 81, 82, 100, 101, 103, 104, 105, 106, 107, 114, 115, 135, 161, 162, 177, 179, 178, 221, 222.	135	135	135					
316	ತೇಜಸ್ ವದಾದಿಯಾ ಸ.ನಂ. 129	Tejas Vadadiya Sy No. 129						15000		
317	ಆಶ್ರಯ ಪ್ಯಾರಾಡೆಸ್	Ashraya Pyarades						11000		
318	ಅಪೂರ್ವ ಲೇಔಟ್/ರೆಸಿಡೆನ್ಸಿ	Apoorva Layout/ Residecy						12000		
319	ನಾರ್ಥ ಟೌನ್	Narth Town						11000		
320	ರಾಯಲ್ ಕ್ಲೈರ್	Royal Clar						11000		
321	ಕಲ್ಪತರು ಲೇಔಟ್	Kalpatharu Layout						11000		
322	ನಾರ್ಥ ವುಡ್ಸ್	Narth Woods						11000		
323	ಕಸ್ತಮ್ಸ್ ಮತ್ತು ಸೆಂಟ್ರಲ್ ಏಕ್ಸೀಸ್	Kastams and Central Eksees						9000		
324	ಸಿಂಡಿಕೇಟ್ ಬ್ಯಾಂಕ್ ಎಂಪ್ಲಾಯೀಸ್ ಸೊಸೈಟಿ	Syndicate Bank Employees Society						9000		
325	ಡಿಫೆನ್ಸ್ ಎಂಪ್ಲಾಯೀಸ್ ವೆಲ್ಫೇರ್ ಸೊಸೈಟಿ ಲೇಔಟ್	Diffens Employees Welfare Society Layout						9000		
326	ಭೋಗ ನಂದೀಶ್ವರ ಬಿಲ್ಡರ್ಸ್ ಅಂಡ್ ಡೆವಲಪರ್ಸ್	Bhoga Nandiswara Builders and Developers						11000		

327	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 171,172,164,165,147,148,146,169,149,150,151,152,140,142,133,118,134,163,159,156	Residential Near to Road, Sy No 171,172,164,165,147,148,146,169,149, 150,151,152,140,142, 133, 118, 134, 163, 159, 156,	175	175	175				
328	ವಸತಿ ವಲಯದ ಸ.ನಂ. 166, 167, 170, 168, 154, 153, 141, 143, 145, 132, 129, 131, 118, 117, 160, 158, 157	Residential Sy No. 166, 167, 170, 168, 154, 153, 141, 143, 145, 132, 129, 131, 118, 117, 160, 158, 157	150	150	150				
329	ಶ್ರೀರಾಮ್ ಎನ್ಕ್ಲೇವ್ ಲೇಔಟ್	Sri Ram Enclave Layout						21000	
330	ಚಿಕ್ಕಸಣ್ಣೆ	CHIKKASANNE	125	125	125	5500	15000		
331	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 67, 66, 65, 59, 58, 57, 56, 55, 54, 51, 6, 8, 9, 4, 75, 74, 73, 72, 71, 70, 69.	Abbeting to NH-7 Sy No.67, 66, 65, 59, 58, 57, 56, 55, 54, 51, 6, 8, 9, 4, 75, 74, 73, 72, 71, 70, 69.	500	500	500				
332	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 7, 23 ರಿಂದ 30, 36, 37, 38, 41, 43, 48, 49, 53, 60, 61, 76, 77, 78, 79, 84, 83, 86,	Abbeting to Village Road Sy No. 7, 23 jAzÀ 30, 36, 37, 38, 41, 43, 48, 49, 53, 60, 61, 76, 77, 78, 79, 84, 83, 86,	275	275	275				
333	ಸಂಚುರಿ ಸ್ಪೋರ್ಟ್ಸ್ ವಿಲೇಜ್	Centuri Sports Village						23000	
334	ವೀರ ಪ್ರಕಾಶ ರೆಡ್ಡಿ ಸ.ನಂ. 79/1.	Veera Prakash Reddy Sy No. 79/1.						14000	
335	ಹೊಯ್ಸಳ ಬುನಿಯಾಟ್	Hoysala Bruniya Flat							30000
336	ಸ್ಕೈಗೋಡ್ಲ ಜೀವನ್ ಕಿತಿ ಏರೋ ಗೋಡ್ಲ ಫ್ಲಾಟ್	Skygold Jeevan Airo Gold Flat							30000
337	ಮಹಮದ್ ಸಾಹಿಬ್ ಸ.ನಂ 68, 19/1, 23.	Mahamad Sahib Sy No. 68, 19/1, 23.						17000	
338	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 2, 3, 5, 76, 87, 53, 52, 50, 47, 46, 45, 44, 43, 40, 39, 68,	Residential Near to Road, Sy No 2,3,4,5,75,76,74,73,72,71,87,57,58,65,6 6,67,53,52,50,47,46,45,44,43,40,39,68,	325	325	325				
339	ಗೋದ್ರೋಜ್ ರಾಯಲ್ ವುಡ್ಸ್	Godrej Royal Woods Layout							41300
339	ಯುಬಿಟಿ ಎಂಟರ್ ಪ್ರೈಸಸ್	ubt enterprises							32000
340	ವಸತಿ ವಲಯದ ಸ.ನಂ.1,42,64,63	Residential Sy No 1,42,64,63	275	275	275				
341	ಚಿಕ್ಕಚೀಮನಹಳ್ಳಿ	CHIKKACHEEMANAHALLI	60	60	60	4000	13500		
342	ಐ.ವಿ.ಸಿ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abbeting to IVC Road Sy No. Lands	175	175	175				
343	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು	Near to Village Road Sy No Lands	75	75	75				

344	ಜೋಗಿಹಳ್ಳಿ	<b>JOGIHALLI</b>	<b>50</b>	<b>50</b>	<b>50</b>	<b>4500</b>	<b>15000</b>		
345	ಐ.ವಿ.ಸಿ. ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 28, 29, 30, 31, 32, 33.	Abbeting to IVC Road Sy No. 28, 29, 30, 31, 32, 33.	<b>170</b>	<b>170</b>	<b>170</b>				
346	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1 ರಿಂದ 4, 21 ರಿಂದ 24, 36 ರಿಂದ 39.	Near Village Road Sy No. 1 to 4, 21 to 24, 36 to 39.	<b>75</b>	<b>75</b>	<b>75</b>				
347	ಶ್ರೀಗಂಧ ಲೇಔಟ್	Sri Gandha Layout					<b>23000</b>		
348	ತಿಮ್ಮೇಗೌಡನ ಹೊಸಹಳ್ಳಿ	<b>THIMMEGOWDANA HOSAHALLI</b>	<b>65</b>	<b>65</b>	<b>65</b>	<b>4000</b>	<b>15000</b>		
349	ಐ.ವಿ.ಸಿ ಹದ್ದಾರಿಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 25, 42, 44, 45 ರಿಂದ 47, 50, 60.	Abbeting to IVC Road Sy No. 25, 42, 44, 45 to 47, 50, 60.	<b>165</b>	<b>165</b>	<b>165</b>				
350	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 41, 43, 48, 49, 51 ರಿಂದ 58, 59, 60, 61, 62, 67.	Abbeting to Village Road Sy No. 1 to 41, 43, 48, 49, 51 to 58, 59, 60, 61, 62, 67.	<b>90</b>	<b>90</b>	<b>90</b>				
351	ರೆನಸಾನ್ಸ್ ಹೋಲ್ಡಿಂಗ್ಸ್ ಸ.ನಂ. ಜಮೀನುಗಳು 30, 33, 34/1, 34/2, 35, 55, 61, 66, 29, 53, 57, 76, 36/2, 37, 30/1, 36/3, 65.	Renasans Holding Sy No. 30, 33, 34/1, 34/2, 35, 55, 61, 66, 29, 53, 57, 76, 36/2, 37, 30/1, 36/3, 65.					<b>29000</b>		
352	ಶೋಭಾ ಲೈಫ್ ಸ್ಟೈಲ್	Shobha Life Style						<b>41000</b>	<b>40000</b>
353	ದೇವಸ್ಥಾನದ ಅಮಾನಿಕೆರೆ	<b>DEVASTANADA AMANIKERE</b>	<b>45</b>	<b>45</b>	<b>45</b>	<b>4500</b>	<b>13000</b>		
354	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 38.	Abbeting to Village Road Sy No. 1 to 38.	<b>110</b>	<b>110</b>	<b>110</b>				
355	ದೊಡ್ಡಪ್ಪನಹಳ್ಳಿ	<b>DODDAPPANAHALLI</b>	<b>65</b>	<b>65</b>	<b>65</b>	<b>6000</b>	<b>15000</b>		
356	ಐವಿ ಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 30, 40, 52, 53, 62.	Abbeting to IVC Road Sy No. 30, 40, 52, 53, 62.	<b>165</b>	<b>165</b>	<b>165</b>				
357	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1 ರಿಂದ 29, 31 ರಿಂದ 39.	Near to Village Road, Sy No. 1 to 29, 31 to 39	<b>100</b>	<b>100</b>	<b>100</b>				
358	ಶೋಭಾ ಡೆವಲಪರ್ಸ್/ಕನ್ಸ್ಟ್ರಕ್ಷನ್	Shobha Developers/ Construction					<b>29000</b>		<b>39000</b>
359	ದೊಡ್ಡಸಣ್ಣೆ	<b>DODDASANNE</b>	<b>90</b>	<b>90</b>	<b>90</b>	<b>5000</b>	<b>12000</b>		
360	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 11, 15, 16, 29, 67, 65.	Abbeting to Village Road Sy No. 1, 2, 11, 15, 16, 29, 67, 65.	<b>150</b>	<b>150</b>	<b>150</b>				
361	ದಾಸರಹಳ್ಳಿ	<b>DASARAHALLI</b>	<b>55</b>	<b>55</b>	<b>55</b>	<b>4500</b>	<b>10000</b>		
362	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 23, 24, 25, 100, 101, 102, 103	Abbeting to Village Road Sy No. 2, 23, 24, 25, 100, 101, 102, 103	<b>110</b>	<b>110</b>	<b>110</b>				

363	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 32, 33, 34, 35, 37, 38, 49, 61, 63, 64, 65.	Near Village Road Sy No. 32, 33, 34, 35, 37, 38, 49, 61, 63, 64, 65.	70	70	70					
364	ಎಸ್ಟೀಂ ಮಿಸ್ಟ್ರಿ ಹಿಲ್ಸ್	Esteem Mistry Hills					12000			
365	ವಸತಿ ವಲಯದ ಸ.ನಂ. 1, 104, 99	Residential Sy No 1,104,99	125	125	125					
366	ದೇವನಹಳ್ಳಿ	DEVANAHALLI	275	275	275	12500	22500			
367	ರಾಷ್ಟ್ರೀಯ ಹೆದ್ದಾರಿ-7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 46, 47/1, 47/2, 47/3, 49/1, 49/2, 50/1, 53/1, 53/2, 53/3, 53/4, 53/5, 53/6, 56/1 ರಿಂದ 53/9, 60, 112/3, 115, 116, 118, 119, 120, 121, 122, 123, 123/1, 142, 143, 143/1, 148, 149/1, 149/2, 155/1, 156, 161, 162/1, 162/2, 163, 445, 446, 447, 448, 576/2ಎ, 576/2ಬಿ, 514, 514/1, 521, 522, 523, 113, 162.	Abbeting to NH-7 Sy No. 46, 47/1, 47/2, 47/3, 49/1, 49/2, 50/1, 53/1, 53/2, 53/3, 53/4, 53/5, 53/6, 56/1 to 53/9, 60, 112/3, 115, 116, 118, 119, 120, 121, 122, 123, 123/1, 142, 143, 143/1, 148, 149/1, 149/2, 155/1, 156, 161, 162/1, 162/2, 163, 445, 446, 447, 448, 576/2A, 576/2B, 514, 514/1, 521, 522, 523, 113, 162.	638	600	600	600				
368	ರಾಷ್ಟ್ರೀಯಹೆದ್ದಾರಿಗೆ -207 ಹತ್ತಿರದ, ಸೂಲಿಬೆಲೆ, ದೊಡ್ಡಬಳ್ಳಾಪುರ, ಬೈಚಾಪುರ, ಚನ್ನರಾಯಪಟ್ಟಣ, ವಿಜಯಪುರ ರಸ್ತೆಗಳಿಗೆ ಹೊಂದಿಕೊಂಡಿರುವ ಸ.ನಂ. 484, 485, 486, 499, 500, 551, 58, 59, 47, 153, 167, 166, 165, 150, 154, 164, 64, 65, 67, 68, 325, 328, 311, 334, 335, 336, 340, 339, 338, 337, 333, 329, 323, 341, 345, 366, 369, 375, 376, 374, 373, 372, 390, 577, 393, 386, 389, 388, 387, 377, 355, 346, 169, 185, 189, 193, 134, 135, 151, 152.	Abbeing to NH-207, Near to Sulibele, Doddaballapura, Bychapura, Channarayapatna, Vijayapura Road, Sy No. 484, 485, 486, 499, 500, 551, 58, 59, 47, 153, 167, 166, 165, 150, 154, 164, 64, 65, 67, 68, 325, 328, 311, 334, 335, 336, 340, 339, 338, 337, 333, 329, 323, 341, 345, 366, 369, 375, 376, 374, 373, 372, 390, 577, 393, 386, 389, 388, 387, 377, 355, 346, 169, 185, 189, 193, 134, 135, 151, 152.	575	600	600					
369	ಐಶ್ವರ್ಯಾ ಏರೋ ಪ್ರೈಡ್ ಸ.ನಂ. 186, 188, 197/6, 197/3, 199/1, 199/2, 199/3, 232, 238, 197/7, 234/2.	Aishwarya Airo Pride Sy No. 186,188, 197/6, 197/3, 199/1, 199/2, 199/3, 232, 238, 197/7, 234/2.					22000			
370	ಅಜ್ಮಲ್ ಲೇಔಟ್ ಸ.ನಂ. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1,	Azmal Layout Sy No. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1,					22000			



	101/2, 103/1, 107/1, 107/2, 19, 23/1, 21, 22, 20/1ಎ, 13.	101/2, 103/1, 107/1, 107/2, 19, 23/1, 21, 22, 20/1A, 13.								
371	ಗಿರಿಧರ ಬಾಬು ಸ.ನಂ. 422.	Giridhar Babu Sy No. 422.								24000
372	ಸತ್ಯಸಾಯಿ ಬಾಬಾ ಲೇಔಟ್ ಸ.ನಂ. 372/2, 378.	Satyasai Baba Layout Sy No. 372/2, 378.								24000
373	ಗಾರೆ ರಾಮಣ್ಣ ನಂಜಮ್ಮ ಲೇಔಟ್ ಸ.ನಂ. 365, 424/1ಪಿ, 424/2, 366, 423, 421/1, 425/2.	Gare Ramanna Nanjamma Layout Sy No. 365, 424/1p, 424/2, 366, 423, 421/1, 425/2.								24000
374	ಮುನಿಯಪ್ಪ ಸ.ನಂ. 427/2.	Muniyappa Sy No. 427/2.								24000
375	ಗಂಗರಾಜು ಸ.ನಂ. 189/3.	Gangaraju Sy No. 189/3.								24000
376	ಬುಡ್ಡಪ್ಪ ಉ:: ರಾಜಣ್ಣ 287/1, 287/2, 286/1.	Buddappa @ Rajanna 287/1, 287/2, 286/1.								24000
377	ಭೂಮಿ ಎಸ್.ಎಲ್.ಎನ್.ಜಾಯ್ ಸಿಟಿ	Bhoomi S. L. N. Joy Citi								24000
378	ರೋಜ್ ಗಾರ್ಡನ್	Roze Garden								24000
379	ಪಿ.ಎಸ್.ಆರ್	P. S. R								24000
380	ಸಾಫ್ರನ್	Safran								24000
381	ಆಲ್ಫಾ (ನಿಶೇಶ್ ಎಸ್ಟೇಟ್)	Alfa ( Nithesh Estate)								24000
382	ಸಿಠಾರ	Sithara								24000
383	ಎಲೈಟ್ ರೋಜ್	Elight Roze								24000
384	ವೆಂಕಟೇಶ್ ರೋಜ್	Venkatesh Roze								24000
385	ಡಿ.ಆರ್.ಎನ್. ಲೇಔಟ್	D. R. N. Layout								24000
386	ಸೆಂಟ್ರಲ್ ಶೈನ್	Central Shain								24000
387	ಬ್ರಿಗೇಡ್ ಆರ್ಚರ್ಡ್ಸ್	Brigade Orchards								33000
388	ಡಿಫೆನ್ಸ್ ಕಾಲೋನಿ	Defence Colony								40500
389	ನಿಸರ್ಗ ಏರೋಸಿಟಿ ವಸತಿ ಬಡಾವಣೆ (ದೇವನಹಳ್ಳಿ ಗ್ರಾಮದ ಸರ್ವೆ ನಂ. 268)	Nisarga Aerocity Layout (Devanahalli Village Sy no. 268)								39500
390	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 44, 394, 396, 391, 397, 398, 401, 402, 403, 404, 405, 406, 410, 411, 412, 416, 419, 420, 368, 418, 420, 421, 422, 423, 424, 366, 365, 364, 363, 390, 389, 388, 385, 387, 385, 384, 382, 380, 353, 268, 266, 265, 264.	Residential Near to Road, Sy No 44, 394, 396, 391, 397, 398, 401, 402, 403, 404, 405, 406, 410, 411, 412, 416, 419, 420, 368, 418, 420, 421, 422, 423, 424, 366, 365, 364, 363, 390, 389, 388, 385, 387, 385, 384, 382, 380, 353, 268, 266, 265, 264, 270, 271, 369, 34, 345, 356, 341, 339, 340, 338, 337, 331, 425, 432,	475	475	475	475				

	270, 271, 369, 34, 345, 356, 341, 339, 340, 338, 337, 331, 425, 432, 320, 322, 436, 437, 438, 439, 440, 441, 442, 444, 445, 446, 525, 524, 522, 286, 301, 303, 298, 536, 537, 538, 539, 540, 541, 517, 515, 543, 544, 545, 550, 551, 573, 567, 568, 022, 024, 021, 020, 001, 016, 015, 028, 033, 034, 052, 575, 053, 576, 501, 054, 513, 053, 056, 058, 055, 500, 497, 495, 496, 493, 492, 491, 488, 487, 486, 059, 049, 048, 045, 168, 170, 163, 160, 062, 108, 109, 110, 111, 084, 099, 083, 051, 066, 088, 086, 088, 157, 149, 127, 132, 133, 141, 140, 139, 138, 137, 136, 193, 192, 191, 190, 189, 188, 186, 185, 198, 199, 250, 251, 239, 241, 242, 246, 247, 248.	320, 322, 436, 437, 438, 439, 440, 441, 442, 444, 445, 446, 525, 524, 522, 286, 301, 303, 298, 536, 537, 538, 539, 540, 541, 517, 515, 543, 544, 545, 550, 551, 573, 567, 568, 022, 024, 021, 020, 001, 016, 015, 028, 033, 034, 052, 575, 053, 576, 501, 054, 513, 053, 056, 058, 055, 500, 497, 495, 496, 493, 492, 491, 488, 487, 486, 059, 049, 048, 045, 168, 170, 163, 160, 062, 108, 109, 110, 111, 084, 099, 083, 051, 066, 088, 086, 088, 157, 149, 127, 132, 133, 141, 140, 139, 138, 137, 136, 193, 192, 191, 190, 189, 188, 186, 185, 198, 199, 250, 251, 239, 241, 242, 246, 247, 248.							
391	ವಸತಿ ವಲಯದ ಸ.ನಂ. 395, 399, 400, 408, 409, 407, 417, 362, 386, 381, 378, 379, 267, 429, 428, 427, 430, 431, 330, 332, 426, 430, 299, 552, 553, 572, 025, 023, 002, 003, 004, 005, 019, 018, 017, 014, 026, 027, 040, 041, 051, 057, 089, 090, 091, 092, 093, 087, 080, 125, 126, 187, 197, 196, 233, 237, 235, 232, 244, 245, 252, 255, 254, 082, 81	Residential Sy No 395, 399, 400, 408, 409, 407, 417, 362, 386, 381, 378, 379, 267, 429, 428, 427, 430, 431, 330, 332, 426, 430, 299, 552, 553, 572, 025, 023, 002, 003, 004, 005, 019, 018, 017, 014, 026, 027, 040, 041, 051, 057, 089, 090, 091, 092, 093, 087, 080, 125, 126, 187, 197, 196, 233, 237, 235, 232, 244, 245, 252, 255, 254, 082, 81	438	440	440	440			
392	ವಾಣಿಜ್ಯ ವಲಯ ರಸ್ತೆಗೆ ಹತ್ತಿರದ ಸ.ನಂ. 356, 354, 362, 331, 435, 449, 526, 527, 301, 302, 303, 304, 305, 546, 551	Commercial Near to Road, Sy No 356, 354, 362, 331, 435, 449, 526, 527, 301, 302, 303, 304, 305, 546, 551	500	500	500				
393	ದೇವೇನಹಳ್ಳಿ	DEVENAHALLI	40	40	40	3800	5800		
394	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to Village Road Sy No. Lands	47	47	47				

395	ನೀಲೇರಿ	<b>NEELERI</b>	<b>80</b>	<b>80</b>	<b>80</b>	<b>5000</b>	<b>16500</b>		
396	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 17 ರಿಂದ 20.	Abbeting to Nandi Hills Road Sy No. 17 to 20	<b>165</b>	<b>165</b>	<b>165</b>				
397	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 26, 29, 45.	Abbeting to Village Road, Sy No. 2, 26, 29, 45,	<b>95</b>	<b>95</b>	<b>95</b>				
398	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1, 13, 38, 21, 22, 46, 65	Residential Near to Road, Sy No 1, 13, 38, 21, 22, 46, 65	<b>115</b>	<b>115</b>	<b>115</b>				
399	ವಸತಿ ವಲಯದ ಸ.ನಂ. 4, 5, 8, 14, 15, 16, 42, 43, 44, 47, 84	Residential Sy No 4, 5, 8, 14, 15, 16, 42, 43, 44, 47, 84	<b>100</b>	<b>100</b>	<b>100</b>				
400	ಪ್ರಸನ್ನಹಳ್ಳಿ	<b>PRASANNAHALLI</b>	<b>85</b>	<b>85</b>	<b>85</b>	<b>4500</b>	<b>19000</b>		
401	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 6.	Abbeting to Village Road 1 to 6.	<b>165</b>	<b>165</b>	<b>165</b>				
402	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು	Near to Village Road Sy No.	<b>130</b>	<b>130</b>	<b>130</b>				
403	ಲೇಕ್ ಪಾಯಿಂಟ್ (ಹಿರಾನಂದಾನಿ)	Lake Point ( Hiranandani)					<b>33000</b>	<b>41000</b>	<b>39000</b>
404	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 9, 7, 11, 12, 13, 14, 15, 16, 17, 20, 21, 30, 31, 27, 26, 25, 22, 24, 18	Residential Near to Road, Sy No 9, 7, 11, 12, 13, 14, 15, 16, 17, 20, 21, 30, 31, 27, 26, 25, 22, 24, 18	<b>140</b>	<b>140</b>	<b>140</b>				
405	ವಸತಿ ವಲಯದ ಸ.ನಂ. 10, 32, 19, 29, 28, 23	Residential Sy No 10, 32, 19, 29, 28, 23	<b>125</b>	<b>125</b>	<b>125</b>				
406	ಪಾಲ್ಯ	<b>PALYA</b>	<b>80</b>	<b>80</b>	<b>80</b>	<b>5000</b>	<b>15000</b>		
407	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to IVC Road Sy No. Lands	<b>170</b>	<b>170</b>	<b>170</b>				
408	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 26 ರಿಂದ 32, 3, 37, 42 ರಿಂದ 47.	Abbeting to Village Road Sy No. 1, 2, 26 to 32, 3, 37, 42 to 47.	<b>115</b>	<b>115</b>	<b>115</b>				
409	ಪೂಜನಹಳ್ಳಿ	<b>PUJANAHALLI</b>	<b>150</b>	<b>150</b>	<b>150</b>	<b>5700</b>	<b>15000</b>		
410	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 21/29.	Abbeting to NH-7 Sy No. 21/29.	<b>500</b>	<b>500</b>	<b>500</b>				
411	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 2, 10, 13 ರಿಂದ 20, 22, 23, 26, 27, 28, 29, 35, 36, 39, 40, 44, 69.	Near to Village Road Sy No. 1, 2, 10, 13 to 20, 22, 23, 26, 27, 28, 29, 35, 36, 39, 40, 44, 69.	<b>275</b>	<b>275</b>	<b>275</b>				
412	ಓವಲ್ ರೀಫ್ಸ್	Ovel Reefs					<b>24500</b>		

413	ಬಂಡರಾಮನಹಳ್ಳಿ	<b>BANDARAMAHALLI</b>	<b>100</b>	<b>100</b>	<b>100</b>	<b>5000</b>	<b>18000</b>		
414	ರಾಷ್ಟ್ರೀಯ ಹೆದ್ದಾರಿಗೆ ಮತ್ತು ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to NH and IVC Road Sy No. Lands	<b>350</b>	<b>350</b>	<b>350</b>				
415	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 4, 5.	Abbeting to Village Road Sy No. 4, 5.	<b>140</b>	<b>140</b>	<b>140</b>				
416	ಮೊಹಮ್ಮದ ಶೋಹಿಬ್ ಸ.ನಂ. 68, 19/1, 23.	Mohammad Shohib Sy No. 68, 19/1, 23.					<b>16500</b>		
417	ರೆನಾಸೆನ್ಸ್ ಹೋಲ್ಡಿಂಗ್ಸ್ ಸ.ನಂ. 8/1, 8/2, 9.	Renasens Holding Sy No. 8/1, 8/2, 9.					<b>16500</b>		
418	ಸನ್ ವಿಲ್ಲಾಸ್ (ಫೋರ್ಟೀಸ್ ಇನ್ಫ್ರಾಸ್ಟ್ರಕ್ಚರ್)	Under the Sun Villas by Forties Infra						<b>40500</b>	
419	ಬಿನ್ನಮಂಗಲ	<b>BINNAMANGALA</b>	<b>115</b>	<b>115</b>	<b>115</b>	<b>5000</b>	<b>15000</b>		
420	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 54, 55, 56, 61.	Abbeting to Vijayapura Road Sy No. 54, 55, 56, 61.	<b>250</b>	<b>250</b>	<b>250</b>				
421	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 10, 11, 12, 14 ರಿಂದ 22.	Near to Village Road, Sy No. 10, 11, 12, 14 to 22.	<b>150</b>	<b>150</b>	<b>150</b>				
422	ಬೆಲ್ ಏರ್ ಸ.ನಂ. 42ಪಿ, 43ಪಿ, 44ಪಿ, 45ಪಿ, 46, 47, 48.	Bell Air Sy No. 42p, 43p, 44p, 45p, 46, 47, 48.					<b>15000</b>		
423	ಇಂಟರ್ ನ್ಯಾಷನಲ್ ಪ್ಯಾರಡೈಸ್	International Paradise					<b>14000</b>		
424	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 45, 46, 47, 48, 31, 28, 26, 23, 24, 33, 36, 38, 39, 41, 44, 43, 42	Residential Near to Road, Sy No 45,46,47,48,31,28,26,23,24,33,36,38,39 ,41,44,43,42	<b>190</b>	<b>190</b>	<b>190</b>				
425	ವಸತಿ ವಲಯದ ಸ.ನಂ. 27, 32, 25, 29, 30, 40, 35, 34, 54, 55, 37	Residential Sy No 27,32,25,29,30,40,35,34,54,55,37	<b>150</b>	<b>150</b>	<b>150</b>				
426	ಬಿದಲೂರು	<b>BIDALURU</b>	<b>55</b>	<b>55</b>	<b>55</b>	<b>5000</b>	<b>11000</b>		
427	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2 ರಿಂದ 9, 15, 23, 25 ರಿಂದ 30, 35 ರಿಂದ 38, 45 ರಿಂದ 55, 122, 129, 232, 233, 236 ರಿಂದ 239, 246, 143, 145, 150, 154, 156, 184, 183, 197, 207, 210, 211, 215, 216.	Near to Village Road Sy No. 2 to 9, 15, 23, 25 to 30, 35 to 38, 45 to 55, 122, 129, 232, 233, 236 to 239, 246, 143, 145, 150, 154, 156, 184, 183, 197, 207, 210, 211, 215, 216.	<b>115</b>	<b>115</b>	<b>115</b>				
428	ಭೂಮಿ ಗ್ರೀನ್ ಸಿಟಿ	Bhoomi Green Citi					<b>12000</b>		
429	ಚಾರ್ಟರ್ಡ್	charted					<b>12000</b>		
430	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1, 22	Residential Near to Road, Sy No 1,22	<b>120</b>	<b>120</b>	<b>120</b>				
431	ವಸತಿ ವಲಯದ ಸ.ನಂ. 24, 16, 17, 224	Residential Sy No 24,16,17,224	<b>110</b>	<b>110</b>	<b>110</b>				
432	ಚಾರ್ಟರ್ಡ್ ಆರ್ಚರ್ಡ್ಸ್	Charterd Orchards					<b>23000</b>		
433	ಚಾರ್ಟರ್ಡ್ ವುಡ್ ಪ್ಯಾಕರ್	Charterd Wood Pecker					<b>23000</b>		

434	ಬೂದಿಹಾಳ	<b>BHOODIHALA</b>	75	75	75	5000	12500		
435	Urbian Pearls ವಸತಿ ಬಡಾವಣೆಗೆ ಬೂದಿಹಾಳ ಗ್ರಾಮ , ಕಸಬಾ ಹೋಬಳಿ, ಸರ್ವೆ ನಂ.63/2 ಮತ್ತು 64/4	Bhoodihala Sy No.63/2 &64/4					18700		
436	ರಾಷ್ಟ್ರೀಯ ಹೆದ್ದಾರಿ-207 ಹೊಂದಿಕೊಂಡಿರುವ ಹಾಗೂ ಹತ್ತಿರದ ಸ.ನಂ. ಜಮೀನುಗಳು 120, 99, 116, 30.	Abbetting to NH-207 Sy No 120, 99, 116, 30.	290	290	290				
437	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 2, 3, 6, 8, 9, 18, 20 ರಿಂದ 29, 43, 45, 31, 32, 33, 37, 38, 39, 41, 42, 62, 63, 64, 70 ರಿಂದ 78, 19, 80, 81, 82, 83, 84, 85, 89, 90, 91, 92, 94 ರಿಂದ 98, 100, 117, 118, 119.	Near to Village Road Sy No 1, 2, 3, 6, 8, 9, 18, 20 to 29, 43, 45, 31, 32, 33, 37, 38, 39, 41, 42, 62, 63, 64, 70 to 78, 19, 80, 81, 82, 83, 84, 85, 89, 90, 91, 92, 94 to 98, 100, 117, 118, 119.	195	195	195				
438	ಕಾನ್ಫಿಡೆಂಟ್	Confident					12500		
439	ಮೇರುಸ್ರಿ ಸ್ಪ್ರಿಂಗ್ಸ್	Merusri Springs					15500		
440	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 7, 17	Residential Near to Road, Sy No 7,17	190	190	190				
441	ವಸತಿ ವಲಯದ ಸ.ನಂ. 16, 14, 15	Residential Sy No 16,14,15	180	180	180				
442	ಅರ್ಬಾನಾ ಪೆಲ್ಸರ್	Urbana Pearls					16000		
443	ಡ್ಯುಕ್ಸ್ ಲೆಜೆಂಡ್ ಸುಜೈ ಲೇಔಟ್	Dyucks Lejend Sujai Layout					17000		
444	ಭುವನಹಳ್ಳಿ	<b>BHUVANAHALLI</b>	125	125	125	6000	16000		
445	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 3 ರಿಂದ 8, 10, 11, 12, 28, 30, 31, 32, 33.	Abbetting to NH-7 Sy no 3 to 8, 10, 11, 12, 28, 30, 31, 32, 33.	500	500	500				
446	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 37, 39, 45, 46, 47, 9, 41, 42.	Abbetting to village Road Sy no 1, 37, 39, 45, 46, 47, 9, 41, 42.	260	260	260				
447	ಬೊಮ್ಮವಾರ	<b>BOMMAVARA</b>	50	50	50	4000	11000		
448	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ ಜಮೀನುಗಳು 1, 2, 100, 101.	Abbetting to Village Road 1, 2, 100, 101.	90	90	90				
449	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3, 4, 12, 13, 18, 19, 20, 31, 32, 33, 75, 76, 77, 80, 95 ರಿಂದ 99, 105 ರಿಂದ 112, 138, 144, 113, 115,	Near to Village Road Sy No. 3, 4, 12, 13, 18, 19, 20, 31, 32, 33, 75, 76, 77, 80, 95 to 99, 105 to 112, 138, 144, 113, 115, 116, 125 to 128, 131, 132, 133, 136, 137, 139, 140, 153, 154, 155, 162,	75	75	75				

	116, 125 ರಿಂದ 128, 131, 132, 133, 136, 137, 139, 140, 153, 154, 155, 162, 163, 164.	163, 164.							
450	ರೆನಿಸ್ಸಾನ್ಸ್ ಹೋಲ್ಡಿಂಗ್ಸ್ ಸ.ನಂ. 65/ಪಿ.	Renaissens Holdings Sy No. 65/P.						24000	
451	ಫೋರ್ಟಿಸ್ ಇನ್ಫ್ರಾ ಸನ್ ವಿಲಾಸ್	Under the Sun Villas by Fortiess Infra							40500
452	ಬೈಚಾಪುರ	<b>BYCHAPURA</b>	65	65	65	5000	12000		
453	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 31, 32, 33, 34, 36, 65.	Abbeting to Village Road Sy No. 31, 32, 33, 34, 36, 65.	135	135	135				
454	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು	Near to Village Road Sy No.	75	75	75				
455	ಕ್ಲಾಸಿಕ್ ಬುಲ್ ವರ್ಕ್ಸ್ ವಿಲ್ಲೇಜ್	Clasic Bull Works Village						23000	
456	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 8, 7, 58, 85, 72, 71, 73, 74, 75, 76, 77, 78, 79, 80, 81, 83, 84, 85, 68, 111, 11, 110, 6, 5, 2, 3, 13, 14, 16, 35, 37, 38, 39, 63, 64, 62, 61, 1, 59, 56, 55, 54, 53, 51, 109, 107, 108, 95, 94, 97, 98, 101, 102, 105	Residential Near to Road, Sy No 8, 7, 58, 85, 72, 71, 73, 74, 75, 76, 77, 78, 79, 80, 81, 83, 84, 85, 68, 111, 11, 110, 6, 5, 2, 3, 13, 14, 16, 35, 37, 38, 39, 63, 64, 62, 61, 1, 59, 56, 55, 54, 53, 51, 109, 107, 108, 95, 94, 97, 98, 101, 102, 105	150	150	150				
457	ವಸತಿ ವಲಯದ ಸ.ನಂ. 9, 82, 86, 87, 112, 89, 90, 91, 92, 93, 66, 67, 12, 18, 19, 20, 21, 22, 23, 24, 25, 26, 27, 28, 29, 30, 40, 41, 45, 46, 48, 47, 50, 42, 104, 103, 100, 99, 96, 112	Residential Sy No 9, 82, 86, 87, 112, 89, 90, 91, 92, 93, 66, 67, 12, 18, 19, 20, 21, 22, 23, 24, 25, 26, 27, 28, 29, 30, 40, 41, 45, 46, 48, 47, 50, 42, 104, 103, 100, 99, 96, 112	125	125	125				
458	ವಾಣಿಜ್ಯ ವಲಯ ರಸ್ತೆಗೆ ಹತ್ತಿರದ ಸ.ನಂ. 58, 7, 8	Commercial Near to Road, Sy No. 58, 7, 8	175	175	175				
459	ಬೈರಪ್ಪನಹಳ್ಳಿ	<b>BYRAPPANAHALLI</b>	50	50	50	4500	11000		
460	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 7, 8.	Abbeting to Village Road Sy No. 1, 2, 3, 7, 8.	75	75	75				
461	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 9, 11, 12, 13, 17, 20, 31.	Near to Village Road Sy No. 9, 11, 12, 13, 17, 20, 31.	70	70	70				
462	ಮಾಳಿಗೇನಹಳ್ಳಿ	<b>MALIGENAHALLI</b>	45	45	55	4500	12000		
463	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 57, 58, 60, 61, 62, 63, 28, 29, 30.	Abbeting to Nandi Hills Road Sy No. 57, 58, 60, 61, 62, 63, 28, 29, 30.	145	145	145				

464	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 16.	Abbeting to Village Road, Sy No. 1, 16.	90	90	90				
465	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 17 ರಿಂದ 19, 21, 23, 27, 64, 73.	Near to Village Road, Sy No. 17 to 19, 21, 23, 27, 64, 73.	75	75	75				
466	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 68, 66, 65, 72	Residential Near to Road, Sy No 68, 66, 65, 72	150	150	150				
467	ವಸತಿ ವಲಯದ ಸ.ನಂ. 70, 71	Residential Sy No 70,71	125	125	125				
468	ಮುಳ್ಳಿ ಅಮಾನಿಕೆರೆ	<b>MULLI AMANIKERE</b>	45	45	45	4500	11000		
469	ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 5, 6, 8 ರಿಂದ 20, 22, 27, 28, 29.	Abbeting to Road Sy No. 5, 6, 8 to 20, 22, 27, 28, 29.	55	55	55				
470	ಯಂಬ್ರಹಳ್ಳಿ	<b>YAMBRAHALLI</b>	55	60	70	4500	12500		
471	ನಂದಿಬೆಟ್ಟ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 95.	Abbeting to Nandi Hills Road Sy No. 95.	165	165	165				
472	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 66, 99, 94, 87, 104, 105, 74, 78, 79, 80.	Near to Village Road Sy No. 66, 99, 94, 87, 104, 105, 74, 78, 79, 80.	110	120	135				
473	ವಸತಿ ವಲಯದ ಸ.ನಂ.1, 2, 3, 112, 61, 109, 110	Residential Sy No 1,2,3,112,61,109,110	115	115	115				
474	ಯರ್ತಿಗಾನಹಳ್ಳಿ	<b>YARTHIGANAHALLI</b>	90	90	90	6500	14000		
475	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 4, 6, 7, 8, 9, 10, 16, 28, 56.	Near to Village Road, Sy No. 1, 4, 6, 7, 8, 9, 10, 16, 28, 56.	150	160	170				
476	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 44, 52, 46, 53, 49, 48, 50, 47	Residential Near to Road, Sy No 44,52,46,53,49,48,50,47	150	150	150				
477	ವಸತಿ ವಲಯದ ಸ.ನಂ. 29, 2, 3	Residential Sy No 29,2,3	125	125	125				
478	ಶ್ರೀಲಾ ಏರ್‌ವ್ಯೂ ಎನ್‌ಕ್ಲೇವ್	Shreela Airview Enclave					25000		
479	ಯರಪ್ಪನಹಳ್ಳಿ	<b>YARAPPANAHALLI</b>	25	25	25	4500	11000		
480	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು	Near to Village Road, Sy No. Lands	45	45	45				
481	ರಾಯಸಂದ್ರ	<b>RAYASANDRA</b>	115	115	115	4500	11000		
482	ಎನ್.ಹೆಚ್-207 ಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 44, 45.	Abbeting to NH-207 Sy No. 44, 45.	310	310	310				

483	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 6, 11, 12, 13, 15, 18, 19, 25, 27, 32, 42, 43, 67, 68, 71, 77.	Abbeting to Village Road, Sy No. 6, 11, 12, 13, 15, 18, 19, 25, 27, 32, 42, 43, 67, 68, 71, 77.	200	200	200			
484	ಎಸ್.ಬಿ. ಅವಿನೂ ಲೇಔಟ್	S. B. Avenue layout					14000	
485	ಬ್ರಿಗೇಡ್ ಆರ್ಚರ್ಡ್ಸ್	Brigade Orchards					33000	40500 39000
486	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 37, 39, 36, 35, 41, 40, 83, 84, 79, 78, 82, 42, 43, 25, 3, 2, 87, 76, 75	Residential Near to Road, Sy No 37, 39, 36, 35, 41, 40, 83, 84, 79, 78, 82, 42, 43, 25, 3, 2, 87, 76, 75	225	225	225			
487	ವಸತಿ ವಲಯದ ಸ.ನಂ. 1, 65, 64, 66, 69, 63, 86	Residential Sy No 1,65,64,66,69,63,86	190	190	190			
488	ವಾಣಿಜ್ಯ ವಲಯ ರಸ್ತೆಗೆ ಹತ್ತಿರದ ಸ.ನಂ. 29, 17	Commercial Near to Road, Sy No 29, 17	260	260	260			
489	ವ್ಯಾಲೂ ಮಾರ್ಕ್ ಆರ್ಚರ್ಡ್ಸ್ ಲೇಔಟ್	Value Mark Ochards Layout					36500	
490	ಕ್ಲಾಸಿಕ್ ಅಮರ ಲೇಔಟ್	Classic Amara layout					28000	
491	ಲಕ್ಷ್ಮೀಪುರ	LAKSHMIPURA	120	120	120	5000	13500	
492	ರಾಷ್ಟ್ರೀಯ ಹೆದ್ದಾರಿಗೆ 207 ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 28, 29, 30, 35 ರಿಂದ 40, 54, 55, 58, 59.	Abbeting to NH-207, Sy No. 28, 29, 30, 35 to 40, 54, 55, 58, 59.	310	310	310			
493	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 41, 56, 57.	Near to Village Road Sy No. 1, 41, 56, 57.	205	205	205			
494	ಪಿ.ಸಿ.ರಿಯಾಲಿಟಿ/ಪಾರ್ಕ್ ಲೇನ್ ಲೇಔಟ್	P. C. Reyalty/ Park Lane Layout					13000	
495	ಗೋದ್ರೇಜ್ ರಿಸರ್ವ್ ಲೇಔಟ್	Godrej Reserve Layout					32000	
496	ಲಾಲಗೊಂಡನಹಳ್ಳಿ	LALAGONDANAHALLI	65	65	65	4500	13000	
497	ರಾಷ್ಟ್ರೀಯ ಹೆದ್ದಾರಿ-7 ಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 41 ರಿಂದ 46.	Abbeting to NH-7 Sy No. 41 to 46.	475	475	475			
498	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 50, 51.	Abbeting to Village Road Sy No. 2, 50, 51.	245	245	245			
499	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 18 ರಿಂದ 23, 31, 32, 33, 35, 37, 38, 39, 40, 47, 48, 49.	Near to Village Road Sy No. 18to 23, 31, 32, 33, 35, 37, 38, 39, 40, 47, 48, 49	140	150	160			
500	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1	Residential Near to Road, Sy No 1	240	240	240			



501	ವಡೇರಹಳ್ಳಿ	<b>VADERAHALLI</b>	<b>25</b>	<b>25</b>	<b>30</b>	<b>4000</b>	<b>11000</b>		
502	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 2, 3, 29.	Near to Village Road Sy No. Lands 1, 2, 3, 29.	<b>50</b>	<b>50</b>	<b>55</b>				
503	ಶೆಟ್ಟೇರಹಳ್ಳಿ	<b>SHETTERAHALLI</b>	<b>95</b>	<b>95</b>	<b>100</b>	<b>5000</b>	<b>13500</b>		
504	ರಾಷ್ಟ್ರೀಯ ಹೆದ್ದಾರಿ-207 ಹೊಂದಿಕೊಂಡಿರುವ ಸ.ನಂ. ಜಮೀನುಗಳು 2 ರಿಂದ 39 ಹೊಸದಾಗಿ ಮಾಡಿರುವ ರಸ್ತೆ ಸೇರಿ	Abbeting to NH-207 Sy No. 2 to 39, including New Road	<b>310</b>	<b>310</b>	<b>310</b>				
505	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 40, 41, 60 ರಿಂದ 65, 78, 79, 80 ರಿಂದ 83, 107 ರಿಂದ 115, 121, 122, 119, 123, 124, 125, 126, 128, 141.	Abbeting to Village Road Sy No. 1, 40, 41, 60 to 65, 78, 79, 80 to 83, 107 to 115, 121, 122, 119, 123, 124, 125, 126, 128, 141.	<b>160</b>	<b>160</b>	<b>160</b>				
506	ನಾರ್ಥ ರೆಸಿಡೆನ್ಸಿ ಲೇಔಟ್	North Residency Layout					<b>16000</b>		
507	ಭಾರತಿ ಎನ್‌ಕ್ಲೇವ್	Bharathi Enclave					<b>16000</b>		
508	ಮೇರುಸ್ರಿ ಸ್ಪ್ರಿಂಗ್ಸ್	Merusri Springs					<b>16000</b>		
509	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 42	Residential Near to Road, Sy No 36, 42	<b>255</b>	<b>255</b>	<b>255</b>				
510	ವಸತಿ ವಲಯದ ಸ.ನಂ. 44, 45, 57, 56	Residential Sy No 44, 45, 57, 56	<b>190</b>	<b>190</b>	<b>190</b>				
511	ಸಾದಹಳ್ಳಿ	<b>SADAHALLI</b>	<b>115</b>	<b>115</b>	<b>115</b>	<b>6500</b>	<b>25000</b>		
512	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 180.	Abbeting to NH-7 Sy No. 180.	<b>500</b>	<b>500</b>	<b>500</b>				
513	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. 4, 6, 7, 8, 9, 81, 96, 100 ರಿಂದ 102, 135, 139, 140, 144, 147, 149, 150, 155, 190, 192 ರಿಂದ 199, 205, 208, 215, 222, 223, 224	Abbeting to Village Road Sy No.4, 6, 7, 8, 9, 81, 96, 100 to 102, 135, 139, 140, 144, 147, 149, 150, 155, 190, 192 to 199, 205, 208, 215, 222, 223, 224	<b>380</b>	<b>380</b>	<b>380</b>				
514	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ., 20 ರಿಂದ 24, 231, 248, 254 ರಿಂದ 260, 264 ರಿಂದ 271.	Near to Village Road Sy No. 20 to 26, 231, 248, 254 to 260, 264 to 271.	<b>220</b>	<b>220</b>	<b>220</b>				
515	ಏರೋ ಗಾರ್ಡನ್ ಸ.ನಂ. 137, 138, 139, 140/1, 140/2, 141, 143, 145/2, 140/8.	Airo Garden Sy No. 137, 138, 139, 140/1, 140/2, 141, 143, 145/2, 140/8.					<b>22000</b>		
516	ಸ್ವಿಸ್ ಟೌನ್ 245, 246, 247/ಪಿ, 229/4, 86, 247, 248, 249, 86ಪಿ, 250, 136, 227, 228, 238, 239, 240, 241, 242, 243, 244, 251, 231, 234, 235, 230, 232, 251/1, 251/2, 251/3, 251/4.	Swiss Town Sy No. 245, 246, 247/p, 229/4, 86, 247, 248, 249, 86p, 250, 136, 227, 228, 238, 239, 240, 241, 242, 243,244, 251, 231, 234, 235, 230, 232, 251/1, 251/2, 251/3, 251/4.					<b>40000</b>		

517	ಜೇಡ್ ಗಾರ್ಡನ್	Jade Garden						24500		
518	ಶ್ರೀ ಸಾಯಿ ಏರೋ ಸಿಟಿ	Sri Sai Airo City						23000		
519	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1, 2, 132, 133, 110, 109, 135, 5, 3, 27, 26, 25, 10, 134, 103, 104, 273, 136, 137, 138, 141, 142, 143, 145, 128, 127, 114, 111, 113, 146, 126, 148, 125, 124, 123, 174, 191, 154, 153, 160, 161, 165, 166, 167, 158, 159, 170, 171, 172, 173, 183, 184, 203, 204, 214, 219, 220, 221, 200	Residential Near to Road, Sy No 1,2,132,133,110,109,135,5,3,27,26,25,10,134,103,104,273,136,137,138,141,142,143,145,128,127,114,111,113,146,126,148,125,124,123,174,191,154,153,160,161,165,166,167,158,159,170,171,172,173,183,184,203,204,214,219,220,221,200	375	375	375					
520	ವಸತಿ ವಲಯದ ಸ.ನಂ. 108, 19, 33, 32, 31, 30, 29, 28, 56, 58, 59, 60, 61, 18, 17, 16, 15, 14, 13, 8, 7, 6, 12, 11, 78, 79, 77, 80, 81, 105, 106, 107, 108, 140, 131, 130, 129, 112, 122, 121, 120, 119, 173, 151, 152, 162, 163, 164, 156, 157, 168, 169, 185, 186, 187, 188, 189, 216, 217, 218, 210, 209, 207, 206, 202, 201, 211, 212, 213	Residential Sy No 108,19,33,32,31,30,29,28,56,58,59,60,61,18,17,16,15,14,13,8,7,6,12,11,78,79,77,80,81,105,106,107,108,140,131,130,129,112,122,121,120,119,173,151,152,162,163,164,156,157,168,169,185,186,187,188,189,216,217,218,210,209,207,206,202,201,211,212,213	250	250	250					
521	ವಾಣಿಜ್ಯ ವಲಯ ರಸ್ತೆಗೆ ಹತ್ತಿರದ ಸ.ನಂ. 182,180,178,179	Commercial Near to Road, Sy No 182,180,178,179	400	400	400					
522	ವಾಣಿಜ್ಯ ವಲಯದ ಇತರೆ ಸ.ನಂ. 181	Commercial Sy No 181	390	390	390					
523	ಎ.ಬಿ.ಗಾರ್ಡಿನಿಯಾ ಲೇಔಟ್	A B Gardenia Layout						29000		
524	ಸಾವಕನಹಳ್ಳಿ	SAVAKANAHALLI	40	40	40	4500	12000			
525	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 40, 41, 142, 149, 52, 53, 55, 58, 59, 60, 63 ರಿಂದ 68, 84, 85, 86, 87, 89, 91, 92, 93, 94, 95, 100.	Abbeting to Village Road Sy No. 1, 2, 3, 4, 40, 41, 142, 149, 52, 53, 55, 58, 59, 60, 63 to 68, 84, 85, 86, 87, 89, 91, 92, 93, 94, 95, 100.	85	85	85					
526	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 28, 29, 49, 5 ರಿಂದ 27, 30 ರಿಂದ 35, 42 ರಿಂದ 51, 54, 56, 57, 61, 62, 69, 70, 71, 72, 74 ರಿಂದ 83, 88, 96 ರಿಂದ 99, 101 ರಿಂದ 141, 143 ರಿಂದ 147, 150, 151, 152.	Near to Village Road Sy No. 28, 29, 49, 5 to 27, 30 to 35, 42 to 51, 54, 56, 57, 61, 62, 69, 70, 71, 72, 74 to 83, 88, 96 to 99, 101 to 141, 143 to 147, 150, 151, 152.	55	55	555					

	96 ರಿಂದ 99, 101 ರಿಂದ 141, 143 ರಿಂದ 147, 150, 151, 152.								
527	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to NH-207 Sy No Lands	200	200	200				
528	ವಸತಿ ವಲಯದ ಸ.ನಂ. 34, 35, 36, 37, 38, 39, 90, 148, 73	Residential Sy No 34, 35, 36, 37, 38, 39, 90, 148, 73	100	100	100				
529	ಸೌತೇಗೌಡನಹಳ್ಳಿ	SOWTHEGOWDANAHAL LI	100	100	100	6000	18000		
530	ರಾಷ್ಟ್ರೀಯಹೆದ್ದಾರಿಗೆ-207 ಮತ್ತು ಸೂಲಿಬೆಲೆ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 1, 35.	Abbeting to NH-207 and Sulibele Road Sy No. 1, 35.	360	360	360				
531	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 18, 21 ರಿಂದ 24	Near to Village Road Sy No. 18, 21 to 24	140	140	140				
532	ಐಶ್ವರ್ಯ ನಾರ್ಥ್ ಸಿಟಿ 11/2, 12/1, 14/1, 14/2, 16, 17, 12/2, 12/3, 15/2ಎ, 15/2ಬಿ, 15/1.	Aishwarya North City Sy No. 11/2, 12/1, 14/1, 14/2, 16, 17, 12/2, 12/3, 15/2A, 15/2B, 15/1.					15000		
533	ಆರ್.ಎಸ್.ಎನ್‌ಕ್ಲೇವ್	R. S. Enclave					18000		
534	ಗೋಲ್ಡನ್ ಗ್ಲೋಬ್	Golden Glob					18000		
535	ಧರಣಿ (ಮ್ಯಾಕ್ಸ್ ವರ್ತ್)	Dharani (Max worth)					18000		
536	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 31, 27, 29, 12, 13, 6, 1, 2, 3	Residential Near to Road, Sy No 31, 27,29,12,13,6,1,2,3	225	225	225				
537	ವಸತಿ ವಲಯದ ಸ.ನಂ. 30, 28, 26, 14, 15, 16, 17, 8, 9, 10, 11, 4, 5, 7	Residential Sy No 30, 28, 26, 14, 15, 16, 17, 8, 9, 10, 11, 4, 5, 7	190	190	190				
538	ಸಣ್ಣ ಅಮಾನಿಕೆರೆ	SANNE AMANIKERE	125	125	125	6500	15000		
539	ರಾಷ್ಟ್ರೀಯ ಹೆದ್ದಾರಿಗೆ (ಎನ್.ಹೆಚ್.-7) ಹೊಂದಿಕೊಂಡಿರುವ ಸ.ನಂ. ಜಮೀನುಗಳು 53, 54, 93 ರಿಂದ 98, 100, 101, 104, 105, 106, 108.	Abbeting to NH-7 Sy No. 50, 53, 54, 93 to 98, 100, 101, 104, 105, 106, 108.	500	500	500				
540	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 16, 47,49, 62 ರಿಂದ 90, 99, 102, 103, 197, 198, 200 ರಿಂದ 202, 205 ರಿಂದ 209, 212, 213, 214, 218 ರಿಂದ 226.	Abbeting to Village Road Sy No. 1 to 16, 47, 49, 62 to 90, 99, 102, 103, 197, 198, 200 to 202, 205 to 209, 212, 213, 214, 218 to 226.	260	260	260				
541	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಹೀರಾನಂದಾನಿ-ಕ್ರಾಸ್‌ಗೇಟ್" ಅಪಾರ್ಟ್‌ಮೆಂಟ್	Hiranandani-Crossgate Apartment "Building-2" Attached to NH-7 (Sanne							38000

	<p>“ಬಿಲ್ಡಿಂಗ್-2” (ಸಣ್ಣ ಅಮಾನಿಕೆರೆ ಗ್ರಾಮದ ಸರ್ವೆ ನಂ. 144(ಪಿ), 142/1(ಪಿ), 142/2(ಪಿ), 142/4(ಪಿ), 143(ಪಿ), 113/1ಎ, 113/1ಬಿ, 113/1ಸಿ, 113/1ಡಿ, 113/2, 113/3(ಪಿ), 113/4(ಪಿ), 114/1, 114/3, 114/4, 114/6(ಪಿ), 116, 117, 118/1, 119(ಪಿ), 120, 121/2, 123, 124, 125 (ಖಾ.ನಂ. 27), 126 (ಖಾ.ನಂ. 27), 127/1 (ಖಾ.ನಂ. 44), 114/5 (ಖಾ.ನಂ. 55), 127/2 (ಖಾ.ನಂ. 56), 128 (ಖಾ.ನಂ. 57), 138/1, 139/1 ಮತ್ತು 139/2 ಹಾಗೂ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಖಾತಾ ಸಂಖ್ಯೆ: 119/24,25,26,62,149, 123/89, 124/145,148 &amp; 125,126/27 &amp; B+G+7UF) ಹೊಸ ಸೇರ್ಪಡೆ</p>	<p>Amanikere Village Sy.no. 144(P), 142/1(P), 142/2(P), 142/4(P), 143(P), 113/1A, 113/1B, 113/1C, 113/1D, 113/2, 113/3(P), 113/4(P), 114/1, 114/3, 114/4, 114/6(P), 116, 117, 118/1, 119(P), 120, 121/2, 123, 124, 125 (Katha.No.27), 126 (Katha no. 27), 127/1 (Katha no. 44), 114/5 (Katha no.55), 127/2 (Katha.no 56), 128 (Katha.no.57), 138/1, 139/1 &amp; 139/2 And Anneshwari Village Panchayat Katha no.119/24,25,26,62,149, 123/89, 124/145,148 &amp; 125,126/27 &amp; B+G+7UF) New Addition</p>							
542	<p>ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಹೀರಾನಂದಾನಿ-ಸಿಪ್ರೆಸ್" ಅಪಾರ್ಟ್‌ಮೆಂಟ್ “ಬಿಲ್ಡಿಂಗ್-3” (ಸಣ್ಣ ಅಮಾನಿಕೆರೆ ಗ್ರಾಮದ ಸರ್ವೆ ನಂ. 144(ಪಿ), 142/1(ಪಿ), 142/2(ಪಿ), 142/4(ಪಿ), 143(ಪಿ), 113/1ಎ, 113/1ಬಿ, 113/1ಸಿ, 113/1ಡಿ, 113/2, 113/3(ಪಿ), 113/4(ಪಿ), 114/1, 114/3, 114/4, 114/6(ಪಿ), 116, 117, 118/1, 119(ಪಿ), 120, 121/2, 123, 124, 125 (ಖಾ.ನಂ. 27), 126 (ಖಾ.ನಂ. 27), 127/1 (ಖಾ.ನಂ. 44), 114/5 (ಖಾ.ನಂ. 55), 127/2 (ಖಾ.ನಂ. 56), 128 (ಖಾ.ನಂ. 57), 138/1, 139/1 ಮತ್ತು 139/2 ಹಾಗೂ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಖಾತಾ ಸಂಖ್ಯೆ: 113/1ಎ,ಬಿ,ಸಿ,ಡಿ/28, 113/2/67, 113/3/54, 113/4/58, 114/3/64, 114/4/42, 114/5/55, 114/6/45, 115/1/55, 116/60,147, 117/63, 119/26,62,25,24,149,146 &amp; 139/1/90 ಮತ್ತು B+G+7UF) ಹೊಸ ಸೇರ್ಪಡೆ</p>	<p>Hiranandani-Cypress Apartment "Building-3" Attached to NH-7 (Sanne Amanikere Village Sy no. 144(P),142/1(P),144/2(P), 142/4(P), 143(P), 113/1A, 113/1B, 113/1C, 113/1D, 113/2, 113/3(P), 113/4(P), 114/1, 114/3, 114/4, 114/6(P), 116, 117, 118/1, 119(P), 120, 121/2, 123, 124, 125(Katha no.27), 126 (Katha no. 27), 127/1 (Katha no. 44), 114/5 (Katha no. 55), 127/2, (Katha no. 56), 128 (Katha no 57) 138/1, 139/1 and 139/2 and Anneshwara Village Panchayath Katha No.113/1A,B,C,D/28, 113/2/67, 113/3/54, 113/4/58, 114/3/64, 114/4/42, 114/5/55, 114/6/45, 115/1/55, 116/60,147, 117/63, 119/26,62,25,24,149,146 and 139/1/90 and B+G+7UF)</p>							38000
543	<p>ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಹೀರಾನಂದಾನಿ-ಕಾಲ್ಗರಿ" ಅಪಾರ್ಟ್‌ಮೆಂಟ್ “ಬಿಲ್ಡಿಂಗ್-4” (ಸಣ್ಣ ಅಮಾನಿಕೆರೆ ಗ್ರಾಮದ</p>	<p>Hiranandani- Calgary Apartment "Building-4" Attached to NH-7 (Sanne Amanikere Village Sy.no. 144(P),</p>							38000

	ಸರ್ವೆ ನಂ. 144(ಪಿ), 142/1(ಪಿ), 142/2(ಪಿ), 142/4(ಪಿ), 143(ಪಿ), 113/1ಎ, 113/1ಬಿ, 113/1ಸಿ, 113/1ಡಿ, 113/2, 113/3(ಪಿ), 113/4(ಪಿ), 114/1, 114/3, 114/4, 114/6(ಪಿ), 116, 117, 118/1, 119(ಪಿ), 120, 121/2, 123, 124, 125 (ಖಾ.ನಂ. 27), 126 (ಖಾ.ನಂ. 27), 127/1 (ಖಾ.ನಂ. 44), 114/5 (ಖಾ.ನಂ. 55), 127/2 (ಖಾ.ನಂ. 56), 128 (ಖಾ.ನಂ. 57), 138/1, 139/1 ಮತ್ತು 139/2 ಹಾಗೂ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಖಾತಾ ಸಂಖ್ಯೆ: 113/1ಎಬಿಸಿ & ಡಿ/28, 113/2(ಪಿ)/67, 113/3(ಪಿ)/54, 113/4(ಪಿ)/58 ಮತ್ತು 143/(ಪಿ)/91 & B+G+7UF) ಹೊಸ ಸೇರ್ಪಡೆ	142/1(P), 142/2(P), 142/4(P), 143(P), 113/1A, 113/1B, 113/1C, 113/1D, 113/2, 113/3(P), 113/4(P), 114/1, 114/3, 114/4, 114/6(P), 116, 117, 118/1, 119(P), 120, 121/2, 123, 124, 125 (Katha.No.27), 126 (Katha no. 27), 127/1 (Katha no. 44), 114/5 (Katha no. 55), 127/2 (Katha.no 56), 128 (Katha.no. 57), 138/1, 139/1 & 139/2 And Anneshwari Village Panchayat Katha no. 113/1ABC & D/28, 113/2(P)/67,113/3(P)/54, 113/4(P)/58 and 143/(P)/91 & B+G+7UF)									
544	ಲೇಕ್ ಪಾಯಿಂಟ್ (ಹಿರಾನಂದಾನಿ)	Lake Point ( Hiranandani)								26000	28000
545	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 48, 96, 90, 109, 110, 125, 119, 138, 140, 144, 142, 149, 244, 153, 158, 161, 159, 160, 166, 167, 176, 178, 179, 187, 188, 148	Residential Near to Road, Sy No 48,96,90,109,110,125,119,138,140,144, 142,149,244,153,158,161,159,160,166, 167,176,178,179,187,188,148	510	510	510						
546	ವಸತಿ ವಲಯದ ಸ.ನಂ.45, 50, 51, 52, 55, 56, 57, 58, 59, 60, 61, 112, 107, 120, 121, 122, 123, 124, 118, 117, 116, 115, 139, 114, 113, 177, 157, 156, 155, 154	Residential Sy No 45,50,51,52,55,56,57,58,59,60,61,112,107,120,121,122,123,124,118,117,116,115,139,114,113,177,157,156,155,154	500	500	500						
547	ಲೇಕ್ ಪಾಯಿಂಟ್	Lake Point builders pvt ltd								3900	
548	ಪಿಸ್ ಆರ್. ನಡನಮ್	PSR Nadanam								35000	
549	ಹಿರೇ ಅಮಾನಿಕೆರೆ	HIRE AMANIKERE	150	150	150	6000	19000				
550	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 63, 64/1, 64/2, 65, 66, 68/1, 68/2, 69, 70/1, 70/2, 71/1, 71/2, 71/3, 72/1, 72/2, 72/3, 73, 110/1, 110/2, 111/1, 111/2, 112, 113/2, 113/3, 113/4, 113/5, 113/6, 114, 115/1, 115/2, 116, 117, 118, 119, 120/1, 120/2, 124, 121, 122, 123/1, 123/2, 125, 126,	Abbetting to NH-7 Sy No. 63, 64/1, 64/2, 65, 66, 68/1, 68/2, 69, 70/1, 70/2, 71/1, 71/2, 71/3, 72/1, 72/2, 72/3, 73, 110/1, 110/2, 111/1, 111/2, 112, 113/2, 113/3, 113/4, 113/5, 113/6, 114, 115/1, 115/2, 116, 117, 118, 119, 120/1, 120/2, 124, 121, 122, 123/1, 123/2, 125, 126,	500	500	500						

	116, 117, 118, 119, 120/1, 120/2, 124, 121, 122, 123/1, 123/2, 125, 126, 128, 132/1, 133/2.	128, 132/1, 133/2.							
551	ರಾಷ್ಟ್ರೀಯ ಹೆದ್ದಾರಿ-207 ಗೆ, ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳ	Abbeting to NH-207 Road Sy No. Lands	480	480	480				
552	ಹೊಸತೋಟ	HOSATHOTA	190	190	190	3500	16000		
553	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 5, 4, 1, 2, 3, 6.	Abbeting to Village Road Sy No. 5, 4, 1, 2, 3, 6.	240	250	260				
	ಕುಂದಾಣ ಹೋಬಳಿ ಗ್ರಾಮಗಳು	KUNDANA HOBLI							
554	ಅರದೇಶನಹಳ್ಳಿ	ARADESHANAHALLI	50	50	55	4000	13500		
555	ಐ.ವಿ.ಸಿ.ರಸ್ತೆಗೆ ಹೊಂದಿಕೊಂಡ ಸ.ನಂ. 2, 3, 14 ರಿಂದ 26, 99, 101 ರಿಂದ 107, 294 ರಿಂದ 297.	Abbeting to IVC Road Sy No. 2, 3, 14 to 26, 99, 101 to 107, 294 to 297.	175	175	175				
556	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 115, 1, 46, 49, 50, 44, 39, 38, 90 ರಿಂದ 98, 100.	Abbeting to Village Road Sy No. 115, 1, 46, 49, 50, 44, 39, 38, 90 to 98, 100.	85	85	85				
557	ಸ್ವರಹ ಬ್ಯಾಕ್‌ವುಡ್ಸ್	Swaraha Backwoods					14000		
558	ಅಮೋಘ್ ಬಿಲ್ಡರ್ಸ್ & ಡೆವಲಪರ್ಸ್	Amogha Builders and Developers					15000		
559	ಅರಸನಹಳ್ಳಿ-ಪೆದ್ದನಹಳ್ಳಿ	Arasanahalli - Peddanahalli	50	50	50	4500	14000		
560	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು	Abbeting to IVC Road Lands	205	205	205				
561	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 34, 35, 36, 82, 77, 78, 79, 81, 106.	Abbeting to Village Road Sy No. 1, 2, 3, 4, 34, 35, 36, 82, 77, 78, 79, 81, 106.	125	125	125				
562	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 9, 10, 11, 12, 92, 93, 94, 19, 20, 21, 22, 95, 96, 27 ರಿಂದ 33, 37, 61, 62, 90, 91, 98, 102, 103, 104.	Near to Village Road Sy No. 9, 10, 11, 12, 92, 93, 94, 19, 20, 21, 22, 95, 96, 27 to 33, 37, 61, 62, 90, 91, 98, 102, 103, 104.	60	60	60				
563	ಅರುವನಹಳ್ಳಿ	ARUVANAHALLI	25	25	25	4500	9000		
564	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 18, 19, 20, 110, 111, 112, 118.	Abbeting to Village Road Sy No. 18, 19, 20, 110, 111, 112, 118.	40	40	45				
565	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 6 ರಿಂದ 9, 25, 28, 71 ರಿಂದ	Near to Village Road Sy No. 6 to 9, 25, 28, 71 to 78, 65, 66.	31	31	31				

	78, 65, 66.								
566	ಆಲೂರುದುದ್ದನಹಳ್ಳಿ	<b>ALURUDUDDANAHALLI</b>	<b>30</b>	<b>30</b>	<b>31</b>	<b>4000</b>	<b>7000</b>		
567	ಗ್ರಾಮ ಮತ್ತು ರಸ್ತೆಗೆ ಹೊಂದಿದ ಜಮೀನುಗಳು	Abbeting to Village Road Lands	<b>42</b>	<b>42</b>	<b>42</b>				
568	ಕಾಮೇನಹಳ್ಳಿ	<b>KAMENAHALLI</b>	<b>33</b>	<b>33</b>	<b>33</b>	<b>4000</b>	<b>13500</b>		
569	ಐ.ವಿ.ಸಿ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 9, 10, 13, 15, 79, 81, 114, 115, 118, 119, 22, 120, 14.	Abbeting to IVC Road Sy No. 1, 2, 3, 4, 9, 10, 13, 15, 79, 81, 114, 115, 118, 119, 22, 120, 14.	<b>145</b>	<b>145</b>	<b>145</b>				
570	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5, 6, 7, 8, 11, 12, 16, 17, 18, 23 ರಿಂದ 35, 38, 39, 40, 41, 42, 66 ರಿಂದ 72, 80, 82, 100, 101, 116, 117.	Near to Village Road Sy No. 5, 6, 7, 8, 11, 12, 16, 17, 18, 23 to 35, 38, 39, 40, 41, 42, 66 to 72, 80, 82, 100, 101, 116, 117.	<b>60</b>	<b>60</b>	<b>60</b>				
571	ಗ್ರೀನ್ ಫೀಲ್ಡ್ ಗಾರ್ಡನ್ (ಟೆಲಿಕಾಮ್) - ಫೇಸ್-1	Green Field Garden (Telecom) - Phase -I					<b>12500</b>		
572	ಗ್ರೀನ್ ಫೀಲ್ಡ್ ಗಾರ್ಡನ್ (ಟೆಲಿಕಾಮ್) - ಫೇಸ್-2	Green Field Garden (Telecom) - Phase - II					<b>14500</b>		
573	ಕುಂದಾಣ	<b>KUNDANA</b>	<b>40</b>	<b>40</b>	<b>45</b>	<b>5000</b>	<b>11500</b>		
574	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 4, 71, 72, 73, 74, 115, 116, 117, 130, 131, 174.	Abbeting to Village Road Sy No. 2, 3, 4, 71, 72, 73, 74, 115, 116, 117, 130, 131, 174.	<b>70</b>	<b>70</b>	<b>70</b>				
575	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5 ರಿಂದ 9, 100, 99, 106 ರಿಂದ 114, 118 ರಿಂದ 122, 160, 161, 162, 173, 185, 186, 187.	Near to Village Road Sy No. 5 to 9, 100, 99, 106 to 114, 118 to 122, 160, 161, 162, 173, 185, 186, 187.	<b>55</b>	<b>55</b>	<b>60</b>				
576	ಕೊಟ್ಟಿಗೆ ತಿಮ್ಮನಹಳ್ಳಿ	<b>KOTTIGE THIMMANAHALLI</b>	<b>40</b>	<b>40</b>	<b>40</b>	<b>4500</b>	<b>1200</b>		
577	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 1, 3, 4, 7 ರಿಂದ 15, 17, 18, 19	Abbeting to Village Road Sy No. 1, 3, 4, 7 to 15, 17, 18, 19	<b>160</b>	<b>160</b>	<b>160</b>				
578	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 5, 6, 30, 32.	Abbeting to Village Road Sy No. 2, 5, 6, 30, 32.	<b>85</b>	<b>85</b>	<b>85</b>				
579	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 16, 20, 21.	Near to Village Road Sy No. 16, 20, 21.	<b>50</b>	<b>50</b>	<b>50</b>				
580	ಪ್ರೆಸ್ಟೀಜ್ ಎಸ್ಟೇಟ್	Prestige Estate					<b>15000</b>	<b>50000</b>	
581	ಪ್ರೆಸ್ಟೀಜ್ ವಿಲ್ಲಾ	Prestige Villa						<b>50000</b>	
582	ಪ್ರೆಸ್ಟೀಜ್ ಗಾಲ್ಫ್ ಕ್ಲಬ್	Prestige Golfshair						<b>50000</b>	

583	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 31	Residential Near to Road, Sy No 31	165	165	165				
584	ಕೊಯಿರಾ	KOYIRA	25	30	35	4500	9000		
585	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 185 ರಿಂದ 188, 190, 191.	Abbeting to Village Road Sy No. 1, 2, 3, 185 to 188, 190, 191.	45	50	60				
586	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 73 ರಿಂದ 80.	Near to Village Road Sy No. 73 to 80.	35	45	50				
587	ಚಪ್ಪರದಹಳ್ಳಿ	CHAPPARADAHALLI	35	45	50	3500	8500		
588	ಚಿಕ್ಕಣ್ಣನ ಹೊಸಹಳ್ಳಿ	CHIKKANA HOSAHALLI	25	30	35	3500	8500		
589	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 10, 11, 12.	Abbeting to Village Road Sy No. 1, 2, 10, 11, 12.	60	60	60				
590	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3, 4, 5.	Near to Village Road Sy No. 3, 4, 5.	35	45	50				
591	ಗರುಡಾದ್ರಿ ಪ್ರಾಪರ್ಟಿಸ್ (ಫಾರ್ಮ್ಸ್ ಹೈಲ್ಯಾಂಡ್)	Garudadri Propeties ( Forms Hyland)					12500		
592	ಮ್ಯಾಕ್ಸ್ ವರ್ತ್	Max Worth					12000		
593	ಚಿಕ್ಕಗೊಲ್ಲಹಳ್ಳಿ	CHIKKAGOLLAHALLI	35	30	35	4500	9000		
594	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 13, 14, 15, 20, 21, 22, 24, 38, 39.	Abbeting to Village Road Sy No. 1, 2, 13, 14, 15, 20, 21, 22, 24, 38, 39.	35	45	50				
595	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 23, 25, 3.	Near to Village Road Sy No. 23, 25, 3.	30	350	40				
596	ಚೌಡನಹಳ್ಳಿ	CHOWDANAHALLI	50	50	50	3500	13500		
597	ಐ.ವಿ.ಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abbeting to IVC Road Sy No. Lands	155	155	155				
598	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 19.	Abbeting to Village Road Sy No. 1, 2, 19.	80	80	80				
599	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3, 4.	Near to Village Road Sy No. 3, 4.	75	80	80				
600	ಜಾಲಿಗೆ	JALIGE	65	65	65	3500	13500		
601	ಐ.ವಿ.ಸಿ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 90, 91, 92, 94 ರಿಂದ 97, 58, 59, 60, 64, 65, 67, 68, 69, 72, 160, 5, 10, 9, 6, 13, 14, 23, 24, 25.	Abbetting to IVC Road Sy No. 90, 91, 92, 94 to 97, 58, 59, 60, 64, 65, 67, 68, 69, 72, 160, 5, 10, 9, 6, 13, 14, 23, 24, 25.	135	135	135				
602	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.	Abbeting to Village Road Sy No. 1 to 4,	90	90	90				



	ಜಮೀನುಗಳು 1 ರಿಂದ 4, 7, 8, 28, 40, 41, 43, 44, 45, 46, 153, 154, 151, 142 ರಿಂದ 147, 100, 63, 66, 70.	7, 8, 28, 40, 41, 43, 44, 45, 46, 153, 154, 151, 142 to 147, 100, 63, 66, 70.							
603	ಗರುಡಾದ್ರಿ ಪ್ರಾಪರ್ಟಿಸ್ (ಫಾರ್ಮ್ಸ್ ಹೈಲ್ಯಾಂಡ್)	Garudadri Propeties ( Forms Hyland)						12500	
604	ಜುಟ್ಟನಹಳ್ಳಿ	JUTTANAHALLI	55	55	55	4500	12000		
605	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 4, 6, 7, 21, 57, 113.	Abbeting to Village Road Sy No. 1 to 4, 6, 7, 21, 57, 113.	100	100	100				
606	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 54, 55, 56.	Near to Village Road Sy No. 54, 55, 56.	75	75	75				
607	ತಿಂಡ್ಲು	THINDLU	55	55	55	4500	13500		
608	ಐ ವಿ ಸಿ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 7, 8.	Abbeting to IVC Road Sy No. 7, 8.	135	135	135				
609	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 3, 4, 28, 12, 13, 14, 31, 17, 18, 26, 29, 30, 32, 40, 41, 42, 43, 60, 61, 62, 66, 68, 69, 80, 81, 82, 83, 15, 16, 27, 44, 46.	Near to Village Road Sy No. 2, 3, 4, 28, 12, 13, 14, 31, 17, 18, 26, 29, 30, 32, 40, 41, 42, 43, 60, 61, 62, 66, 68, 69, 80, 81, 82, 83, 15, 16, 27, 44, 46.	85	85	85				
610	ವೈಟ್ ಮೌಂಟೇನ್	White Moutain						15000	
611	ಮ್ಯಾಕ್ಸ್ ವರ್ತ್	Max Worth						12500	
612	ತ್ಯಲಗರೆ	THYLAGERE	63	63	64	4500	11500		
613	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 7, 8, 158, 159, 160	Abbeting to Village Road Sy No. 1, 7, 8, 158, 159, 160	150	150	150				
614	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 108, 109, 113, 114, 115, 116.	Near to Village Road Sy No. 108, 109, 113, 114, 115, 116.	75	75	75				
615	ಪ್ರೆಸ್ಟಿಜ್ ಗಾಲ್ಫ್ ಶೈರ್	Prestige Golfshair							50000
616	ದೇವಗಾನಹಳ್ಳಿ	DEVAGANAHALLI	30	30	30	3500	8500		
617	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 7, 31, 32, 41, 70, 66, 67.	Abbeting to Village Road Sy No. 1 to 7, 31, 32, 41, 70, 66, 67.	60	60	60				
618	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು	Near to Village Road Sy No. Lands	40	40	40				
619	ನಾಗಮಂಗಲ	NAGAMANGALA	45	45	45	4500	11500		
620	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.	Abbeting to Village Road Sy No. 1, 2, 3, 24, 25, 38, 36, 41, 42, 51, 52, 48, 49,	115	115	115				

	ಜಮೀನುಗಳು 1, 2, 3, 24, 25, 38, 36, 41, 42, 51, 52, 48, 49, 53, 66, 67, 68, 69, 61.	53, 66, 67, 68, 69, 61.							
621	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 23, 27, 28, 29, 34, 32, 33.	Near to Village Road Sy No. 23, 27, 28, 29, 34, 32, 33.	65	65	65				
622	ನಾಮ್ ಎಸ್ಟೇಟ್ ಎಂಬಾಸಿ ಸ್ಪ್ರಿಂಗ್	Nam Estate Embasee Springs						38400	
623	ಸಿರಿನಿ ಗಾರ್ಡನ್ಸ್	Serene Gardens						30000	
624	ನೆರಗನಹಳ್ಳಿ	NERAGANAHALLI	65	65	65	4500		13500	
625	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು	Abbeting IVC Road Lands	165	165	165				
626	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 3, 51, 60, 91, 90, 92, 93, 94, 95,96, 98, 97, 66, 65, 63, 62, 69, 74, 75, 76, 78, 79, 53.	Abbeting to Village Road Sy No. 1, 3, 51, 60, 91, 90, 92, 93, 94, 95,96, 98, 97, 66, 65, 63, 62, 69, 74, 75, 76, 78, 79, 53.	90	90	90				
627	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 7, 8, 10, 9, 16.	Near to Village Road Sy No. 7, 8, 10, 9, 16.	65	65	65				
628	ಎರ್ ಪೋರ್ಟ್ ಸಿಟಿ-1 ಸ.ನಂ. 67, 70, 76, 77, 79, 80/1, 83, 84.	Air Port City-1 Sy No. 67, 70, 76, 77, 79, 80/1, 83, 84.						14000	
629	ವಿಶನ್-1 & 2 ಸ.ನಂ. 73, 72/3, 72/4, 71, 95, 71.	Vishan 1, & 2 ,Sy No. 73, 72/3, 72/4, 71, 95, 71.						14000	
630	ಪಂಡಿತಪುರ	PANDITHPURA	30	30	30	3500		10000	
631	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 4, 5, 23, 24, 25, 26, 27, 49.	Abbeting to Village Road Sy No. 1, 4, 5, 23, 24, 25, 26, 27, 49.	60	60	60				
632	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 3, 6, 7, 8, 9, 10, 12, 13, 14, 15, 16, 17, 20, 43, 44, 45, 46, 47, 48.	Near to Village Road Sy No. 2, 3, 6, 7, 8, 9, 10, 12, 13, 14, 15, 16, 17, 20, 43, 44, 45, 46, 47, 48.	45	45	45				
633	ಬನ್ನಿಮಂಗಲ	BANNIMANGALA	15	20	25	3500		8500	
634	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 11, 54, 55, 89, 90, 56, 57, 58, 71, 88, 127.	Abbetting to Village Road Sy No. 1, 2, 11, 54, 55, 89, 90, 56, 57, 58, 71, 88, 127.	45	50	60				
635	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.	Near to Village Road Sy No. 3, 4, 5, 6, 10, 125.	30	35	40				

	ಜಮೀನುಗಳು 3, 4, 5, 6, 10, 125.								
636	ಬನ್ನಿಮಂಗಲ ಅಮಾನಿಕೆರೆ	<b>BANNIMANGALA AMANIKERE</b>	<b>20</b>	<b>25</b>	<b>30</b>	<b>3500</b>	<b>8500</b>		
637	ಬೀರಸಂದ್ರ	<b>BEERASANDRA</b>	<b>40</b>	<b>40</b>	<b>40</b>	<b>4500</b>	<b>11500</b>		
638	ಎನ್‌ಹೆಚ್-207 ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 56, 57, 73, 74, 76, 77, 32, 31, 29, 28, 10, 126, 11, 15, 16, 17, 27, 33, 42, 48, 52, 13, 14.	Abbeting to NH-207 Road Sy No. 56, 57, 73, 74, 76, 77, 32, 31, 29, 28, 10, 126, 11, 15, 16, 17, 27, 33, 42, 48, 52, 13, 14.	<b>185</b>	<b>185</b>	<b>185</b>				
639	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1 ರಿಂದ 9, 26, 30, 37, 39, 43, 49, 52, 53, 54, 58, 120, 124.	Near to Village Road Sy No. 1 to 9, 26, 30, 37, 39, 43, 49, 52, 53, 54, 58, 120, 124.	<b>85</b>	<b>85</b>	<b>85</b>				
640	ಬೈರದೇನಹಳ್ಳಿ	<b>BYRADENAHALLI</b>	<b>25</b>	<b>25</b>	<b>25</b>	<b>3500</b>	<b>8500</b>		
641	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 32, 65, 66.	Abbeting to Village Road, Sy No. 1, 2, 3, 32, 65, 66.	<b>40</b>	<b>40</b>	<b>40</b>				
642	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4.	Near to Village Road Sy No. 4.	<b>30</b>	<b>30</b>	<b>30</b>				
643	ಬೆಟ್ಟೇನಹಳ್ಳಿ	<b>BETTENAHALLI</b>	<b>70</b>	<b>70</b>	<b>70</b>	<b>4500</b>	<b>11500</b>		
644	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 166, 171, 172.	Abbeting to Village Road, Sy No. 1, 2, 166, 171, 172.	<b>115</b>	<b>115</b>	<b>115</b>				
645	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 75, 76, 77, 170.	Near to Village Road, Sy No. 75, 76, 77, 170.	<b>85</b>	<b>85</b>	<b>85</b>				
646	ಮಿಡಾಸ್ ಪಾರ್ಕ್-1 ಮತ್ತು 2 ಸ.ನಂ. 85, 124, 84.	Midas Park-1 and 2, Sy No. 85, 124, 84.					<b>14000</b>		
647	ಟೆಲಿಕಾಂ ಲೇಔಟ್	Telecom Layout					<b>10000</b>		
648	ಪ್ರೆಸ್ಟಿಜ್ ಮಾರಿಗೋಲ್ಡ್ ಫೇಸ್-1 ರೆಸಿಡೆನ್ಷಿಯಲ್	Prestige Marigold Phase-1 Residential					<b>25000</b>		
649	ಪ್ರೆಸ್ಟಿಜ್ ಮಾರಿಗೋಲ್ಡ್ ಫೇಸ್-1 ಕಮರ್ಷಿಯಲ್	Prestige Marigold Phase-1 Commercial					<b>35000</b>		
650	ಲೀ ಲೆಕ್ಟಾಸ್ ಸ್ಟೋನ್ ವ್ಯೂ	Lee Lectas Stone View					<b>16000</b>		
651	ಮನಗೊಂಡನಹಳ್ಳಿ	<b>MANAGONDANAHALLI</b>	<b>35</b>	<b>35</b>	<b>35</b>	<b>3500</b>	<b>9000</b>		
652	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 5, 7, 111, 112.	Abbeting to Village Road, Sy No. 1 to 5, 7, 111, 112.	<b>50</b>	<b>50</b>	<b>50</b>				
653	ಮಾರಗೊಂಡನಹಳ್ಳಿ	<b>Maragondanahalli</b>	<b>35</b>	<b>45</b>	<b>50</b>	<b>3500</b>	<b>7000</b>		
654	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 4, 5, 6, 7, 8, 16, 17, 20, 25, 26, 27, 33, 34, 35, 42, 43, 44, 59, 60, 61, 73 ರಿಂದ 80, 85, 86,	Abbeting to Village Road, Sy No. 1, 4, 5, 6, 7, 8, 16, 17, 20, 25, 26, 27, 33, 34, 35, 42, 43, 44, 59, 60, 61, 73 to 80, 85, 86, 87, 88, 81, 83.	<b>75</b>	<b>85</b>	<b>90</b>				

	87, 88, 81, 83.								
655	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 21, 13.	Near to Village Road, Sy No. 21, 13.	50	55	60				
656	ಪ್ರೆಸ್ಟಿಜ್ ಮಾರಿಗೋಲ್ಡ್ ಪೇಸ್-1 ರೆಸಿಡೆನ್ಸಿಯಲ್	Prestige Marigold Phase-1 Residential						22000	
657	ಪ್ರೆಸ್ಟಿಜ್ ಮಾರಿಗೋಲ್ಡ್ ಪೇಸ್-1 ಕಮರ್ಷಿಯಲ್	Prestige Marigold Phase-1 Commercial						30800	
658	ಮಾಯಸಂದ್ರ	<b>MAYASANDRA</b>	25	30	35	3500	8500		
659	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 19, 54, 61, 63, 64, 65, 67, 68.	Abbeting to Village Road Sy No. 1, 19, 54, 61, 63, 64, 65, 67, 68.	35	40	50				
660	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 8, 9, 20, 60, 66, 69.	Near to Village Road, Sy No. 2, 8, 9, 20, 60, 66, 69.	30	35	40				
661	ಮುದ್ದನಾಯಕನಹಳ್ಳಿ	<b>MUDDANAYAKANAHALLI</b>	30	35	40	4500	9000		
662	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 6, 11, 12, 13, 19, 24, 26, 28 ರಿಂದ 36, 50, 55, 56.	Abbeting to Village Road, Sy No. 1 to 6, 11, 12, 13, 19, 24, 26, 28 to 36, 50, 55, 56.	45	50	55				
663	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 10, 14, 15, 16, 25, 57.	Near to Village Road, Sy No. 10, 14, 15, 16, 25, 57.	35	45	50				
664	ಮೂಡಿಗಾನಹಳ್ಳಿ	<b>MUDIGANAHALLI</b>	50	55	70	4500	8500		
665	ನಂದಿಬೆಟ್ಟ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 8, 9, 31, 32, 33, 49.	Abbeting to Nandi Hills Road Sy No. 1, 2, 8, 9, 31, 32, 33, 49.	140	140	140				
666	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 7, 10 ರಿಂದ 19, 21, 22, 27, 28, 29, 47.	Near to Village Road, Sy No. 7, 10 to 19, 21, 22, 27, 28, 29, 47.	85	90	95				
667	ಶ್ರೀ ಹೋಲ್ಡಿಂಗ್ಸ್	Sri Holdings						15000	
668	ಯರಪ್ಪನಹಳ್ಳಿ	<b>YARAPPANAHALLI</b>	30	35	40	3500	8500		
669	ಗ್ರಾಮದ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 5, 6, 7, 8.	Abbeting to Village Road, Sy No. 1, 2, 5, 6, 7, 8.	40	45	50				
670	ಯಿಲ್‌ತೊರೆ (ಇಲ್ ತೊರೆ)	<b>ILTHORE</b>	85	85	85	3500	15000		
671	ಐವಿಸಿ ರಸ್ತೆ ಪಕ್ಕ ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 46, 47, 48, 116.	Abbeting to IVC Road Sy No. 46, 47, 48, 116.	215	215	215				
672	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1 ರಿಂದ 6, 45, 49, 55, 57, 86, 109 ರಿಂದ 112.	Near to Village Road, Sy No., 1 to 6, 45, 49, 55, 57, 86, 109 to 112.	95	95	95				

673	ಹಾಲಿವುಡ್ ಟೌನ್ 86/ಪಿ9, 18/ಪಿ13, 87/1, 88/1, 90/2, 91, 92, 102/2.	Hollywood Town 86/p9, 18/p13, 87/1, 88/1, 90/2, 91, 92, 102/2.						35500		
674	ಮೆಟ್ರೋಕಾರ್ಪ್ ನಿರ್ವಾಣ ಸ.ನಂ. 94, 95, 96, 97, 98.	Metrocorp Nirvana Sy No. 94, 95, 96, 97, 98.						20000		
675	ಮಾನ್ಯತೆ ಡೆವಲಪರ್ಸ್	Manyatha Developers						22000		
676	ದಿ ರಾಕ್ ಗಾರ್ಡನ್ ಲೇಔಟ್	The Rock Garden Layout						20000		
677	ರಬ್ಬನಹಳ್ಳಿ	<b>RABBANAHALLI</b>	<b>25</b>	<b>25</b>	<b>30</b>	<b>3500</b>	<b>8500</b>			
678	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 25, 42, 41, 82, 83, 122.	Abbeting to Village Road, Sy No. 1, 2, 25, 42, 41, 82, 83, 122.	<b>40</b>	<b>40</b>	<b>45</b>					
679	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3, 4, 43, 45, 52, 64, 68, 69, 70, 71, 72, 75, 80, 81, 91, 93 ರಿಂದ 97, 118 ರಿಂದ 121.	Near to Village Road Sy No. 3, 4, 43, 45, 52, 64, 68, 69, 70, 71, 72, 75, 80, 81, 91, 93 to 97, 118 to 121.	<b>30</b>	<b>30</b>	<b>30</b>					
680	ರಾಮನಾಥಪುರ	<b>RAMANATHAPUA</b>	<b>15</b>	<b>20</b>	<b>25</b>	<b>4500</b>	<b>9000</b>			
681	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 99, 114, 122, 124, 123, 125, 131, 132.	Abbeting to Village Road Sy No. 1, 2, 3, 4, 99, 114, 122, 124, 123, 125, 131, 132.	<b>20</b>	<b>25</b>	<b>30</b>					
682	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5 ರಿಂದ 11, 115, 119, 120, 121.	Near to Village Road Sy No. 5 to 11, 115, 119, 120, 121.	<b>20</b>	<b>25</b>	<b>30</b>					
683	ಲಿಂಗಧೀರಗೊಲ್ಲಹಳ್ಳಿ	<b>LINGADHEERAGOLLAH ALLI</b>	<b>30</b>	<b>30</b>	<b>30</b>	<b>3500</b>	<b>8500</b>			
684	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 10, 11, 12, 38, 57, 58, 61, 62, 63, 64.	Abbeting to Village Road Sy No. 1, 2, 10, 11, 12, 38, 57, 58, 61, 62, 63, 64.	<b>45</b>	<b>45</b>	<b>45</b>					
685	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 13, 9, 3, 4, 6, 7, 8, 39, 52, 53, 54, 55, 68, 69, 70, 89 ರಿಂದ 95, 102 ರಿಂದ 106.	Near to Village Road Sy No. 13, 9, 3, 4, 6, 7, 8, 39, 52, 53, 54, 55, 68, 69, 70, 89 to 95, 102 to 106.	<b>35</b>	<b>35</b>	<b>35</b>					
686	ಪಿ.ಎಂ.ಎಸ್. ಲೇಔಟ್	P. M. S. Layout						8000		
687	ಸೆಂಚುರಿ ಗ್ರೀನ್ಸ್	Cetury Greens						20000		
688	ಆಸರೆ ಶುಭ ನಗರ ಲೇಔಟ್	Aasare Shub Nagar Layout						8000		

689	ವಾಜರಹಳ್ಳಿ	<b>VAJARAHALLI</b>	<b>25</b>	<b>25</b>	<b>30</b>	<b>3500</b>	<b>8500</b>		
690	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 29.	Abbetting to Village road, Sy No. 29.	<b>30</b>	<b>35</b>	<b>40</b>				
691	ವಿಶ್ವನಾಥಪುರ	<b>VISHWANATHAPURA</b>	<b>70</b>	<b>70</b>	<b>70</b>	<b>4500</b>	<b>11500</b>		
692	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ. ಜಮೀನುಗಳು 48, 49, 52, 57, 58, 59, 73, 74, 83 ಣ 86, 88, 89, 110, 181, 178, 184, 185, 208, 211, 18, 55, 107, 108.	Abbetting to NH-207 Sy No. 48, 49, 52, 57, 58, 59, 73, 74, 83 to 86, 88, 89, 110, 181, 178, 184, 185, 208, 211, 18, 55, 107, 108.	<b>215</b>	<b>215</b>	<b>215</b>				
693	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 142, 143, 144, 158, 169, 210, 213, 214, 215, 219, 220, 50, 56, 75, 104, 105, 106, 109, 166, 203, 212.	Abbetting to Village Road Sy No. 1, 142, 143, 144, 158, 169, 210, 213, 214, 215, 219, 220, 50, 56, 75, 104, 105, 106, 109, 166, 203, 212.	<b>130</b>	<b>130</b>	<b>130</b>				
694	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 51, 90, 91, 130 ರಿಂದ 139, 152, 153, 154, 170, 171, 180, 216, 217, 218.	Near to Village Road, Sy No. 2, 51, 90, 91, 130 to 139, 152, 153, 154, 170, 171, 180, 216, 217, 218.	<b>95</b>	<b>95</b>	<b>95</b>				
695	ಸಿಂಗ್ರಹಳ್ಳಿ	<b>SINGRAHALLI</b>	<b>75</b>	<b>75</b>	<b>75</b>	<b>4500</b>	<b>15000</b>		
696	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 1, 2, 4, 5, 101, 57, 19, 18, 17.	Abetting to IVC Road, Sy No. 1, 2, 4, 5, 101, 57, 19, 18, 17.	<b>190</b>	<b>190</b>	<b>190</b>				
697	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳ 3, 13 ರಿಂದ 16, 58, 62, 63, 64, 73, 75, 78, 81, 82, 83, 91, 94, 99.	Abetting to Village Road, Sy No. 3, 13 to 16, 58, 62, 63, 64, 73, 75, 78, 81, 82, 83, 91, 94, 99.	<b>145</b>	<b>145</b>	<b>145</b>				
698	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 12, 61, 76, 77, 80, 86 ರಿಂದ 90, 92, 95.	Near to Village Road, Sy No. 12, 61, 76, 77, 80, 86 to 90, 92, 95.	<b>95</b>	<b>95</b>	<b>95</b>				
699	ವೈಟ್ ಮೌಂಟೇನ್	White Moutain					<b>15000</b>		
700	ಇಡನ್ 144 ಲೇಔಟ್	Edan-144 Layout					<b>16000</b>		
701	ಐಶ್ವರ್ಯಾ ಏರೋ ಸಿಟಿ	Aishwarya Airo City					<b>15000</b>		
702	ಶ್ಯಾನಪ್ಪನಹಳ್ಳಿ	<b>SHYANAPPANAHALLI</b>	<b>20</b>	<b>22</b>	<b>24</b>	<b>3500</b>	<b>9000</b>		
703	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 10, 14, 35, 36, 37,	Abetting to Village Road Sy No. 1, 2, 10, 14, 35, 36, 37, 50, 52, 53.	<b>25</b>	<b>30</b>	<b>35</b>				

	50, 52, 53.								
704	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 38, 39, 42, 43, 44.	Near to Village Road, Sy No. 38, 39, 42, 43, 44.	20	25	30				
705	ಸುಣ್ಣಘಾಟ್ಟಿ	<b>SUNNAGHATTA</b>	20	22	25	3500	8500		
706	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 7, 108, 109, 110.	Abetting to Village Road, Sy No. 1 to 7, 108, 109, 110.	35	35	40				
707	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 8, 9, 10, 11, 31 ರಿಂದ 35.	Near to Village Road, Sy No. 8, 9, 10, 11, 31 to 35.	25	28	30				
708	ಬಚ್ಚಹಳ್ಳಿ	<b>BACHAHALLI</b>	25	30	35	3500	8500		
709	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 10, 11, 12, 19, 20, 24.	Abetting to Village Road, Sy No. 1, 2, 10, 11, 12, 19, 20, 24.	35	40	45				
710	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 21, 23, 25.	Near to Village Road, Sy No. 21, 23, 25.	30	35	40				
711	ಸೊಣ್ಣೇನಹಳ್ಳಿ	<b>SONNENAHALLI</b>	25	30	35	4500	10000		
712	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 10, 12, 14, 16, 48, 49, 50, 51, 45, 59, 68.	Abetting to Village Road, Sy No. 1, 2, 10, 12, 14, 16, 48, 49, 50, 51, 45, 59, 68.	30	35	40				
713	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 46, 47.	Near to Village Road, Sy No. 46, 47.	30	35	40				
714	ಪ್ರೆಸ್ಟೀಜ್ ಗಾಲ್ಫ್ ಕೋರ್ಸ್	Prestige Golfshair						50000	
715	ಸೂಲಕುಂಟೆ	<b>SULAKUNTE</b>	25	27	30	4500	10000		
716	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 5, 14, 17, 18, 19, 40, 41, 76.	Abetting to Village Road, Sy No. 1 to 5, 14, 17, 18, 19, 40, 41, 76.	30	35	40				
717	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 15, 16, 36, 42, 43, 44, 45.	Near to Village Road, Sy No. 15, 16, 36, 42, 43, 44, 45.	30	35	40				
718	ಸೋಲೂರು	<b>SOLURU</b>	85	90	95	4500	11500		
719	ರಾಷ್ಟ್ರೀಯ ಹೆದ್ದಾರಿ-207 ಗೆ ಹೊಂದಿದ ಸ.ನಂ. ಜಮೀನುಗಳು 5, 211.	Abetting to NH-207 Sy No. 5, 211.	180	180	180				
720	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 2, 3, 18 ರಿಂದ 25, 40 ರಿಂದ 45, 54 ರಿಂದ 58, 66, 68, 69, 72,	Near to Village Road, Sy No. 1, 2, 3, 18 to 25, 40 to 45, 54 to 58, 66, 68, 69, 72, 73, 76 to 81, 97, 96, 99 to 102, 107, 109 to 113, 186 to 189, 191 to 193, 201.	130	135	140				

	73, 76 ರಿಂದ 81, 97, 96, 99 ರಿಂದ 102, 107, 109 ರಿಂದ 113, 186 ರಿಂದ 189, 191 ರಿಂದ 193, 201.								
721	ಕಾರಹಳ್ಳಿ	<b>KARAHALLI</b>	<b>65</b>	<b>70</b>	<b>75</b>	<b>4500</b>	<b>9000</b>		
722	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 19 ರಿಂದ 26, 28 ರಿಂದ 34, 145, 146, 155, 156, 157, 159.	Abetting to Nandi Hills Road, Sy No. 19 to 26, 28 to 34, 145, 146, 155, 156, 157, 159.	<b>145</b>	<b>150</b>	<b>155</b>				
723	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Villagel Road, Sy No. Lands	<b>90</b>	<b>95</b>	<b>100</b>				
724	ಮಿಲೆನಿಯ ಮಂಟೆಗ್ನ ಲೇಔಟ್	Millennia Montegan Layout						<b>22000</b>	
725	ಕಾರಹಳ್ಳಿ ಅಮಾನಿಕೆರೆ	<b>KARAHALLI AMAINIKERE</b>	<b>60</b>	<b>65</b>	<b>70</b>	<b>4500</b>	<b>9000</b>		
726	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 4, 5, 7, 8, 10 ರಿಂದ 13.	Abetting to Nandi Hills Road, Sy No. 4, 5, 7, 8, 10 to 13.	<b>130</b>	<b>135</b>	<b>140</b>				
727	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 9, 52 ರಿಂದ 58.	Abetting to Village Road, Sy No. 9, 52 to 58.	<b>90</b>	<b>95</b>	<b>100</b>				
728	ಪ್ರೆಸ್ಟೀಜ್ ಗಾಲ್ಫ್‌ಶೈರ್	Prestige Golfshair						<b>50000</b>	
729	ಕೆಂಪತಿಮ್ಮನಹಳ್ಳಿ	<b>KEMPATHIMMANAHALL I</b>	<b>60</b>	<b>65</b>	<b>70</b>	<b>4500</b>	<b>9000</b>		
730	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು, 38, 39, 54, 53, 66 ರಿಂದ 70, 75, 102, 101, 100, 99, 80, 77, 76, 89, 65, 91, 60, 59, 57, 55, 56.	Abetting to Nandi Hills Road, Sy No. 38, 39, 54, 53, 66 to 70, 75, 102, 101, 100, 99, 80, 77, 76, 89, 65, 91, 60, 59, 57, 55, 56.	<b>130</b>	<b>135</b>	<b>140</b>				
731	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳ	Abetting to Village Road, Sy No. Lands	<b>90</b>	<b>95</b>	<b>100</b>				
732	ಶ್ರೀ ಹೋಲ್ಡಿಂಗ್ಸ್	Sri Holdings					<b>15000</b>		
733	ನಂದಿ ವ್ಯೂ	Nandi View					<b>15000</b>		
734	ಚಿನ್ನಕೆಂಪನಹಳ್ಳಿ	<b>CHINNAKEMPANAHALLI</b>	<b>25</b>	<b>30</b>	<b>35</b>	<b>16000</b>	<b>16000</b>		
735	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No Lands	<b>25</b>	<b>30</b>	<b>35</b>				
736	ಸ್ವರ್ಣಶ್ರೀ/ಏರ್‌ಪೋರ್ಟ್ ಸಿಟಿ	Swarnasri/Airport city					<b>10000</b>		
737	ಚಿಕ್ಕ ಓಬನಹಳ್ಳಿ	<b>CHIKKA OBANAHALLI</b>	<b>20</b>	<b>25</b>	<b>30</b>	<b>3500</b>	<b>10000</b>		
738	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 5, 6, 9, 11, 14, 16, 17, 19, 32, 34, 35, 52.	Abetting to Village Road, Sy No. 5, 6, 9, 11, 14, 16, 17, 19, 32, 34, 35, 52.	<b>25</b>	<b>35</b>	<b>35</b>				
739	ದ್ಯಾವರಹಳ್ಳಿ	<b>DYAVARAHALLI</b>	<b>40</b>	<b>42</b>	<b>45</b>	<b>3500</b>	<b>9000</b>		



740	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 90, 95, 99, 100, 101, 102.	Abetting to Village Road, Sy No. 90, 95, 99, 100, 101, 102.	65	70	75				
741	ಮ್ಯಾಕ್ಸ್ ವರ್ತ್	Max Worth					10000		
742	ಫುರಿಸ್ಟ್ ಇನ್ ಮೈ ಬ್ಯಾಕ್ಯಾರ್ಡ್	Forest in my Backyard					15000		
743	ದೊಡ್ಡಗೊಲ್ಲಹಳ್ಳಿ	<b>DODDAGOLLAHALLI</b>	35	40	45	3500	8500		
744	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No. Lands	50	55	60				
745	ದೊಡ್ಡಚೀಮನಹಳ್ಳಿ	<b>DODDACHEEMANAHAL LI</b>	20	22	25	3500	8500		
746	ಎಲ್ಯೆಟ್ ವುಡ್ಸ್ ಫೇಸ್-1 ವಸತಿ ಬಡಾವಣೆ, ದೊಡ್ಡ ಚೀಮನಹಳ್ಳಿ ಸರ್ವೆ ನಂ.78/1 ಮತ್ತು 82/2	Elite Woods Phase-1 Layout Doddacheemanhalli					1400		
747	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road Sy No Lands	35	40	45				
748	ಬ್ಯಾಡರಹಳ್ಳಿ	<b>BYADARAHALLI</b>	80	85	90	4500	12000		
749	ರಾಷ್ಟ್ರೀಯ ಹೆದ್ದಾರಿ-207 ಕ್ಕೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 44, 54, 52, 53, 56, 57.	Abetting to NH-207 Sy No. 44, 54, 52, 53, 56, 57.	225	225	255				
750	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 58, 59, 182, 191, 192, 199, 201 ರಿಂದ 206.	Abetting to Village Road, Sy No. 58, 59, 182, 191, 192, 199, 201 to 206.	145	145	145				
751	ಮೀಸಿಗಾನಹಳ್ಳಿ	<b>MEESAGANAHALLI</b>	35	40	45	3500	8000		
752	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No Lands	35	40	45				
753	ವೆಂಕಟಾಪುರ	<b>VENKATAPURA</b>	20	23	25	3500	7500		
754	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 17 ರಿಂದ 25, 27, 29, 31 ರಿಂದ 34.	Abetting to Village Road, Sy No. 17 to 25, 27, 29, 31 to 34.	25	25	30				
755	ಮೈ ಸಮ್ರುದಿನಗರ ಲೇಔಟ್	My Samrudhi Nagara Layout					12000		
756	ಇಂಡ್ರಸನಹಳ್ಳಿ	<b>INDRASANAHALLI</b>	65	65	65	4500	15000		
757	ಐ. ವಿ. ಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 42, 7, 45, 46.	Abetting to IVC Road Sy No. 42, 7, 45, 46.	165	165	165				
758	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 22, 2, 44.	Abetting to Village Road, Sy No.1, 22, 2, 44.	100	100	100				

759	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3.	Near to Village Road, Sy No. 3.	75	80	85				
760	ಪ್ರಕೃತಿ ನೆಸ್ಟ್	Prakruthi Nest					15000		
761	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 7	Residential Near to Road, Sy No 7	140	140	140				
762	ವಸತಿ ವಲಯದ ಸ.ನಂ. 40, 41	Residential Sy No 40, 41	125	125	125				
763	ಹೆಗ್ಗನಹಳ್ಳಿ	<b>HEGGANAHALLI</b>	55	60	65	4500	10000		
764	ರೈನ್ ಪಾರ್ಕ್ ಪೇಸ್-1 ವಸತಿ ಬಡಾವಣೆಗೆ ಹೆಗ್ಗನಹಳ್ಳಿ ಗ್ರಾಮ ದ ಸರ್ವೆ ನಂ.63(ಪಿ), 89(ಪಿ), 90(ಪಿ), 91(ಪಿ) 92/1(ಪಿ) ಮತ್ತು 93(ಪಿ )	Rain Forest Phase-1 Layout Hegganahalli Village Sy No 63(p).89(p).90(p).91(p).92/1(p).And 93(p)					37000		
765	ಮುಖ್ಯ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 84, 85, 86, 93, 92, 87, 91, 96 ರಿಂದ 105.	Abetting to Main Road Sy No. 84, 85, 86, 93, 92, 87, 91, 96 to 105.	135	140	145				
766	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 62, 63, 65 ರಿಂದ 76, 78, 89, 90, 94, 95.	Abetting to Village Road, Sy No. 62 to 83, 87 to 90, 94, 95.	95	98	100				
767	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 106, 107, 108, 115, 13, 14, 18, 23, 24, 25, 19, 20, 9.	Near to Village Road, Sy No. 106, 107, 108, 115, 114, 1, 2, 13, 14, 18, 23, 24, 25, 19, 20, 9.	75	78	80				
768	ಎರ್ ಪೋರ್ಟ್ ಅವೆನ್ಯೂ ಸ.ನಂ. 72/1, 73.	Air Port Avenue Sy No. 72/1, 73.					15000		
769	ವೈಟ್ ಮೌಂಟೇನ್	White Moutain					15000		
770	ಮಿಡಾಸ್ ಪಾರ್ಕ್-1 ಮತ್ತು 2 ಸ.ನಂ. 85, 124, 84.	Midas Park-1 and 2, Sy No. 85, 124, 84.					14500		
771	ತಮ್ಮಲ ಗ್ರಾಂಡಿಯರ್ ಸ.ನಂ. 82, 83.	Thammala Grandiyar Sy No. 82, 83.					14500		
772	ನಾಮ್ ಎಸ್ಟೇಟ್ ಎಂಬಾಸಿ ಸ್ಪ್ರಿಂಗ್	Nam Estate Embasee Springs					38500		
773	ವಸತಿ ವಲಯದ ಸ.ನಂ.1, 2, 3, 114, 87, 88, 64, 82, 83, 80, 81, 79, 77	Residential Sy No 1, 2, 3, 114, 87, 88, 64, 82, 83, 80, 81, 79, 77	95	95	95				
	ವಿಜಯಪುರ ಹೋಬಳಿ ಗ್ರಾಮಗಳು	<b>VIJAYAPURA HOBLI</b>							
774	ಇರಿಗೇನಹಳ್ಳಿ	<b>ERIGENAHALLI</b>	105	105	105	3500	10000		
775	ಎನ್. ಹೆಚ್.-7 ಗೆ ಹೊಂದಿದ ಸ.ನಂ, ಜಮೀನುಗಳು 52, 53.	Abetting to NH-7 Sy No. 52, 53.	275	275	275				
776	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 1 ರಿಂದ 4, 20 ರಿಂದ 23,	Abetting to Village Road, Sy No. 1 to 4, 20 to 23, 32, 33, 35 to 37, 57 to 61.	155	155	155				

	32, 33, 35 ರಿಂದ 37, 57 ರಿಂದ 61.								
777	ವೇದ ಭೂಮಿ	Veda Bhoomi						<b>10000</b>	
778	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.64	Residential Near to Road, Sy No 64	<b>170</b>	<b>170</b>	<b>170</b>				
779	ಕೊಕ್ಕರೆ ಪಡಿಯಾ	<b>KOKKARE PADIYA</b>	<b>85</b>	<b>85</b>	<b>85</b>	<b>3500</b>	<b>9000</b>		
780	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 12.	Abetting to Vijayapura Road, Sy No. 12.	<b>130</b>	<b>130</b>	<b>130</b>				
781	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4, 5, 7, 9, 10, 11, 13.	Near to Village Road, Sy No. 4, 5, 7, 9, 10, 11, 13.	<b>100</b>	<b>100</b>	<b>100</b>				
782	ಕೊಂಡೇನಹಳ್ಳಿ	<b>KONDENAHALLI</b>	<b>25</b>	<b>28</b>	<b>30</b>	<b>3500</b>	<b>8000</b>		
783	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 45, 44, 41, 39, 3, 9, 4, 5, 6, 36, 37, 7, 43, 35, 34, 8,10.	Abetting to Village Road, Sy No. 45, 44, 41, 39, 3, 9, 4, 5, 6, 36, 37, 7, 43, 35, 34, 8,10.	<b>30</b>	<b>33</b>	<b>35</b>				
784	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 11 ರಿಂದ 14, 28, 29, 30, 32, 33.	Near to Village Road, Sy No. 11 to 14, 28, 29, 30, 32, 33.	<b>25</b>	<b>28</b>	<b>30</b>				
785	ಕೊಮ್ಮಸಂದ್ರ	<b>KOMMASANDRA</b>	<b>25</b>	<b>28</b>	<b>30</b>	<b>3500</b>	<b>8000</b>		
786	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 61, 62, 63, 66, 1, 8, 10, 67, 71, 18, 19, 21 ರಿಂದ 30, 68, 69, 70, 72.	Abetting to Village Road, Sy No. 61, 62, 63, 66, 1, 8, 10, 67, 71, 18, 19, 21 to 30, 68, 69, 70, 72.	<b>30</b>	<b>33</b>	<b>35</b>				
787	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 60, 53, 55, 50, 2, 6, 7, 9, 5.	Near to Village Road, Sy No. 60, 53, 55, 50, 2, 6, 7, 9, 5.	<b>25</b>	<b>28</b>	<b>30</b>				
788	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.65	Residential Near to Road, Sy No 65	<b>75</b>	<b>75</b>	<b>75</b>				
789	ವಸತಿ ವಲಯದ ಸ.ನಂ.64,52,44	Residential Sy No 64,52,44	<b>65</b>	<b>65</b>	<b>65</b>				
790	ಕೋರಮಂಗಲ	<b>KORAMANGALA</b>	<b>20</b>	<b>23</b>	<b>25</b>	<b>3500</b>	<b>8000</b>		
791	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	Abetting to Village Road, Sy No Lands	<b>25</b>	<b>28</b>	<b>30</b>				
792	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.3,4, 112, 113, 111	Residential Near to Road, Sy No 3,4,112,113,111	<b>65</b>	<b>65</b>	<b>65</b>				
793	ವಸತಿ ವಲಯದ ಸ.ನಂ.13, 1, 2, 18, 19	Residential Sy No 13,1,2,18,19	<b>50</b>	<b>50</b>	<b>50</b>				
794	ಗಡ್ಡದನಾಗೇನಹಳ್ಳಿ	<b>GADDADANAGENAHAL LI</b>	<b>20</b>	<b>23</b>	<b>25</b>	<b>3500</b>	<b>8000</b>		
795	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 1, 6, 7, 8, 9, 10, 11,	Abetting to Village Road, Sy No. 1, 6, 7, 8, 9, 10, 11, 22.	<b>30</b>	<b>33</b>	<b>35</b>				

	22.								
796	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 59, 60, 61, 62.	Near to Village Road, Sy No. 59, 60, 61, 62.	25	28	30				
797	ವಸತಿ ವಲಯದ ಸ.ನಂ.2, 71, 21, 23, 17	Residential Sy No 2,71,21,23,17	65	65	65				
798	ಗುಡುವನಹಳ್ಳಿ	<b>GUDUVANAHALLI</b>	65	65	65	4500	10000		
799	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 5, 14, 36, 15, 64, 19, 4, 8, 13.	Abetting to Vijayapura Road, Sy No. 5, 12, 14, 36, 15, 64, 19, 4, 8, 13.	105	105	105				
800	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 9, 1, 32, 33, 27, 71, 73, 74, 38.	Abetting to Village Road, Sy No. 9, 1, 32, 33, 27, 71, 73, 74, 38.	85	85	85				
801	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 10, 11, 7, 6, 3, 2.	Near to Village Road, Sy No. 10, 11, 7, 6, 3, 2.	75	75	75				
802	ಶ್ರೀವೆನ್	Sriven					10000		
803	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.12	Residential Near to Road, Sy No 12	105	105	105				
804	ವಸತಿ ವಲಯದ ಸ.ನಂ.34	Residential Sy No 34	90	90	90				
805	ಗೆಜ್ಜೆಗುಪ್ಪೆ	<b>GEJJEGUPPE</b>	20	20	20	3500	8000		
806	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 7, 10, 11, 16, 17, 18, 20 ರಿಂದ 22, 24 ರಿಂದ 29, 36, 37, 40, 48, 49, 50, 52, 54, 55, 56, 61, 62, 72, 85, 88, 71.	Abetting to Village Road, Sy No. 1, 2, 7, 10, 11, 16, 17, 18, 20 to 22, 24 to 29, 36, 37, 40, 48, 49, 50, 52, 54, 55, 56, 61, 62, 72, 85, 88, 71.	30	30	30				
807	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 51, 53, 63, 60, 19, 23, 38, 39, 44, 47, 87, 84, 73.	Near to Village Road, Sy No. 51, 53, 63, 60, 19, 23, 38, 39, 44, 47, 87, 84, 73.	25	25	25				
808	ಗೊಡ್ಡುಮುದ್ದೇನಹಳ್ಳಿ	<b>GODLUMUDDENAHALLI</b>	20	20	20	3500	8000		
809	ಚಿಕ್ಕಬಳ್ಳಾಪುರ ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 4, 5, 11, 12, 13, 14, 21, 22, 23, 24, 37, 38, 41, 42, 43, 44, 57, 58, 59, 60, 66, 67 ರಿಂದ 72, 82, 87, 88, 98, 99, 101, 104, 100.	Abetting to Chikkaballapura Road, Sy No.2, 3, 4, 5, 11, 12, 13, 14, 21, 22, 23, 24, 37, 38, 41, 42, 43, 44, 57, 58, 59, 60, 66, 67 to 72, 82, 87, 88, 98, 99, 101, 104, 100.	30	30	30				
810	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 6, 8, 10, 15, 20, 25, 39, 40, 61, 45, 62, 63, 65, 73, 78, 81, 89,	Near to Village Road, Sy No. 6, 8, 10, 15, 20, 25, 39, 40, 61, 45, 62, 63, 65, 73, 78, 81, 89, 102.	25	25	25				

	102.								
811	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.74, 75	Residential Near to Road, Sy No 74,75	75	75	75				
812	ವಸತಿ ವಲಯದ ಸ.ನಂ. 84, 103, 1	Residential Sy No 84,103,1	65	65	65				
813	ಗುರುರಾಯನ ಹೊಸೂರು	<b>GURURAYANA HOSURU</b>	20	23	25	3500	8000		
814	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5, 6, 8, 9, 10.	Near to Village Road, Sy No. 5, 6, 8, 9, 10.	25	28	30				
815	ಗೋಣೂರು	<b>GONURU</b>	30	33	35	3500	8000		
816	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 25, 26, 27, 30 ರಿಂದ 40, 48, 49, 53, 54, 55, 112 ರಿಂದ 116, 118.	Abetting to Village Road, Sy No. 1, 2, 25, 26, 27, 30 to 40, 48, 49, 53, 54, 55, 112 to 116, 118.	40	43	45				
817	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 28, 29, 41, 42, 43, 47, 50.	Near to Village Road, Sy No. 28, 29, 41, 42, 43, 47, 50.	35	38	40				
818	ಗೊಲ್ಲಹಳ್ಳಿ	<b>GOLLAHALLI</b>	20	23	25	3500	8000		
819	ಚಿಕ್ಕಬಳ್ಳಾಪುರ ರಸ್ತೆ, ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3 ರಿಂದ 7, 10 ರಿಂದ 14, 19, 20, 21, 27 ರಿಂದ 30, 33, 34, 39 ರಿಂದ 44, 46, 47, 57 ರಿಂದ 61, 63, 64, 65.	Abetting to Chikkaballapura Road, Sy No. 3 to 7, 10 to 14, 19, 20, 21, 27 to 30, 33, 34, 39 to 44, 46, 47, 57 to 61, 63, 64, 65.	30	33	35				
820	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 8, 9, 15, 16, 17, 31, 45, 48, 56, 62, 66, 67, 80, 81, 82, 83, 84.	Near to Village Road, Sy No. 8, 9, 15, 16, 17, 31, 45, 48, 56, 62, 66, 67, 80, 81, 82, 83, 84.	25	28	30				
821	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.2	Residential Near to Road, Sy No 2	65	65	65				
822	ಚನ್ನಸಂದ್ರ	<b>CHANNASANDRA</b>	35	40	45	5000	10000		
823	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abetting to Vijayapura Road, Sy No Lands	105	110	115				
824	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3.	Abetting to Village Road, Sy No. 1, 2, 3.	85	90	95				
825	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 15, 16, 17, 23, 28, 32, 33, 34, 37, 38, 39, 40, 58, 59, 64, 65, 66, 69.	Near to Village Road, Sy No. 15, 16, 17, 23, 28, 32, 33, 34, 37, 38, 39, 40, 58, 59, 64, 65, 66, 69.	65	70	75				
826	ಚಿಕ್ಕತತ್ತಮಂಗಲ	<b>CHIKKATHATHAMANG ALA</b>	40	45	50	4500	8000		

827	ದೇವನಹಳ್ಳಿ, ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 37, 38, 47.	Abetting to Devanahalli to Vijayapura Road, Sy No. 37, 38, 47.	135	140	150				
828	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 33, 34, 35, 36, 39, 50, 51, 52, 60, 61, 62, 63, 64, 68 ರಿಂದ 73, 76, 77, 78.	Abetting to Village Road, Sy No. 1, 2, 3, 33, 34, 35, 36, 39, 50, 51, 52, 60, 61, 62, 63, 64, 68 to 73, 76, 77, 78.	90	95	100				
829	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 58, 67, 74,	Near to Village Road, Sy No. 58, 67, 74,	64	70	75				
830	ಅಪರಂಜಿ ಎಲೈಟ್ ಗ್ರಾಂಡ್ಯೂರ್	Aparanji Elite Grandyuar						12000	
831	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 80, 75	Residential Near to Road, Sy No 80,75	125	125	125				
832	ಚಂದೇನಹಳ್ಳಿ	<b>CHANDENAHALLI</b>	25	28	30	3500	8000		
833	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 12.	Abetting to Village Road, Sy No. 1, 2, 3, 12.	30	33	35				
834	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 9, 10, 24, 65, 38, 39, 64, 66, 68, 69.	Near to Village Road, Sy No. 9, 10, 24, 65, 38, 39, 64, 66, 68, 69.	25	28	30				
835	ವಸತಿ ವಲಯದ ಸ.ನಂ.34, 33, 13	Residential Sy No 34, 33, 13	65	65	65				
836	ಚಿಕ್ಕನಹಳ್ಳಿ	<b>CHIKKANAHALLI</b>	25	28	30	3500	8000		
837	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2 ರಿಂದ 18, 24 ರಿಂದ 29, 31, 32, 34 ರಿಂದ 38, 43, 44, 47, 50, 55, 56, 57, 64, 65, 67, 68, 69.	Abetting to Village Road, Sy No. 2 to 18, 24 to 29, 31, 32, 34 to 38, 43, 44, 47, 50, 55, 56, 57, 64, 65, 67, 68, 69.	30	33	35				
838	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 33, 39, 40, 42, 45, 46, 62, 63, 66.	Near to Village Road, Sy No. 33, 39, 40, 42, 45, 46, 62, 63, 66.	30	33	35				
839	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 49, 1	Residential Near to Road, Sy No 49, 1	75	75	75				
840	ವಸತಿ ವಲಯದ ಸ.ನಂ.91, 901, 61	Residential Sy No 91,901,61	65	65	65				
841	ಚಿನ್ನಪ್ಪನಾಯಕನ ಹೊಸೂರು	<b>CHINNAPPANAYAKANA HOSURU</b>	20	23	25	3500	8000		
842	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3	Abetting to Village Road, Sy No. 1, 2, 3.	25	28	30				
843	ವಸತಿ ವಲಯದ ಸ.ನಂ.5, 10, 14, 15, 16, 17, 8, 9	Residential Sy No 5,10,14,15,16,17,8,9	65	65	65				
844	ಚಿನ್ನುವಂಡನಹಳ್ಳಿ	<b>CHINUVANDANAHALLI</b>	20	23	25	3500	8000		

845	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3, 4, 6 ರಿಂದ 10, 25, 26, 27, 29, 30, 32, 33, 34, 37 ರಿಂದ 40.	Abetting to Village Road, Sy No. 3, 4, 6 to 10, 25, 26, 27, 29, 30, 32, 33, 34, 37 to 40.	25	28	30				
846	ತಟಮಾಚನಹಳ್ಳಿ ಅಮಾನಿಕೆರೆ	<b>THATAMACHANAHALL I AMANIKERE</b>	70	75	80	4500	11500		
847	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 2 ರಿಂದ 8, 11, 12, 15, 16, 17, 296.	Abetting to NH-7 Sy No. 2 to 8, 11, 12, 15, 16, 17, 296.	375	375	375				
848	ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 23, 70, 71, 72, 283 ರಿಂದ 287.	Abetting to Village Road, Sy No. 23, 70, 71, 72, 283 to 287.	130	135	140				
849	ಮ್ಯಾಕ್ಸ್ ವರ್ತ್	Max Worth					12000		
850	ದಿ ಪ್ರಿಸರ್ವೆ (ಫಾರ್ಚುನ್)	The Prisarve(Farchune)					13000		
851	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.41, 42, 43, 44, 45, 46, 47	Residential Near to Road, Sy No 41,42,43,44,45,46,47	185	185	185				
852	ವಸತಿ ವಲಯದ ಸ.ನಂ.40, 9, 29, 30, 31, 32, 33, 34, 38, 39, 35, 37, 36, 10, 13, 18, 14, 19, 20, 25, 24, 26, 27, 28, 21, 22, 290, 291, 292, 293, 294, 295, 289, 288, 285, 287	Residential Sy No 40,9,29,30,31,32,33,34,38,39,35,37,36, 10, 13,18,14,19,20,25,24,26,27,28,21,22,29 0,291,292,293,294,295,289,288,285,28 7	150	150	150				
853	ತಿಮ್ಮನಹಳ್ಳಿ	<b>THIMMANAHALLI</b>	20	23	25	3500	8000		
854	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 4, 5, 50.	Abetting to Village Road, Sy No. 1, 2, 4, 5, 50.	25	28	30				
855	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 6, 57, 53.	Near to Village Road, Sy No. 6, 57, 53.	24	25	28				
856	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.3	Residential Near to Road, Sy No 3	75	75	75				
857	ವಸತಿ ವಲಯದ ಸ.ನಂ.39, 40	Residential Sy No 39,40	65	65	65				
858	ತಿಮ್ಮಹಳ್ಳಿ	<b>THIMMAHALLI</b>	20	23	25	3500	8000		
859	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 13, 14, 17, 18, 58, 59, 60, 61, 80, 83, 84, 85, 92.	Abetting to Village Road, Sy No. 2, 3, 13, 14, 17, 18, 58, 59, 60, 61, 80, 83, 84, 85, 92.	30	33	35				
860	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 47, 49, 50, 48, 51	Residential Near to Road, Sy No 47,49,50,48,51	75	75	75				
861	ವಸತಿ ವಲಯದ ಸ.ನಂ.27, 28, 29, 30,	Residential Sy No 27,28,29,30,68,	65	65	65				

	68,								
862	ದಂಡಿಗಾನಹಳ್ಳಿ	<b>DANDIGANAHALLI</b>	<b>20</b>	<b>23</b>	<b>25</b>	<b>3500</b>	<b>8000</b>		
863	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 7, 8, 10 ರಿಂದ 17, 64, 67, 81, 82, 83, 85, 86, 91, 93 ರಿಂದ 96, 105, 106, 107, 115 ರಿಂದ 122, 138.	Abetting to Village Road, Sy No. 2, 7, 8, 10 to 17, 64, 67, 81, 82, 83, 85, 86, 91, 93 to 96, 105, 106, 107, 115 to 122, 138.	<b>25</b>	<b>28</b>	<b>30</b>				
864	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3 ರಿಂದ 6, 71, 72, 97.	Near to Village Road, Sy No. 3 to 6, 71, 72, 97.	<b>25</b>	<b>28</b>	<b>30</b>				
865	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.1, 63, 65, 70, 104	Residential Near to Road, Sy No 1,63,65,70,104	<b>65</b>	<b>65</b>	<b>65</b>				
866	ಧರ್ಮಪುರ	<b>DHARMAPURA</b>	<b>20</b>	<b>23</b>	<b>25</b>	<b>3500</b>	<b>8000</b>		
867	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 22, 63, 82, 88, 95, 96.	Abetting to Village Road, Sy No. 22, 63, 82, 88, 95, 96.	<b>25</b>	<b>28</b>	<b>30</b>				
868	ವಸತಿ ವಲಯದ ಸ.ನಂ.86, 54, 55	Residential Sy No 86,54,55	<b>65</b>	<b>65</b>	<b>65</b>				
869	ದೊಡ್ಡತತ್ತಮಂಗಲ	<b>DODDATHATHAMANG ALA</b>	<b>40</b>	<b>45</b>	<b>50</b>	<b>3500</b>	<b>8000</b>		
870	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 159, 160.	Abetting to Vijayapura Road, Sy No. 159, 160.	<b>145</b>	<b>150</b>	<b>155</b>				
871	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 3, 4, 62, 141, 142, 150.	Abetting to Village Road, Sy No. 3, 4, 62, 141, 142, 150.	<b>90</b>	<b>95</b>	<b>100</b>				
872	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 138, 139, 140, 145, 146, 147.	Near to Village Road, Sy No. 138, 139, 140, 145, 146, 147.	<b>65</b>	<b>70</b>	<b>75</b>				
873	ವಸತಿ ವಲಯದ ಸ.ನಂ.1, 2, 14, 15, 16, 17, 61, 63, 64, 65, 66, 67, 68, 149, 144, 143	Residential Sy No 1,2,14,15,16,17,61,63,64,65,66,67,68, 149, 144,143	<b>90</b>	<b>90</b>	<b>90</b>				
874	ದೊಡ್ಡಸಾಗರಹಳ್ಳಿ	<b>DODDASAGARA HALLI</b>	<b>30</b>	<b>33</b>	<b>35</b>	<b>3500</b>	<b>8000</b>		
875	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 10 ರಿಂದ 14, 140, 141, 142.	Abetting to Village Road, Sy No. 10 to 14, 140, 141, 142.	<b>40</b>	<b>45</b>	<b>50</b>				
876	ವಸತಿ ವಲಯದ ಸ.ನಂ.1, 2, 3, 4, 5, 162, 15, 16	Residential Sy No 1,2,3,4,5,162,15,16	<b>65</b>	<b>65</b>	<b>65</b>				
877	ದೊಡ್ಡಮುದ್ದೇನಹಳ್ಳಿ ಇತರೆ ಸ. ನಂ. 1 ರಿಂದ	<b>DODDAMUDDENAHALLI, Others Sy No. 1 to 68.</b>	<b>30</b>	<b>40</b>	<b>50</b>	<b>3500</b>	<b>8000</b>		



	<b>68 ರವರೆಗೆ ರಸ್ತೆ ಸಂಪರ್ಕ ಇರುವುದಿಲ್ಲ.</b>								
878	ವಸತಿ ವಲಯದ ಸ.ನಂ.59,61,41,40,18	Residential Sy No 59,61,41,40,18	65	65	65				
879	<b>ನಾರಾಯಣಪುರ</b>	<b>NARAYANAPURA</b>	20	23	25	3500	8000		
880	ಗ್ರಾಮ ಮತ್ತು ಚಿಕ್ಕಬಳ್ಳಾಪುರ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3, 5, 78, 79, 80, 82 ರಿಂದ 86,88, 89, 90.	Abetting to Chikkaballapura Road, Sy No. 3, 5, 78, 79, 80, 82 to 86, 88, 89, 90.	30	33	35				
881	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 81, 100 ರಿಂದ 103.	Near to Village Road, Sy No. 81, 100 to 103.	25	28	30				
882	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.1, 87	Residential Near to Road, Sy No 1,87	75	75	75				
883	ವಸತಿ ವಲಯದ ಸ.ನಂ.2	Residential Sy No 2	65	65	65				
884	<b>ಪುರ</b>	<b>PURA</b>	20	23	25	3500	8000		
885	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No. Lands	25	28	30				
886	<b>ಬಿಂಗೀಪುರ</b>	<b>BHINGIPUA</b>	20	23	25	3500	8000		
887	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 4, 7 ರಿಂದ 12.	Abetting to Village Road Sy No. 2, 3, 4, 7 to 12.	25	28	30				
888	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 6, 13, 14.	Near to Village Road, Sy No. 6, 13, 14.	23	24	28				
889	<b>ಭಟ್ಟೇನಹಳ್ಳಿ</b>	<b>BHATRENAHALLI</b>	20	23	25	3500	8000		
890	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 38, 39, 40, 42, 46, 47, 51, 58, 168.	Abetting to Village Road Sy No. 1, 38, 39, 40, 42, 46, 47, 51, 58, 168.	25	28	30				
891	ವಸತಿ ವಲಯದ ಸ.ನಂ.159	Residential Sy No 159	65	65	65				
892	<b>ಬಿಜ್ಜವಾರ</b>	<b>BIJJAVARA</b>	30	33	38	3500	8000		
893	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 4, 5, 6, 7, 8, 9, 10, 12, 13, 15, 19, 25, 26, 28, 47, 50, 52, 53, 54, 66, 67, 75, 77, 78.	Abetting to Village Road, Sy No. 1, 4, 5, 6, 7, 8, 9, 10, 12, 13, 15, 19, 25, 26, 28, 47, 50, 52, 53, 54, 66, 67, 75, 77, 78.	25	28	30				
894	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 11, 14, 20, 27, 68, 73, 74, 76.	Near to Village Road, Sy No. 11, 14, 20, 27, 68, 73, 74, 76.	25	28	30				
895	ವಸತಿ ವಲಯದ ಸ.ನಂ.65, 64, 3, 2	Residential Sy No 65,64,3,2	65	65	65				

896	ಬುಡನ್ ಪಡಿಯಾ	<b>BUDAN PADIYA</b>	65	70	80	3500	10000		
897	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 8, 9, 12 ರಿಂದ 22.	Abetting to Village Road, Sy No. 1, 2, 3, 8, 9, 12 to 22.	90	95	100				
898	ಬುಳ್ಳಹಳ್ಳಿ	<b>BULLAHALLI</b>	70	75	80	5000	12000		
899	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 42 ರಿಂದ 44, 48, 49, 57 ರಿಂದ 59, 70, 72, 73, 90, 97, 98, 122 ರಿಂದ 124, 99, 103, 104, 107, 110, 111, 119 ರಿಂದ 121.	Abetting to NH-7, Sy No. 42 to 44, 48, 49, 57 to 59, 70, 72, 73, 90, 97, 98, 122 to 124, 99, 103, 104, 107, 110, 111, 119 to 121.	375	375	375				
900	ಗ್ರಾಮ ಮತ್ತು ವಿಜಯಪುರ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 4, 5, 30 ರಿಂದ 41, 128, 129,132,136,137, 138, 147, 149.	Abetting to Vijayapura Road, Sy No. 1, 4, 5, 30 to 41, 128, 129, 132, 136, 137, 138, 147, 149.	195	195	195				
901	ಮ್ಯಾಕ್ಸ್ ವರ್ತ್	Max Worth					12000		
902	ಬೈರಾಪುರ	<b>BYRAPURA</b>	25	28	30	3500	8000		
903	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 5, 7, 13 ರಿಂದ 20	Abetting to Village Road, Sy No. 1, 5, 7, 13 to 20, 23, 24.	30	33	35				
904	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.23	Residential Near to Road, Sy No 23	75	75	75				
905	ವಸತಿ ವಲಯದ ಸ.ನಂ.24,25,26	Residential Sy No 24,25,26	65	65	65				
906	ಮಂಗಸಂದ್ರ	<b>MANGASANDRA</b>	60	70	80	5000	9000		
907	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 1, 43, 67.	Abetting to Vijayapura Road Sy No 1, 43, 67.	145	155	165				
908	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 2 ರಿಂದ 7, 10, 11, 16, 17, 18, 42, 44, 66.	Abetting to Village Road, Sy No. 2 to 7, 10, 11, 16, 17, 18, 42, 44, 66.	110	150	120				
909	ಮಂಡಿಬೆಲೆ	<b>MANDIBELE</b>	65	70	75	5000	10000		
910	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	Abetting to Vijayapura Road, Sy No. Lands	150	155	165				
911	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5 ರಿಂದ 11, 20 ರಿಂದ 28, 56 ರಿಂದ 59, 16 ರಿಂದ 17, 19.	Near to Village Road, Sy No. 5 to 11, 20 to 28, 56 to 59, 16 to 17, 19.	110	115	120				
912	ಐಡಿಯಲ್ ಮೇಡಾನ್ಸ್	Ideal Medows					14000		
913	ವಸತಿ ವಲಯದ ಸ.ನಂ.99, 100, 101, 102, 103, 111, 113, 110, 116, 119, 108	Residential Sy No 99,100,101,102,103, 111, 113,110,116,119,108	125	125	125				
914	ಮುದುಗುರ್ಕಿ	<b>MUDUGURKI</b>	55	60	65	4500	12000		

915	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 3 ರಿಂದ 6, 33, 34, 41, 42, 48, 49, 50, 52, 54 ರಿಂದ 58.	Abetting to NH-7 Sy No. 3 to 6, 33, 34, 41, 42, 48, 49, 50, 52, 54 to 58.	225	235	245				
916	ರಾಷ್ಟ್ರೀಯ ಹೆದ್ದಾರಿಗೆ ಹತ್ತಿರ ಇರುವ ಜಮೀನುಗಳು 53, 59, 60, 62, 81.	Near to NH Sy No. 53, 59, 60, 62, 81.	165	170	175				
917	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 7, 8, 9, 18, 20.	Abetting to Village Road, Sy No. 1, 7, 8, 9, 18, 20.	75	80	85				
918	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.	Residential Near to Road, Sy No	125	125	125				
919	ವಸತಿ ವಲಯದ ಸ.ನಂ.68	Residential Sy No 68	115	115	115				
920	ಯಲುವಹಳ್ಳಿ	<b>YALUVAHALLI</b>	20	23	25	3500	8000		
921	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4, 45, 53.	Abetting to Village Road Sy No. 1 to 4, 45, 53.	25	28	30				
922	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5, 6, 51, 52.	Near to Village Road, Sy No. 5, 6, 51, 52.	22	22	28				
923	ವಸತಿ ವಲಯದ ಸ.ನಂ. 56	Residential Sy No 56	65	65	65				
924	ರಂಗನಾಥಪುರ	Ranganathapura	20	23	25	3500	8000		
925	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 6, 13, 18, 43, 44, 46, 49, 53, 54, 55, 56, 60, 61, 65, 78, 80, 134 ರಿಂದ 136, 138 ರಿಂದ 141, 144, 147 ರಿಂದ 149, 163, 164, 177, 183.	Abetting to Village Road, Sy No. 6, 13, 18, 43, 44, 46, 49, 53, 54, 55, 56, 60, 61, 65, 78, 80,134 to 136, 138 to 141,144, 147 to 149, 163, 164, 177, 183.	25	28	30				
926	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.73,75,76,77	Residential Near to Road, Sy No 73,75,76,77	75	75	75				
927	ವಸತಿ ವಲಯದ ಸ.ನಂ. 34,33,32,31	Residential Sy No 34,33,32,31	65	65	65				
928	ವಿಜಯಪುರ	<b>VIJAYAPURA</b>	115	115	115	9500	13000		
929	ದೇವನಹಳ್ಳಿ ಚಿಕ್ಕಬಳ್ಳಾಪುರ, ಕೋಲಾರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 156, 159, 160, 162, 89, 407, 419 ರಿಂದ 425.	Abetting to Devanahalli, Chikkaballapura, Kolar Road, Sy No. 156,159, 160, 162, 89, 407, 419 to 425.	210	210	210				
930	ಶಿಡ್ಲಘಟ್ಟ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Shidlaghatta Road, Sy No Lands	175	175	175				
931	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 27, 92 ರಿಂದ 110, 200, 201, 278 ರಿಂದ 373.	Abetting to Village Road, Sy No. 1 to 27,92 to 110, 200, 201, 278 to 373.	110	110	110				

932	ಐಶ್ವರ್ಯ ಗ್ರಾಂಡ್ ಸಿಟಿ	Aishwarya Grand City						<b>13000</b>		
933	ಮಾರ್ಗದರ್ಶಿ ಬಡಾವಣೆ	Margadarshi Layout						<b>13000</b>		
934	ಉಮಾ ಹೈಲೇಟ್	Uma High Late						<b>13000</b>		
935	ಅಪರಂಜಿ ಹೈ ಲೇಟ್	Aparanji High Late						<b>13000</b>		
936	ವಿಜಯಪುರ ಅಮಾನಿಕೆರೆ	<b>VIJAYAPURA AMANIKERE</b>	<b>35</b>	<b>40</b>	<b>45</b>	<b>3500</b>	<b>8000</b>			
937	ವೆಂಕಟಗಿರಿಕೋಟೆ	<b>Venkatagirikote</b>	<b>90</b>	<b>90</b>	<b>90</b>	<b>4500</b>	<b>12000</b>			
938	ರಾಷ್ಟ್ರೀಯ ಹೆದ್ದಾರಿಗೆ-7 ಕ್ಕೆ ಹೊಂದಿಕೊಂಡಿರುವ ಸ.ನಂ. 48, 50, 51, 52, 54, 55, 56, 49, 67 ರಿಂದ 71.	Abetting to NH-7 Sy No. 48, 50, 51, 52, 54, 55, 56, 49, 67 to 71.	<b>290</b>	<b>290</b>	<b>290</b>					
939	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4, 9 ರಿಂದ 15, 20 ರಿಂದ 25, 31, 35, 36,38,39,53, 58 ರಿಂದ 61, 64,65,96,106 ರಿಂದ 113, 41, 42.	Abetting to Village Road, Sy No. 1 to 4, 9 to 15, 20 to 25, 31, 35, 36, 38, 39, 53, 58 to 61, 64, 65, 96, 106 to 113, 41, 42.	<b>155</b>	<b>60</b>	<b>65</b>					
940	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.97, 98, 30, 47, 46, 44, 43, 40, 37	Residential Near to Road, Sy No 97,98,30,47,46,44,43,40,37	<b>150</b>	<b>150</b>	<b>150</b>					
941	ವಸತಿ ವಲಯದ ಸ.ನಂ. 18,8	Residential Sy No 18,8	<b>125</b>	<b>125</b>	<b>125</b>					
942	ವೆಂಕಟೇನಹಳ್ಳಿ	<b>Venkatena Halli</b>	<b>25</b>	<b>28</b>	<b>30</b>	<b>3500</b>	<b>8000</b>			
943	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 1, 2, 3, 29 ರಿಂದ 32.	Abetting to Village Road, Sy No. 1, 2, 3, 29 to 32.	<b>30</b>	<b>33</b>	<b>35</b>					
944	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4 ರಿಂದ 8, 14 ರಿಂದ 17, 23, 24, 38, 39.	Near to Village Road, Sy No. 4 to 8, 14 to 17, 23, 24, 38, 39.	<b>25</b>	<b>28</b>	<b>30</b>					
945	ಶತಕುಂಟನಹಳ್ಳಿ	<b>SHATHAKUNTANAHA LLI</b>	<b>20</b>	<b>23</b>	<b>25</b>	<b>3500</b>	<b>10000</b>			
946	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1 ರಿಂದ 4, 6, 11.	Near to Village Road, Sy No. 1 to 4, 6, 11.	<b>30</b>	<b>33</b>	<b>35</b>					
947	ಶತಕುಂಟನಹಳ್ಳಿ ಏರೋ ಸ್ಪ್ರಿಂಗ್ಸ್-12, 13, 14, 15, 16, 17, 6/15.	Shanthakuntanahalli Airo Springs - 12, 13, 14, 15, 16, 17, 6/15.					<b>9000</b>			
948	ಶೆಟ್ಟಿಹಳ್ಳಿ	<b>SHETTYHALLI</b>	<b>20</b>	<b>23</b>	<b>25</b>	<b>3500</b>	<b>8000</b>			
949	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 4, 37.	Abetting to Village Road, Sy No . 1 to 4, 37.	<b>30</b>	<b>33</b>	<b>35</b>					
950	ಸಾಂಬಾರದಗಿಡದಕಾವಲು	<b>Sambaradagidada Kavalu</b>	<b>35</b>	<b>40</b>	<b>45</b>	<b>3500</b>	<b>8000</b>			
951	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4, 37.	Abetting to Village Road, Sy No. 1 to 4, 37.	<b>45</b>	<b>50</b>	<b>55</b>					
952	ಹರಳೂರು ನಾಗೇನಹಳ್ಳಿ	<b>HARALURU NAGENAHALLI</b>	<b>20</b>	<b>23</b>	<b>25</b>	<b>3500</b>	<b>8000</b>			

953	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 5 ರಿಂದ 9, 14 ರಿಂದ 18, 29.	Abetting to Village Road, Sy No. 2, 3, 5 to 9, 14 to 18, 29.	25	25	30				
954	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4, 20.	Near to Village Road, Sy No. 4, 20.	22	23	25				
955	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.1	Residential Near to Road, Sy No 1	75	75	75				
956	ವಸತಿ ವಲಯದ ಸ.ನಂ. 28,30,47	Residential Sy No 28,30,47	65	65	65				
957	<b>ಹಾರಡಿಪುರ</b>	<b>HARADIPURA</b>	<b>70</b>	<b>80</b>	<b>90</b>	<b>3500</b>	<b>10000</b>		
958	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 18, 23, 24, 25, 27, 32, 33, 34, 38, 39, 41, 42, 43, 45 ರಿಂದ 51, 54, 67, 68.	Abetting to Village Road, Sy No. 1 to 18, 23, 24, 25, 27, 32, 33, 34, 38, 39, 41, 42, 43, 45 to 51, 54, 67, 68.	130	140	150				
959	ಹಾರಡಿಪುರ ಉಮಾ ಎನ್‌ಕ್ಲೇವ್-33.	Haradipura Uma Enclave-33.						<b>10000</b>	
960	<b>ಹಾರೋಹಳ್ಳಿ</b>	<b>HAROHALLI</b>	<b>30</b>	<b>33</b>	<b>35</b>	<b>3500</b>	<b>8000</b>		
961	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 1, 5, 8, 10, 50 ರಿಂದ 53, 56, 58, 61, 85, 88, 100, 103, 104, 105, 108.	Abetting to Village Road, Sy No. 1, 5, 8, 10, 50 to 53, 56, 58, 61, 85, 88, 100, 103, 104, 105, 108.	35	40	45				
962	ವಸತಿ ವಲಯದ ಸ.ನಂ. 84, 86, 55, 54, 87, 4, 3, 2, 6	Residential Sy No 84,86,55,54,87,4,3,2,6	65	65	65				
963	<b>ಹುರುಳುಗುರ್ಕಿ</b>	<b>HURULUGURKI</b>	<b>35</b>	<b>40</b>	<b>45</b>	<b>3500</b>	<b>8000</b>		
964	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 4 ರಿಂದ 7, 153, 166, 167, 169, 170.	Abetting to Village Road, Sy No. 4 to 7, 153, 166, 167, 169, 170.	50	50	55				
965	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.1	Residential Near to Road, Sy No 1	75	75	75				
966	ವಸತಿ ವಲಯದ ಸ.ನಂ. 2,3,168	Residential Sy No 2,3,168	65	65	65				
967	<b>ಹೋಲೇರಹಳ್ಳಿ</b>	<b>HOLERAHALLI</b>	<b>20</b>	<b>23</b>	<b>25</b>	<b>3500</b>	<b>8000</b>		
968	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 31,32,24,35,36,45,46, 52.	Abetting to Village Road, Sy No. 1, 31, 32, 24, 35, 36, 45, 46, 52.	35	40	45				
969	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 29, 30, 60.	Near to Village Road, Sy No. 29, 30, 60.	22	22	25				
970	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.33,34	Residential Near to Road, Sy No 33,34	65	65	65				
971	<b>ಹೊಸಹಳ್ಳಿ</b>	<b>HOSAHALLI</b>	<b>30</b>	<b>33</b>	<b>35</b>	<b>3500</b>	<b>8000</b>		
972	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.	Abetting to Village Road, Sy No. 1, 2,	45	48	50				

	ಜಮೀನುಗಳು 1, 2, 3, 4, 5, 6, 10, 11, 12, 13, 17 ರಿಂದ 21, 23 ರಿಂದ 41, 44 ರಿಂದ 50, 52, 53, 54, 66.	3, 4, 5, 6, 10, 11, 12, 13, 17 to 21, 23 to 41, 44 to 50, 52, 53, 54, 66.							
973	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 14, 42, 43, 51.	Near to Village Road, Sy No. 14, 42, 43, 51.	35	38	40				
974	ವಸತಿ ವಲಯದ ಸ.ನಂ. 9,7,8,165	Residential Sy No 9,7,8,165	65	65	65				
975	ಹೊಸಹುಡ್ಯ (ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 11, 23, 22, 25, 26, 28 ರಿಂದ 70)	<b>HOSAHUDYA (near to Village Road Sy No. 11, 23, 22, 25, 26, 28 to 70)</b>	50	60	73	4500	12000		
976	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 7 ರಿಂದ 9, 16, 18.	Abetting to NH-7 Sy No. 7 to 9, 16, 18.	250	250	250				
977	ರಾಷ್ಟ್ರೀಯ ಹೆದ್ದಾರಿಗೆ ಹತ್ತಿರ ಇರುವ ಜಮೀನುಗಳು 10, 13, 17.	Near to NH Sy No. 10, 13, 17.	140	120	140				
978	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 6, 12, 14, 15, 19.	Abetting to Village Road, Sy No. 1 to 6, 12, 14, 15,19.	75	85	95				
979	ವಸತಿ ವಲಯದ ಸ.ನಂ. 30,27,21	Residential Sy No30,27,21	120	120	120				
	ಚನ್ನರಾಯಪಟ್ಟಣ ಹೋಬಳಿ	<b>CHANNARAYAPATNA HOBLI</b>							
980	ಅಗಲಕೋಟೆ	<b>AGALAKOTE</b>	55	60	65	4500	12000		
981	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಜಮೀನುಗಳು 6.	Abetting to NH-207 Sy No. 6.	210	220	230				
982	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 5, 7, 8, 37.	Abetting to Village Road, Sy No. 1, 2, 3, 5, 7, 8, 37.	130	140	150				
983	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 13 ರಿಂದ 30.	Near to Village Road, Sy No. 13 to 30.	70	75	80				
984	ಕಗ್ಗಲಹಳ್ಳಿ	<b>KAGGALAHALLI</b>	30	33	35	3500	8000		
985	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 26, 27, 29, 34, 35.	Abetting to Village Road, Sy No. 1, 26, 27, 29, 34, 35.	40	45	50				
986	ವಸತಿ ವಲಯದ ಸ.ನಂ. 67, 28, 65, 66	Residential Sy No 67, 28, 65, 66	65	65	65				
987	ಕವಡದಾಸನಹಳ್ಳಿ	<b>KAVADADASANAHALLI</b>	30	33	35	3500	8000		
988	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 11 ರಿಂದ 14.	Near to Village Road, Sy No. 11 to 14.	40	45	50				
989	ಕಾಚೀಪುರ	<b>KACHIPURA</b>	30	33	35	3500	8000		
990	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1, 2, 3, 5, 6, 11, 14, 31.	Near to Village Road, Sy No. 1,2, 3, 5, 6, 11, 14, 31.	40	45	50				

991	ಕೊಂಡೇನಹಳ್ಳಿ	<b>KONDENAHALLI</b>	25	28	30	3500	8000		
992	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 9, 12, 13.	Abetting to Village Road, Sy No. 1, 9, 12, 13.	40	45	55				
993	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 20, 21, 22, 29, 32.	Near to Village Road, Sy No. 20,21, 22, 29, 32.	35	40	45				
994	ವಸತಿ ವಲಯದ ಸ.ನಂ. 10, 11	Residential Sy No 10, 11	65	65	65				
995	ಕೊಮ್ಮಸಂದ್ರ	<b>KOMMASANDRA</b>	35	38	40	3500	8000		
996	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 6, 7.	Abetting to Village Road, Sy No. 1, 2, 3, 4, 6, 7.	45	50	55				
997	ಗಂಗವಾರ ಚೌಡಪ್ಪನಹಳ್ಳಿ	<b>GANGAVARA CHOWDAPPANAHALLI</b>	35	40	45	3500	8000		
998	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3 ರಿಂದ 7, 36, 39, 120, 121, 122, 129, 130, 131, 132, 189, 192, 193, 194.	Abetting to Village Road, Sy No. 3 to 7, 36, 39, 120, 121, 122, 129, 130, 131, 132, 189, 192, 193, 194.	75	80	85				
999	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 18, 166, 169, 170.	Near to Village Road, Sy No. 18, 166, 169, 170.	50	55	60				
1000	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 159, 2, 1, 38, 37, 216, 218	Residential Near to Road, Sy No 159, 2, 1, 38, 37, 216, 218	75	75	75				
1001	ಗುಮ್ಮನಹಳ್ಳಿ	<b>GUMMANAHALLI</b>	20	23	25	3500	8000		
1002	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 5, 6.	Abetting to Village Road, Sy No. 5, 6.	25	28	30				
1003	ಗೋಪಸಂದ್ರ	<b>GOPASANDRA</b>	20	23	25	3500	8000		
1004	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 44, 45, 46.	Near to Village Road, Sy No. 44, 45, 46.	25	28	30				
1005	ವಸತಿ ವಲಯದ ಸ.ನಂ. 40	Residential Sy No 40	65	65	65				
1006	ಚನ್ನರಾಯಪಟ್ಟಣ ಅಮಾನಿಕೆರೆ (ಇತರೆ ಸ.ನಂ. 1 ರಿಂದ 114 ರವರೆಗೆ ರಸ್ತೆ ಸಂಪರ್ಕ ಇರುವುದಿಲ್ಲ)	<b>CHANNARAYAPATNA AMANIKERE (Others Sy No.1 to 114 )</b>	20	23	25	3500	8000		
1007	ವಸತಿ ವಲಯದ ಸ.ನಂ. 17, 18	Residential Sy No 17, 18	65	65	65				
1008	ಚಿಕ್ಕರಾಮನಹಳ್ಳಿ	<b>CHIKKARAMANAHALLI I</b>	20	23	25	3000	8000		
1009	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 35, 34, 57, 53, 23, 28 ರಿಂದ 31, 39 ರಿಂದ 40, 43 ರಿಂದ 48.	Abetting to Village Road Sy No. 1, 35, 34, 57, 53, 23, 28 to 31, 39 to 40, 43 to 48.	30	35	40				
1010	ಚನ್ನಹಳ್ಳಿ	<b>CHANNAHALLI</b>	55	58	65	4500	9000		

1011	ರಾಷ್ಟ್ರೀಯ ಹೆದ್ದಾರಿ-207/ಹೊಸಕೋಟೆ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 3, 6, 7, 64, 65, 72.	Abetting to NH-207/ Hosakote Road, Sy No. 3, 6, 7, 64, 65, 72.	210	220	230				
1012	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ, ಜಮೀನುಗಳು 1, 2, 4, 5, 8, 9, 11, 41 ರಿಂದ 45.	Abetting to Village Road, Sy No. 1, 2, 4, 5, 8, 9, 11, 41 to 45.	100	110	120				
1013	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 18, 13, 14, 15, 55 ರಿಂದ 59.	Near to Village Road, Sy No. 18, 13, 14, 15, 55 to 59.	75	80	85				
1014	ಚೀಮಾಚನಹಳ್ಳಿ	<b>Cheemachana Halli</b>	35	40	45	3500	8000		
1015	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3, 5, 6, 7, 8.	Abetting to Village Road, Sy No. 1, 3, 5, 6, 7, 8.	55	65	75				
1016	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 21 ರಿಂದ 25, 39, 40, 56, 57, 58, 119, 125, 127.	Near to Village Road, Sy No. 21 to 25, 39, 40, 56, 57, 58, 119, 125, 127.	50	55	60				
1017	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1, 4	Residential Near to Road, Sy No 1, 4	75	75	75				
1018	ವಸತಿ ವಲಯದ ಸ.ನಂ. 43	Residential Sy No 43	65	65	65				
1019	ಜೊನ್ನಹಳ್ಳಿ	<b>JONNAHALLI</b>	40	43	45	3000	8000		
1020	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 42, 73.	Abetting to Village Road, Sy No. 2, 3, 42, 73.	70	73	75				
1021	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4, 5, 6, 7, 75.	Near to Village Road Sy No. 4, 5, 6, 7, 75.	55	58	60				
1022	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 70	Residential Near to Road, Sy No 70	75	75	75				
1023	ವಸತಿ ವಲಯದ ಸ.ನಂ. 72, 1, 146	Residential Sy No 72, 1, 146	65	65	65				
1024	ಸ್ಕೈ ಲೈನ್ ಬೋಲ್ವರ್ಡ್ ಲೇಔಟ್	Sky Line BoleWard Layout					12500		
1025	7 ಹಿಲ್ಸ್ ಕೋರ್ಟ್ ಯಾರ್ಡ್ ಲೇಔಟ್	7 Hills Cort Yard Layout					13000		
1026	ತಮ್ಮೇನಹಳ್ಳಿ	<b>THAMMENAHALLI</b>	35	40	45	3000	8000		
1027	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 11, 16, 17, 19, 33, 38, 36, 31, 32, 30, 20, 21, 3, 4.	Abetting to Village Road, Sy No. 1, 11, 16, 17, 19, 33, 38, 36, 31, 32, 30, 20, 21, 3, 4.	55	60	65				
1028	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 7, 8, 6, 5, 26, 22, 24, 25.	Near to Village Road, Sy No. 2, 7, 8, 6, 5, 26, 22, 24, 25.	45	50	55				
1029	ಎಸ್. ತೆಲ್ಲಹಳ್ಳಿ	<b>S TELLOHALLI</b>	50	60	70	3000	8500		
1030	ರಾಷ್ಟ್ರೀಯ ಹೆದ್ದಾರಿ-207 ಕ್ಕೆ ಹೊಂದಿದ ಸ.ನಂ.	Abetting to NH-207 Sy No. Lands	175	180	185				



	ಜಮೀನುಗಳು								
1031	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4,5,6,11 ರಿಂದ 15, 25, 34.	Near to Village Road, Sy No. 4, 5, 6, 11 to 15, 25, 34.	110	115	120				
1032	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 2, 3	Residential Near to Road, Sy No 2, 3	115	115	115				
1033	ದೇವನಾಯಕನಹಳ್ಳಿ	<b>DEVANAYAKANAHLLI</b>	35	40	45	3000	8000		
1034	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 21, 35, 37, 38, 39.	Abetting to Village Road, Sy No. 1, 21, 35, 37, 38, 39.	55	60	65				
1035	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 40, 42, 52 ರಿಂದ 57, 67, 70, 71.	Near to Village road, Sy No. 40, 42, 52 to 57, 67, 70, 71.	45	50	55				
1036	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 73	Residential Near to Road, Sy No 73	85	85	85				
1037	ವಸತಿ ವಲಯದ ಸ.ನಂ. 72, 74, 75, 77, 78	Residential Sy No 72, 74, 75, 77, 78	75	75	75				
1038	ದೊಡ್ಡಕುರುಬರಹಳ್ಳಿ	<b>DODDAKURUBARAHAL LI</b>	25	30	40	3000	8000		
1039	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 6, 8, 24.	Abetting to Village Road, Sy No. 1 to 6, 8, 24.	35	45	50				
1040	ವಸತಿ ವಲಯದ ಸ.ನಂ. 103	Residential Sy No 103	65	65	65				
1041	ನಲ್ಲೂರು	<b>NALLURU</b>	45	50	55	3500	8000		
1042	ರಾಷ್ಟ್ರೀಯ ಹೆದ್ದಾರಿ-207 ಗೆ ಹೊಂದಿದ ಸ.ನಂ. ಜಮೀನುಗಳು 39, 112.	Abetting to NH-207 Sy No. 39, 112.	210	215	220				
1043	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 5, 101, 102, 109, 113, 108, 46, 47, 48, 49.	Abetting to Village Road, Sy No. 1to 5, 101, 102, 109, 113, 108, 46, 47, 48, 49.	115	120	125				
1044	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 50, 97, 56	Residential Near to Road, Sy No 39, 50, 97, 56	125	125	125				
1045	ವಸತಿ ವಲಯದ ಸ.ನಂ. 19	Residential Sy No 19	115	115	115				
1046	ಗೋಲ್ಡನ್ ವ್ಯಾಲಿ ರೆಸಿಡೆನ್ಷಿಯಲ್	Golden Valley Residential Project					26000		
1047	ನಲ್ಲಪ್ಪನಹಳ್ಳಿ	<b>NALLAPPANA HALLI</b>	45	50	60	3000	8000		
1048	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 15, 13, 14, 16.	Abetting to Village Road, Sy No. 1, 15, 13, 14, 16.	55	60	65				
1049	ನಲ್ಲೂರು ಅಮಾನಿಕೆರೆ	<b>NALLURU AMANIKERE</b>	25	30	35	3500	8000		
1050	ನಾಗನಾಯಕನಹಳ್ಳಿ	<b>NAGANAYAKANA HLLI</b>	30	33	40	3000	8000		
1051	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3.	Abetting to Village Road, Sy No. 1, 2, 3.	60	65	70				

1052	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4, 5, 6, 17 ರಿಂದ 22, 28, 29, 31 ರಿಂದ 38, 54, 55.	Near to Village Road, Sy No. 4, 5, 6, 17 to 22, 28, 29, 31 to 38, 54, 55.	40	45	50				
1053	ಪಾಪನಹಳ್ಳಿ	<b>PAPANAHALLI</b>	30	30	30	3000	8000		
1054	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 7, 91.	Abetting to Village Road, Sy No. 1 to 7, 91.	40	40	40				
1055	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 15 ರಿಂದ 19.	Near to Village Road, Sy No. 15 to 19.	33	33	33				
1056	ವಸತಿ ವಲಯದ ಸ.ನಂ. 89, 75, 90	Residential Sy No 89, 75, 90	65	65	65				
1057	ಪಾಲ್ಯ	<b>PALYA</b>	30	35	40	3000	8000		
1058	ಅಮುಲ್ಯ ವಾಲ್ಕೆಸ್ ಅಪಾರ್ಟ್‌ಮೆಂಟ್‌ಗೆ ಪಾಲ್ಯ ಸರ್ವೆ ನಂ.3/4, ಖಾತೆ ನಂ.123/3/4 ಸ್ವತ್ತಿನ ಸಂಖ್ಯೆ:150300200400720002	Amulya Valkes Apartment Palya Village Sy No,3/4 Kahata No,123/3/4							31000
1059	ಪ್ರೆಸ್ಟಿಜ್ ಪಾರ್ಕ್ ಡ್ರೈವ್ ಲೇಔಟ್	Prestige Park Drive Layout					21000		
1060	ಅಮುಲ್ಯ ವಾಲ್ಕೆಸ್ ಲೇಔಟ್	Amulya Values Layout					14000		
1061	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 29, 31, 32, 33.	Abetting to Village Road, Sy No. 29, 31, 32, 33.	55	60	65				
1062	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 67 ರಿಂದ 74.	Near to Village Road, Sy No. 67 to 74.	45	55	65				
1063	ವಸತಿ ವಲಯದ ಸ.ನಂ. 1	Residential Sy No 1	75	75	75				
1064	ಪೋಲನಹಳ್ಳಿ	<b>POLANAHALLI</b>	25	30	40	3500	8000		
1065	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1	Abetting to Village Road, Sy No. 1	65	75	85				
1066	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 79 ರಿಂದ 85.	Near to Village Sy No. 79 to 85.	45	50	55				
1067	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 3, 4	Residential Near to Road, Sy No 3, 4	85	85	85				
1068	ವಸತಿ ವಲಯದ ಸ.ನಂ. 7, 2	Residential Sy No 7, 2	75	75	75				
1069	ಬಾಲೇಪುರ	<b>BALEPURA</b>	75	80	85	5000	9000		
1070	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿದ ಸ.ನಂ. ಜಮೀನುಗಳು 3, 4, 5, 25, 26, 27, 29 ರಿಂದ 35, 40, 62.	Abetting to NH-207 Sy No. 3, 4, 5, 25, 26, 27, 29 to 35, 40, 62.	210	215	220				
1071	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 28, 37, 39, 41, 43, 45, 46, 47, 48, 52.	Abetting to Village Road, Sy No. 1, 28, 37, 39, 41, 43, 45, 46, 47, 48, 52.	110	115	120				

1072	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 901	Residential Near to Road, Sy No 901	125	125	125				
1073	ವಸತಿ ವಲಯದ ಸ.ನಂ. 2, 10, 80	Residential Sy No 2, 10, 80	115	115	115				
1074	ಭಟ್ಟಮಾರೇನಹಳ್ಳಿ	<b>BHATRAMARENA HALLI</b>	25	30	35	3500	8000		
1075	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 14, 15, 16, 53, 54, 56, 113, 115, 116, 117.	Abetting to Village Road, Sy No. 1, 14, 15, 16, 53, 54, 56, 113, 115, 116, 117.	65	70	75				
1076	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 59, 60, 61, 80, 81, 89.	Near to Village Road, Sy No. 2, 59, 60, 61, 80, 81, 89.	45	50	55				
1077	ಬಿದಲಪುರ	<b>BIDALAPURA</b>	35	45	50	3500	8000		
1078	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 37, 39, 40, 69, 73	Abetting to Village Road, Sy No. 37, 39, 40, 69, 73	75	80	85				
1079	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 51 ರಿಂದ 54, 67, 68, 76 ರಿಂದ 82.	Near to Village Road, Sy No. 51 to 54, 67, 68, 76 to 82.	55	60	65				
1080	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 35, 72, 74, 71, 70	Residential Near to Road, Sy No 35, 72, 74, 71, 70	75	75	75				
1081	ವಸತಿ ವಲಯದ ಸ.ನಂ. 38, 75	Residential Sy No 38, 75	65	65	65				
1082	ಬಿದಲಪುರ ಅಮಾನಿಕೆರೆ	<b>BIDALAPURA AMANIKERE</b>	50	60	70	3500	8000		
1083	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 36, 37, 38, 55 ರಿಂದ 62, 64, 68, 72, 73.	Near to Village Road, Sy No. 36, 37, 38, 55to 62, 64, 68, 72, 73.	75	80	85				
1084	ಬೀಡಿಗಾನಹಳ್ಳಿ	<b>BEEDIGANAHALLI</b>	20	23	25	3500	8000		
1085	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3.	Abetting to Village Road, Sy No. 1, 2, 3.	30	40	45				
1086	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 4, 5, 18, 19, 21, 44 ರಿಂದ 60, 67 ರಿಂದ 82, 63, 64, 84	Near to Village Road, Sy No. 4, 5,18, 19, 21, 44 to 60, 67 to 82, 63, 64, 84	22	23	27				
1087	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 85	Residential Near to Road, Sy No 85	65	65	65				
1088	ಬೂದಿಗೇರೆ	<b>BUDIGERE</b>	85	90	100	5000	9000		
1089	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 12, 13, 14, 20, 22 ರಿಂದ 24, 42 ರಿಂದ 54, 127 ರಿಂದ 130,	Abetting to Village Road, Sy No. 1, 2, 12, 13, 14, 20, 22 to 24, 42 to 54, 127 to 130, 138 to 140, 148, 158, 235, 249, 243, 244, 248, 247,224, 223.	140	145	150				

	138 ರಿಂದ 140, 148, 158, 235, 249, 243, 244, 248, 247, 224, 223.								
1090	ಎಸ್.ಬಿ. ಬೃಂದಾವನ ಮೇಡಾವ್ನ್	S. B. Brundavan Meadows						<b>9000</b>	
1091	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 16, 19, 21, 131,	Residential Near to Road, Sy No 16, 19, 21, 131,	<b>100</b>	<b>100</b>	<b>100</b>				
1092	ವಸತಿ ವಲಯದ ಸ.ನಂ. 132, 133, 156, 153, 154	Residential Sy No 132, 133, 156, 153, 154	<b>90</b>	<b>90</b>	<b>90</b>				
1093	<b>ಬೆಟ್ಟಕೋಟೆ</b>	<b>BETTAKOTE</b>	<b>30</b>	<b>30</b>	<b>30</b>	<b>5000</b>	<b>9000</b>		
1094	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 7.	Abetting to Village Road, Sy No. 1, 7	<b>75</b>	<b>80</b>	<b>90</b>				
1095	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 10, 11, 21, 20, 84, 85, 100, 107 ರಿಂದ 110.	Near to Village Road, Sy No. 10, 11, 21, 20, 84, 85, 100, 107 to 110.	<b>65</b>	<b>75</b>	<b>80</b>				
1096	<b>ಬೊಮ್ಮನಹಳ್ಳಿ</b>	<b>BOMMANAHALLI</b>	<b>20</b>	<b>23</b>	<b>25</b>	<b>3000</b>	<b>8000</b>		
1097	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 38, 39, 40.	Abetting to Village Road, Sy No. 38, 39, 40	<b>25</b>	<b>28</b>	<b>30</b>				
1098	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 20, 21, 22, 23, 29, 30, 34, 35, 36, 37.	Near to Village Road, Sy No. 20, 21, 22, 23, 29, 30, 34, 35, 36, 37.	<b>22</b>	<b>23</b>	<b>27</b>				
1099	ವಸತಿ ವಲಯದ ಸ.ನಂ. 1	Residential Sy No 1	<b>65</b>	<b>65</b>	<b>65</b>				
1100	<b>ಮಟ್ಟಬಾರ್ಲು</b>	<b>MATTABARLU</b>	<b>20</b>	<b>23</b>	<b>25</b>	<b>3000</b>	<b>6000</b>		
1101	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No.	<b>25</b>	<b>28</b>	<b>30</b>				
1102	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 11, 12, 14, 16, 18 ರಿಂದ 23, 30, 31, 35, 36, 37.	Near to Village Road, Sy No. 11, 12, 14, 16, 18 to 23, 30, 31, 35, 36, 37.	<b>22</b>	<b>24</b>	<b>26</b>				
1103	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 1	Residential Near to Road, Sy No 1	<b>65</b>	<b>65</b>	<b>65</b>				
1104	ವಸತಿ ವಲಯದ ಸ.ನಂ. 2, 34	Residential Sy No 2, 34	<b>63</b>	<b>63</b>	<b>63</b>				
1105	<b>ಮರಡಿ ಆಣೆ</b>	<b>MARADI ANI</b>	<b>30</b>	<b>33</b>	<b>35</b>	<b>3000</b>	<b>8000</b>		
1106	<b>ಮಲ್ಲೇನಹಳ್ಳಿ</b>	<b>MALLENAHALLI</b>	<b>20</b>	<b>23</b>	<b>25</b>	<b>3000</b>	<b>8000</b>		
1107	ಸೆರೆನೇ ಲೈಫ್ ವಸತಿ ಬಡಾವಣೆಗೆ ಅಕ್ಷೇನಹಳ್ಳಿ ಮಲ್ಲೇನಹಳ್ಳಿ ಗ್ರಾಮ 33, 34/1, 34/2,37/12, 37/14, 37/15, 37/17, 37/18, 35 ಮತ್ತು 38	Serene Life Vasathi Mallenhalli Village SyNo.33.34/1.34/2.37/12.37/14.37/15.37/17.37/18.35 And 38						<b>35000</b>	
1108	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.	Abetting to Village Road, Sy No. 4, 5,	<b>25</b>	<b>28</b>	<b>30</b>				

	ಜಮೀನುಗಳು 4, 5, 6, 12.	6, 12.							
1109	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 13, 27 ರಿಂದ 34.	Near to Village Road, Sy No. 13, 27 to 34.	23	26	28				
1110	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 46, 11	Residential Near to Road, Sy No 46, 11	75	75	75				
1111	ವಸತಿ ವಲಯದ ಸ.ನಂ. 1, 47	Residential Sy No 1, 47	65	65	65				
1112	ಮಲ್ಲೇಪುರ	<b>MALLEPURA</b>	30	40	45	3000	8000		
1113	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 51, 52, 53, 54.	Abetting to Village Road, Sy No. 1, 2, 51, 52, 53, 54.	50	55	60				
1114	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 3, 4, 5, 6, 12, 14, 15, 16, 34, 35, 36, 37.	Near to Village Road, Sy No. 3, 4, 5, 6, 12, 14, 15, 16, 34, 35, 36, 37.	50	55	60				
1115	ಮುದ್ದೇನಹಳ್ಳಿ	<b>MUDDENAHALLI</b>	25	25	25	3000	8000		
1116	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1.	Abetting to Village Road Sy No. 1.	30	33	35				
1117	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 27, 29, 30.	Near to Village Road, Sy No. 27, 29, 30.	25	23	35				
1118	ರೆಡ್ಡಿಹಳ್ಳಿ	<b>REDDYAHALLI</b>	35	30	35	3000	8000		
1119	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 2, 3, 4, 5, 6, 7, 8, 9, 10, 11, 12, 13 14, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 41, 43, 44, 45, 46, 47, 48, 49, 50, 52.	Near to Village Road, Sy No. 2, 3, 4, 5, 6, 7, 8, 9, 10, 11, 12, 13 14, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 41, 43, 44, 45, 46, 47, 48, 49, 50, 52.	40	40	40				
1120	ವಸತಿ ವಲಯದ ಇತರೆ ಸ.ನಂ. 1, 51, 16, 15, 17, 40, 39, 42	Residential other Sy No 1, 51, 16, 15, 17, 40, 39, 42	65	65	65				
1121	ಸೋಮತ್ತನಹಳ್ಳಿ	<b>SOMATHANA HALLI</b>	25	37	30	3000	8000		
1122	ಶ್ರೀ ಸಾಯಿ ವೇದ್ ಇನ್‌ಕ್ಲೇವ್ ವಸತಿ ಬಡಾವಣೆಗೆ ಸೋಮತ್ತನಹಳ್ಳಿ ಗ್ರಾಮ ದ ಸರ್ವೆ ನಂ.223, 224, 225 ಮತ್ತು 226	Sree Sai Ved Inclave Layout Somathnahalli Sy No 223.224.225.And 226					18000		
1123	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 201, 202, 203 ರಿಂದ 251.	Abetting to Village Road, Sy No. 1, 2, 201, 202, 203 to 251.	30	35	40				
1124	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 11, 16, 17, 18, 21, 22, 106	Near to Village Road, Sy No. 11, 16, 17, 18, 21, 22, 106 to 109, 116, 122 to 126, 128, 129, 133, 134, 135, 137,	25	27	30				

	ರಿಂದ 109, 116, 122 ರಿಂದ 126, 128, 129, 133, 134, 135, 137, 138, 139, 141, 142, 159, 166, 167, 174, 175, 176, 179 ರಿಂದ 191, 193, 194, 195.	138, 139, 141, 142, 159, 166, 167, 174, 175, 176, 179 to 191, 193, 194, 195.							
1125	ವಸತಿ ವಲಯದ ಸ.ನಂ. 1, 210, 156, 157	Residential Sy No 1, 210, 156, 157	65	65	65				
1126	ಹಂದ್ರಹಳ್ಳಿ	<b>HANDRAHALLI</b>	30	30	30	4000	8000		
1127	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 45 ರಿಂದ 51, 100 ರಿಂದ 103.	Abetting to Village Road, Sy No. 1, 2, 45 to 51, 100 to 103.	50	50	50				
1128	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 106 ರಿಂದ 108, 122, 123, 128 ರಿಂದ 135, 143, 145, 144, 164, 165, 166, 201, 199, 200.	Near to Village Road, Sy No. 106 to 108, 122, 123, 128 to 135, 143, 145, 144, 164, 165, 166, 201, 199, 200.	40	40	40				
1129	ವಸತಿ ವಲಯದ ಸ.ನಂ. 149, 170, 171, 169, 165	Residential Sy No 149, 170, 171, 169, 165	65	65	65				
1130	ಹರಳೂರು	<b>HARALURU</b>	50	60	75	3000	8000		
1131	ರಾಷ್ಟ್ರೀಯ ಹೆದ್ದಾರಿ-207 ಕ್ಕೆ ಹೊಂದಿದ ಸ.ನಂ. ಜಮೀನುಗಳು 55.	Abetting to NH-207 Sy No. 55.	175	185	195				
1132	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2.	Abetting to Village Road, Sy No. 2.	110	115	120				
1133	ವಸತಿ ವಲಯದ ಸ.ನಂ. 1	Residential Sy No 1	115	115	115				
1134	ಹ್ಯಾಡಾಲ	<b>HYADALA</b>	25	27	30	3000	8000		
1135	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1	Abetting to Village Road, Sy No. 1	35	38	40				
1136	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 19, 63,64,65,66,71,72, 118.	Near to Village Road, Sy No. 19, 63, 64, 65, 66, 71, 72, 118.	30	33	35				
1137	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 3, 4, 5, 7, 2	Residential Near to Road, Sy No 3, 4, 5, 7, 2	75	75	75				
1138	ವಸತಿ ವಲಯದ ಇತರೆ ಸ.ನಂ. 6	Residential other Sy No 6	65	65	65				
1139	ಹಿರಿಗೇನಹಳ್ಳಿ	<b>HIRIGENAHALLI</b>	20	23	25	3000	8000		
1140	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 26, 27.	Abetting to Village Road, Sy No. 1, 26, 27.	25	28	30				
1141	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 30 ರಿಂದ 37.	Near to Village Road, Sy No. 30 to 37.	18	22	25				

1142	ಹೊಸಹಳ್ಳಿ	<b>HOSAHALLI</b>	<b>25</b>	<b>30</b>	<b>35</b>	<b>3000</b>	<b>8000</b>		
1143	ಐಬಸಾಪುರ	<b>IBASAPURA</b>	<b>35</b>	<b>28</b>	<b>30</b>	<b>3000</b>	<b>8000</b>		
1144	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 10, 11, 19, 28, 29.	Abetting to Village Sy No. 2, 10, 11, 19, 28, 29.	<b>30</b>	<b>33</b>	<b>36</b>				
1145	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.1	Residential Near to Road, Sy No 1	<b>75</b>	<b>75</b>	<b>75</b>				
1146	ವಸತಿ ವಲಯದ ಇತರೆ ಸ.ನಂ. 1000	Residential other Sy No 1000	<b>65</b>	<b>65</b>	<b>65</b>				
1147	ಕೊಟ್ಟಿವರು	<b>KOTNATHEVARU</b>	<b>30</b>	<b>33</b>	<b>35</b>	<b>3000</b>	<b>8000</b>		
1148	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 7, 8, 12, 28, 38 ರಿಂದ 48.	Abetting to Village Road, Sy No. 7, 8, 12, 28, 38 to 48.	<b>40</b>	<b>43</b>	<b>45</b>				
1149	ಕೊಣಗಿನಬೆಲೆ	<b>KONAGINABELE</b>	<b>20</b>	<b>23</b>	<b>25</b>	<b>3000</b>	<b>8000</b>		
1150	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 14 ರಿಂದ 18, 20, 21, 23, 120, 123 ರಿಂದ 125, 129, 133.	Abetting to Village Road, Sy No. 14 to 18, 20, 21, 23, 120, 123 to 125, 129, 133.	<b>25</b>	<b>28</b>	<b>30</b>				
1151	ಗೋಕರೆ ಬಚ್ಚೇನಹಳ್ಳಿ	<b>GOKARE BACHENAHALLI</b>	<b>20</b>	<b>23</b>	<b>25</b>	<b>3000</b>	<b>8000</b>		
1152	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 4, 7 ರಿಂದ 10	Abetting to Village Road, Sy No. 1, 4, 7 to 10	<b>25</b>	<b>28</b>	<b>30</b>				
1153	ಚನ್ನರಾಯಪಟ್ಟಣ	<b>CHANNARAYA PATNA</b>	<b>35</b>	<b>38</b>	<b>40</b>	<b>4500</b>	<b>9000</b>		
1154	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 4, 5, 12, 16, 22, 38, 39, 47, 50 ರಿಂದ 54, 58 ರಿಂದ 64, 88 ರಿಂದ 90, 127, 128, 130, 152, 155 ರಿಂದ 159, 161, 167, 180, 183, 184.	Abetting to Village Road, Sy No. 4, 5, 12, 16, 22, 38, 39, 47, 50 To 54, 58 To 64, 88 To 90, 127, 128, 130, 152, 155 To 159, 161, 167, 180, 183, 184.	<b>50</b>	<b>55</b>	<b>60</b>				
1155	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ.42, 41, 44	Residential Near to Road, Sy No 42, 41, 44	<b>75</b>	<b>75</b>	<b>75</b>				
1156	ವಸತಿ ವಲಯದ ಇತರೆ ಸ.ನಂ. 46	Residential other Sy No 46	<b>65</b>	<b>65</b>	<b>65</b>				
1157	ತೆಲ್ಲಹಳ್ಳಿ ಅಗ್ರಹಾರ	<b>THELLOHALLI AGRAHARA</b>	<b>30</b>	<b>33</b>	<b>35</b>	<b>3500</b>	<b>8000</b>		
1158	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 10, 14, 16 ರಿಂದ 20, 40, 41, 46, 47, 67.	Abetting to Village Road, Sy No. 10, 14, 16 to 20, 40, 41, 46, 47, 67.	<b>50</b>	<b>55</b>	<b>65</b>				
1159	ಬಾಲದಿಮ್ಮನಹಳ್ಳಿ	<b>BALADIMMANA HALLI</b>	<b>35</b>	<b>38</b>	<b>40</b>	<b>3000</b>	<b>8000</b>		
1160	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No Lands	<b>45</b>	<b>50</b>	<b>55</b>				
1161	ಬುದಿಗರೆ ಅಮಾನಿಕೆರೆ	<b>BUDIGERE AMANIKERE</b>	<b>25</b>	<b>28</b>	<b>30</b>	<b>3500</b>	<b>8000</b>		
1162	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.	Abetting to Village Road, Sy No. Lands	<b>30</b>	<b>35</b>	<b>40</b>				

	ಜಮೀನುಗಳು								
1163	ಬೆಟ್ಟಕೋಟೆ ಅಮಾನಿಕೆರೆ	<b>BETTAKOTE AMANIKERE</b>	<b>30</b>	<b>35</b>	<b>40</b>	<b>3500</b>	<b>8000</b>		
1164	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 22,23,37,41 ರಿಂದ 44, 46.	Abetting to Village Road, Sy No. 22, 23, 37, 41 to 44, 46.	<b>40</b>	<b>43</b>	<b>45</b>				
1165	ಯಲಿಯೂರು	<b>YALIYURU</b>	<b>30</b>	<b>33</b>	<b>35</b>	<b>3500</b>	<b>8000</b>		
1166	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು	Abetting to Village Road, Sy No. Lands	<b>40</b>	<b>43</b>	<b>45</b>				
1167	ವಸತಿ ವಲಯ ರಸ್ತೆಗೆ ಹತ್ತಿರದ ಸ.ನಂ. 12, 9, 88	Residential Near to Road, Sy No 12, 9, 88	<b>65</b>	<b>65</b>	<b>65</b>				
1168	ವರದೇನಹಳ್ಳಿ	<b>VARADEANAHALLI</b>	<b>30</b>	<b>30</b>	<b>30</b>	<b>3500</b>	<b>8000</b>		
1169	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 3, 4, 5, 11 ರಿಂದ 13.	Abetting to Village Road, Sy No. 1, 3, 4, 5, 11 to 13.	<b>40</b>	<b>40</b>	<b>40</b>				
1170	ವಸತಿ ವಲಯದ ಇತರೆ ಸ.ನಂ. 105	Residential other Sy No 105	<b>65</b>	<b>65</b>	<b>65</b>				

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.



**2023-24 ನೇ ಸಾಲಿನ ಹೊಸಕೋಟೆ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ**  
**ಹೊಸಕೋಟೆ ಟೌನ್ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಮೌಲ್ಯದ ದರಪಟ್ಟಿ**

ಕ್ರ. ಸಂ.	ಹೋಬಳಿ/ಗ್ರಾಮ/ವಾರ್ಡ್/ರಸ್ತೆ/ಪ್ರದೇಶದ ಹೆಸರು	Hobli/Village/Sy.No./Area/Road	Ward/ BLOCK	ಸ್ಥಳೀಯ ಸಂಸ್ಥೆ ವ್ಯಾಪ್ತಿಯ/ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ ವ್ಯಾಪ್ತಿಯ/ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಅಪಾರ್ಟ್‌ಮೆಂಟ್/ಪ್ಲಾಟ್/ ವಿಲ್ಲಾಜೆಂಟ್
				ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ದ ಏರಿಯಾಗೆ ರೂ.ಗಳಲ್ಲಿ
1	2	3	4	5	6
1	ಭೆಸ್ತರಪೇಟೆ	Bhetharapete	ವಾರ್ಡ್ ನಂ 11 ಬ್ಲಾಕ್ ನಂ 1	25000	
2	2. ಮಾರ್ಕೆಟ್ ರೋಡ್ ಗೆ ಹೊಂದಿಕೊಂಡಿರುವ	2. Market Road attached		25000	
3	3. ಹಳೇ ಮದ್ರಾಸ್ ರೋಡ್	Old madras road		26000	
4	4.ತೇರು ಬೀದಿ ರೋಡ್‌ಗೆ ಹೊಂದಿಕೊಂಡಿರುವ	Therubeed Road		25000	
5	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 9 ಬ್ಲಾಕ್ ನಂ 2	22000	
6	1.ಗಂಗಮ್ಮ ಗುಡಿ ರಸ್ತೆ	Gangamma Gudi Road		20000	
7	2. ಹಳೇ ಮದ್ರಾಸ್ ರಸ್ತೆ ನಂ 5	Old Madras Road No.5		19000	
8	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 5 ಬ್ಲಾಕ್ ನಂ 3	19000	
9	1.ಎಂ ವಿ ಬಡಾವಣೆ ಸೌತ್ ಕ್ರಾಸ್ ರಸ್ತೆ ನಂ 2	1. M V Extension South Cross Road 2		19000	
10	2.ಎನ್ ಹೆಚ್ 207 ಸೂಲಿಬೆಲೆ - ಹೊಸೂರು ರಸ್ತೆ (ರಸ್ತೆ ನಂ 4)	N H 207 Sulibele- Hosur Road No.4		21000	
11	3. ಮದ್ರಾಸ್ ರಸ್ತೆ ಪಶ್ಚಿಮ	3. Madras Road East		18000	
12	ಎನ್.ಇ. ಎಸ್.( ಕ್ವಾರ್ಟರ್ಸ್ )	N E S ( Quarters)	ವಾರ್ಡ್ ನಂ 5 ಬ್ಲಾಕ್ ನಂ 4	18000	
13	2. ಗೌರಿಶಂಕರ್ ಚೌಟ್ಟಿ ರಸ್ತೆ	2. Gowrishankar Chowtri Road		18000	
14	ತಮ್ಮೇಗೌಡ ಬಡಾವಣೆ	Thammegowda Extension	ವಾರ್ಡ್ ನಂ 4 ಬ್ಲಾಕ್ ನಂ 5	25000	
15	1.ಕೆ ಆರ್ ರಸ್ತೆ	1. K R Road		25000	
16	2.ಮಿಷನ್ ಹಾಸ್ಪಿಟಲ್ ರೋಡ್	2. Mission Hospital Road		25000	
17	3.ಗೌರಿಶಂಕರ್ ಚೌಟ್ಟಿ ರಸ್ತೆ	Gowrishankar Chowtri Road		22000	
18	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 9 ಬ್ಲಾಕ್ ನಂ 6	20000	
19	1. ಎನ್ ಹೆಚ್ 207 ಸೂಲಿಬೆಲೆ- ಹೊಸೂರು ರೋಡ್ ನಂ 4	N H 207 Sulibele- Hosur Road No.4		24000	
20	2. ಗಂಗಮ್ಮ ಗುಡಿ ರಸ್ತೆ	Gangamma Gudi Road		24000	
21	3.ಸಂಗೋಳಿರಾಯಣ್ಣ ರೋಡ್	Sangolirayanna Road		22000	
22	4.ರಾಮಕೃಷ್ಣ ರೋಡ್	Ramakrishna Road		22000	

23	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 10 ಬ್ಲಾಕ್ ನಂ 7	22000	
24	1.ಗಂಗಮ್ಮ ಗುಡಿ ರೋಡ್ ರಸ್ತೆ ನಂ 16	Gangamma Gudi Road No.16		22000	
25	2.ಸಂಗೋಳಿರಾಯಣ್ಣ ರೋಡ್	2. Sangolirayanna Road		22000	
26	4.ಬ್ಲಾಕ್ ನಂ 10 ಪೂರ್ವ ಮುಖ್ಯ ರಸ್ತೆ ನಂ 10	4 Blok No.10 East Main Road No.10		20000	
27	ಕುರುಬರಪೇಟೆ 109	Kurubarapete 109	ವಾರ್ಡ್ ನಂ 16 ಬ್ಲಾಕ್ ನಂ 8	20000	
28	1.ಬ್ಲಾಕ್ ನಂ 8 ಉತ್ತರ ಕ್ರಾಸ್ ರಸ್ತೆ ನಂ	1.Block No.8 North Cross Road No		20000	
29	2.ಮಾರ್ಕೆಟ್ ರಸ್ತೆ ನಂ 8:	2. Market Road No.8		30000	
30	3.ಮದ್ರಾಸ್( ಪಶ್ಚಿಮ ) ರಸ್ತೆ ನಂ 5	3.Madrash ( East ) Road No.5		30000	
31	ದೊಡ್ಡತಿಗಳರ ಪೇಟೆ	Doddathigalarapete	ವಾರ್ಡ್ ನಂ 12 ಬ್ಲಾಕ್ ನಂ 9	25000	
32	1.ತೇರುಬೀದಿ ರಸ್ತೆ ನಂ 11	1. Theerubeedi Road No.21		22000	
33	2.ನಾಲಾಗಲ್ಲಿ ರಸ್ತೆ ನಂ 21	Nalagalli Road No .21		22000	
34	3.ದೊಡ್ಡ ತಿಗಳರಪೇಟೆ ರಸ್ತೆ ನಂ 106	3. Dodda Thigalarapete Road No.106		22000	
35	4. ಜೆ ಸಿ ರಸ್ತೆ ನಂ 7	4. J C Road No.7		20000	
36	ತಮ್ಮೇಗೌಡ ಬಡಾವಣೆ	Thammegowda Extension	ವಾರ್ಡ್ ನಂ 4 ಬ್ಲಾಕ್ ನಂ 10	25000	
37	1.ಮಿಷನ್ ಹಾಸ್ಪಿಟಲ್ ರೋಡ್	1. Mission Hospital Road		25000	
38	2. ಎನ್ ಹೆಚ್ 207 ಸೂಲಿಬೆಲೆ ರಸ್ತೆ ಉತ್ತರ 3	2. N H 207 Sulibele Road North 3		22000	
39	3 ರಾಯ್‌ಸಿಂಗ್ ಲೇಔಟ್ ರಸ್ತೆ	Raysingh Layout Road		22000	
40	4. ಜೆ ಸಿ ರಸ್ತೆ ನಂ 7	4. J C Road No.7		22000	
41	ಅರಳೇಪೇಟೆ ಕುರುಬರಪೇಟೆ	Aralepete Kurubarapete	ವಾರ್ಡ್ ನಂ 15 ಬ್ಲಾಕ್ ನಂ 11	20000	
42	1.ತೇರುಬೀದಿ ರಸ್ತೆ ನಂ II	1. Theerubeedi Road No.11		25000	
43	2.ನಾಲಾಗಲ್ಲಿ ರಸ್ತೆ ನಂ 21	2. Nalagalli Road No.21		22000	
44	3.ಮಾರ್ಕ್ ರೋಡ್ ನಂ 8	3. Mark Road No.8		30000	
45	4.ಜುಮ್ಮಾ ಮಸೀದಿ ರೋಡ್ ನಂ 108	4. Jumma Masidi Road No. 108		25000	
46	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 6 ಬ್ಲಾಕ್ ನಂ 12	20000	
47	1.ಟಿ ಬಿ ರಸ್ತೆ	1.T.B. Road		20000	
48	2.9ನೇ ಮುಖ್ಯ ರಸ್ತೆ	2.9 Main Road		20000	
49	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 8 ಬ್ಲಾಕ್ ನಂ 13	20000	
50	1.ಪೂರ್ವ ಮುಖ್ಯ ರಸ್ತೆ ನಂ 113	1.East main road No 113		19000	
51	2.ರಾಮಕೃಷ್ಣ ರಸ್ತೆ ನಂ 17	2. RamaKrishna Road No 17		19000	
52	3.ಸಂಗೋಳಿರಾಯಣ್ಣ ರೋಡ್ ನಂ 105	3.Sangollirayanna Road No 105		20000	
53	4.ಬ್ಲಾಕ್ ಸೌತ್ 6ನೇ ಕ್ರಾಸ್ ರಸ್ತೆ 114	4. Block South 6th cross road 114		18000	
54	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 7 ಬ್ಲಾಕ್ ನಂ 14	22000	

55	1.ನಂಜುಂಡಸ್ವಾಮಿ ರೋಡ್ ನಂ 130	1. Nanjuddaswami Road No 130		18000	
56	2. ಸೌತ್ 6ನೇ ಕ್ರಾಸ್ ರಸ್ತೆ ನಂ 114	2. South 6th cross road No 114		18000	
57	3.ಸಂಗೋಲಿರಾಯಣ್ಣ ರೋಡ್ ನಂ 105	3. Sangolliraayanna Road No 105		20000	
58	4.ಬ್ಲಾಕ್ 6ನೇ ಸೌತ್ ಕ್ರಾಸ್ ರೋಡ್ ನಂ 104	4. Block 6th South cross road no 104		20000	
59	5 ಎನ್ ಹೆಚ್ 207 ಸುಲಿಬೆಲೆ - ಹೋಸೂರು ರೋಡ್ ನಂ 4	5. N,H 207 Sulibele - Hosuru Road no 14		22000	
60	6.ರಾಜಾ ಆರ್ಟ್ಸ್ ರೋಡ್ ನಂ 127	6.Raja Arts Road no 127		20000	
61	ನಾಲಾಗಲ್ಲಿ ,ಕಮ್ಮವಾರಿಪೇಟೆ	<b>Nalagalli Kammavaripete</b>	ವಾರ್ಡ್ ನಂ 13 ಬ್ಲಾಕ್ ನಂ 15	18000	
62	1.ಗಾಣಿಗರಪೇಟೆ ರೋಡ್ ನಂ 23.	1. Gaanigapete Road No 23		20000	
63	2.ಜುಮ್ಮಾ ಮಸೀದಿ ರಸ್ತೆ ನಂ 108	2. Jumma Masidi Road No 108		20000	
64	3.ನಾಲಾಗಲ್ಲಿ ರಸ್ತೆ ನಂ 21	3. Nalagalli Road No 21		20000	
65	ಎನ್.ಇ. ಎಸ್.( ಕ್ವಾರ್ಟರ್ಸ್ )	<b>N.I.S Quarters</b>	ವಾರ್ಡ್ ನಂ 5 ಬ್ಲಾಕ್ ನಂ 16	22000	
66	1. ಹಳೇ ಮದ್ರಾಸ್ ರಸ್ತೆ (ವೆಸ್ಟ್) ನಂ 6	1. Old Madras Road ( West ) No 6		30000	
67	ಎನ್.ಇ. ಎಸ್.( ಕ್ವಾರ್ಟರ್ಸ್ )	<b>N.I.S Quarters</b>	ವಾರ್ಡ್ ನಂ 5 ಬ್ಲಾಕ್ ನಂ 17	22000	
68	1.ಎನ್ ಹೆಚ್ 207 ಸುಲಿಬೆಲೆ ರಸ್ತೆ ನಂ 3	1.N.H. 207 Sulibele Road No 3		22000	
69	2.ವೆಲ್ ರೋಡ್ ನಂ 20	2. Well Road No 20		22000	
70	3. ಬೆಂಗಳೂರು -ಮದ್ರಾಸ್ ರೋಡ್ ನಂ ( ವೆಸ್ಟ್ ) ನಂ 6	3. Bangalore - Madras Road No (west) No 6		30000	
71	ಎ ಆರ್ ಬಡಾವಣೆ	<b>A.R Extension</b>	ವಾರ್ಡ್ ನಂ 20 ಬ್ಲಾಕ್ ನಂ 18	20000	
72	1. ಸೆಂಟ್‌ಜೋಸೆಫ್ ಸ್ಕೂಲ್ ರಸ್ತೆ ನಂ 112	1. Sentjoseph School Road No 112		20000	
73	2. ಗ್ರೇವ್‌ಯಾರ್ಡ್ ರೋಡ್ ನಂ 101	2. Graveyard Road No 101		18000	
74	ತಮ್ಮೇಗೌಡ ಬಡಾವಣೆ	<b>Timmegowda Extension</b>	ವಾರ್ಡ್ ನಂ 4 ಬ್ಲಾಕ್ ನಂ 19	25000	
75	1. ಕ್ರಾಸ್ ರೋಡ್ ನಂ 113	1. Cross Road No 113		22000	
76	2.ವೆಲ್ ರೋಡ್ ನಂ 20	2. Well Road No 20		22000	
77	3ಎನ್ ಹೆಚ್ 207 ಸುಲಿಬೆಲೆ ರೋಡ್ ವಾರ್ಡ್ ನಂ 3	3. N.H 207 Sulibele Road ward No 3		25000	
78	ಕೋಟೆ	<b>kote</b>	ವಾರ್ಡ್ ನಂ 3 ಬ್ಲಾಕ್ ನಂ 20	20000	
79	1. ಜೆ ಸಿ ರಸ್ತೆ ನಂ 7	1.J.C. Road no 7		25000	
80	2.ತಾಲ್ಲೂಕ್ ಪಂಚಾಯ್ತಿ ರೋಡ್ ನಂ 128	2. Taluk Panchayath Road No 128		25000	
81	3.ರಾಯ್‌ಸಿಂಗ್ ಲೇಔಟ್ ರಸ್ತೆ ನಂ 129	3. Raysing Layout Road no 129		25000	
82	ಪಕೀರ್‌ವಾಡ ರಜಪುತರಪೇಟೆ	<b>Pakeervaada Rajaputharapete</b>	ವಾರ್ಡ್ ನಂ 17 ಬ್ಲಾಕ್ ನಂ 21	18000	
83	1. ಹಳೇ ಎಸ್ ಬಿ ಎಂ ರಸ್ತೆ ನಂ 112	1. Old S.B.M road no 112		18000	
84	2. ಬ್ಲಾಕ್ ನಂ 8 ನಾರ್ತ್ ಕ್ರಾಸ್ ರಸ್ತೆ ನಂ	2. Block no 8 North cross road		22000	

	109	no 109			
85	3.ಸಣ್ಣಕಲ್ ಪೇಟೆ ರಸ್ತೆ ನಂ 9	3. Sannakalu pete road 9		20000	
86	ಸರ್ ಎಂ ವಿ ಬಡಾವಣೆ	<b>Sir M V Extension</b>	ವಾರ್ಡ್ ನಂ 10 ಬ್ಲಾಕ್ ನಂ 22	20000	
87	1.ಕಣ್ಣೂರಹಳ್ಳಿ ರೋಡ್ ನಂ 13	1.Kannurahalli road no 13		22000	
88	2.ಗಂಗಮ್ಮ ಗುಡಿ ರೋಡ್ ನಂ 110	2. Gagamma Temple road no 110		20000	
89	3.ಬ್ಲಾಕ್ ನಂ 10 ಪೂರ್ವ ಮುಖ್ಯ ರಸ್ತೆ 110	3. Block no 10 east main road 110		22000	
90	4. ರಾಮಕೃಷ್ಣ ರಸ್ತೆ ನಂ 17	4. Ramakrishna road 17		20000	
91	ಸರ್ ಎಂ ವಿ ಬಡಾವಣೆ	<b>Sir M V Extension</b>	ವಾರ್ಡ್ ನಂ 8 ಬ್ಲಾಕ್ ನಂ 23	20000	
92	ಗಣಗಲು ರೋಡ್ 12:	Ganagalu Road 12		22000	
93	ರಾಮಕೃಷ್ಣ ರೋಡ್ ನಂ 17	Ramakrishna Road no 17		20000	
94	ಬ್ಲಾಕ್ ನಂ 13 ಪೂರ್ವ ಮುಖ್ಯ ರಸ್ತೆ 113	Block no 13 east main road 113		22000	
95	ಬ್ಲಾಕ್ ನಂ 23 ಸೌತ್ 14ನೇ ಕ್ರಾಸ್ ರಸ್ತೆ 117	Block no 23 south 14th cross road 117		25000	
96	ಸರ್ ಎಂ ವಿ ಬಡಾವಣೆ	<b>Sir M V Extension</b>	ವಾರ್ಡ್ ನಂ 7 ಬ್ಲಾಕ್ ನಂ 24	20000	
97	ಬ್ಲಾಕ್ 23 ಸೌತ್ 4ನೇ ಕ್ರಾಸ್ ರಸ್ತೆ 117	Block 23 South 4th cross road 117		22000	
98	ನಂಜುಂಡಸ್ವಾಮಿ ರೋಡ್ ನಂ 130	Nanjunddaswami road no 130		20000	
99	ಬ್ಲಾಕ್ ನಂ 25 ಸೌತ್ ಕ್ರಾಸ್ ರಸ್ತೆ 116	Block no 25 south cross road 116		20000	
100	ಗಣಗಲು ರಸ್ತೆ 12	Ganaglu road 12		20000	
101	ಸರ್ ಎಂ ವಿ ಬಡಾವಣೆ	<b>Sir M V Extension</b>	ವಾರ್ಡ್ ನಂ 7 ಬ್ಲಾಕ್ ನಂ 25	20000	
102	ನಂಜುಂಡಸ್ವಾಮಿ ರೋಡ್ ನಂ 130	Nanjunddaswami road no 130		20000	
103	ರಾಜ ಆರ್ಟ್ ರಸ್ತೆ 127	Raja Art road 127		22000	
104	ಎನ್ ಹೆಚ್ 207 ಸುಲಿಬೆಲೆ-ಹೂಸೂರು ರಸ್ತೆ-4	N.H 207 Sulibele - Husuru road - 4		30000	
105	ಬ್ಲಾಕ್ ನಂ 25 ಸೌತ್ ಕ್ರಾಸ್ ರಸ್ತೆ 116	Block no 25 south cross road 116		20000	
106	ದರ್ಜೆಪೇಟೆ ಕುಂಬಾರಪೇಟೆ :	<b>Dharje pete Kumbarahalli</b>	ವಾರ್ಡ್ ನಂ 14 ಬ್ಲಾಕ್ ನಂ 26	20000	
107	ಸುಣಕಲ್ ಪೇಟೆ ರಸ್ತೆ -9	Sunikalepete Road -9		25000	
108	ಗಾಣಿಗರಪೇಟೆ ರೋಡ್ ನಂ 23	Ganigarapete Road No 23		30000	
109	ಮಾರ್ಕೆಟ್ ರಸ್ತೆ -8 :	Market Road -8		25000	
110	ಶರಾಬ್ ಮುನಿಶಾಮಯ್ಯ ಲೇಔಟ್	<b>Sharb Munishamayya layout</b>	ವಾರ್ಡ್ ನಂ 18 ಬ್ಲಾಕ್ ನಂ 27	20000	
111	ಬೆಂಗಳೂರು ಮದ್ರಾಸ್ ರಸ್ತೆ 5	Bangalore madras Road-5		30000	
112	ಹಳೇ ಅಂಚೆ ಕಛೇರಿ ರಸ್ತೆ -22 :	Old Post office road-22		25000	
113	ಸುಣಕಲ್ ಪೇಟೆ ರಸ್ತೆ -9	Sunikalepete Road -9		20000	

114	ಕೋಟೆ	Kote	ವಾರ್ಡ್ ನಂ 3 ಬ್ಲಾಕ್ ನಂ 28	20000	
115	ಜೆ ಸಿ ರಸ್ತೆ -7	J.C Road-7		25000	
116	ತಾಲ್ಲೂಕು ಪಂಚಾಯ್ತಿ ರಸ್ತೆ-128	Taluk Panchayath Road-128		25000	
117	ಚಿಕ್ಕತಿಗಳರಪೇಟೆ	Chikkatigalarapete	ವಾರ್ಡ್ ನಂ 2 ಬ್ಲಾಕ್ ನಂ 29	20000	
118	ಬ್ರಾಹ್ಮಣರಪೇಟೆ ರಸ್ತೆ 120	Bramhanarapete Road-120		22000	
119	ಗಾಣಿಗರಪೇಟೆ ರೋಡ್ ನಂ 23	Ganigarapete Road No 23		20000	
120	ದರ್ಜಿಪೇಟೆ ಕುಂಬಾರಪೇಟೆ	Dharje pete Kumbarahalli	ವಾರ್ಡ್ ನಂ 14 ಬ್ಲಾಕ್ ನಂ 30	25000	
121	ಮಾರ್ಕೆಟ್ ರಸ್ತೆ -8	Market Road -8		25000	
122	ಜುಮ್‌ಮಾಸೀದಿ ರಸ್ತೆ -108	Jumma masidi road no 23		20000	
123	ಗಾಣಿಗರಪೇಟೆ ರೋಡ್ ನಂ 23	Ganigarapete Road No 23		20000	
124	ಕೋಟೆ	Kote	ವಾರ್ಡ್ ನಂ 3 ಬ್ಲಾಕ್ ನಂ 31	20000	
125	ಎನ್ ಹೆಚ್ 207 ಸುಲಿಬೆಲೆ ನಾರ್ತ್ ನಂ 3 :	N.H. 207 Sulibele North No 3		18000	
126	ಬ್ಲಾಕ್ ನಂ 19 ನಾರ್ತ್ ಕ್ರಾಸ್ ರಸ್ತೆ 133	Block no 19 North cross road 133		19000	
127	ಡಾ' ಅಂಬೇಡ್ಕರ್ ಕಾಲೋನಿ	Dr Ambedkar colony	ವಾರ್ಡ್ ನಂ 21 ಬ್ಲಾಕ್ ನಂ 32	20000	
128	ಕಣ್ಣೂರಹಳ್ಳಿ ರಸ್ತೆ ನಂ 13	Kannuru road no 13		20000	
129	ಬೆಂಗಳೂರು ಮದ್ರಾಸ್ ರಸ್ತೆ 5 (ಪೂರ್ವ ಕಡೆ )	Banglaore Madras road 5( East said)		30000	
130	ಮಜೀದ್ ರಸ್ತೆ -123	Majeed Road-123		20000	
131	ಸೆಂಟ್‌ಜೋಸೆಫ್ ರೋಡ್ ನಂ 122	Sentjosph Road No 122		20000	
132	ಎ ಆರ್ ಬಡಾವಣೆ	A.R Extension	ವಾರ್ಡ್ ನಂ 20 ಬ್ಲಾಕ್ ನಂ 33	20000	
133	ಗಂಗಮ್ಮ ಗುಡಿ ರೋಡ್ ನಂ 16:	Gagamma Temple Road No 16		20000	
134	ಗಣಗಲು ರೋಡ್ 12	Ganagalu Road 12		20000	
135	ಮಸೀದಿ ರೋಡ್ ನಂ 123	Masidi Road no 123		20000	
136	ಕಣ್ಣೂರಹಳ್ಳಿ ರಸ್ತೆ ನಂ 13	Kannuru road no 13		20000	
137	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 6 ಬ್ಲಾಕ್ ನಂ 34	20000	
138	ಬ್ಲಾಕ್ ನಂ 25 ಸೌತ್ ಕ್ರಾಸ್ ರಸ್ತೆ -116	Block no 25 South cross road - 116		20000	
139	ಎನ್ ಹೆಚ್ 207 ಸುಲಿಬೆಲೆ -ಹುಸುರು ರೋಡ್ ನಂ 4	N.H.207 Sulibele - Husuru road no 4		25000	
140	ಕಿಲಾರಿಪೇಟೆ	Kilaaripete	ವಾರ್ಡ್ ನಂ 1 ಬ್ಲಾಕ್ ನಂ 35	18000	
141	ವೀರಮ್ಮ ಮಠದ ರಸ್ತೆ -121	Veeramma Matta road -121		20000	
142	ಗಾಣಿಗರಪೇಟೆ ರೋಡ್ ನಂ 26	Ganigarapete Road No 26		25000	
143	ಬ್ರಾಹ್ಮಣರಪೇಟೆ ರಸ್ತೆ 120 :	Bramhanarapete Road-120		22000	
144	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 8 ಬ್ಲಾಕ್ ನಂ 36	20000	
145	ಕಣ್ಣೂರಹಳ್ಳಿ ರಸ್ತೆ ನಂ 13	Kannuru road no 13		20000	

146	ರಾಮಕೃಷ್ಣ ರೋಡ್ ನಂ 17	Ramakrishna Road no 17		20000	
147	ಗಣಗಲು ರೋಡ್ 12	Ganigalu road 12		20000	
148	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 8 ಬ್ಲಾಕ್ ನಂ 37	20000	
149	ವೀರಮ್ಮ ಮಠದ ರಸ್ತೆ -121	Veeramma Matta road -121		20000	
150	ಖಾಜಿ ಮೊಹಲ್ಲಾ	Khaji Mohalla	ವಾರ್ಡ್ ನಂ 22 ಬ್ಲಾಕ್ ನಂ 38	20000	
151	ಕಣ್ಣೂರಹಳ್ಳಿ ರಸ್ತೆ ನಂ 13	Kannuru road no 13		20000	
152	ಖಾಜಿ ಮೊಹಲ್ಲಾ ರಸ್ತೆ ನಂ 131	Khaji Mohalla road no 131		20000	
153	ವರದಾಪುರ ರಸ್ತೆ ನಂ 126	Varadapura road no 126		30000	
154	ಮಾಲೂರು ರಸ್ತೆ 14	Maluru road 14		30000	
155	ಗೌತಮ್ ಕಾಲೋನಿ	Gowtham colony	ವಾರ್ಡ್ ನಂ 19 ಬ್ಲಾಕ್ ನಂ 39	22000	
156	ಚಿಂತಾಮಣಿ ರಸ್ತೆ ನಂ 10	Chintamani road no 10		30000	
157	ಅಂಜನೇಯ ದೇವಸ್ಥಾನ ರಸ್ತೆ ನಂ 25	Hanuman Temple road no 25		20000	
158	ಖಾಜಿ ಮೊಹಲ್ಲಾ	Khaji mohalla	ವಾರ್ಡ್ ನಂ 22 ಬ್ಲಾಕ್ ನಂ 40	20000	
159	ವರದಾಪುರ ರಸ್ತೆ ನಂ 126	Varadapura road no 126		25000	
160	ಖಾಜಿಮೊಹಲ್ಲಾ ರಸ್ತೆ 131	Khajimohalla road 131		20000	
161	ಮಾಲೂರು ರಸ್ತೆ 14	Maluru road 14		30000	
162	ಸರ್ ಎಂ ವಿ ಬಡಾವಣೆ	Sir M V Extension	ವಾರ್ಡ್ ನಂ 6 ಬ್ಲಾಕ್ ನಂ 41	20000	
163	ಎನ್ ಹೆಚ್ 207 ಸೂಲಿಬೆಲೆ -ಹೊಸೂರು ರಸ್ತೆ-4	N H 207 Sulibele- Hosur Road No.4		25000	
164	ಎನ್ ಹೆಚ್ 4 ಕಟ್‌ಮಂಡು ಲೇಔಟ್ ರಸ್ತೆ -18	N H 4 Kathmandu layout road 18		20000	
165	ದಂಡುಪಾಳ್ಯ ಸಿದ್ಧಾರ್ಥನಗರ	Dandupalya Siddharthnagara	ವಾರ್ಡ್ ನಂ 23 ಬ್ಲಾಕ್ ನಂ 42	22000	
166	ಚಿಂತಾಮಣಿ ರಸ್ತೆ ನಂ 10	Chintamani road no 10		25000	
167	ಬೆಂಗಳೂರು - ಮದ್ರಾಸ್ ಪೂರ್ವದ ಕಡೆ ರಸ್ತೆ ನಂ 5	Banglaore - Madras east said road no 5		30000	
168	ದಂಡುಪಾಳ್ಯ ಸಿದ್ಧಾರ್ಥನಗರ	Dandupalya Siddharthnagara	ವಾರ್ಡ್ ನಂ 23 ಬ್ಲಾಕ್ ನಂ 43	22000	
169	ವಾಲೂರು ರಸ್ತೆ -14	Vaaluru Road-14		30000	
170	ಬೆಂಗಳೂರು - ಮದ್ರಾಸ್ ಪೂರ್ವದ ಕಡೆ ರಸ್ತೆ ನಂ 5	Bangalore - Madrasa East said road no 5		30000	
171	ದಂಡುಪಾಳ್ಯ ರಸ್ತೆ	Dandupalya road		25000	
172	ದಂಡುಪಾಳ್ಯ ಸಿದ್ಧಾರ್ಥನಗರ	Danduplaya Siddharthnagara	ವಾರ್ಡ್ ನಂ 23 ಬ್ಲಾಕ್ ನಂ 44	25000	
173	ದಂಡುಪಾಳ್ಯ ರಸ್ತೆ ನಂ 15	Danduplaya road no 15		25000	
174	ಬೆಂಗಳೂರು - ಮದ್ರಾಸ್ ಪೂರ್ವದ ಕಡೆ ರಸ್ತೆ ನಂ 5	Bangalore-Madrsa east said road no 5		30000	
175	ಸಿ ಎಂ ಆರ್ ಎಸ್ ವಿಂಡ್ ಅಪಾರ್ಟ್‌ಮೆಂಟ್ ( ಹೊಸಕೋಟೆ ಗ್ರಾಮ)	C.M.R S Vind Appartment ( Hoskote Village			25000
176	ವಿ ಆರ್ ಎಲೆಗನ್ನಿ ಅಪಾರ್ಟ್‌ಮೆಂಟ್	V.R Elegenni Appartment			30000

177	ವಿ ಆರ್ ಶೋಭಾ ಮೇಡೋಸ್ ಅಪಾರ್ಟ್‌ಮೆಂಟ್	V.R Shobha Medoos Appartment			30000
178	ಫಾರೂಕ್ ಲೇಔಟ್ ಹೊಸಕೋಟೆ ಸರ್ವೆ ನಂ 203/2ಬಿ ಮತ್ತು 217/1	Faruk layout Hoskote serve no 203/2B and 217/1		30000	
179	ರೋಜ್ ಗಾರ್ಡನ್ ಹೊಸಕೋಟೆ ಟೌನ್ ಸರ್ವೆ ನಂ 391/4.217/4	Rooj Gardan Hoskote Town serve no 391/4.217/4		30000	
180	ಶಿವ ಗಾರ್ಡನ್	Shiva Gardan		22000	
181	ಕೆ ಇ ಬಿ ಕಾಲೋನಿ	K.E.B COLONY		30000	
182	ದೇಶದ ಪೇಟೆ	Deshadapete pate		20000	
183	ಸಂಜೀವಪ್ಪ ಲೇಔಟ್	Sanjeevappa Layout		24000	
184	ಶಾಂತಿನಗರ	Shantinagara		22000	
185	ಮಹಾಲಕ್ಷ್ಮೀ ಬಡಾವಣೆ	Mahalakshi Extention		22000	
186	ಬಸವೇಶ್ವರ ಬಡಾವಣೆ	Basvesvara Extention		22000	
187	ದಂಡುಪಾಳ್ಯ	Dandupalya		30000	
188	ದಂಡುಪಾಳ್ಯ ರಾಷ್ಟ್ರೀಯ ಹೆದ್ದಾರಿ 207	Danduplaya National high way		30000	
189	ರೂಬಿರಾಯಲ್ ಲೇಟ್ ದಂಡುಪಾಳ್ಯ ಗ್ರಾಮದ ಸರ್ವೆ ನಂ 5/1.68/1.92.93/5.94/1.95/2.95/3	Rubhiroyal Lake Dandupalya Village serve no 5/1.68/1.92.93/5.94/1.95/2.95/3		25000	
190	ರೂಬಿ ರಾಯಲ್ ಅಪಾರ್ಟ್‌ಮೆಂಟ್	Rubhi royal Appartment			30000
191	ರೂಬಿ ಲೇಔಟ್ ದಂಡುಪಾಳ್ಯ ಗ್ರಾಮ ಸರ್ವೆ ನಂ 37/3.40/1.42/1.42/2.37/1 ಮತ್ತು 43/3	Rubhi layout Dandupalya Village Serve no 37/3.40/1.42/1.42/2.37/1 and 43/3		25000	
192	ಸೌಹಾರ್ದ ಲೇಔಟ್ ದಂಡುಪಾಳ್ಯ ಸರ್ವೆ ನಂ 177.170.181/1.181/2. 182/1.57	Sowndrya Layout Dandupalya serve No 177.170.181/1.181/2. 182/1.57		25000	
193	ವರದಾಪುರ	Varadapura		30000	
194	ವರದಾಪುರ ಸರ್ವೆ ನಂ 5/2.6/1.6/3.6/4.6/5.155/3.155/4.156/2.156/3.156/4.157/1.157/2.158.159.160.74/7.74/8.74/9.75/1.75/2.75/3.75/4.75/5.75/6.75/7.75/8	Varadapura serve no 5/2.6/1.6/3.6/4.6/5.155/3.155/4.156/2.156/3.156/4.157/1.157/2.158.159.160.74/7.74/8.74/9.75/1.75/2.75/3.75/4.75/5.75/6.75/7.75/8		30000	
195	ವರದಾಪುರ ಮುಖ್ಯ ರಸ್ತೆ	Varadapura Main road		30000	
196	ನಿಸರ್ಗ ಲೇಔಟ್ ವರದಾಪುರ ಮತ್ತು ದಂಡುಪಾಳ್ಯ	Nisrgha Layout Varadapura and Dandupalya		25000	
197	ವಿ ಆರ್ ಪಾರ್ಕ್‌ವಿವ್ ( , ಸೈಟ್ ನಂ	V.R Parkviwe (Site no 42/43			30000

	42/43 ನಿಸ್ಸರ್ಗ ಬಡಾವಣೆ )	Nishrgha extention)		
198	ಹೊಸಕೋಟೆ ಟೌನ್ ಎಂ ವಿ ಬಡಾವಣೆಗೆ ಸೇರಿದ ಸತ್ಯಾ ಸಾಯಿ ರಾಯಲ್ ಗಾರ್ಡನ್ ಲೇಔಟ್ (ಬಿಎಂಆರ್‌ಡಿಎ) ಸರ್ವೆ ನಂ. 197/3, 197/6, 198/1, 198/2, 198/3, 198/4, 198/5, 199/1, 201, 203/1ಎ1, 201/1ಎ6, 201/1ಎ7, 201/1ಎ8, 201/1ಎ10, 201/1ಎ11, 201/1ಎ12, 201/1ಎ13 & 97/5.	Hoskote Town M. V Extention, Satya Sai Royal Gardan Layout (BMRDA) Sserve No 197/3, 197/6, 198/1, 198/2, 198/3, 198/4, 198/5, 199/1, 201, 203/1A1, 201/1A6, 201/1A7, 201/1A8, 201/1A10, 201/1A11, 201/1A12, 201/1A13 & 97/5	25000	
199	ಭಾರತ್ ಮಾತ ಸ್ಕೂಲ್ ವಿವೇಕಾನಂದನಗರ ಅನಫ ಲೇಔಟ್ ಸರ್ವೆ ನಂ. 398/1, 398/2, 400/1, 400/2, 412/1, 412/2 & 412/3.	Bharath Matha School Vivekanada Anag layout serve No 38/1, 398/2, 400/1, 400/2. 412/2 & 412/3	35000	
200	ವಿ.ಆರ್ ಲೇಕ್ ವಿವ್ ಆಪಾರ್ಟ್‌ಮೆಂಟ್ (ಭಾರತ್ ಮಾತ ಸ್ಕೂಲ್ ವಿವೇಕಾನಂದನಗರ ಅನಫ ಲೇಔಟ್ ಸೈಟ್ 7 & 8)	V.R lake Viwe Appartment ( Bharath Matha School Vivekananda Anag Layout Site (7&8)		35000
201	ಹೆಚ್ ಜೆ ಸಿ ಇನ್‌ಚಿಟಿ ಸರ್ವೆ ನಂ. 138/2, 138/3, 148/1, 149/1ಎ, 149/1ಬಿ ಮತ್ತು 149/2.	H.J.C Inciti Serve No 138/2, 138/3 , 148/1, 149/1A , 1491B1 and 149/2	30000	
202	ಬಾಲಾಜಿ ಗೋಲ್ಡ್ ಸಿಟಿ (96/3, 96/7, 118/2, 118/5 [ಹಳೇ ನಂ. 118/2, 119]).	Balaji gold city ( 96/3, 96/7, 118/2, 118/5 (old No 118/2, 119D	25000	
203	ವಿ.ಆರ್ ಗ್ರಾಂಡ್ ಆಪಾರ್ಟ್‌ಮೆಂಟ್ (ದಂಡುಪಾಳ್ಯ ಗ್ರಾಮ) ಸರ್ವೆ ನಂ. 94/2.	V R Grand Appartment(Dandupalya Village) 94/2		28000
204	ದಂಡುಪಾಳ್ಯ ಅನುಗ್ರಹ ಮಿಲನ ಸ.ನಂ. 160/2, 171/2, 171/3, 171/10, 172, 173, 174, 175/1, 175/2, 175/3ಎ, 175/3ಬಿ, 175/4, 176, 182/6, 182/7, 184/2, 184/1, 184/3, 185, 186/5.	Dandupalya Anugraha milana S No 16/2, 171/2, 171/3, 171/10, 172, 173, 174, 175/1, 175/2, 175/3 A, 175/3B, 175/4, 176, 182/6, 182/7, 184/2, 184/1, 184/3, 185, 186/5.	25000	
205	ಹೊಸಕೋಟೆ ವೆಂಕಟಾದ್ರಿ ಲೇಔಟ್ ಸ. ನಂ. 369/1, 370/1.	Hoskote Venkatadri Layout S. No 369/1 , 370/1	25000	
206	ಜಿ.ಕೆ ಮಗ್ಗೋಲಿಯಾ (ಹೊಸಕೋಟೆ)	J.K Mangoliya ( Hoskote)		30000
207	10X ಮಾಸ್ RD ಅಪಾರ್ಟ್‌ಮೆಂಟ್	10X Maz RD Apartment		31700
208	ವಿ ಆರ್ ಗ್ರಾಂಡ್ ಸಿಟಿ	V R Grand City	25000	
209	ಸಿ.ಜಿ.ಎನ್ ಸಾಯಿ	C J N Sai Fortune	32000	



210	ರಿಕ್ವೀಜಾ ಅಪಾರ್ಟ್‌ಮೆಂಟ್	Riqueza Apartment						27500
211	ಸತ್ಯ ಸಾಯಿ ಹೊಸಲೇವಟ್	Sathya Sai New Layout					26900	
212	ಎ. ವಿ ಸನ್ ರೈಸ್ ಅಪಾರ್ಟ್‌ಮೆಂಟ್	A V Sun Rise Apartment						32000
213	ಜೆ.ಪಿ ಲುಟೋಸ್ ಅಪಾರ್ಟ್‌ಮೆಂಟ್	J P Lotus Apartment						30400
214	ಜೆ.ಪಿ ತುಲಿಪ್ಸ್ ಅಪಾರ್ಟ್‌ಮೆಂಟ್	J P Tulips Apartment						32000
215	ಹೆಚ್ ಎನ್ ಶಶಿದರ್ ಮತ್ತು ಇತರರು ಸರ್ವೆ ನಂ. 356/1, 356/2, 356/3, 357.	H.N.Shashidhar and others SY no 356/1, 356/2, 356/3, 357.					30000	

**ಹೊಸಕೋಟೆ ಉಪ ನೋಂದಣಿ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಮೌಲ್ಯದ ದರಪಟ್ಟಿ**

ಕ್ರ.ಸಂ	ಗ್ರಾಮದ/ಪ್ರದೇಶ/ವಾರ್ಡ್/ರಸ್ತೆ ಹೆಸರು	Hobli/Village/Sy.No/Area/Road	ಮಿಷಿ	ತರಿ	ಭಾಗಾಯು	ಸ್ಥಳೀಯ ಸಂಸ್ಥೆ / ಗ್ರಾಮತಾಣ ವ್ಯಾಪ್ತಿಯ ವಸತಿ ನಿವೇಶನಗಳು	ಸರ್ಕಾರಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ / ಸರ್ಕಾರಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಅನುಮೋದಿಸಲ್ಪಟ್ಟ ಅಪಾರ್ಟ್‌ಮೆಂಟ್/ಪ್ಲಾಟ್/ ವಿಲ್ಲಾಜ್‌ಗಳ ದರ	ವಿಲ್ಲಾ ಪ್ಲಾಟ್
	<b>ಕಸಬಾ ಹೋಬಳಿ</b>	<b>Kasaba Hobli</b>							
216	<b>ಆಲಪ್ಪನಹಳ್ಳಿ</b>	<b>Alappanahalli</b>	75	95	105	5500	11000		
217	ಆಲಪ್ಪನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 1, 6, 7, 15, 16, 18, 19, 21, 24 ರಿಂದ 31, 33, 34 ರಿಂದ 38, 40 ರಿಂದ 42, 44.	Alappanahalli (N H 207) Attached Sy. No. 1, 6, 7, 15, 16, 18, 19, 21, 24 to 31, 33, 34 to 38, 40 to 42, 44.	125	140	150				
218	ಆಲಪ್ಪನಹಳ್ಳಿ ರಾಷ್ಟ್ರೀಯ ಹೆದ್ದಾರಿ-207 ಹೊಂದಿಕೊಂಡಿರುವ ಸರ್ವೆ ನಂ. 38, 40, 41, 42, 44, 29, 26, 25, 18, 16, 6, 7, 15, 19, 21, 24, 27, 28, 30, 31, 33, 34, 35, 36, 37	Alappanahalli NH-207 Attached Sy. No. 38, 40, 41, 42, 44, 29, 26, 25, 18, 16, 6, 7, 15, 19, 21, 24, 27, 28, 30, 31, 33, 34, 35, 36, 37	125	130	135				
219	<b>ಅಮಾನಿದೊಡ್ಡಕೆರೆ</b>	<b>Amani Doddakere</b>	110	120	130	7000	14000		
220	ಅಮಾನಿದೊಡ್ಡಕೆರೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ ರಿಂದ 4) ಹೊಂದಿಕೊಂಡಿರುವ ಸರ್ವೆ ನಂ. 11 ರಿಂದ 14, 15, 16, 17, 18, 19, 20, 67, 74, 75, 76, 77, 78, 79, 80, 82, 83, 103, 108, 109, 110 ರಿಂದ 112, 469, 479.	Amani Doddakere Main Road (N H 4) Attached Sy. No. 11 to 14, 15, 16, 17, 18, 19, 20, 67, 74, 75, 76, 77, 78, 79, 80, 82, 83, 103, 108, 109, 110 to 112, 469, 479.	200	205	210				

221	ಎಡಿಪಿಸ್ ಅಪಾರ್ಟ್‌ಮೆಂಟ್ (ಅಮಾನಿದೊಡ್ಡಕೆರೆ ಗ್ರಾಮ)	Edipise Apartment (Amanidoddakere village)	0					32000	
222	ಉತುಂಗ ರೆಸಿಡೆಂಸಿ	Uthunga Residency( New addition by CVC )						36700	
223	ಅಮಾನಿ ಚಿಕ್ಕಕೆರೆ	<b>Amani Chikkakere</b>	50	55	65	5000	8000		
224	ಅಮಾನಿ ಚಿಕ್ಕಕೆರೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 33, 36, 37.	Amani Chikkakere (N H 4) Attached Sy. No. 33, 36, 37.	90	95	105				
225	ಅಪ್ಪಾಜಿಪುರ	<b>Appajipura</b>	70	75	85	7000	11000		
226	ಅಪ್ಪಾಜಿಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 3 ರಿಂದ 7, 10 ರಿಂದ 22, 36, 37.	Appajipura Main Road Attached Sy. No. 1, 3 to 7, 10 to 22, 36, 37.	80	85	90				
227	ಅಗಸನಕೆರೆ	<b>Agasanakere</b>	80	85	90	7000	11000		
228	ಕಲ್ಲಹಳ್ಳಿ	<b>Kallahalli</b>	50	55	60	7000	11000		
229	ಕಲ್ಲಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2 ರಿಂದ 7, 12, 13, 15, 20 ರಿಂದ 22, 25, 28, 56 ರಿಂದ 61, 85, 86, 88.	Kallahalli Main Road Attached Sy. No. 2 to 7, 12, 13, 15, 20 to 22, 25, 28, 56 to 61, 85, 86, 88.	70	75	85				
230	ಕಣ್ಣೂರಹಳ್ಳಿ	<b>Kannurahali</b>	90	95	100	12000	20000		
231	ಕಣ್ಣೂರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 11, 12, 106 ರಿಂದ 108, 110, 125 ರಿಂದ 126, 127 ರಿಂದ 129, 145 ರಿಂದ 147, 151 ರಿಂದ 154, 166 ರಿಂದ 168, 175, 211, 213.	Kannurahali Main Road Attached Sy. No. 11, 12, 106 to 108, 110, 125 to 126, 127 to 129, 145 to 147, 151 to 154, 166 to 168, 175, 211, 213.	120	125	130				
232	ಕಣ್ಣೂರಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 11, 12, 37, 188, 189, 190, 191, 192, 193, 194, 195, 197, 199, 207 in between Sy No 11, 12 & SH-95 ಸರ್ಕಾರಿ ರಸ್ತೆ	Kannurahali (Chennai Express Highway) Attached Sy. No. 11, 12, 37, 188, 189, 190, 191, 192, 193, 194, 195, 197, 199, 207 in between Sy No 11, 12 & SH-95 Govt Road	120	125	130				
233	ವಿ.ಆರ್ ಗೋಕುಲಂ ಅಪಾರ್ಟ್‌ಮೆಂಟ್ (ಸರ್ವೆ ನಂ. 146/2)	V.R Gokulam Apartment (Sy.No. 146/2)						35000	
234	ವಿ.ಆರ್ ಪರ್ಲ್ ಅಪಾರ್ಟ್‌ಮೆಂಟ್ (ಸರ್ವೆ ನಂ. 151/4)	V.R. Pearl Apartment (Sy.no. 151/4)						35000	
235	ನಿಸರ್ಗ ಕ್ಯಾಪಿಟಲ್ ಅಪಾರ್ಟ್‌ಮೆಂಟ್	Nisarga Capital						35000	

		Apartment							
236	ಕಣ್ಣೂರಹಳ್ಳಿ ನಿಸರ್ಗ ಲೇಔಟ್. ಸರ್ವೆ ನಂ.ಗಳು. 1/2, 1/3, 1/4, 1/5, 1/6, 2/2, 125/1, 125/6, 125/17, 125/22, 125/23, 125/24, 127/6, 127/7, 158, 124/2, 124/3, 124/4, 124/5, 125/8, 125/10, 125/11, 25/14, 125/16, 25/26, 125/27, 149/1, 151/3ಎ, 151/3ಬಿ, 148/1, 148/2, 148/3, 149/2, 149/2, 151/3ಸಿ, 152/2, 155, 156/1, 157/1,157/2, 157/3ಎ, 158, 160.	Kannurahali Nisarga Layout Sy No. 1/2, 1/3, 1/4, 1/5, 1/6, 2/2, 125/1, 125/6, 125/17, 125/22, 125/23, 125/24, 127/6, 127/7, 158, 124/2, 124/3, 124/4, 124/5, 125/8, 125/10, 125/11, 25/14, 125/16, 25/26, 125/27, 149/1, 151/3A, 151/3B, 148/1, 148/2, 148/3, 149/2, 149/2, 151/3C, 152/2, 155, 156/1, 157/1, 157/2, 157/3A, 158, 160.					25000	43000	
237		Kannurahalli (Chennai Express highway attached Sy No. 33,12	120	125	130				
238		Kannurahalli SH -95 attached sy No. 12,166,167,168	120	125	130				
239	ಕಣ್ಣೂರಹಳ್ಳಿ	Mojar Road attached sy No. 50,25,24,175,22,176,135, 133,136,132,137,130,145, 129,127,126,125,109,106, 107,108,154,153,152,146, 145,144,143,136,138,174, 176,177,22,21,23	120	125	130				
240	ಕಣ್ಣೂರಹಳ್ಳಿ	Kannurahalli V R Sun City ( New addition by CVC )					22000		
241	ಇಂಡೆಸ್ಟ್ರೀಯಲ್ ಏರಿಯಾ ಕಣ್ಣೂರಹಳ್ಳಿ	Industrial area Kannurahalli					10000		
242	ಕಣ್ಣೂರಹಳ್ಳಿ	Kannurahalli V R Dream City ( New addition by CVC )					22500		
243	ಕುಂಬಳಹಳ್ಳಿ	<b>Kumbalahalli</b>	80	85	90	7000	11000		
244	ಕುಂಬಳಹಳ್ಳಿ ಮುಖ್ಯ ರಸ್ತೆಗೆ	Kumbalahalli Main Road	90	95	100				

	ಹೊಂದಿಕೊಂಡಿರುವ ಸರ್ವೆ ನಂ. 2, 3, 8 ರಿಂದ 13, 69 ರಿಂದ 73, 83 ರಿಂದ 86, 88, 90 ರಿಂದ 96.	Attached Sy. No. 2, 3, 8 to 13, 69 to 73, 83 to 86, 88, 90 to 96.							
245	ಕೊರಳೂರು	Koralur	100	110	120	8800	15000		
246	ಕೊರಳೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 10 ರಿಂದ 12, 24, 27 ರಿಂದ 31, 43, 53, 54, 59 ರಿಂದ 68, 88, 89, 91, 95, 96, 97, 132, 170, 173, 174, 179, 182, 184 ರಿಂದ 188, 191 ರಿಂದ 194, 197, 198.	Koralur (N H 4) Sy No. 10 to 12, 24, 27 to 31, 43, 53, 54, 59 to 68, 88, 89, 91, 95, 96, 97, 132, 170, 173, 174, 179, 182, 184 to 188, 191 to 194, 197, 198.	150	155	160				
247	ಕೊರಳೂರು ರುಷಭದ್ರಿ ಟವರ್ಸ್ (ಹೊಸ)	Koralur Varushabadri Towers ( New addition by CVC )					34000		
248	ಕೊರಳೂರು	Koralur Cynosure White spaces ( New addition by CVC )					34000		
249	ವಸುಧ ಸಿಲ್ವರ್ ಓಕ್ (ಕೊರಳೂರು ಸರ್ವೆ ನಂ. 37/1ಎ1, 37/4 (ಹಳೇ ನಂ. 37/2).	Vasudhaa Silver Oak Koralur Sy No . 37/1A1, 37/4 (Old No .37/2).	0				20000		
250	ಕುರುಬರಹಳ್ಳಿ	Kurubarahalli	70	75	85	5000	10000		
251	ಕುರುಬರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 17, 21 ರಿಂದ 23, 31 ರಿಂದ 36, 63, 65, 68, 69, 108, 109, 110, 124.	Kurubarahalli Main Road Attached Sy. No. 17, 21 to 23, 31 to 36, 63, 65, 68, 69, 108, 109, 110, 124.	100	105	110				
252	ಕೊಳತೂರು	Kolathur	100	110	120	10000	20000		
253	ಕೊಳತೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 22 ರಿಂದ 26, 113, 121, 135, 141 ರಿಂದ 149, 150, 151, 159, 160, 166 ರಿಂದ 168, 169, 175 ರಿಂದ 179, 181 ರಿಂದ 185, 187, 188, 190 ರಿಂದ 195, 222.	Kolathur (N H 4) attached Sy No. 22 to 26, 113, 121, 135, 141 to 149, 150, 151, 159, 160, 166 to 168, 169, 175 to 179, 181 to 185, 187, 188, 190 to 195, 222.	200	205	210				
254	ಅಧಿತ್ಯಾ ಗ್ರಾಂಡ್ (ಕೊಳತೂರು ಸರ್ವೆ ನಂ. 136, 137, 139, 146, 147 ಮತ್ತು 134).	Adithya Grand (Kolathur SY No. 136, 137, 139, 146, 147 and 134).					35000		
255	ಶರಣಂ ಬಡಾವಣೆ (ಕೊಳತೂರು ಗ್ರಾಮ) ಸರ್ವೆ ನಂ 120, 121/1.	Sharanam Layout (Kolathur Village Sy.No.					25000		

		120, 121/1).							
256	ಅರ್ಥ ನಿಯೋ (ಕೊಳತೂರು ಗ್ರಾಮ ಸರ್ವೆ ನಂ. 215/4, 215/5, 215/6ಪಿ, 238/1, 238/2, 238/3, 240, 263)	Artha Neo (Kolathuru Village Sy.No. 215/4, 215/5, 215/6P, 238/1, 238/2, 238/3, 240, 263)					30000		
257	ಕೊಳತೂರು (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 117, 129, 132, 134, 135, 136, 139, 140, 142, 143, 144, 145, 146, 147, 148, 149, 150, 151, 152, 153, 154, 155, 157, 158, 159, 160, 161, 162, 163, 164, 165, 166, 167, 168, 169, 170, 171, 172, 174, 175, 176, 177, 205, 224, 225, 226, 227, 231, 238, 239, 240, 241, 245, 246, 253, 254, 255, 262, 247, 263	Kolathur (Chennai Express Highway) attached Sy No. 117, 129, 132, 134, 135, 136, 139, 140, 142, 143, 144, 145, 146, 147, 148, 149, 150, 151, 152, 153, 154, 155, 157, 158, 159, 160, 161, 162, 163, 164, 165, 166, 167, 168, 169, 170, 171, 172, 174, 175, 176, 177, 205, 224, 225, 226, 227, 231, 238, 239, 240, 241, 245, 246, 253, 254, 255, 262, 247, 263.	200	205	210				
258	ಗಣಗಲು	Ganagalu	70	80	90	7000	11000		
259		Ganagalu Main Road	80	90	100				
260	ಗಣಗಲು ಮುಖ್ಯ ರಸ್ತೆಗೆ (ಐ ಓ ಸಿ ರಸ್ತೆ) ಹೊಂದಿಕೊಂಡಿರುವ ಸರ್ವೆ ನಂ. 75, 86, 87.	Ganagalu Main Road (I O C Road) Attached Sy. No. 75, 86, 87.	90	100	110				
261	ಚಿಕ್ಕನಲ್ಲೂರಹಳ್ಳಿ	Chikkanallurahalli	60	65	70	5000	8000		
262	ಚಿಕ್ಕನಲ್ಲೂರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 42, 43, 83.	Chikkanallurahalli Main Road Attached Sy. No. 42, 43, 83.	85	90	95				
263	ಚೊಕ್ಕಹಳ್ಳಿ	Chokkahalli	85	90	95	9000	18000		
264	ಚೊಕ್ಕಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 2, 3, 22, 30 ರಿಂದ 39, 41, 44, 80 ರಿಂದ 89, 90.	Chokkahalli (N H 4) Attached Attached Sy. No. 2, 3, 22, 30 to 39, 41, 44, 80 to 89, 90.	125	130	135				
265	ಚೊಕ್ಕಹಳ್ಳಿ ರಾಜ್ಯ ಹೆದ್ದಾರಿ 35 ಹೊಂದಿಕೊಂಡಿರುವ ಸರ್ವೆ ನಂ. 36, 37, 38, 39, 88, 87, 3, 2, 90, 89, 18, 22, 35, 33, 32, 31, 36, 23, 24.	Chokkahalli SH -35 Attached Attached Sy. No. 36, 37, 38, 39, 88, 87, 3, 2, 90, 89, 18, 22, 35, 33, 32, 31, 36, 23, 24.	125	130	135				

266	ಚೊಕ್ಕಹಳ್ಳಿ ರಾಷ್ಟ್ರೀಯ ಹೆದ್ದಾರಿ 207 ಹೊಂದಿಕೊಂಡಿರುವ ಸರ್ವೆ ನಂ. 80, 81.	Chokkahalli NH -207 Attached Attached Sy. No. 80, 81.	125	130	135			
267	ಚೊಕ್ಕಹಳ್ಳಿ ಇಂಡಸ್ಟ್ರಿಯಲ್ ಏರಿಯಾ	Chokkahalli Industrial Area	0				9000	
268	ಶ್ರೀ ಲಕ್ಷ್ಮಿನರಸಿಂಹ ಲೇಔಟ್	Sri Lakshminarasimha Layout					30000	
269	ಚಿಕ್ಕಹುಲ್ಲೂರು	Chikkahulluru	90	110	120	9000	15000	
270	ಫೋರ್‌ಸೈಟ್ ಎನ್‌ಕ್ಲೇವ್ (ಚಿಕ್ಕಹುಲ್ಲೂರು ಗ್ರಾಮ)	Forestight Enclave (Chikkahulluru Village)	0				30000	
271	ಚಿಕ್ಕಹುಲ್ಲೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 2 ರಿಂದ 11, 24 ರಿಂದ 26, 30 ರಿಂದ 32, 42.	Chikkahulluru (N H 4) Attached Sy. No. 2 to 11, 24 to 26, 30 to 32, 42.	90	120	130			
272	ಬ್ಯಾಕ್ ಟು ಲೈಫ್ ವಸತಿ ಬಡಾವಣೆ (ಚಿಕ್ಕಹುಲ್ಲೂರು ಗ್ರಾಮದ ಸರ್ವೆ ನಂ. 32/2, 32/3, 34/1, 34/3, 35/1, 35/3, 35/4, 35/5)	Back to Life layout (Chikkahulluru Village, Sy no. 32/2, 32/3, 34/1, 34/3, 35/1, 35/3, 35/4, 35/5)					18000	
273	ಚಿಕ್ಕಹುಲ್ಲೂರು ರಾಷ್ಟ್ರೀಯ ಹೆದ್ದಾರಿ 207 ಗೆ ಹೊಂದಿಕೊಂಡಿರುವ ಸರ್ವೆ ನಂ. 19, 36, 37, 30, 29, 27, 28, 37, 18.	Chikkahulluru NH -207 Attached Sy. No.19, 36, 37, 30, 29, 27, 28, 37, 18	120	125	130			
274	ಚಿಕ್ಕಹುಲ್ಲೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 2, 4, 10, 9, 7, 8, 26, 30, 31, 32, 24, 25.	Chikkahulluru SH -35 Attached Sy. No.2, 4, 10, 9, 7, 8, 26, 30, 31, 32, 24, 25	130	135	140			
275	ಚಿಕ್ಕಗಟ್ಟೆಗನಬ್ಬೆ	Chikkagattiganabbe	90	95	100	7000	12000	
276	ಚಿಕ್ಕಗಟ್ಟೆಗನಬ್ಬೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 2, 3, 27, 105.	Chikkagattiganabbe (N H 4) Attached Sy. No. 2, 3, 27, 105.	130	135	140			
277	ಚೀಮಂಡಹಳ್ಳಿ	Chimandahalli	55	60	70	7000	12000	
278	ಚೀಮಂಡಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 25, 27 ರಿಂದ 29.	Chimandahalli (NH 4) Attached Sy. No. 25, 27 to 29.	85	90	95			
279	ಚೀಮಂಡಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 24, 25, 26, 27, 28, 29	Chimandahalli (NH 207) Attached Sy. No. 24, 25, 26, 27, 28, 29	100	105	110			
280	ಚೀಮಂಡಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ)	Chimandahalli (Chennai	100	105	110			

	ಹೊಂದಿಕೊಂಡಿರುವ ಸರ್ವೆ ನಂ. 24, 25, 26, 27, 28, 29	Express Highway) Attached Sy. No. 24, 25, 26, 27, 28, 29							
281	ಚೀಮಂಡಹಳ್ಳಿ ಮುಖ್ಯ ರಸ್ತೆ ಹೊಂದಿಕೊಂಡಿರುವ 71,67,70,56,53,51,50,49,48,57,64,66,73,72,47,46,45,44,33,32,31,76	Chimandahalli Main road attached Sy No. 71,67,70,56,53,51,50,49,48,57,64,66,73,72,47,46,45,44,33,32,31,76	110	115	120				
282	ಚೋಳಪ್ಪನಹಳ್ಳಿ	Cholappanahalli	85	90	95	8000	15000		
283	ಚೋಳಪ್ಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 67, 69, 73 ರಿಂದ 75, 87, 88, 90, 91 ರಿಂದ 93.	Cholappanahalli Main Road Attached Sy. No. 67, 69, 73 to 75, 87, 88, 90, 91 to 93.	160	165	170				
284	ಅರ್ಥ ಸೆರೆನ್ ಚೋಳಪ್ಪನಹಳ್ಳಿ (85/1, 86, ಹೊಸ ಸರ್ವೆ ನಂ. 86/2, 82/6).	Artha Seren Cholappanahalli (85/1, 86, New Sy.No. 86/2, 82/6)					15000		
285	ಚೋಳಪ್ಪನಹಳ್ಳಿ ಇಂಡಸ್ಟ್ರಿಯಲ್ ಏರಿಯಾ	Cholappanahalli Industrial Area					7000		
286	ಚೋಳಪ್ಪನಹಳ್ಳಿ ರಾಜ್ಯ ಹೆದ್ದಾರಿ-82 ಗೆ ಹೊಂದಿಕೊಂಡಿರುವ ಸರ್ವೆ ನಂ. 73, 68, 67, 93, 92, 91, 90, 88, 87, 75, 74.	Cholappanahalli SH-82 Attached Sy. No. 73, 68, 67, 93, 92, 91, 90, 88, 87, 75, 74	170	175	180				
287	ದಂಡುಪಾಳ್ಯ	Dandupalya	160	165	170	12000	20000		
288	ದಂಡುಪಾಳ್ಯ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 2 ರಿಂದ 18, 20 ರಿಂದ 35, 37, 40, 41, 43, 44, 46, 47, 61 ರಿಂದ 63, 65 ರಿಂದ 69, 84, 86 ರಿಂದ 90, 101 ರಿಂದ 110, 111 ರಿಂದ 119, 120, 122 ರಿಂದ 126, 128, 129, 130, 131 ರಿಂದ 134, 136, 137, 144 ರಿಂದ 152, 158, 159 ರಿಂದ 161, 162, 163, 164, 168, 169 ರಿಂದ 171, 204 ರಿಂದ 210.	Dandupalya (NH207 ) Attached Sy No 2 to 18, 20 to 35, 37, 40, 41, 43, 44, 46, 47, 61to 63, 65 to 69, 84, 86 to 90, 101 to 110, 111 to 119, 120, 122 to 126, 128, 129, 130, 131 to 134, 136, 137, 144 to 152, 158, 159 to 161, 162, 163, 164, 168, 169 to 171, 204 to 210.	235	240	245		31000		
289	ದಂಡುಪಾಳ್ಯ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 168, 169.	Dandupalya (Chennai Express Highway ) Attached Sy No 168, 169.	250	255	260				
290	ದಂಡುಪಾಳ್ಯ ರಾಷ್ಟ್ರೀಯ ಹೆದ್ದಾರಿಗೆ	Dandupalya NH Attached	260	265	270				

	ಹೊಂದಿಕೊಂಡಿರುವ ಸರ್ವೆ ನಂ. 114, 116, 117, 118, 119, 120, 129, 130, 144, 145, 146, 147, 152, 151, 158, 112, 111, 110, 109, 108, 107, 106, 105, 104, 102, 101, 148, 149, 150, 159	Sy No 114, 116, 117, 118, 119, 120, 129, 130, 144, 145, 146, 147, 152, 151, 158, 112, 111, 110, 109, 108, 107, 106, 105, 104, 102, 101, 148, 149, 150, 159							
291	ಇಂಡಸ್ಟ್ರೀಯಲ್ ಏರಿಯಾ ದಂಡುಪಾಳ್ಯ	Industrial area Dandupalya					6000		
292	ದಂಡುಪಾಳ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 111, 84, 86, 73, 72, 71, 70, 63, 65, 66, 67, 68, 69, 90, 89, 88, 87, 116, 125, 115, 126, 127, 128, 132, 133, 134, 203, 135, 117, 124, 123, 122, 131	Dandupalya SH Attached Sy No 111, 84, 86, 73, 72, 71, 70, 63, 65, 66, 67, 68, 69, 90, 89, 88, 87, 116, 125, 115, 126, 127, 128, 132, 133, 134, 203, 135, 117, 124, 123, 122, 131	260	265	275		13000		
293	ದೊಡ್ಡಗಟ್ಟಿಗನಬ್ಬೆ	Doddagattiganabbe	90	95	100	7000	12000		
294	ದೊಡ್ಡಗಟ್ಟಿಗನಬ್ಬೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 14, 19, 20, 24, 26, 28, 36, 50, 55, 60, 63, 64, 90, 91, 107, 108, 121, 123.	Doddagattiganabbe (N H 4) Attached Sy No 14, 19, 20, 24, 26, 28, 36, 50, 55, 60, 63, 64, 90, 91, 107, 108, 121, 123.	180	185	195				
295	ಎಸ್ ಪಿ ಟಿ ಕನೇಟಿಂಗ್ ಲಿವಿಂಗ್ ದೊಡ್ಡಗಟ್ಟಿಗನಬ್ಬೆ	Doddagattiganabbe ( SPT) Connected Living					19000		
296	ದೊಡ್ಡಹುಲ್ಲೂರು	Doddahulluru	100	100	110	7000	12000		
297	ದೊಡ್ಡಹುಲ್ಲೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 56 ರಿಂದ 58, 60 ರಿಂದ 63, 75 ರಿಂದ 80, 82, 83, 89, 99, 100, 101, 114, 116, 118, 121 ರಿಂದ 125, 126, 128, 199.	Doddahulluru Main Road (207) Attached Sy No. 56 to 58, 60 to 63, 75 to 80, 82, 83, 89, 99, 100, 101, 114, 116, 118, 121 to 125, 126, 128, 199.	135	140	150				
298	ದೊಡ್ಡಹುಲ್ಲೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4 ) ಹೊಂದಿಕೊಂಡಿರುವ ಸರ್ವೆ ನಂ. 110, 111, 101, 96, 91, 78, 67, 28, 29, 27, 22, 69, 93, 92, 97, 98, 100, 113, 112	Doddahulluru Main Road (N H 4) Attached Sy No. 56 to 58, 60 to 63, 75 to 80, 82, 83, 89, 99, 100, 101, 114, 116, 118, 121 to 125, 126, 128, 199.	150	155	160				
299	ದೊಡ್ಡಹುಲ್ಲೂರು ರಾಜ್ಯ ಹೆದ್ದಾರಿ 82 ಹೊಂದಿಕೊಂಡಿರುವ ಸರ್ವೆ ನಂ. 61, 73,	Doddahulluru SH - 82 Attached Sy No. 110, 111,	150	155	160				



	85, 86., 87, 101, 100, 114, 116, 118, 119, 120,121, 122, 123, 124, 125, 127, 128, 99, 98, 97, 96, 88, 89, 90, 72, 62, 60, 63, 58, 57, 56	101, 96, 91, 78, 67, 28, 29, 27, 22, 69, 93, 92, 97, 98, 100, 113, 112							
300	ದೊಡ್ಡಹುಲ್ಲೂರು ರಾಜ್ಯ ಹೆದ್ದಾರಿ 35 ಹೊಂದಿಕೊಂಡಿರುವ ಸರ್ವೆ ನಂ. 78, 129, 79, 80, 83, 77,79, 75, 14,15	Doddahulluru SH - 35 Attached Sy No. 78, 129, 79, 80, 83, 77,79, 75, 14,15	150	155	160				
301	ದೊಡ್ಡಹುಲ್ಲೂರು ಲಿಂಗಬೈರವಿ ಪ್ರಾಪರ್ಟೀಸ್ (ಸರ್ವೆ ನಂ. 74/1, 74/3, 74/4, 74/5, 74/6, 74/7, 74/8, 74/9, 74/10, 76/6, 84/3).	Doddahulluru Lingabyravi Properties (Sy.No. 74/1, 74/3, 74/4, 74/5, 74/6, 74/7, 74/8, 74/9, 74/10, 76/6, 84/3).					25000		
302	ಇಂಡಸ್ಟ್ರಿಯಲ್ ಏರಿಯಾ ದೊಡ್ಡಹುಲ್ಲೂರು	Doddahulluru Industrial area					6000		
303	ದೊಡ್ಡಹುಲ್ಲೂರು ಆದಿತ್ಯ ಪ್ಲಾನ್ ಕೌಂಟಿ	Adithya Palm County					16500		
304	ದೊಡ್ಡಹುಲ್ಲೂರು	Karthekeiya Layout					15700		
305	ಜಪೀಯಾ ಬಿಲ್ಡರ್ಸ್ ದೊಡ್ಡಹುಲ್ಲೂರು (ಸರ್ವೆ ನಂ. 80, 82/1, 82/2 & 107).	Jafiya Builders Doddahulluru (Sy.No. 80, 82/1, 82/2 & 107).					30000		
306	ದಾಸರತಿಮ್ಮನಹಳ್ಳಿ (ಬಿ)	<b>Dasarathimmanahalli (B)</b>	90	95	100	7000	11000		
307	ದಾಸರತಿಮ್ಮನಹಳ್ಳಿ (ಬಿ) ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 4, 7, 8, 16, 20.	Dasarathimmanahalli (B) Main Road Attached Sy. No. 1, 4, 7, 8, 16, 20.	130	135	140				
308	ದಾಸರತಿಮ್ಮನಹಳ್ಳಿ ವಿಧಾನಸೌದ ಲೇಔಟ್ (ಸರ್ವೆ ನಂ. 3, 5, 6).	Dasarathimmanahalli Vidhansouda Layout Sy.No. 3, 5, 6.					15000		
309	ಜಯಮ್ಮ ಯನಗುಂಟೆ ದಾಸರತಿಮ್ಮನಹಳ್ಳಿ (3.5. & 6)	Jayamma yanagunte Dasarathimmanahalli ( 3.5. & 6 )					20000		
310	ಇಂಡಸ್ಟ್ರಿಯಲ್ ಏರಿಯಾ ದಾಸರತಿಮ್ಮನಹಳ್ಳಿ	Industrial area Dasarathimmanahalli					6000		
311	ದಾಸರತಿಮ್ಮನಹಳ್ಳಿ (ಬಿ) ರಾಜ್ಯ ಹೆದ್ದಾರಿ-82 ಗೆ ಹೊಂದಿಕೊಂಡಿರುವ ಸರ್ವೆ ನಂ. 8, 16, 20, 1, 4, 7.	Dasarathimmanahalli (B) SH-82 Attached Sy. No. 8, 16, 20, 1, 4, 7	130	135	140				
312	ದಾಸರಹಳ್ಳಿ	<b>Dasarahalli</b>	90	95	100	7000	11000		
313	ದಾಸರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 5,	Dasarahalli Main Road Attached Sy. No. 1, 2, 5,	130	135	140				

	10 ರಿಂದ 11, 23 ರಿಂದ 30.	10 to 11, 23 to 30.							
314	ನಡವತ್ತಿ	Nadavathi	85	90	95	9000	12000		
315	ನಡವತ್ತಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 1, 5, 18, 33, 34, 40, 41, 49, 50, 69, 70, 85, 88 ರಿಂದ 91, 100 ರಿಂದ 102, 105, 106 ರಿಂದ 108, 126, 129, 130 ರಿಂದ 132, 134, 135, 153, 154, 156, 158 ರಿಂದ 161, 163, 165 ರಿಂದ 168.	Nadavathi (N H 4) Attached Sy.No. 1, 5, 18, 33, 34, 40, 41, 49, 50, 69, 70, 85, 88 to 91, 100 to 102, 105, 106 to 108, 126, 129, 130 to 132, 134, 135, 153, 154, 156, 158 to 161, 163, 165 to 168.	110	115	120				
316	ನಡವತ್ತಿ ಮಧುರ ವಿಹಾರ್	Nadavathi Mdhura Vihar					25000		
317	ನಡವತ್ತಿ ನಯನ ಗ್ರೀನ್ಸ್ ಸ ನಂ. 66/1ಬಿ, 67/1, 67/2, 67/3, 180.	Nadavathi Nayana Greens Sy No 66/1B, 67/1, 67/2, 67/3, 180.					25000		
318	ಬಾಲಾಜಿ ಗೋಲ್ಡನ್ ಸಿಟಿ (ನಡವತ್ತಿ ಗ್ರಾಮ)	Balaji golden City ( Nadavathi Village )					20000		
319	ಪೆತ್ತನಹಳ್ಳಿ	Pethnahalli	120	125	130	9000	15000		
320	ಪೆತ್ತನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 17, 18, 19, 20, 23, 52, 82, 83, 102, 103, 92, 96, 98.	Pethnahalli (N H 4) Attached Sy.no. 17, 18, 19, 20, 23, 52, 82, 83, 102, 103, 92, 96, 98.	160	165	170				
321	ಸೇರಿನ್ ಡ್ರೈವ್ ಅಪಾರ್ಟ್‌ಮೆಂಟ್ (ಪೆತ್ತನಹಳ್ಳಿ ಗ್ರಾಮ)	Serin Drive Apartment (Pethnahalli Village)						30000	
322	ಪಾರಿಜಾತ ಲೇಔಟ್ ಪೆತ್ತನಹಳ್ಳಿ	Pethnahalli Parijatha Layout ( New addition by CVC )					25000		
323	ವಿ ಆರ್ ಸಾಯಿ ಸಿಟಿ ಪೆತ್ತನಹಳ್ಳಿ	Pethnahalli V R Sai City ( New addition by CVC )					22000		
324	ಪೂಜೇನ ಅಗ್ರಹಾರ	Poojena Agrahara	45	50	55	7000	12000		
325	ಪೂಜೇನ ಅಗ್ರಹಾರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 59 ರಿಂದ 64, 69, 70, 72.	Poojena Agrahara Main Road Attached Sy. No. 59 to 64, 69, 70, 72.	50	55	60				
326	ಪಿಲ್ಲಗುಂಪೆ	Pillagumpe	90	95	100	9000	12000		
327	ಪಿಲ್ಲಗುಂಪೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 92, 95.	Pillagumpe Main Road Attached Sy. No. 92, 95.	130	135	140				
328	ಪಿಲ್ಲಗುಂಪೆ ಕೈಗಾರಿಕ ಪ್ರದೇಶ	Pillagumpe industrial Area					6000		
329	ಭಕ್ತರಹಳ್ಳಿ	Bhaktharahalli	45	50	55	7000	15000		
330	ಭಕ್ತರಹಳ್ಳಿ ಮುಖ್ಯ ರಸ್ತೆಗೆ	Bhaktharahalli Main Road	50	55	60				

	ಹೊಂದಿಕೊಂಡಿರುವ ಸರ್ವೆ ನಂ. 22, 24, 76, 77, 80 ರಿಂದ 84, 86 ರಿಂದ 89, 91 ರಿಂದ 95, 97 ರಿಂದ 99, 101 ರಿಂದ 104, 106 ರಿಂದ 109, 121 ರಿಂದ 124, 126 ರಿಂದ 128, 152.	Attached Sy.No. 22, 24, 76, 77, 80 to 84, 86 to 89, 91 to 95, 97 to 99, 101 to 104, 106 to 109, 121 to 124, 126 to 128, 152.							
331	ಮಲ್ಲಿಮಾಕನಪುರ	<b>Malli Makanapura</b>	110	115	120	9000	15000		
332	ಮಲ್ಲಿಮಾಕನಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 6 ರಿಂದ 10, 14, 19, 20, 48, 49, 50, 51, 54, 56.	Malli Makanapura Attached Sy.No. 1, 6 to 10, 14, 19, 20, 48, 49, 50, 51, 54, 56.	160	165	160				
333	ಕಾನ್ಫಿಡೆಂಟ್ ಪ್ರೋಜೆಕ್ಟ್ (ಮಲ್ಲಿಮಾಕನಪುರ ಸರ್ವೆ ನಂ. 59/1, 60, 61, 62/2, 62/3, 64/2).	Confident Projects (Malli Makanapura Village sy No 59/1, 60, 61, 62/2, 62/3, 64/2).					30000		
334	ಕಾನ್ಫಿಡೆಂಟ್ ಸೆಂಟುರಸ್ ಅಪಾರ್ಟ್‌ಮೆಂಟ್, ಮಲ್ಲಿಮಾಕನಪುರ	Confident Centarus Apartments, Malli Makanapura						30000	
335	ಮುಸ್ಕಾನ್ ಡೆವಲಪರ್ಸ್ (ಮಲ್ಲಿಮಾಕನಪುರ, 13/1, 13/2, 13/4, 13/5, 19/2, 21, 22/1, 22/2, 23/4, 28/3)	Muskan Developers (Mallimakanapura Village Sy.No. 13/1, 13/2, 13/4, 13/5, 19/2, 21, 22/1, 22/2, 23/4, 28/3)					30000		
336	ಇಂಡಸ್ಟ್ರಿಯಲ್ ಏರಿಯಾ ಮಲ್ಲಿಮಾಕನಪುರ	Industrial area Mallimakanapura					7000		
337	ಮಲ್ಲಿಮಾಕನಪುರ ರಾಜ್ಯ ಹೆದ್ದಾರಿ 82 ಗೆ ಹೊಂದಿಕೊಂಡಿರುವ ಸರ್ವೆ ನಂ. 10, 15, 19, 20, 53, 54, 51, 50, 49, 48, 9, 8, 7, 6, 5, 56, 55.	Malli Makanapura SH-82 Attached Sy.No. 10, 15, 19, 20, 53, 54, 51, 50, 49, 48, 9, 8, 7, 6, 5, 56, 55.	165	170	175				
338	ಮಲ್ಲಸಂದ್ರ	<b>Mallasandra</b>	90	95	100	7000	15000		
339	ಮಲ್ಲಸಂದ್ರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 2, 3, 8, 9, 11, 12, 13, 19 ರಿಂದ 22, 24, 25, 28, 33 ರಿಂದ 35, 41, 42, 44, 45 ರಿಂದ 47, 49, 53, 57, 59, 60 ರಿಂದ 63, 67, 68, 91, 96, 97, 99, 113 ರಿಂದ 116, 120, 121, 131 ರಿಂದ 134, 149 ರಿಂದ 156.	Mallasandra (NH 207) Attached Sy. No. 2, 3, 8, 9, 11, 12, 13, 19 to 22, 24, 25, 28, 33 to 35, 41, 42, 44, 45 to 47, 49, 53, 57, 59, 60 to 63, 67, 68, 91, 96, 97, 99, 113 to 116, 120, 121, 131 to 134, 149 to 156.	140	145	150				

340	ಯಳಚನಾಯ್ಕನಪುರ	Yalachanayakanapura	90	95	100	7000	15000		
341	ಯಳಚನಾಯ್ಕನಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 11 ರಿಂದ 14, 17 ರಿಂದ 21.	Yalachanayakanapura Main Road Attached Sy. No. 11 to 14, 17 to 21.	130	135	140				
342	ಸೌಪರ್ನಿಕ ಪ್ರಾಜೆಕ್ಟ್ ಯಳಚನಾಯ್ಕನಪುರ	Sowparnika Projects Yalachanayakanapura						30000	
343	ಯಳಚನಾಯ್ಕನಪುರ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 14, 15, 16, 13, 12, 11, 1	Yalachanayakanapura SH-35 Attached Sy. No. 14, 15, 16, 13, 12, 11, 1.	135	140	145				
344	ಲಕ್ಕೊಂಡಹಳ್ಳಿ	Lakkondahalli	90	95	100	8000	15000		
345	ಲಕ್ಕೊಂಡಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 9 ರಿಂದ 12, 69, 71 ರಿಂದ 79, 80 ರಿಂದ 82, 153 ರಿಂದ 159, 160 ರಿಂದ 171, 177 ರಿಂದ 179, 185, 186, 199, 201, 206, 207, 211, 218, 219, 221.	Lakkondahalli (N H 207) Attached Sy.No. 9 to 12, 69, 71 to 79, 80 to 82, 153 to 159, 160 to 171, 177 to 179, 185, 186, 199, 201, 206, 207, 211, 218, 219, 221.	150	155	160				
346	ನಿಸರ್ಗ ಲೇಔಟ್ (ಲಕ್ಕೊಂಡಹಳ್ಳಿ ಸರ್ವೆ ನಂ. 149, 150(ಪಿ), 150/2, 158/2, 158/7, 158/5, 159/1, 159/2(ಪಿ), 160/1(ಪಿ), 160/6, 160/7, 161/2, 161/3, 161/4, 161/5, 161/6, 162/1, 163, 164/1.	Nisarga Layout (Lakkondahalli Village Sy.no. 149, 150(p), 150/2, 158/2, 158/7, 158/5, 159/1, 159/2(p), 160/1(p), 160/6, 160/7, 161/2, 161/3, 161/4, 161/5, 161/6, 162/1, 163, 164/1.					30000		
347	ವಿಸ್ಲೆ ವಿಲ್ಲಾ ಪ್ಲಾಟ್ (ಲಕ್ಕೊಂಡಹಳ್ಳಿ ಗ್ರಾಮ)	Visle Villa Plot (Lakkondahalli Village )							40000
348	ಲಕ್ಕೊಂಡಹಳ್ಳಿ ಸ್ಯಾಂಡ್ಸ್ ರಾಯಲ್ ಪಾರ್ಕ್	Sands Roayl Park Residencial Layout Sy No.168/4					30000		
349	ಉಪ್ಪಾರಹಳ್ಳಿ	Upparahalli	90	95	100	7000	15000		
350	ಉಪ್ಪಾರಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 7, 11 ರಿಂದ 16, 18, 44, 80, 81, 87, 89, 91, 95, 98.	Upparahalli (N H 207) Attached Sy. No. 1 to 7, 11 to 16, 18, 44, 80, 81, 87, 89, 91, 95, 98.	150	155	160				
351	ಉಪ್ಪಾರಹಳ್ಳಿ ರಾಷ್ಟ್ರೀಯ ಹೆದ್ದಾರಿ-207 ಹೊಂದಿಕೊಂಡಿರುವ ಸರ್ವೆ ನಂ. 87, 81, 80, 44, 15, 13, 6, 37, 88, 89, 92,	Upparahalli NH-207 Attached Sy. No. 87, 81, 80, 44, 15, 13, 6, 37, 88,	150	155	160				

	93,5.	89, 92, 93,5							
352	ವರದಾಪುರ	Varadhapura	100	105	110	20000	25000		
353	ವರದಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 6.	Varadhapura Main Road Attached Sy. No. 1 to 6.	170	175	180				
354	ವಾಬಸಂದ್ರ	Vabasandra	100	105	115	8000	15000		
355	ಶಂಕಣೀಪುರ	Shankanipura	95	100	105	7000	15000		
356	ಶಂಕಣೀಪುರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 13, 14, 17, 18, 20 ರಿಂದ 24.	Shankanipura (N H 207) Attached Sy.No. 13, 14, 17, 18, 20 to 24.	150	155	160				
357	ಶಂಕಣೀಪುರ (ದಿಯೋ ಗ್ರೀನ್ ಮಿಸ್ಟ್ ಎ ಗೋಪಲ್ಸ್ ಡ್ರೀಮ್) ಸರ್ವೆ ನಂ. 7/1, 7/2 & 19.	Shankanipura ( Dhio Green Mist A Gopal's Dream) Sy.No. 7/1, 7/2 & 19.					25000		
358	ಸ್ಯಾಂಡ್ಸ್ ರಾಯಲ್ ಪಾರ್ಕ್ 6, 7/2, 11/1	Sands Roayl Park Residencial Layout Sy No. 6, 7/2, 11/1					25000		
359	ಶಂಕಣೀಪುರ	Shankanipura M1 Properties					30000		
360	ಶಂಕಣೀಪುರ ರಾಷ್ಟ್ರೀಯ ಹೆದ್ದಾರಿ-207 ಹೊಂದಿಕೊಂಡಿರುವ ಸರ್ವೆ ನಂ. 21, 22, 23, 13, 62, 78, 17, 18, 20	Shankanipura NH-207 Attached Sy.No. 21, 22, 23, 13, 62, 78, 17, 18, 20	160	165	170				
361	ಸೋಂಪುರ	Sompura	100	105	110	7000	12000		
362	ಸೋಂಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 6, 7, 9 ರಿಂದ 12, 15 ರಿಂದ 17, 31 ರಿಂದ 33, 40, 50 ರಿಂದ 52.	Sompura Main Road Attached Sy. No. 2, 6, 7, 9 to 12, 15 to 17, 31 to 33, 40, 50 to 52.	150	155	160				
363	ಸೋಂಪುರ ರಾಜ್ಯ ಹೆದ್ದಾರಿ 35 ಹೊಂದಿಕೊಂಡಿರುವ ಸರ್ವೆ ನಂ. 12, 16, 15, 11, 12, 6, 7, 8, 9, 10.	Sompura SH - 35 Attached Sy. No. 12, 16, 15, 11, 12, 6, 7, 8, 9, 10.	155	160	165				
364	ಪ್ಲಾಟಿನಂ ಸಿಟಿ, ಸೋಂಪುರ	Platinam city, Sompura					30000		
365	ರಾಯಲ್ ಸಿಟಿ ಬಡಾವಣೆ (ಸೋಂಪುರ ಗ್ರಾಮ ಸರ್ವೆ ನಂ. 11/2, 11/3, 11/5, 12/1, 12/2, 12/3, 13/1, 13/2, 14)	Royal City Layout (sompura village Sy.No. 11/2, 11/3, 11/5, 12/1, 12/2, 12/3, 13/1, 13/2, 14)					30000		
366	ಸೋಣ್ಣದೇನಹಳ್ಳಿ	Sonnadenahalli	90	95	100	7000	15000		

367	ಸೋಣ್ಣದೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 3 ರಿಂದ 19, 57, 59.	Sonnadenahalli Main Road Attached Sy. No. 1, 3 to 19, 57, 59.	150	155	160				
368	ಸೋಣ್ಣದೇನಹಳ್ಳಿ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 18, 19, 7, 8, 9, 10, 11, 15, 16, 17, 5, 4, 3.	Sonnadenahalli SH-35 Attached Sy. No. 18, 19, 7, 8, 9, 10, 11, 15, 16, 17, 5, 4, 3	160	165	170				
369	ಸರ್ಕಾರಿಗುಟ್ಟಹಳ್ಳಿ	Sarkari Guttahalli	90	95	100	8000	15000		
370	ಸರ್ಕಾರಿಗುಟ್ಟಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 30, 35, 36, 51, 53, 55, 56, 64, 65, 67, 68, 69, 71, 70.	Sarkari Guttahalli (N H 207) Attached Sy.no. 30, 35, 36, 51, 53, 55, 56, 64, 65, 67, 68, 69, 71, 70.	110	115	120				
371	ವಿ ಆರ್ ವಾಟಿಕ ಅಪಾರ್ಟ್‌ಮೆಂಟ್ (ಸರ್ಕಾರಿ ಗುಟ್ಟಹಳ್ಳಿ ಗ್ರಾಮದ ಸರ್ವೆ ನಂ. 50/1)	V.R Vatika Apartment (Sarkari Guttahalli village Sy.No. 50/1)						30000	
372	ಐಪೀಲ್ಡ್ ಕೌಂಟಿ, ಸರ್ಕಾರಿ ಗುಟ್ಟಹಳ್ಳಿ ಸರ್ವೆ ನಂ. 53/5, 53/2, 55/1, 55/2, 56/1, 56/3, 61/1, 62/1, 62/2, 62/3, 63.)	Highfiled County, Sarkara Guttahalli Sy.No. 53/5, 53/2, 55/1, 55/2, 56/1, 56/3, 61/1, 62/1, 62/2, 62/3, 63.)					30000		
373	ಸರ್ಕಾರಿಗುಟ್ಟಹಳ್ಳಿ ರಾಷ್ಟ್ರೀಯ ಹೆದ್ದಾರಿ 207 ಹೊಂದಿಕೊಂಡಿರುವ ಸರ್ವೆ ನಂ. 28, 29, 69, 70, 71, 51, 52, 50, 53, 55, 60, 64, 65, 67, 68, 30, 31	Sarkari Guttahalli NH-207 Attached Sy.no. 28, 29, 69, 70, 71, 51, 52, 50, 53, 55, 60, 64, 65, 67, 68, 30, 31.	110	115	120				
374	ಹಲಸನಕೆರೆ	Halasanakere	70	75	80	7000	15000		
375	ಹುಲ್ಲೂರುಅಮಾನಿಕೆರೆ	Hulluru Amanikere	90	95	100	8000	15000		
376	ಹುಲ್ಲೂರುಅಮಾನಿಕೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 18, 17, 25, 26, 28, 54 ರಿಂದ 58.	Hulluru Amanikere Main Road Attached Sy. No. 18, 17, 25, 26, 28, 54 to 58.	120	125	130				
377	ಹುಲ್ಲೂರುಅಮಾನಿಕೆರೆ ರಾಷ್ಟ್ರೀಯ ಹೆದ್ದಾರಿ 207 ಹೊಂದಿಕೊಂಡಿರುವ ಸರ್ವೆ ನಂ. 115, 120, 122, 123, 119, 114, 116	Hulluru Amanikere NH 207 Attached Sy. No. 115, 120, 122, 123, 119, 114, 116	170	175	180				
378	ಹುಲ್ಲೂರುಅಮಾನಿಕೆರೆ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 122, 123, 124	Hulluru Amanikere (Chennai Express Highway) Attached Sy. No.	170	175	180				

		122, 123, 124							
379	ಅಕ್ಕತಿ ಲೇಔಟ್, ಹುಲ್ಲುರುಅಮಾನಿಕೆರೆ ಸರ್ವೆ ನಂ. 21/1, 21/2, 21/3, 21/4, 22/1, 171, 23, 25, 24/1, 24/2, 17/1, 22/2, 15, 3, 20.	Hulluru Amanikere Akruthi Layout Sy No 21/2, 21/3, 21/4, 22/1, 171, 23, 25, 24/1, 24/2, 17/1, 22/2, 15, 3, 20.					30000		
380	ಲೂಟಸ್ ಲಿಯೋ	Lotus Lea					20000		
381	ಹಲಸಹಳ್ಳಿ	Halasahalli	90	95	100	7000	12000		
382	ಹಲಸಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 1, 7 ರಿಂದ 11, 14 ರಿಂದ 18.	Halasahalli (N H 4) Attached Sy. No. 1, 7 to 11, 14 to 18.	160	165	170				
383	ಹಲಸಹಳ್ಳಿ ರಾಷ್ಟ್ರೀಯ ಹೆದ್ದಾರಿ 4 ಹೊಂದಿಕೊಂಡಿರುವ ಸರ್ವೆ ನಂ. 1, 2, 7, 10, 11, 14, 16, 17, 15	Halasahalli NH 4 Attached Sy. No. 1, 2, 7, 10, 11, 14, 16, 17, 15	170	175	180				
384	ಹೊಸಕೋಟೆ	Hosakote	130	135	140	12000	20000		
385	ಹೊಸಕೋಟೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 85, 86, 87, 88, 89, 102, 103, 104, 107, 111, 112, 113, 114, 117, 120, 122, 123 ರಿಂದ 125, 126, 142, 208, 214, 215, 226, 232, 238, 239, 243 ರಿಂದ 245, 247, 248, 249, 250, 252, 253, 258, 260, 261, 262, 264, 271, 274, 275, 281, 282, 283, 300, 310 ರಿಂದ 317, 323, 325, 326, 327, 328, 330, 331, 332 ರಿಂದ 336, 352, 353, 360, 364 ರಿಂದ 367, 384 ರಿಂದ 387, 457 ರಿಂದ 458.	Hosakote Main Road Attached Sy No 85, 86, 87, 88, 89, 102, 103, 104, 107, 111, 112, 113, 114, 117, 120, 122, 123 to 125, 126, 142, 208, 214, 215, 226, 232, 238, 239, 243 to 245, 247, 248, 249, 250, 252, 253, 258, 260, 261, 262, 264, 271, 274, 275, 281, 282, 283, 300, 310 to 317, 323, 325, 326, 327, 328, 330, 331, 332 to 336, 352, 353, 360, 364 to 367, 384 to 387, 457 to 458.	210	215	220				
386	ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 37, 35, 36, 800, 492, 491, 490, 463, 458, 457, 456, 315, 365,322, 324, 326, 519, 521, 384, 385, 386, 367, 321, 317, 325, 326, 327, 329, 360, 353, 352, 336, 335, 334, 333, 332, 331,330, 315, 316, 229, 291, 238,	Hosakote NH Attached Sy No 37, 35, 36, 800, 492, 491, 490, 463, 458, 457, 456, 315, 365,322, 324, 326, 519, 521, 384, 385, 386, 367, 321, 317, 325, 326, 327, 329, 360, 353, 352, 336, 335, 334, 333, 332, 331,330, 315, 316, 229, 291, 238,	210	215	220				

	239, 247, 246, 244, 142, 141, 125, 123, 120, 124, 122, 114, 113, 112, 107, 104, 103, 102, 89, 87, 85, 248, 478, 477, 252, 253, 258, 325, 264, 270, 224, 223, 219, 217, 216, 215, 214, 210, 287, 286, 282, 281, 278, 276, 274, 275, 316, 315, 314, 297, 312, 311.	333, 332, 331,330, 315, 316, 229, 291, 238, 239, 247, 246, 244, 142, 141, 125, 123, 120, 124, 122, 114, 113, 112, 107, 104, 103, 102, 89, 87, 85, 248, 478, 477, 252, 253, 258, 325, 264, 270, 224, 223, 219, 217, 216, 215, 214, 210, 287, 286, 282, 281, 278, 276, 274, 275, 316, 315, 314, 297, 312, 311.							
	<b>ಅನುಗೊಂಡನಹಳ್ಳಿ ಹೋಬಳಿ</b>	<b>Anugondanahalli Hobli</b>							
387	<b>ಅನುಗೊಂಡಹಳ್ಳಿ</b>	<b>Anugondanahalli</b>	90	95	100	8000	12000		
388	ಅನುಗೊಂಡಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 1, 9, 25, 34, 37 ರಿಂದ 39, 78 ರಿಂದ 80, 84 ರಿಂದ 88, 90 ರಿಂದ 96, 101.	Anugondanahalli (N H 207) Attached Sy. No. 1, 9, 25, 34, 37 to 39, 78 to 80, 84 to 88, 90 to 96, 101.	160	165	170				
389	<b>ಅರೇಹಳ್ಳಿ</b>	<b>Arehalli</b>	85	90	95	8000	15000		
390	ಅರೇಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 14, 19, 20, 22, 23, 41, 42, 139.	Arehalli Main Road Attached Sy. No. 14, 19, 20, 22, 23, 41, 42, 139.	110	115	120				
391	<b>ಅಜ್ಜಗೊಂಡಹಳ್ಳಿ</b>	<b>Ajjagondahalli</b>	75	80	85	7000	10000		
392	ಅಜ್ಜಗೊಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 38 ರಿಂದ 42, 49 ರಿಂದ 52.	Ajjagondahalli Main Road Attached Sy. No. 38 to 42, 49 to 52.	90	95	100				
393	<b>ಅಜ್ಜಗೊಂಡಹಳ್ಳಿ ಭುವನಿಮಿತ</b>	Ajjagondahalli Bhuvananimitha Layout					32000		
394	<b>ಅಜ್ಜಗೊಂಡಹಳ್ಳಿ ಸೌಪರ್ನಿಕ ಅಪಾರ್ಟ್‌ಮೆಂಟ್</b>	Ajjagondahalli Souparnika Project						32000	
395	<b>ಕಲ್ಕುಂಟೆ ಅಗ್ರಹಾರ</b>	<b>Kalkunte Agrahara</b>	90	95	100	8000	10000		
396	ಕಲ್ಕುಂಟೆ ಅಗ್ರಹಾರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 3, 7, 23 ರಿಂದ 26, 28, 34 ರಿಂದ 37, 114, 115, 120 ರಿಂದ 122, 170 ರಿಂದ 172.	Kalkunte Agrahara (N H 207) Attached Sy. No. 3, 7, 23 to 26, 28, 34 to 37, 114, 115, 120 to 122, 170 to 172.	130	135	140				
397	<b>ಕೋಟೂರು</b>	<b>Koturu</b>	80	85	90	7000	12000		



398	ಕೋಟೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 30, 34, 37, 42, 44 ರಿಂದ 46, 49.	Koturu Main Road Attached Sy.No. 30, 34, 37, 42, 44 to 46, 49.	110	115	120				
399	ಪಿ ನಾರಾಯಣರೆಡ್ಡಿ ಬಿನ್ ಪಿಲ್ಲಪ್ಪ ಕೋಟೂರು (ಸರ್ವೆ ನಂ. 61/1) ಲೇಔಟ್	P Narayanareddy S/o Pillappa Kotur (Sy.No. 61/1) Layout					30000		
400	ಕೋಟೂರುವಿಸ್ ಎಲ್ ಎನ್ ವೋಗ್ ಲೇಔಟ್	Koturu SLN Vogue					45000		
401	ಗಣಗಲೂರು	Ganagaluru	80	85	90	7000	25000		
402	ಗಣಗಲೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 55, 57, 73, 82, 87, 88, 90, 102.	Ganagaluru Main Road Attached Sy. No. 55, 57, 73, 82, 87, 88, 90, 102.	90	95	100				
403	ಗುಂಡೂರು	Gunduru	80	85	90	5000	12000		
404	ಗುಳ್ಳಕಾಯಿಪುರ	Gullakayipura	85	90	95	10000	18000		
405	ಗುಳ್ಳಕಾಯಿಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 19, 21 ರಿಂದ 30.	Gullakayipura Main Road Attached Sy. No. 19, 21 to 30.	110	115	120				
406	ದೈವಿಕ್ ಸ್ಪರ್ಶ ಗುಳ್ಳಕಾಯಿಪುರ ಸರ್ವೆ ನಂ. 51/5, 51/8.	Daiwik Sparsh Gulla Kallakaipura Sy No 51/5 And 51/8.						30000	
407	ತತ್ತನೂರು	Tattanooru	90	95	100	5000	15000		
408	ತಿರುಮಲಶೆಟ್ಟಹಳ್ಳಿ	Thirumalashettahalli	135	140	145	10000	20000		
409	ತಿರುಮಲಶೆಟ್ಟಹಳ್ಳಿ ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 13 ರಿಂದ 17, 21, 22, 24, 49, 51, 52, 82 ರಿಂದ 85, 88.	Thirumalashettahalli (N H 207) Attached Sy. No. 13 to 17, 21, 22, 24, 49, 51, 52, 82 to 85, 88.	260	265	270				
410	ತಿರುವರಂಗ	Thiruvaranga	85	90	95	5000	12000		
411	ತಿರುವರಂಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 52 ರಿಂದ 54, 56, 66 ರಿಂದ 68, 71, 75, 76, 153, 154.	Thiruvaranga Main Road Attached Sy. No. 52 to 54, 56, 66 to 68, 71, 75, 76, 153, 154.	110	115	120				
412	ತಿರುವರಂಗ ಗೋಡೇಜ್	Thiruvaranga Godrej Property					21500		
413	ತಿಮ್ಮಂಡಹಳ್ಳಿ	Thimmandahalli	70	75	80	7000	15000		
414	ತಿಮ್ಮಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 21, 23, 24.	Thimmandahalli Main Road Attached Sy. No. 2, 21, 23, 24.	110	115	120				

415	ದೇವನಗೊಂದಿಹೊಸ ಹಳ್ಳಿ	Devanagondi Hosahalli	100	105	110	7000	15000		
416	ದೇವನಗೊಂದಿಹೊಸಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 5 ರಿಂದ 7, 20 ರಿಂದ 22, 24, 26, 27, 31, 32, 38, 39, 49 ರಿಂದ 52, 54, 55, 90, 91, 100, 101, 108, 109, 111 ರಿಂದ 116, 119, 120.	Devanagondi Hosahalli (N H 207) Attached Sy No 5 to 7, 20 to 22, 24, 26, 27, 31, 32, 38, 39, 49 to 52, 54, 55, 90, 91, 100, 101, 108, 109, 111 to 116, 119, 120.	160	165	170				
417	ದೇವನಗೊಂದಿ	Devanagondi	100	105	110	8000	14000		
418	ದೇವನಗೊಂದಿ ಇಂಡಸ್ಟ್ರಿಯಲ್ ಏರಿಯಾ	Devanagondi Industrial area					7000		
419	ದೇವನಗೊಂದಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 5 ರಿಂದ 7, 20, 22, 26, 30, 38, 39, 49, 50, 51, 52, 54, 55, 90, 91, 100, 112, 113, 116, 119.	Devanagondi (N H 207) Attached Sy. No. 5 to 7, 20, 22, 26, 30, 38, 39, 49, 50, 51, 52, 54, 55, 90, 91, 100, 112, 113, 116, 119.	160	165	170				
420	ದೇವನಗೊಂದಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 128, 129, 130, 131/2	Devanagondi (N H 207) Attached Sy. No. 128, 129, 130, 131/2	170	175	180				
421	ದೊಡ್ಡದುನ್ನಸಂದ್ರ	Doddadunnasandra	100	105	115	7000	14000		
422	ದೊಡ್ಡದುನ್ನಸಂದ್ರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 31, 33, 44, 45, 57, 59, 61, 118, 121.	Doddadunnasandra Main Road (NH 207) Attached Sy. No. 31, 33, 44, 45, 57, 59, 61, 118, 121.	160	165	170				
423	ದೇವಲಾಪುರ	Devalapura	100	105	110	7000	14000		
424	ದೇವಲಾಪುರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 14, 16, 30, 32, 47, 60, 61, 63.	Devalapura (N H 207) Attached Sy. No. 14, 16, 30, 32, 47, 60, 61, 63.	160	165	170				
425	ನಾಗನಾಯಕನಕೋಟೆ	Naganayakanakote	85	90	95	7000	12000		
426	ನಾಗನಾಯಕನಕೋಟೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 7, 11.	Naganayakanakote Main Road Attached Sy. No. 7, 11.	110	115	120				
427	ನಾರಾಯಣಕೆರೆ	Narayanakere	85	90	95	7000	12000		
428	ನಾರಾಯಣಕೆರೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 65 ರಿಂದ 68, 79 ರಿಂದ 82, 84 ರಿಂದ 90, 93 ರಿಂದ 95, 198, 204 ರಿಂದ 207, 213, 224, 231, 233.	Narayanakere (N H 207) Attached Sy. No. 65 to 68, 79 to 82, 84 to 90, 93 to 95, 198, 204 to 207, 213, 224, 231, 233.	110	115	120				

429	ನಾರಾಯಣಕೆರೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 39	Narayanakere (N H 207) Attached Sy. No. 39	130	135	140				
430	ಬಾಣಾರಹಳ್ಳಿ	Banarahalli	80	85	90	7000	10000		
431	ಬಾಣಾರಹಳ್ಳಿ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ 13, 14, 162, 30/2, 30/3, 30/4, 31, 32, 36, 37, 49, 5, 53, 54, 55, 61, 62, 64, 65, 66, 68, 69, 78/2	Banarahalli - NH 207- 13, 14, 162, 30/2, 30/3, 30/4, 31, 32, 36, 37, 49, 5, 53, 54, 55, 61, 62, 64, 65, 66, 68, 69, 78/2	110	115	120				
432	ಬೈರಹಳ್ಳಿ	Byrahall	90	95	100	7000	15000		
433	ಬೆಳ್ಳಿಕೆರೆ	Bellikere	90	95	100	7000	15000		
434	ಬೆಳ್ಳಿಕೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 95, 97, 99.	Bellikere Main Road Attached Sy. No. 95, 97, 99.	140	145	150				
435	ಆದಿತ್ಯ ಹೋಂಸ್ ಪ್ರಾರ್ಡೇಸ್ ಬೆಳ್ಳಿಕೆರೆ	Ahithya Parides Belikere					16800		
436	ಬೋದನಹೊಸಹಳ್ಳಿ	Bhodanahosahalli	85	90	95	7000	15000		
437	ಬೋದನಹೊಸಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 5, 10, 11, 74, 75, 79, 80 ರಿಂದ 82, 91, 93, 144.	Bhodanahosahalli (N H 207) Attached Sy. No. 5, 10, 11, 74, 75, 79, 80 to 82, 91, 93, 144.	110	115	120				
438	ಬ್ಯಾಲಹಳ್ಳಿ	Byalahalli	70	75	80	8000	15000		
439	ಬ್ಯಾಲಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 14 ರಿಂದ 16, 19.	Byalahalli Main Road Attached Sy. No. 14 to 16, 19.	90	95	100				
440	ಬಸಬತ್ತನಹಳ್ಳಿ	Basabathanahalli	60	65	70	4000	10000		
441	ಬಾಗೂರು	Baguru	70	75	80	7000	15000		
442	ಬಾಗೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 4, 55, 57, 103, 104, 106 ರಿಂದ 109, 116, 125, 126.	Baguru Main Road Attached Sy. No. 1, 2, 4, 55, 57, 103, 104, 106 to 109, 116, 125, 126.	110	115	120				
443	ಮೇಡಹಳ್ಳಿ	Medahalli	60	65	70	7000	10000		
444	ಮೇಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 20, 24, 26, 27.	Medahalli Main Road Attached Sy. No. 20, 24, 26, 27.	110	115	120				
445	ಮಾರಂಗೇರೆ	Maramgere	100	105	110	7000	10000		
446	ಮಾರಂಗೇರೆ	Maramgere Main Road	120	125	130				
447	ಮಾರಂಗೇರೆ ಕಲ್ಪಯುಷ ಬಿ ಎಸ್ ಎನ್ ಎಲ	Kalpavrisha BSNL Layout					9000		

	ಲೇಔಟ್								
448	ಮುತ್ತಂದ್ರ	Muthsandra	90	95	100	7000	10000		
449	ಮುತ್ತಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 8, 9, 10, 1,,2,,3, 162, 233, 164, 149, 147, 145, 146, 150,158, 159, 161, 160, 44, 43, 42, 41, 17, 18, 16, 99, 101, 163, 104, 105, 106, 135, 136, 137, 144,	Muthsandra Main Road 8, 9, 10, 1,,2,,3, 162, 233, 164, 149, 147, 145, 146, 150,158, 159, 161, 160, 44, 43, 42, 41, 17, 18, 16, 99, 101, 163, 104, 105, 106, 135, 136, 137, 144,	120	125	130				
450	ಮುತ್ತಂದ್ರ ಕ್ಯಾಂಪನ್ ವ್ಯಾಲಿ (ಸರ್ವೆ ನಂ. 20.21/1ಎ, 21/1ಬಿ, 21/2, 22, 23, 24, 26, 27, 28/1, 28/2, 28/3, 28/4, 28/5, 28/6, 28/7, 28/8, 28/9, 29, 30/1, 30/2, 30/3, 30/4, 30/5, 30/6, 31, 34, 35/ಎ, 35/1ಬಿ, 35/2, 35/3, 35/4, 35/5, 36/1, 37/1, 37/2, 38, 39/1, 31/2, 32/3, 40, 14/1, 14/2, 14/3, 14/4, 14/5, 14/6, 14/7, 14/8, 14/9, 14/10, 14/11, 14/12, 14/13, 14/14, 14/15, 14/16, 14/17, 13/1, 13/2, 15/1, 15/2, 15/3ಎ, 15/3ಬಿ, 15/4, 15/5, 15/6ಎ, 15/6ಬಿ, 16/3, 19, 235, 33/1, 33/2 & 33/3.	Muthsandra Campan Vally (Sy.No. 20.21/1A, 21/1B, 21/2, 22, 23, 24, 26, 27, 28/1, 28/2, 28/3, 28/4, 28/5, 28/6, 28/7, 28/8, 28/9, 29, 30/1, 30/2, 30/3, 30/4, 30/5, 30/6, 31, 34, 35/A, 35/1B, 35/2, 35/3, 35/4, 35/5, 36/1, 37/1, 37/2, 38, 39/1, 31/2, 32/3, 40, 14/1, 14/2, 14/3, 14/4, 14/5, 14/6, 14/7, 14/8, 14/9, 14/10, 14/11, 14/12, 14/13, 14/14, 14/15, 14/16, 14/17, 13/1, 13/2, 15/1, 15/2, 15/3A, 15/3B, 15/4, 15/5, 15/6A, 15/6B, 16/3, 19, 235, 33/1, 33/2 & 33/3.	120	125	130		30000		
451	ಮುತ್ತೂರು	Muthkuru	70	75	80	7000	10000		
452	ಮುತ್ತೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 150 ರಿಂದ 152, 157 ರಿಂದ 159.	Muthkuru Main road Attached Sy. No. 150 to 152, 157 to 159.	110	115	120				
453	ಮುತ್ತಕದಹಳ್ಳಿ	Muthukadahalli	70	75	80	5000	8000		
454	ಮುತ್ತಕದಹಳ್ಳಿ ಇಂಡಸ್ಟ್ರೀಯಲ್ ಏರಿಯಾ	Muthukadahalli Industrial area					4000		
455	ಮುತ್ತಕದಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 11, 19.	Muthukadahalli Main Road Attached Sy. No. 11,	90	95	100				

		19.							
456	ಮೇಡಿಮಲ್ಲಸಂದ್ರ	<b>Medimallasandra</b>	100	105	110	8000	15000		
457	ಮೇಡಿಮಲ್ಲಸಂದ್ರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 3 ರಿಂದ 5, 145, 147.	Medimallasandra (N H 207) Attached Sy. No. 3 to 5, 145, 147.	160	165	170				
458	ಹೆಮ್ಮಂಡಹಳ್ಳಿ	<b>Hemandahalli</b>	70	75	80	5000	8000		
459	ಹೆಮ್ಮಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 14 ರಿಂದ 18, 41, 51, 52, 54, 58.	Hemandahalli Main Road Attached Sy. No. 14 to 18, 41, 51, 52, 54, 58.	110	115	120				
460	ಯಡಹೊಂಡಹಳ್ಳಿ	<b>Yadagondahalli</b>	70	75	80	5000	8000		
461	ಯಡಹೊಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 103 ರಿಂದ 105.	Yadagondahalli Main Road Attached Sy. No. 103 to 105.	110	115	120				
462	ಲಿಂಗದೀರಮಲ್ಲಸಂದ್ರ	<b>Lingadeeramallasandra</b>	70	75	80	7000	10000		
463	ಲಿಂಗದೀರಮಲ್ಲಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 41, 42, 44, 45.	Lingadeeramallasandra Main Road Attached Sy No . 41, 42, 44, 45,	110	115	120				
464	ಲಿಂಗದೀರಮಲ್ಲಸಂದ್ರ NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 19/2, 19/3, 19/4, 20, 21, 22, 23, 31, 45/4, 52	Lingadeeramallasandra NH 207 Road Attached Sy No . 19/2, 19/3, 19/4, 20, 21, 22, 23, 31, 45/4, 52	130	135	140				
465	ಓಬಲಾಪುರ	<b>Obalapura</b>	70	75	80	5000	9000		
466	ಓಬಲಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 37, 39, 40.	Obalapura Main Road Attached Sy. No. 37, 39, 40.	110	115	120				
467	ಶಿವಾನಪುರ	<b>Shivanapura</b>	70	75	80	5000	10000		
468	ಸೋಮಲಾಪುರ	<b>Somalapura</b>	60	65	70	7000	15000		
469	ಸೋಮಲಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 4, 6, 7, 9 ರಿಂದ 13, 15, 58, 59, 62, 91.	Somalapura Main Road Attached Sy No. 1, 2, 4, 6, 7, 9 to 13, 15, 58, 59, 62, 91.	90	95	100				
470	ಸೋಮಲಾಪುರ NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10/1, 10/2, 11, 20, 5/2, 5/1, 6, 7/1, 7/2, 7/3, 8/2, 9/1, 9/2	Somalapura NH 207 Road Attached Sy No. 10/1, 10/2, 11, 20, 5/2, 5/1, 6, 7/1, 7/2, 7/3, 8/2, 9/1, 9/2	110	115	120				
471	ಸಮೇತನಹಳ್ಳಿ	<b>Samethanahalli</b>	120	125	130	8000	15000		

472	ಸಮೇತನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 20, 23, 24, 63 ರಿಂದ 66, 69, 226, 227, 263.	Samethanahalli (N H 207) Attached Sy No. 20, 23, 24, 63 to 66, 69, 226, 227, 263.	210	215	220				
473	ಸಮೇತನಹಳ್ಳಿ ಲೇಕ್ ಫ್ರಂಟ್	Samethanahalli Lake Front						35000	
474	ರಾಫಿಲ್ಸ್ ಪಾರ್ಕ್ ವಿಲ್ಲಾ (ಸಮೇತನಹಳ್ಳಿ ಗ್ರಾಮ)	Raffles Park villa (Samethanahalli village)							35000
475	ರನವ್ ಟ್ರಾಕ್‌ವಿಲ್ ಹವನ್ ಲೇಔಟ್	Trankquil Haven Layout					27000		
476	ಸಮೇತನಹಳ್ಳಿ ಕನ್ನ ಹೆಸ್ಟಿಯೋ ಲೇಔಟ್	Samethanahalli Cansa Hestio					15000		
477	ಸಿದ್ಧನಪುರ	Siddanapura	60	65	70	5000	10000		
478	ಹಂದೇನಹಳ್ಳಿ	Handenahalli	70	75	80	5000	10000		
479	ಹಂದೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 121 ರಿಂದ 125, 128, 132, 133.	Handenahalli Main Road Attached Sy. No. 121 to 125, 128, 132, 133.	90	95	100				
480	ಹಾರೋಹಳ್ಳಿ	Harohalli	85	90	95	8000	15000		
481	ಅಪ್ಪ ಲೇಔಟ್ ಹಾರೋಹಳ್ಳಿ (ಸರ್ವೆ ನಂ. 66/1, 66/2, 67/1, 67/2, 67/3, 70/1, 70/2, 70/3, 70/4, 70/5, 71/1, 71/2, 71/3, 71/4, 71/5, 72/1, 72/2, 72/3, 74/1, 74/2, 83/3)	Alpha RLayout Harohalli (Sy.No. 66/1, 66/2, 67/1, 67/2, 67/3, 70/1, 70/2, 70/3, 70/4, 70/5, 71/1, 71/2, 71/3, 71/4, 71/5, 72/1, 72/2, 72/3, 74/1, 74/2, 83/3)					25000		
	ಸೂಲಿಬೆಲೆ ಹೋಬಳಿ	ಸೂಲಿಬೆಲೆ ಹೋಬಳಿ							
482	ಅಗ್ರಹಾರ.ಟಿ	Agrahara T	55	60	65	4000	10000		
483	ಅಗ್ರಹಾರ.ಟಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 37 ರಿಂದ 39, 42, 44, 47, 48, 50, 52 ರಿಂದ 56, 58, 59.	Agrahara T Main Road Attached Sy. No. 37 to 39, 42, 44, 47, 48, 50, 52 to 56, 58, 59.	70	75	80				
484	ಅನುಪಹಳ್ಳಿ	Anupahalli	55	60	65	4000	10000		
485	ಅಂಕೋನಹಳ್ಳಿ	Ankonahalli	55	60	65	5000	10000		
486	ಅಂಕೋನಹಳ್ಳಿ ಎನ್ ಹೆಚ್ ರಸ್ತೆ	Ankonahalli N H Road	90	95	100				
487	ಅತ್ತಿಬೆಲೆ	Attibele	90	95	100	8000	15000		
488	ಅತ್ತಿಬೆಲೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 19, 20, 22, 23, 29 ರಿಂದ 43, 44 ರಿಂದ 49, 198, 199, 201, 203	Attibele (NH 207) Attached Sy. No. 19, 20, 22, 23, 29 to 43, 44 to 49, 198, 199, 201, 203 to 205,	160	165	170				

	ರಿಂದ 205, 207 ರಿಂದ 209, 220 ರಿಂದ 222, 225 ರಿಂದ 228.	207 to 209, 220 to 222, 225 to 228.							
489	ಅಮಾನಿ ಅರಳಗೆರೆ	Amani Aralagere	55	60	65	4000	8000		
490	ಅರಸನಹಳ್ಳಿ	Arasanahalli	55	60	65	4000	8000		
491	ಅಯಿಮನಹಳ್ಳಿ	Ayimanahalli	55	60	65	4040	8000		
492	ಅಯಿಮನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 28, 19, 18, 17, 6, 5, 4, 3, 2	Ayimanahalli Main Road Attached Sy. No.1, 28, 19, 18, 17, 6, 5, 4, 3, 2	70	75	80				
493	ಕಾಶಿಪುರದ ಕಂಬದಬೀಡು	Kashipurada Kambadabeedu	55	60	65	4000	8000		
494	ಕಾಶಿಪುರದ ಕಂಬದಬೀಡು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 13, 14 ರಿಂದ 15.	Kashipurada Kambadabeedu Main Road Attached Sy. No. 13, 14 to 15.	70	75	80				
495	ಕೋಡಿಪುರ	Kodipura	55	60	65	4000	8000		
496	ಕದರನಪುರ	Kadaranapura	55	60	65	5000	8000		
497	ಕದರನಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 3.	Kadaranapura Main Road Attached Sy. No. 1 to 3.	70	75	80				
498	ಕಂಬಳೀಪುರ	Kamblipura	90	95	100	6000	10000		
499	ಅಂಬಿ ಸಿಟಿ ಕಂಬಳೀಪುರ	Ambi City Kamblipura					30000		
500	ಎಸ್ ಜೆ ಡೆವಲಪರ್ಸ್ ಕಂಬಳೀಪುರ (ಸರ್ವೆ ನಂ. 120, 121, 122/1, 123/1, 124/1, 124/2, 109/4, 110/1, 110/2, 117/3, 117/4, 118 & 119)	S J Developers Kamblipura (Sy.No. 120, 121, 122/1, 123/1, 124/1, 124/2, 109/4, 110/1, 110/2, 117/3, 117/4, 118 & 119)					30000		
501	ಕಂಬಳೀಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 45, 139, 136, 99, 138, 102, 101, 100, 137, 95, 135	Kamblipura NH Attached Sy. No. 45, 139, 136, 99, 138, 102, 101, 100, 137, 95, 135.	130	135	140				
502	ಕಂಬಳೀಪುರ ರಾಷ್ಟ್ರೀಯ ಹೆದ್ದಾರಿ-207 ಗೆ ಹೊಂದಿಕೊಂಡಿರುವ ಸರ್ವೆ ನಂ. 139, 137, 135, 136, 99, 96, 95, 88, 83, 82, 81, 38, 79, 43, 65, 64, 63, 62, 60, 58, 61, 66, 67, 79, 80, 89, 90, 91, 92, 100, 101, 102, 135, 138, 128	Kamblipura NH-207 Attached Sy. No. 139, 137, 135, 136, 99, 96, 95, 88, 83, 82, 81, 38, 79, 43, 65, 64, 63, 62, 60, 58, 61, 66, 67, 79, 80, 89, 90, 91, 92, 100, 101, 102, 135, 138, 128	140	145	150				

503	ಕಂಬಳೀಪುರ ಇಂಡಸ್ಟ್ರೀಯಲ್ ಏರಿಯಾ	Kamblipura Industrial area					5000		
504	ಕಂಬಳೀಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 168, 191, 192, 193, 194, 197, 198, 35, 86, 87, 96, 101, 102, 103, 112, 113, 114, 115, 119, 120, 121, 122, 123, 124, 125, 126, 33, 167, 171, 174, 190, 189, 188, 187, 186, 185, 97, 99, 102, 103, 128	Kamblipura Road Attached Sy. No. 168, 191, 192, 193, 194, 197, 198, 35, 86, 87, 96, 101, 102, 103, 112, 113, 114, 115, 119, 120, 121, 122, 123, 124, 125, 126, 33, 167, 171, 174, 190, 189, 188, 187, 186, 185, 97, 99, 102, 103, 128	150	155	160				
505	ಕೆಂಪಾಪುರ	Kemppapura	55	60	65	4000	8000		
506	ಕಮ್ಮಸಂದ್ರ	Kammasandra	80	85	90	5000	11000		
507	ಕಮ್ಮಸಂದ್ರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 1, 2, 4 ರಿಂದ 6, 9, 39, 40, 43, 44, 46 ರಿಂದ 52, 54, 105, 118, 119, 145, 147, 148, 157.	Kammasandra ( NH207) Attached Sy. No. 1, 2, 4 to 6, 9, 39, 40, 43, 44, 46 to 52, 54, 105, 118, 119, 145, 147, 148, 157.	130	135	140				
508	ಗಿಡಪ್ಪಹಳ್ಳಿ	Gidappanahalli	60	65	70	4000	8000		
509	ಗಿಡಪ್ಪಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 36, 22, 20, 21, 17, 18, 6, 23, 26, 33, 34, 35	Gidappanahalli Road Attached Sy. No. 36, 22, 20, 21, 17, 18, 6, 23, 26, 33, 34, 35	100	105	110				
510	ಗುಲಹಳ್ಳಿ	Gullahalli	90	95	100	8000	15000		
511	ಅನೀಶ್ ಪ್ರಾಜೆಕ್ಟ್ ಗುಲಹಳ್ಳಿ	Anish Projects Gullahalli					25000		
512	ಗುಲಹಳ್ಳಿ ಕೈಗಾರಿಕಾ ವಲಯ	Gullahalli Industrial Zone					7000		
513	ಗುಂಡ್ರಹಳ್ಳಿ	Gundrahalli	90	95	100	10000	16000		
514	ಗುಂಡ್ರಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 13, 15 ರಿಂದ 17, 19.	Gundrahalli (N H 207) Attached Sy. No. 13, 15 to 17, 19.	120	125	130				
515	ಗುಂಡ್ರಹಳ್ಳಿ ಹಮ್ಮಿಂಗ್ ವುಡ್ಸ್ (ಸರ್ವೆ ನಂ. 23/1, 23/2, 24, 26, 27, 28/1, 28/2, 29 & 30)	Gundrahalli Humming Woods (Sy.No. 23/1, 23/2, 24, 26, 27, 28/1, 28/2, 29 & 30)					20000		
516	ಚಿಕ್ಕಕುರುಬರಹಳ್ಳಿ	Chikkakurubarahalli	55	60	65	5000	12000		
517	ಚೇಮಸಂದ್ರ	Cheemasandra	55	60	65	5000	12000		
518	ಚೇಮಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 8, 9, 11,	Cheemasandra Main Road Attached Sy. No. 8,	70	75	80				



	12, 17, 19, 24, 38, 39.	9, 11, 12, 17, 19, 24, 38, 39.							
519	ಚೌಡಸಂದ್ರ	Chowdasandra	55	60	65	5000	10000		
520	ಚೌಡಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2.	Chowdasandra Main Road Attached Sy. No. 1, 2.	70	75	80				
521	ಚೌಡಸಂದ್ರ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 1, 2.	Chowdasandra SH-35 Attached Sy. No. 1, 2.	85	90	95				
522	ಚಿಕ್ಕಕೋಲಿಗ	Chikkakoliga	60	65	70	6000	12000		
523	ಚಿಕ್ಕಕೋಲಿಗ ಇಂಡಸ್ಟ್ರಿಯಲ್ ಏರಿಯಾ	Chikkakoliga Industrial area					6000		
524	ಚಿಕ್ಕಕೋಲಿಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 16 ರಿಂದ 24, 58, 59, 74, 81 ರಿಂದ 83, 85, 94.	Chikkakoliga Main Road Attached Sy. No. 16 to 24, 58, 59, 74, 81 to 83, 85, 94.	90	95	100				
525	ಚಿಕ್ಕಕೋಲಿಗ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 59.	Chikkakoliga SH-35 Attached Sy. No. 59	110	115	120				
526	ಚಿಕ್ಕಕೋಲಿಗ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 24, 37, 36, 39, 40, 38, 25, 26, 27.	Chikkakoliga Main Road Attached Sy. No. 24, 37, 36, 39, 40, 38, 25, 26, 27	120	125	130				
527	ಚಿಕ್ಕ ಅರಳಗೆರೆ	Chikka Aralagere	55	60	65	4000	8000		
528	ಚನ್ನಿಗರಾಯಪುರ	Channigarayapura	55	60	65	4000	8000		
529	ತೆನೆಯೂರು	Theneyuru	42	47	52	8000	18000		
530	ತೆನೆಯೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 18, 19, 23, 28, 30, 36, 37, 38, 40, 124.	Theneyuru Main Road Attached Sy. No. 2, 18, 19, 23, 28, 30, 36, 37, 38, 40, 124.	70	80	90				
531	ತೆನೆಯೂರು ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 30, 32, 36, 35, 37, 38, 39, 40, 41, 124, 2, 28, 26, 23, 22, 1, 2, 18, 19, 20, 17.	Theneyuru SH-35 Attached Sy. No. 30, 32, 36, 35, 37, 38, 39, 40, 41, 124, 2, 28, 26, 23, 22, 1, 2, 18, 19, 20, 17	70	80	90				
532	ತಿಮ್ಮಪನಹಳ್ಳಿ	Thimmapanahalli	55	60	65	5000	8000		
533	ತಿಮ್ಮಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 67, 68, 69, 57, 52, 51, 46, 47, 10, 7, 6, 5, 4, 3, 19, 18, 17, 11, 45, 53, 56, 58, 59, 61, 63, 64, 65, 66.	Thimmapanahalli Main Road Attached Sy. No. 67, 68, 69, 57, 52, 51, 46, 47, 10, 7, 6, 5, 4, 3, 19, 18, 17, 11, 45, 53, 56, 58, 59, 61, 63, 64, 65, 66.	90	95	100				

534	ತಮ್ಮರಸನಹಳ್ಳಿ	Thammarasanahalli	90	95	100	6000	11000		
535	ತಮ್ಮರಸನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 3 ರಿಂದ 9, 16, 17, 19, 20, 22 ರಿಂದ 29, 31 ರಿಂದ 38, 55, 56, 58.	Thammarasanahalli Main Road Attached Sy. No. 3 to 9, 16, 17, 19, 20, 22 to 29, 31 to 38, 55, 56, 58.	130	135	140				
536	ತಮ್ಮರಸನಹಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 31, 1, 7, 8, 9, 6, 5, 4, 2, 3, 20, 37, 36, 22, 59, 35, 34, 32, 24, 25, 27, 28, 29, 55, 56, 32, 34, 35, 36, 38, 37.	Thammarasanahalli SH Attached Sy. No. 31, 1, 7, 8, 9, 6, 5, 4, 2, 3, 20, 37, 36, 22, 59, 35, 34, 32, 24, 25, 27, 28, 29, 55, 56, 32, 34, 35, 36, 38, 37	150	155	160				
537	ತಮ್ಮರಸನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 19, 17, 40, 38, 48.	Thammarasanahalli Sub Road Attached Sy. No. 19, 17, 40, 38, 48	110	115	120				
538	ತಿಮ್ಮಸಂದ್ರ	Thimmasandra	70	75	80	6000	8000		
539	ತಿಮ್ಮಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 29, 39, 42, 44, 49.	Thimmasandra Main Road Attached Sy. No. 29, 39, 42, 44, 49.	135	140	145				
540	ದಿಂಬಹಳ್ಳಿ	Dimbahalli	55	60	65	4000	8000		
541	ದಿಂಬಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 11, 30, 129.	Dimbahalli Main Road Attached Sy. No. 10, 11, 30, 129.	70	75	80				
542	ದೊಡ್ಡ ಅರಳಗೆರೆ	Dodda Aralagere	55	60	65	4000	8000		
543	ದೊಡ್ಡ ಅರಳಗೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 27, 29, 31 ರಿಂದ 34, 36, 52, 53, 54, 58, 59, 81, 82, 83, 85.	Dodda Aralagere Main road Attached Sy. No. 27, 29, 31 to 34, 36, 52, 53, 54, 58, 59, 81, 82, 83, 85.	70	75	80				
544	ದೊಡ್ಡಕೋಲಿಗ	Doddakoliga	90	95	100	6000	12000		
545	ದೊಡ್ಡಕೋಲಿಗ ಕೈಗಾರಿಕಾ ವಲಯ	Doddakoliga Industrial Zone					6000		
546	ದ್ಯಾವಸಂದ್ರ	Dyavasandra	55	60	65	4000	8000		
547	ದ್ಯಾವಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 43 ರಿಂದ 47, 49, 51 ರಿಂದ 53.	Dyavasandra Main Road Attached Sy. No. 43 to 47, 49, 51 to 53.	70	75	80				
548	ದ್ಯಾವಸಂದ್ರ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 43, 44, 45, 46, 47, 49, 51, 52, 53, 54, 60, 3, 6, 8	Dyavasandra SH-35 Attached Sy. No. 43, 44, 45, 46, 47, 49, 51, 52, 53, 54, 60, 3, 6, 8	90	95	100				

549	ದಾಸರತಿಮ್ಮನಹಳ್ಳಿ	Dasarathimmanahalli	55	60	65	6000	12000		
550	ನಲ್ಲಾಗಹಳ್ಳಿ	Nallagahalli	55	60	65	6000	12000		
551	ನಗೆರೇನಹಳ್ಳಿ	Nagarenahalli	60	65	70	7000	13000		
552	ನಗೆರೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 5, 6, 21, 22, 25, 26, 28, 49 ರಿಂದ 51, 53 ರಿಂದ 56, 58, 59, 63 ರಿಂದ 65, 67, 69.	Nagarenahalli Main Road Attached Sy No. 2, 5, 6, 21, 22, 25, 26, 28, 49 to 51, 53 to 56, 58, 59, 63 to 65, 67, 69.	90	95	100				
553	ನಗೆರೇನಹಳ್ಳಿ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 18, 19, 20, 21, 22, 23, 49, 51, 6, 3, 2, 24, 25, 26, 27, 8, 84, 53, 55, 56, 57, 58, 59, 60, 63, 65, 68, 80, 50.	Nagarenahalli SH-35 Attached Sy No. 18, 19, 20, 21, 22, 23, 49, 51, 6, 3, 2, 24, 25, 26, 27, 8, 84, 53, 55, 56, 57, 58, 59, 60, 63, 65, 68, 80, 50.	110	115	120				
554	ನಗೆರೇನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 43, 32, 37, 35, 58, 26, 59, 1, 3, 2, 25, 27, 34, 33, 2, 10, 41, 42	Nagarenahalli Road Attached Sy No. 43, 32, 37, 35, 58, 26, 59, 1, 3, 2, 25, 27, 34, 33, 2, 10, 41, 42	110	115	120				
555	ಪುಲಮಂಚಿ	Pulamachi	55	60	65	3000	6000		
556	ಬೆಂಡಿಗಾನಹಳ್ಳಿ	Bendiganahalli	50	55	60	6000	10000		
557	ಬೆಂಡಿಗಾನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 36 ರಿಂದ 40, 43 ರಿಂದ 48, 71 ರಿಂದ 73, 75, 98, 109, 111 ರಿಂದ 119, 125.	Bendiganahalli Main Road Attached Sy. No. 36 to 40, 43 to 48, 71 to 73, 75, 98, 109, 111 to 119, 125.	65	70	75				
558	ಬೆಂಡಿಗಾನಹಳ್ಳಿ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 36, 37, 38, 39, 40, 41, 43, 44, 45, 46, 47, 48, 71, 72, 73, 68, 119, 118, 117, 125, 115, 111, 110, 109, 108.	Bendiganahalli SH-35 Attached Sy. No. 36, 37, 38, 39, 40, 41, 43, 44, 45, 46, 47, 48, 71, 72, 73, 68, 119, 118, 117, 125, 115, 111, 110, 109, 108	65	70	75				
559	ಬೆಂಡಿಗಾನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 89, 87, 86, 83, 117, 116, 125, 115, 84, 85, 90	Bendiganahalli Road Attached Sy. No. 89, 87, 86, 83, 117, 116, 125, 115, 84, 85, 90	65	70	75				
560	ಬಾಲೇನಹಳ್ಳಿ	Balenahalli	55	60	65	6000	10000		
561	ಬೆಟ್ಟಹಳ್ಳಿ	Bettahalli	70	75	80	6000	10000		

562	ಬೆಟ್ಟಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 4 ರಿಂದ 8, 10, 11.	Bettahalli Main Road Attached Sy. No. 4 to 8, 10, 11.	90	95	100				
563	ಬೆಟ್ಟಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 72, 71, 67, 68, 69, 55, 53, 52, 51, 47, 46, 45, 39, 38, 36, 34, 33, 21, 22, 20, 2, 81, 79, 85, 84, 74, 75, 89	Bettahalli Main Road Attached Sy. No.72, 71, 67, 68, 69, 55, 53, 52, 51, 47, 46, 45, 39, 38, 36, 34, 33, 21, 22, 20, 2, 81, 79, 85, 84, 74, 75, 89	95	100	105				
564	ಬತ್ತಿಗಾನಹಳ್ಳಿ	Battiganahalli	55	60	65	4000	8000		
565	ಬಾಗಲೂರು	Bagalur	90	95	100	6000	15000		
566	ಬಾಗಲೂರು ಇಂಡಸ್ಟ್ರಿಯಲ್ ಏರಿಯಾ	Bagalur Industrial area					4000		
567	ನಿಯೋ ಮಿಡಾಸ್ ಅಪಾರ್ಟ್‌ಮೆಂಟ್ (ಬಾಗಲೂರು ಗ್ರಾಮ)	Neo Midas Apartment ( Bagaluru Village )						30000	
568	ಬಾಗಲೂರು ಹಿತೇಶಿ ಐ ಎಪ್ ಬಿ	Bagalur Hithaishi IFB Properties					17000		
569	ಬಾಗಲೂರು ಭಾರತಿ ವಿಹಾರ್	Bagalure Bharathi Vihar					12500		
570	ಅರ್ಥ ಡೆವಲಪರ್ಸ್ ಬಾಗಲೂರು	Artha Developers Bagalur					25000	30000	
571	ಬಾಗಲೂರು ಹಿತೇಶಿ	Hithehi Property Pvt Ltd					17000		
572	ಬುವನಹಳ್ಳಿ	Buvanahalli	55	60	65	4000	8000		
573	ಬುವನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 26, 32,33 59, 62, 65.	Buvanahalli Main Road Attached Sy. No. 1, 26, 32, 33,59, 62, 65.	80	85	90				
574	ಬಾವಾಪುರ	Bavapura	55	60	65	4070	8000		
575	ಬಾವಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 24, 35 ರಿಂದ 39, 42, 43, 45 ರಿಂದ 49, 51 ರಿಂದ 53, 55, 57 ರಿಂದ 59, 83 ರಿಂದ 85, 98.	Bavapura Main Road Attached Sy. No. 24, 35 to 39, 42, 43, 45 to 49, 51 to 53, 55, 57 to 59, 83 to 85, 98.	80	85	90				
576	ಬೇಗೂರು	Beguru	70	75	80	6000	10000		
577	ಬೇಗೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 7, 10, 11, 25, 33 ರಿಂದ 37, 50, 59, 159, 191.	Beguru Main Road Attached Sy. No. 7, 10, 11, 25, 33 to 37, 50, 59, 159, 191.	100	105	110				
578	ಬೇಗೂರು ಕೈಗಾರಿಕಾ ವಲಯ	Beguru Industrial Zone					5000		
579	ಭೀಮಕೃಷ್ಣಹಳ್ಳಿ	Bheemakkanahalli	85	90	95	6000	14000		
580	ಭೀಮಕೃಷ್ಣಹಳ್ಳಿ ಇಂಡಸ್ಟ್ರಿಯಲ್ ಏರಿಯಾ	Bheemakkanahalli Industrial area					7000		

581	ಭೀಮಕನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 33, 43, 44 ರಿಂದ 47, 59, 70, 71, 74 ರಿಂದ 79, 98, 101, 102, 107, 112, 113, 125, 172.	Bheemakkanahalli (NH207 ) Attached Sy. No. 33, 43, 44 to 47, 59, 70, 71, 74 to 79, 98, 101, 102, 107, 112, 113, 125, 172.	120	125	130				
582	ಭೀಮಕನಹಳ್ಳಿ ರಾಜ್ಯ ಹೆದ್ದಾರಿ-82 ಗೆ ಹೊಂದಿಕೊಂಡಿರುವ ಸರ್ವೆ ನಂ. 58, 89, 67, 66, 47, 48, 46, 45, 43, 42, 98, 102, 79, 78, 77, 76, 75, 74, 107, 128, 101, 71, 70, 68, 117, 112, 73.	Bheemakkanahalli SH-82 Attached Sy. No. 58, 89, 67, 66, 47, 48, 46, 45, 43, 42, 98, 102, 79, 78, 77, 76, 75, 74, 107, 128, 101, 71, 70, 68, 117, 112, 73	120	125	130				
583	ಮಟಬಾರಲು	Matabaralu	50	55	60	4070	8000		
584	ಮುತ್ತೂಕದಹಳ್ಳಿ	Mutthukadahalli	50	55	60	4070	8000		
585	ಮುತ್ತಂದ್ರ	Muthsandra	50	55	60	4070	8000		
586	ಮುತ್ತಂದ್ರ ಇಂಡಸ್ಟ್ರಿಯಲ್ ಏರಿಯಾ	Muthsandra Indutrial area					4000		
587	ಮುತ್ತಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 35, 36, 37, 57, 54, 52, 72, 75, 5, 3, 7, 6, 73, 74, 77, 71, 54, 55, 56, 58, 33, 34	Muthsandra Main Road Attached Sy. No. 35, 36, 37, 57, 54, 52, 72, 75, 5, 3, 7, 6, 73, 74, 77, 71, 54, 55, 56, 58, 33, 34	90	95	100				
588	ಈಸ್ತೂರು	Isthuru	45	50	55	6000	8000		
589	ಈಸ್ತೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 96, 97, 99.	Isthuru Main Road Attached Sy. No. 96, 97, 99.	70	75	80				
590	ಈಸ್ತೂರು ಅಮಾನಿಕೆರೆ	Isthuru Amanikere	45	50	55	8000	8000		
591	ಈಸ್ತೂರು ಅಮಾನಿಕೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 22, 23.	Isthuru Manikere Main Road Attached Sy. No. 22, 23.	70	75	80				
592	ಎತ್ತಿನೋಡೆಯನಪುರ	Yatthinodeyanapura	50	55	60	4000	8000		
593	ಎತ್ತಿನೋಡೆಯನಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 11, 20.	Yathinaodeyapura Main Road Attached Sy. No. 1 to 11, 20.	70	75	80				
594	ಯನಗುಂಟೆ	Yanagunte	70	75	80	5000	8000		
595	ಯನಗುಂಟೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 11, 13 ರಿಂದ 32, 43, 73, 121 ರಿಂದ 127.	Yanagunte (N H 207) Attached Sy.no. 11, 13 to 32, 43, 73, 121 to 127.	110	115	120				
596	ಏಕರಾಜಪುರ	Yakarajapura	90	95	100	15000	16000		

597	ಏಕರಾಜಪುರ ಇಂಡಸ್ಟ್ರಿಯಲ್ ಏರಿಯಾ	Yakarajapura Industrial area					8000		
598	ಏಕರಾಜಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 16 ರಿಂದ 20, 23, 32 ರಿಂದ 36, 111, 112, 118, 119, 120, 124 ರಿಂದ 127, 133 ರಿಂದ 135.	Yakarajapura Main Road Attached Sy. No. 16 to 20, 23, 32 to 36, 111, 112, 118, 119, 120, 124 to 127, 133 to 135.	160	165	170				
599	ಅಂಬಿ ಸಿಟಿ ಏಕರಾಜಪುರ (ಸರ್ವೆ ನಂ. 34/3, 41, 42/1, 42/2, 43/1, 43/2, 43/3, 44(ಪಿ), 45ಪಿ, 46/1, 47/1, 47/2, 48ಪಿ, 49/1, 49/2, 51 & 125/1, 125/2, 125/3, 125/4)	Ambi City Yakarajapura (Sy.No. 34/3, 41, 42/1, 42/2, 43/1, 43/2, 43/3, 44(P), 45P, 46/1, 47/1, 47/2, 48P, 49/1, 49/2, 51 & 125/1, 125/2, 125/3, 125/4)					35000		
600	ಏಕರಾಜಪುರ ಪೇರಂ ಎಕೋಸಿಟಿ ಸರ್ವೆ ನಂ. 25/1, 25/3, 30/2, 31/1, 31/4, 31/5, 31/3, 31/6.	Ekarajapura Peram Ecocity Sy No . 25/1, 25/3, 30/2, 31/1, 31/4, 31/5, 31/3, 31/6.					35000		
601	ಪ್ಲಾಟೀನಂ ಸಿಟಿ ಬಡಾವಣೆ (ಏಕರಾಜಪುರ ಗ್ರಾಮ)	Platinumcity Layout (Yekarajapura Village)					18000		
602	ವಿ ವೆಂಕಟೇಶ್ ಬಿನ್ ಲೇಟ್ ಸಿ ವೆಂಕಟಪ್ಪ ಏಕರಾಜಪುರ (ಸರ್ವೆ ನಂ. 32/ಪಿ2)	V.Venkateshf S/o Late C Venkatappa Ekarajapura (Sy.No. 32/P2) Layout					25000		
603	ಏರ್ಕ್ರಾಫ್ಟ್ ಏಕರಾಜಪುರ (ಸರ್ವೆ ನಂ. 29/3, 30/1ಬಿ, 30/ಸಿ1, 30/ಸಿ2, 30/ಸಿ3).	Aircropft Ekarajapura (Sy.No. 29/3, 30/1b, 30/1c1, 30/1c2, 30/1c3)					25000		
604	ಎಸ್ ಜಿ ಗ್ರೀನ್ ಮೆಡೋಸ್ 50/2, 50/3, 50/5, 50/7, 55/2, 56/2, 56/3, 56/4, 56/5, 56/7, 57/2 & 58/2	S J Geen Meadows Sy No. 50/2, 50/3, 50/5, 50/7, 55/2, 56/2, 56/3, 56/4, 56/5, 56/7, 57/2 And 58/2					25000		
605	ಏಕರಾಜಪುರ ರಾಜ್ಯ ಹೆದ್ದಾರಿ-35 ಗೆ ಹೊಂದಿಕೊಂಡಿರುವ ಸರ್ವೆ ನಂ. 33, 34, 35, 36, 38, 22, 20, 19, 18, 16, 23, 24, 32	Yakarajapura SH-35 Attached Sy. No. 33, 34, 35, 36, 38, 22, 20, 19, 18, 16, 23, 24, 32	170	175	180				
606	ಏಕರಾಜಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 103, 104, 24, 25, 27	Yakarajapura Road Attached Sy. No. 103, 104, 24, 25, 27	170	175	180				
607	ಏಕರಾಜಪುರ ಆಶ್ರಯ ಬಡಾವಣೆ	Yakarajapura Aashraya					12000		

		Eco city							
608	ಏಕರಾಜಪುರ ಗ್ರಿನ್ ಮೆಡೋಸ್	Yakarajapura S J Gree Medows					16200		
609	ರಾಂಪುರ	Rampura	55	60	65	4000	8000		
610	ರಾಳಕುಂಟೆ	Ralakunte	55	60	65	4000	8000		
611	ವಳಗೆರೆಪುರ (ರಾಷ್ಟ್ರೀಯ ಹೆದ್ದಾರಿ 207)	Valagerepura (NH207)	70	75	65	4000	8000		
612	ವೆಂಕಟೇಶಪುರ	Venkateshapura	65	70	75	4000	8000		
613	ವೆಂಕಟೇಶಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 7, 8, 16, 17, 20.	Venkateshapura Main Road Attached Sy. No. 7, 8, 16, 17, 20.	70	75	80				
614	ವೆಂಕಟೇಶಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 21, 22, 20, 21, 17, 18, 6, 23, 26, 33, 34 35	Venkateshapura Road Attached Sy. No. 21, 22, 20, 21, 17, 18, 6, 23, 26, 33, 34 35	70	75	80				
615	ವನಮನಹಳ್ಳಿ	Vanamanahalli	55	60	65	6000	8000		
616	ವನಮನಹಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24.	Vanamanahalli SH Attached Sy. No.1, 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24.	70	75	80				
617	ವನಮನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 89, 88, 90, 87, 85	Vanamanahalli Sub Road Attached Sy. No.89, 88, 90, 87, 85.	60	65	75				
618	ಶಿವಪುರ	Shivapura	55	60	65	4000	8000		
619	ಶಿವಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 9, 8, 7, 6, 12	Shivapura Main Road Attached Sy. No.10, 9, 8, 7, 6, 12	70	75	80				
620	ಶಶಿಮಾಕನಹಳ್ಳಿ	Shashimakanahalli	55	60	65	4000	8000		
621	ಶಶಿಮಾಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 17, 29, 30, 32, 33.	Shashimakanahalli Main Road Attached Sy. No. 17, 29, 30, 32, 33.	70	75	80				
622	ಶ್ರೀನಿವಾಸಪುರ	Srinivasapura	33	37	42	4000	8000		
623	ಶಾಂತನಪುರ	Shanthanapura	20	25	30	3000	5000		
624	ಶಾಂತನಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 8, 10.	Shanthanapura Main Road Attached Sy. No. 1 to 8, 10.	30	35	40				
625	ಶಿವದೇವನಹಳ್ಳಿ	Shivadevanahalli	55	60	65	4000	8000		
626	ಶಿವದೇವನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ	Shivadevanahalli (N H	70	75	80				

	ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 2, 3, 5 ರಿಂದ 10, 12, 15, 22, 23.	207) Attached Sy. No. 2, 3, 5 to 10, 12, 15, 22, 23.							
627	ಸೂಲಿಬೆಲೆ	Sulibele	90	95	100	12000	18000		
628	ಸೂಲಿಬೆಲೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 4 ರಿಂದ 10, 112, 123, 150 ರಿಂದ 153, 158, 173 ರಿಂದ 174, 182 ರಿಂದ 183, 191, 193, 198, 211, 213, 243, 282, 294, 298, 304 ರಿಂದ 309, 323 ರಿಂದ 324, 326 ರಿಂದ 331, 333, 336, 348 ರಿಂದ 349, 358, 374 ರಿಂದ 384, 390, 391, 409 ರಿಂದ 411, 414, 419.	Sulibele (NH 207) Attached Sy No. 4 to 10, 112, 123, 150 to 153, 158, 173 to 174, 182 to 183, 191, 193, 198, 211, 213, 243, 282, 294, 298, 304 to 309, 323 to 324, 326 to 331, 333, 336, 348 to 349, 358, 374 to 384, 390, 391, 409 to 411, 414, 419.	160	165	170				
629	ಸಾದಪ್ಪನಹಳ್ಳಿ	Sadappanahalli	55	60	65	4000	8000		
630	ಸೊನ್ನೆಬೈಚನಹಳ್ಳಿ	Sonnebyachanahalli	60	65	70	4000	8000		
631	ಸೊನ್ನೆಬೈಚನಹಳ್ಳಿ ಕೈಗಾರಿಕಾ ವಲಯ	Sonnebyachanahalli Industrial Zone					4000		
632	ಸತ್ಯವಾರ ಎಂ.	Satyavara M	55	60	65	4000	6000		
633	ಸೊನ್ನಹಳ್ಳಿಪುರ	sonnapura	60	65	70	4000	6000		
634	ಸೊನ್ನಹಳ್ಳಿಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 8, 60, 61, 65, 67, 70, 71.	Sonnahallipura Main Road Attached Sy. No. 8, 60, 61, 65, 67, 70, 71.	90	95	100				
635	ಸಿದ್ದೇನಹಳ್ಳಿ	Siddenahalli	55	60	65	4000	8000		
636	ಸಿದ್ದೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 3, 5 ರಿಂದ 13, 15, 16.	Siddenahalli Main Road Attached Sy. No. 1 to 3, 5 to 13, 15, 16.	70	75	80				
637	ಹೊಸಹಳ್ಳಿಇ	Hosahalli E	50	55	60	4000	8000		
638	ಹೊಸಹಳ್ಳಿಇ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 29, 107, 108, 150 ರಿಂದ 153.	Hosahalli E Main Road Attached Sy. No. 29, 107, 108, 150 to 153.	50	55	60				
639	ಹನಿಯೂರು	Haniyuru	50	55	60	4000	8000		
640	ಹನಿಯೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 6, 7, 8, 9, 10, 17, 18, 19, 15, 16, 11	Haniyuru Main Road Attached Sy. No.1, 6, 7, 8, 9, 10, 17, 18, 19, 15, 16, 11	70	75	80				
641	ಹೊಸದಿಂಬಹಳ್ಳಿ	Hosadimbahalli	60	65	70	4000	8000		
642	ಹೊಸದಿಂಬಹಳ್ಳಿ 1	Hosadimbahalli1	90	95	100	4000	8000		



643	ಹಸಿಗಾಳ	Hasigala	70	75	80	6000	15000		
644	ಹಸಿಗಾಳ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 31 ರಿಂದ 37, 39, 43, 47 ರಿಂದ 52, 76, 77, 80, 81, 84, 85, 105, 112, 116, 117, 119, 120, 121, 153, 154, 156, 157, 165, 166, 168, 169, 170, 171, 172.	Hasigala (N H 207) Attached Sy No. 31 to 37, 39, 43, 47 to 52, 76, 77, 80, 81, 84, 85, 105, 112, 116, 117, 119, 120, 121, 153, 154, 156, 157, 165, 166, 168, 169, 170, 171, 172.	110	115	120				
	ನಂದಗುಡಿ ಹೋಬಳಿ	Nandagudi Hobli							
645	ಅಗ್ರಹಾರ ವಡ್ಡಹಳ್ಳಿ	Agrahara Vadahalli	55	60	65	4000	8000		
646	ಅಂಕೋನಹಳ್ಳಿ	Ankonahalli	30	35	40	4000	6000		
647	ಅಂಕೋನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 3, 12, 13, 14.	Ankonahalli Main Road Attached Sy. No. 2, 3, 12, 13, 14.	50	55	60				
648	ಅಗಸರಹಳ್ಳಿ	Agasarahalli	55	60	65	4000	6000		
649	ಅಗಸರಹಳ್ಳಿ ಇಂಡಸ್ಟ್ರಿಯಲ್ ಏರಿಯಾ	Agasarahalli Industrial area					3000		
650	ಅಗಸರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 11, 12, 35, 20, 9, 33, 34, 32, 22, 21, 23, 19, 18, 28, 7, 17.	Agasarahalli Main Road Attached Sy. No. 10, 11, 12, 35, 20, 9, 33, 34, 32, 22, 21, 23, 19, 18, 28, 7, 17.	70	75	80				
651	ಕೆಂಬಳಿಗಾನಹಳ್ಳಿ	Kembliganahalli	55	60	65	4000	6000		
652	ಕೆಂಬಳಿಗಾನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 9, 10, 15, 53, 54, 89, 91 ರಿಂದ 93, 95, 96, 100.	Kembliganahalli Main road Attached Sy No 9, 10, 15, 53, 54, 89, 91 to 93, 95, 96, 100.	70	75	80				
653	ಕೆಂಬಳಿಗಾನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 160, 100, 98, 96, 94, 95, 7, 8, 6, 163, 166, 165, 159, 91, 92, 93, 63, 62, 61, 58, 54, 53, 8, 9, 10, 11, 13, 15, 29, 163, 166, 165	Kembliganahalli road Attached Sy No 160, 100, 98, 96, 94, 95, 7, 8, 6, 163, 166, 165, 159, 91, 92, 93, 63, 62, 61, 58, 54, 53, 8, 9, 10, 11, 13, 15, 29, 163, 166, 165	80	85	90				
654	ಅರೆಹಳ್ಳಿ	Arehalli	55	60	65	4000	8000		
655	ಅರೆಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 35, 92, 93, 95, 96, 97, 110.	Arehalli Main Road Attached Sy No 35, 92, 93, 95, 96, 97, 110	70	75	80				

656	ಕೋಳಾಳ ಚಿನ್ನೇನಹಳ್ಳಿ	Kolala Chinnenahalli	60	65	70	4000	8000		
657	ಕರಪ್ಪನಹಳ್ಳಿ	Karapanahalli	60	65	70	4000	10000		
658	ಕರಪ್ಪನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 1, 14, 16, 22, 33, 43, 61, 64, 71, 80, 91, 92, 94, 97, 108, 111, 112, 116, 126, 127, 129 ರಿಂದ 132, 142, 146, 148, 155 ರಿಂದ 157.	Karapanahalli (NH 207) Attached Sy No. 1, 14, 16, 22, 33, 43, 61, 64, 71, 80, 91, 92, 94, 97, 108, 111, 112, 116, 126, 127, 129 to 132, 142, 146, 148, 155 to 157.	100	105	110				
659	ಕೊಂಡಹಳ್ಳಿ	Kondrahalli	50	55	60	4000	6000		
660	ಕೊಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 15 ರಿಂದ 17, 22, 25, 26.	Kondrahalli Main Road Attached Sy. No. 15 to 17, 22, 25, 26.	40	45	50				
661	ಕೊರಟಿ	Korati	50	55	60	4000	8000		
662	ಕೊರಟಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 16, 18, 19, 23 ರಿಂದ 26, 55, 56, 71, 72, 75, 77, 104, 106, 107, 109, 120, 122, 124, 128, 130 ರಿಂದ 135, 154, 160 ರಿಂದ 162, 165, 168, 169.	Korati Main Road Attached Sy No. 1, 2, 16, 18, 19, 23 to 26, 55, 56, 71, 72, 75, 77, 104, 106, 107, 109, 120, 122, 124, 128, 130 to 135, 154, 160 to 162, 165, 168, 169.	70	75	80				
663	ಕೊರಟಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 168, 165, 164, 104, 103, 122, 121, 132, 120, 186, 106, 105, 134, 131, 135, 137, 136, 76, 77, 127, 128, 131, 132, 24, 25, 26, 29, 23	Korati Road Attached Sy No. 168, 165, 164, 104, 103, 122, 121, 132, 120, 186, 106, 105, 134, 131, 135, 137, 136, 76, 77, 127, 128, 131, 132, 24, 25, 26, 29, 23.	70	75	80				
664	ಕಾಳಪ್ಪನಹಳ್ಳಿ	Kalappannahalli	70	75	80	4000	8000		
665	ಕಾಳಪ್ಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 79, 80, 85, 92.	Kalappannahalli Main Road Attached Sy. No. 79, 80, 85, 92.	110	115	120				
666	ಕಾರಹಳ್ಳಿ	Karahalli	50	55	60	4000	8000		
667	ಕಾರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 44, 45, 49, 48, 50	Karahalli Main Road Attached Sy. No. 44, 45, 49, 48, 50	70	75	80				
668	ಕೊರಡಹಳ್ಳಿ	Koradahalli	50	55	60	4000	6000		
669	ಗುಲ್ಲೇನಹಳ್ಳಿ	Gullenahalli	50	55	60	4000	6000		

670	ಗುಳ್ಳೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 7, 43, 44, 49, 50, 56.	Gullenahalli Main Road Attached Sy No 7, 43, 44, 49, 50, 56.	70	75	80				
671	ಗಿಡ್ಡಹಳ್ಳಿ	Gidnahalli	50	55	60	4000	6000		
672	ಗುಂಡರಾಮನಹಳ್ಳಿ	Gundaramanahalli	50	55	60	4000	6000		
673	ಗಂಗಾಪುರ	Gangapura	130	135	140	6000	15000		
674	ಗಂಗಾಪುರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 3, 8 ರಿಂದ 14, 18 ರಿಂದ 22, 25, 26, 27 ರಿಂದ 29, 31, 33, 37, 38, 43 ರಿಂದ 48, 58, 59, 96.	Gangapura (N H 4) Attached Sy No. 3, 8 to 14, 18 to 22, 25, 26, 27 to 29, 31, 33, 37, 38, 43 to 48, 58, 59, 96.	210	215	220				
675	ಗಂಗಾಪುರ ರಾಷ್ಟ್ರೀಯ ಹೆದ್ದಾರಿ-4 ಹೊಂದಿಕೊಂಡಿರುವ ಸರ್ವೆ ನಂ. 43, 38, 37, 33, 31, 29, 28, 25, 27, 26, 22, 21, 20, 47, 46, 44, 19, 18, 14, 13, 12, 11, 9, 8, 58, 59, 81.	Gangapura NH-4 Attached Sy No. 43, 38, 37, 33, 31, 29, 28, 25, 27, 26, 22, 21, 20, 47, 46, 44, 19, 18, 14, 13, 12, 11, 9, 8, 58, 59, 81	220	225	230				
676	ಗೊರವಿನಹಳ್ಳಿ	Goravinahalli	70	75	80	5000	10000		
677	ಗೊರವಿನಹಳ್ಳಿ ಕೈಗಾರಿಕಾ ವಲಯ	Goravinahalli Industrial Zone					5000		
678	ಗೆದ್ದಹಳ್ಳಿಪುರ	Geddalahallipura	60	65	70	5000	10000		
679	ಗೆದ್ದಹಳ್ಳಿಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 48, 58, 59, 132 ರಿಂದ 135.	Geddalahallipura Main Road Attached Sy No. 48, 58, 59, 132 to 135.	90	95	100				
680	ಗುಡ್ಡದಚನ್ನೇನಹಳ್ಳಿ	Guddada Channenahalli	65	70	75	5000	10000		
681	ಗುಡ್ಡದಚನ್ನೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 14, 15, 16, 2, 3, 4, 6, 5.	Guddada Channenahalli Main Road Attached Sy No. 14, 15, 16, 2, 3, 4, 6, 5	90	95	100				
682	ಗುಂಡ್ರಹಳ್ಳಿ	Gundrahalli	50	55	60	4000	6000		
683	ಗುಂಡ್ರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 8, 12, 13, 28, 44.	Gundrahalli Main Road Attached Sy No 1 to 8, 12, 13, 28, 44.	70	75	80				
684	ಗುಂಡ್ರಹಳ್ಳಿ ರಾಜ್ಯ ಹೆದ್ದಾರಿ-82 ಗೆ ಹೊಂದಿಕೊಂಡಿರುವ ಸರ್ವೆ ನಂ. 57, 16, 13, 17, 15.	Gundrahalli SH-82 Attached Sy No 57, 16, 13, 17, 15.	80	85	90				
685	ಗೇರಹಳ್ಳಿ	Gerahalli	50	55	60	3000	5000		
686	ಗಡಿಗೇನಹಳ್ಳಿ	Gadigenahalli	50	55	60	3000	5000		
687	ಚೊಕ್ಕಸಂದ್ರ	Chokkasandra	60	65	70	3000	5000		
688	ಚೊಕ್ಕಸಂದ್ರ ಮುಖ್ಯ ರಸ್ತೆಗೆ	Chokkasandra Main Road	90	95	100				

	ಹೊಂದಿಕೊಂಡಿರುವ ಸರ್ವೆ ನಂ. 71, 72, 76, 77, 97, 98, 99, 104, 108, 110.	Attached Sy No 71, 72, 76, 77, 97, 98, 99, 104, 108, 110.							
689	ಚಿಕ್ಕೊಂಡಹಳ್ಳಿ	Chikkondahalli	50	55	60	4000	10000		
690	ಚಿಕ್ಕೊಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 7, 12, 13, 20, 21, 24, 28, 29, 30, 31, 32, 76, 77, 78, 81, 82, 84, 85, 121, 122, 123, 130, 133 ರಿಂದ 136.	Chikkondahalli Main Road Attached Sy No 1, 2, 7, 12, 13, 20, 21, 24, 28, 29, 30, 31, 32, 76, 77, 78, 81, 82, 84, 85, 121, 122, 123, 130, 133 to 136.	70	75	80				
691	ಚಿಕ್ಕೊಂಡಹಳ್ಳಿ ರಾಜ್ಯ ಹೆದ್ದಾರಿ-96 ಗೆ ಹೊಂದಿಕೊಂಡಿರುವ ಸರ್ವೆ ನಂ. 123, 146, 133, 130, 139, 145, 12, 13, 25, 26, 27, 28, 29, 30, 122, 121, 134, 135, 136, 1, 85, 84, 82, 81, 77, 76, 31, 32.	Chikkondahalli SH-96 Attached Sy No 123, 146, 133, 130, 139, 145, 12, 13, 25, 26, 27, 28, 29, 30, 122, 121, 134, 135, 136, 1, 85, 84, 82, 81, 77, 76, 31, 32	70	75	80				
692	ಚಿಕ್ಕನಹಳ್ಳಿ	Chikkanahalli	60	65	70	4000	8000		
693	ಚಿಕ್ಕನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 28 ರಿಂದ 33, 35, 38, 39, 45.	Chikkanahalli Main Road (N H 4) Attached Sy. No. 28 to 33, 35, 38, 39, 45.	85	90	95				
694	ಚಿಕ್ಕನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 13, 12, 4, 3, 2, 1, 75, 47, 71, 70, 67, 66, 81, 79, 77, 76, 65, 78, 61, 60, 52, 49, 47, 46, 17, 16, 15, 14, 34, 35, 36, 37	Chikkanahalli Road Attached Sy. No. 13, 12, 4, 3, 2, 1, 75, 47, 71, 70, 67, 66, 81, 79, 77, 76, 65, 78, 61, 60, 52, 49, 47, 46, 17, 16, 15, 14, 34, 35, 36, 37	90	95	100				
695	ಚಿನ್ನತಿಮ್ಮನಗೊಲ್ಲಹಳ್ಳಿ	Chinnathimmanagollahalli	60	65	70	4000	8000		
696	ಚಿನ್ನತಿಮ್ಮನಗೊಲ್ಲಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 24, 25, 28, 29, 30, 34, 35, 36.	Chinnathimmanagollahalli Main Road Attached Sy. No. 24, 25, 28, 29, 30, 34, 35, 36.	80	90	85				
697	ಚಿಕ್ಕಕೊರಟೆ	Chikkakorati	50	55	60	3000	6000		
698	ತರಬಹಳ್ಳಿ	Tharabahalli	70	75	80	6600	8000		
699	ತರಬಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 12, 21, 23 ರಿಂದ 30, 36, 40, 42, 65, 66, 71 ರಿಂದ 76, 78.	Tharabahalli Main Road Attached Sy No 10, 12, 21, 23 to 30, 36, 40, 42, 65, 66, 71 to 76, 78.	100	105	110				

700	ತಿಮ್ಮಸಂದ್ರ	Thimmasandra	50	55	60	3000	6000		
701	ತಾವರೆಕೆರೆ	Thavarekere	130	135	140	4620	10000		
702	ತಾವರೆಕೆರೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 7, 8, 43 ರಿಂದ 45, 47 ರಿಂದ 50, 52, 53, 55, 56, 80, 81, 107, 108 ರಿಂದ 113, 122, 130, 137 ರಿಂದ 144, 145, 146, 150, 152 ರಿಂದ 156, 158, 166, 168, 171, 173, 175 ರಿಂದ 181, 186, 191 ರಿಂದ 193, 206 ರಿಂದ 210.	Thavarekere (N H 207) Attached Sy No. 7, 8, 43 to 45, 47 to 50, 52, 53, 55, 56, 80, 81, 107, 108 to 113, 122, 130, 137 to 144, 145, 146, 150, 152 to 156, 158, 166, 168, 171, 173, 175 to 181, 186, 191 to 193, 206 to 210.	210	215	220				
703	ತಾವರೆಕೆರೆ ಕೈಗಾರಿಕಾ ವಲಯ ಸರ್ವೆ ನಂ. 7, 193, 192, 191, 184, 180, 155, 154, 153, 139, 140, 150, 143, 145, 146, 8, 43, 44, 45, 47, 48, 49, 52, 53, 50, 55, 56, 80, 81, 107, 108, 112, 138, 156, 157, 158, 179, 178, 177, 111, 206, 208.	Thavarekere Industrial Zone Sy No. 7, 193, 192, 191, 184, 180, 155, 154, 153, 139, 140, 150, 143, 145, 146, 8, 43, 44, 45, 47, 48, 49, 52, 53, 50, 55, 56, 80, 81, 107, 108, 112, 138, 156, 157, 158, 179, 178, 177, 111, 206, 208.					5000		
704	ದೊಡ್ಡಗಾನಹಳ್ಳಿ	Doddaganahalli	60	65	70	4000	6000		
705	ದೊಡ್ಡಗಾನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 35, 36, 54, 57.	Doddaganahalli Main Road Attached Sy. No. 35, 36, 54, 57.	80	85	90				
706	ದೊಡ್ಡರಾಮನಹಳ್ಳಿ	Doddaramanahalli	50	55	60	3000	6000		
707	ದಳಸಗೆರೆ	Dalasagere	50	55	60	6000	8000		
708	ದಳಸಗೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 107, 109 ರಿಂದ 114, 116, 117, 118, 125, 126.	Dalasagere Main Road Attached Sy No. 107, 109 to 114, 116, 117, 118, 125, 126.	70	75	80				
709	ದಳಸಗೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 118, 125, 126, 127, 134, 135, 138, 109, 108, 85, 84, 80, 74, 75, 74, 117, 116, 115, 113, 112, 111, 110, 107, 86, 87, 88, 89, 91, 92.	Dalasagere Main Road Attached Sy No. 118, 125, 126, 127, 134, 135, 138, 109, 108, 85, 84, 80, 74, 75, 74, 117, 116, 115, 113, 112, 111, 110, 107, 86, 87, 88, 89, 91, 92	80	85	90				
710	ದೊಡ್ಡದೇನಹಳ್ಳಿ	Doddadenahalli	32	42	52	4000	15000		

711	ದೊಡ್ಡದೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು 46, 47, 69 ರಿಂದ 76.	Doddadenahalli Main Road Attached Sy. No. 46, 47, 69 to 76.	41	51	61				
712	ದೊಡ್ಡದೇನಹಳ್ಳಿ ರಾಜ್ಯ ಹೆದ್ದಾರಿ-82 ಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು 46, 47	Doddadenahalli SH-82 Attached Sy. No. 46, 47	41	51	61				
713	ನಂದಗುಡಿ	Nandagudi	60	65	70	5000	15000		
714	ನಂದಗುಡಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 3, 4, 9, 20 ರಿಂದ 23, 28 ರಿಂದ 30, 56, 74, 105, 113, 114, 118, 120, 126, 129.	Nandagudi Main Road Attached Sy 3, 4, 9, 20 to 23, 28 to 30, 56, 74, 105, 113, 114, 118, 120, 126, 129.	110	115	120				
715	ನೇಲವಾಗಿಲು	Nelavagilu	50	55	60	4000	8000		
716	ನೇಲವಾಗಿಲು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 19, 80, 201, 202, 209.	Nelavagilu Main Road Attached Sy. No. 19, 80, 201, 202, 209.	70	75	80				
717	ಬಿಸನಹಳ್ಳಿ	Bisanahalli	50	55	60	4000	8000		
718	ಬಿಸನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 14, 15, 17, 23, 24, 35, 38.	Bisanahalli Main Road Attached Sy. No. 14, 15, 17, 23, 24, 35, 38.	70	75	80				
719	ಬಿಸನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 39, 40, 41, 42, 44, 46, 47	Bisanahalli Road Attached Sy. No. 39, 40, 41, 42, 44, 46, 47	80	85	90				
720	ಬೀರಹಳ್ಳಿ	Beerahalli	42	48	53	4000	9000		
721	ಬನಹಳ್ಳಿ	Banahalli	70	75	80	4000	10000		
722	ಬನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ 3, 5 ರಿಂದ 10, 16 ರಿಂದ 18, 64, 66, 68 ರಿಂದ 71, 73 ರಿಂದ 77.	Banahalli Main Road Attached Sy. No. 1 to 3, 5 to 10, 16 to 18, 64, 66, 68 to 71, 73 to 77.	110	115	120				
723	ಬೈಲನರಸಾಪುರ	Bylanarasapura	50	55	60	4000	8000		
724	ಬೈಲನರಸಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 29, 30, 34 ರಿಂದ 37, 49, 56, 62, 71, 72, 81, 82.	Bylanarasapura Main Road Attached Sy. No. 29, 30, 34 to 37, 49, 56, 62, 71, 72, 81, 82.	70	75	80				
725	ಬೈಲನರಸಾಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 60, 61, 57, 22, 24, 25, 26, 27, 23, 22	Bylanarasapura Road Attached Sy. No. 60, 61, 57, 22, 24, 25, 26, 27, 23, 22	70	75	80				

726	ಬಂಡಹಳ್ಳಿ	<b>Bandahalli</b>	50	55	60	5000	10000		
727	ಬಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 4, 6, 8, 10, 11, 19, 20, 22, 25, 69, 70, 72, 91, 99.	Bandahalli Main Road Attached Sy. No. 1, 4, 6, 8, 10, 11, 19, 20, 22, 25, 69, 70, 72, 91, 99.	70	75	80				
728	ಬಂಡಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 73, 72, 74, 90, 91, 1, 4, 3, 7, 6, 9, 20, 19, 27, 28, 18, 17, 16, 10, 11, 5, 92, 70, 71.	Bandahalli Road Attached Sy. No. 73, 72, 74, 90, 91, 1, 4, 3, 7, 6, 9, 20, 19, 27, 28, 18, 17, 16, 10, 11, 5, 92, 70, 71.	75	80	85				
729	ಬಾಣಮಾಕನಹಳ್ಳಿ	<b>Banamakanahalli</b>	80	85	90	6000	8000		
730	ಬಾಣಮಾಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 20, 22, 23, 24, 25, 31 ರಿಂದ 34.	Banamakanahalli Main Road Attached Sy. No. 20, 22, 23, 24, 25, 31 to 34.	160	165	170				
731	ಬಾಣಮಾಕನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 34, 33, 31, 25, 20, 22, 23, 24, 32.	Banamakanahalli Road Attached Sy. No. 34, 33, 31, 25, 20, 22, 23, 24, 32	70	75	80				
732	ಬಾಣಮಾಕನಹಳ್ಳಿ ಕೈಗಾರಿಕಾ ವಲಯ	Banamakanahalli Industrial Zone					4000		
733	ಬೀಮಾಪುರ	<b>Bheemapura</b>	60	65	70	4000	12000		
734	ಬೀಮಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 143, 144, 154 ರಿಂದ 156.	Bheemapura Main Road Attached Sy. No. 143, 144, 154 to 156.	90	95	100				
735	ಬೀಮಾಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 144, 146, 145, 151, 152, 153, 155, 156, 158, 159, 160, 139, 141, 142, 143, 88, 89, 96, 99, 120, 118, 117, 112, 110, 109, 104, 103, 100, 95, 94, 93, 90, 85, 86, 88, 87, 82	Bheemapura Road Attached Sy. No. 144, 146, 145, 151, 152, 153, 155, 156, 158, 159, 160, 139, 141, 142, 143, 88, 89, 96, 99, 120, 118, 117, 112, 110, 109, 104, 103, 100, 95, 94, 93, 90, 85, 86, 88, 87, 82	100	105	110				
736	ಮಲಿಯಪ್ಪನಹಳ್ಳಿ	<b>Maliyappanahalli</b>	55	60	65	5000	8000		
737	ಮಲಿಯಪ್ಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 17, 19, 20, 22, 23, 25, 31, 32, 33, 34, 45, 46.	Maliyappanahalli Main Road Attached Sy. No. 17, 19, 20, 22, 23, 25, 31, 32, 33, 34, 45, 46.	85	90	95				
738	ಮಲಿಯಪ್ಪನಹಳ್ಳಿ ರಸ್ತೆಗೆ	Maliyappanahalli Road	85	90	95				

	ಹೊಂದಿಕೊಂಡಿರುವ ಸರ್ವೆ ನಂ. 6, 7, 11, 12, 45, 44, 16, 13	Attached Sy. No. 6, 7, 11, 12, 45, 44, 16, 13							
739	ಮುಮ್ಮನಹೊಸಹಳ್ಳಿ	<b>Mumynahosahalli</b>	70	75	80	5000	8000		
740	ಮುಮ್ಮನಹೊಸಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 5, 7 ರಿಂದ 10, 22, 25 ರಿಂದ 27, 30 ರಿಂದ 38.	Mumynahosahalli Main Road Attached Sy. No. 1, 5, 7 to 10, 22, 25 to 27, 30 to 38.	50	55	60				
741	ಮೋತಕದಹಳ್ಳಿ	<b>Mothakadahalli</b>	50	55	60	4000	9000		
742	ಮೋತಕದಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 11, 16, 102 ರಿಂದ 104, 124, 141.	Mothakadahalli Main Road Attached Sy. No. 11, 16, 102 to 104, 124, 141.	70	75	80				
743	ಮೇಡೂರು	<b>Meduru</b>	32	35	42	4000	8000		
744	ಮೇಡೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 81 ರಿಂದ 85.	Meduru Main Road Attached Sy. No. 81 to 85.	46	49	51				
745	ಮೇಡೂರು ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 50, 49, 46, 45, 43, 44, 47, 48, 88, 87, 86, 85	Meduru Road Attached Sy. No.50, 49, 46, 45, 43, 44, 47, 48, 88, 87, 86, 85.	46	49	51				
746	ಮಾರಸಂಡಹಳ್ಳಿ	<b>Marasandahalli</b>	50	55	60	4000	8000		
747	ಮಾರಸಂಡಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 76	Marasandahalli Road Attached Sy. No. 76	70	75	80				
748	ಮಂಚಪನಹಳ್ಳಿ	<b>Manchappanahalli</b>	70	75	80	6000	11000		
749	ಮಂಚಪನಹಳ್ಳಿ ಇಂಡಸ್ಟ್ರಿಯಲ್ ಏರಿಯಾ	<b>Manchappanahalli Industrial area</b>					5000		
750	ಮಂಚಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 20 ರಿಂದ 28, 37, 38, 40.	Manchappanahalli Main Road Attached Sy. No. 20 to 28, 37, 38, 40.	160	165	170				
751	ಮುದ್ದನಹಳ್ಳಿ	<b>Muddanahalli</b>	50	55	60	4000	8000		
752	ಮುದ್ದನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 36 ರಿಂದ 38.	Muddanahalli Main Road Attached Sy. No.	70	75	80				
753	ಎತ್ತಿನೋಡೆಯರಪುರ	<b>Yattinodayapura</b>	50	55	60	4000	9000		
754	ಎತ್ತಿನೋಡೆಯರಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 11, 12, 49.	Yattinodayapura Main Road Attached Sy. No. 2, 11, 12, 49.	70	75	80				
755	ಯಳಚಹಳ್ಳಿ	<b>Yalachahalli</b>	120	125	130	6000	12000		
756	ಯಳಚಹಳ್ಳಿ ಇಂಡಸ್ಟ್ರಿಯಲ್ ಏರಿಯಾ	<b>Yalachahalli Industrial area</b>					6000		
757	ಯಳಚಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ	Yalachahalli ( NH207)	210	215	220				



	ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 44, 46 ರಿಂದ 52, 68, 69, 74, 76 ರಿಂದ 79, 116, 117, 119, 120, 121 ರಿಂದ 122.	Attached Sy. No. 44, 46 to 52, 68, 69, 74, 76 to 79, 116, 117, 119, 120, 121 to 122.							
758	ಯಳಚಹಳ್ಳಿ ರಾಷ್ಟ್ರೀಯ ಹೆದ್ದಾರಿ -4 ಹೊಂದಿಕೊಂಡಿರುವ ಸರ್ವೆ ನಂ. 79, 78, 116, 115, 118, 119, 120, 121, 22, 47, 46, 45, 77, 76, 74, 69, 67, 51, 50, 49, 48.	Yalachahalli NH-4 Attached Sy. No. 79, 78, 116, 115, 118, 119, 120, 121, 22, 47, 46, 45, 77, 76, 74, 69, 67, 51, 50, 49, 48	230	235	240				
759	ಯಿಟ್ಟಸಂದ್ರ	Ittasandra	50	55	60	4000	6000		
760	ಯಿಟ್ಟಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 28, 70 ರಿಂದ 80, 82 ರಿಂದ 84, 95.	Ittasandra Main Road Attached Sy. No. 28, 70 to 80, 82 to 84, 95.	70	75	80				
761	ಯಶವಂತಪುರ	Yashavandapura	50	55	60	4000	8000		
762	ಯಶವಂತಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 47, 48.	Yashavandapura Main Road Attached Sy. No. 47, 48	70	75	80				
763	ಲಿಂಗಾಪುರ	Lingapura	50	55	60	4000	8000		
764	ಲಿಂಗಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 12, 14 ರಿಂದ 16, 18, 19, 24 ರಿಂದ 26, 28 ರಿಂದ 30, 67 ರಿಂದ 69.	Lingapura Main Road Attached Sy. No. 10, 12, 14 to 16, 18, 19, 24 to 26, 28 to 30, 67 to 69.	85	90	95				
765	ಲಿಂಗಾಪುರ ಕೈಗಾರಿಕಾ ವಲಯ.	Lingapura Industrial Zone.					4000		
766	ರಾಮಗೋವಿಂದಪುರ	Ramagovindapura	50	55	60	3000	6000		
767	ರಾಮಗೋವಿಂದಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 5, 6, 11, 12, 14.	Ramagovindapura Main Road Attached Sy. No. 5, 6, 11, 12, 14.	70	75	80				
768	ವೆಂಕಟಾಪುರ	Venkatapura	80	85	90	6000	12000		
769	ವೆಂಕಟಾಪುರ ಇಂಡಸ್ಟ್ರಿಯಲ್ ಏರಿಯಾ	Venkatapura Industrial area					6000		
770	ವೆಂಕಟಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 9/1ಎ, 9/2ಎ, 9/3ಎ, 15.	Venkatapura Main Road Attached Sy. No. 9/1A, 9/2A, 9/3A, 15.	160	165	170				
771	ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ-4 ಗೆ ಹೊಂದಿಕೊಂಡಿರುವ ಸರ್ವೆ ನಂ. 8, 9, 30, 31.	Venkatapura NH-4 Attached Sy. No. 8, 9, 30, 31.	160	165	170				
772	ಓಬಳಹಳ್ಳಿ	Obalahalli	50	55	60	3000	6000		
773	ಶೆಟ್ಟಹಳ್ಳಿ ಡಿ.	Shettahalli D	70	75	80	6000	8000		

774	ಶೆಟ್ಟಹಳ್ಳಿ ಡಿ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 3, 11, 45 ರಿಂದ 50.	Shettahalli D Main Road Attached Sy. No. 1, 2, 3, 11, 45 To 50.	110	115	120				
775	ಶೆಟ್ಟಹಳ್ಳಿ ಕೆ.	Shettahalli K	50	55	60				
776	ಶೆಟ್ಟಹಳ್ಳಿ ಕೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 44, 43, 42	Shettahalli K Main Road Attached Sy. No. 44, 43, 42	90	95	100				
777	ಶಿವಾನಪುರ	Shivanapura	60	65	70	4000	8000		
778	ಶಿವಾನಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 192, 193, 196, 197, 198, 199, 205, 206, 207.	Shivanapura Main Road Attached Sy No 192, 193, 196, 197, 198, 199, 205, 206, 207,	90	95	100				
779	ಸತ್ಯವಾರ.ಕೆ	Satyavara K	60	65	70	5000	8000		
780	ಸತ್ಯವಾರ.ಕೆ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 21, 22, 24 ರಿಂದ 26, 28, 46 ರಿಂದ 50, 52, 53, 56 ರಿಂದ 58.	Satyavara K (N H 4) Attached Sy. No. 21, 22, 24 to 26, 28, 46 to 50, 52, 53, 56 to 58.	110	115	120				
781	ಸರಕನೂರು	Sarakanuru	50	55	60	4000	6000		
782	ಸರಕನೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 11, 16, 21, 23 ರಿಂದ 26, 28, 46 ರಿಂದ 50, 53, 56, 57, 65, 67, 69, 87.	Sarakanuru Main Road Attached Sy. No. 10, 11, 16, 21, 23 to 26, 28, 46 to 50, 53, 56, 57, 65, 67, 69, 87.	70	75	80				
783	ಸರ್ಕಾರಿ ವಡ್ಡರಹಳ್ಳಿ	Sarkari Vaddahalli	60	65	70	6000	10000		
784	ಸರ್ಕಾರಿ ವಡ್ಡರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 23, 24, 25, 26.	Sarkari Vaddahalli Main Road Attached Sy. No. 23, 24, 25, 26.	85	90	95				
785	ಸಿದ್ದನಹಳ್ಳಿ	Siddanahalli	70	75	80	6000	10000		
786	ಸಿದ್ದನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 8, 9, 10, 12, 13, 14, 19, 22, 20, 23, 30, 31, 35, 30, 5.	Siddanahalli Main Road Attached Sy. No.8, 9, 10, 12, 13, 14, 19, 22, 20, 23, 30, 31, 35, 30, 5	90	95	100				
787	ಸಿದ್ದನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1.	Siddanahalli Sub Road Attached Sy. No.1	90	95	100				
788	ಸತ್ತಿಗಾನಹಳ್ಳಿ	Sattiganahalli	50	55	60	3000	6000		
789	ಸಿದ್ದಾಪುರ	Siddapura	60	65	70	3000	10000		
790	ಸಿದ್ದಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 4, 8,	Siddapura Main Road Attached Sy. No. 1, 4, 8, 9,	85	90	95				

	9, 34, 41, 43, 44, 47, 48.	34, 41, 43, 44, 47, 48.							
791	ಸೋಣ್ಣೆಕೆಂಪನಹಳ್ಳಿ	Sonnekempanahalli	50	55	60	4000	6000		
792	ಸೋಣ್ಣೆಕೆಂಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 11.	Sonnekempanahalli Main Road Attached Sy. No. 10, 11.	80	85	90				
793	ಹಿಂಡಿಗನಾಳ	Hindiganala	70	75	80	6000	12000		
794	ಹಿಂಡಿಗನಾಳ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 21, 22, 35, 51, 52, 53, 54, 55, 56, 57, 58, 59, 60, 61, 77, 82, 97 ರಿಂದ 99, 104/1, 104/2, 118, 130, 131, 133, 135, 136, 137, 141, 150, 149, 151, 153 ರಿಂದ 157, 164, 165, 172, 173, 177, 181, 189, 194, 196, 197, 198, 199, 218, 219, 220, 221, 223, 244, 245.	Hindiganala Main Road Attached Sy NO 21, 22, 35, 51, 52, 53, 54, 55, 56, 57, 58, 59, 60, 61, 77, 82, 97 to 99, 104/1, 104/2, 118, 130, 131, 133, 135, 136, 137, 141, 150, 149, 151, 153 to 157, 164, 165, 172, 173, 177, 181, 189, 194, 196, 197, 198, 199, 218, 219, 220, 221, 223, 244, 245.	90	95	100				
795	ಹುಳುವನಹಳ್ಳಿ	Huluvanahalli	30	37	45	4000	6000		
796	ಹೊಸಹಾರಡಿ	Hosaharadi	50	55	60	4000	6000		
797	ಹೊಸಹಳ್ಳಿ .ಎನ್.	Hosahalli N	30	40	50	4000	8000		
798	ಹೊಸಹಳ್ಳಿ .ಎನ್. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 5, 6, 8, 9, 10, 22, 25, 26, 27, 30 ರಿಂದ 38, 51, 52.	Hosahalli N Main Road Attached Sy No. 1, 5, 6, 8, 9, 10, 22, 25, 26, 27, 30 to 38, 51, 52.	50	60	70				
799	ಹೊಸಹಳ್ಳಿ .ಎನ್. ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 119, 115, 114, 112., 109, 124, 123, 117, 116, 17, 51, 57, 50	Hosahalli N Road Attached Sy No. 119, 115, 114, 112., 109, 124, 123, 117, 116, 17, 51, 57, 50	50	60	70				
800	ಹೊಸವೆಂಕಟಾಪುರ	Hosavenkatapura	50	55	60	4000	8000		
801	ಹೊಸವೆಂಕಟಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 9, 31 ರಿಂದ 38.	Hosavenkatapura Main Road Attached Sy. No. 9, 31 to 38.	70	75	80				
802	ಹೆಡಕನಹಳ್ಳಿ	Hedakanahalli	50	55	60	4000	8000		
803	ಹೆಡಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 3, 4, 9, 10, 31, 33, 35 ರಿಂದ 37, 88, 89, 92 ರಿಂದ 96, 98, 100, 138, 140, 141.	Hedakanahalli Main Road Attached Sy. No. 2, 3, 4, 9, 10, 31, 33, 35 to 37, 88, 89, 92 to 96, 98, 100, 138,	70	75	80				

		140, 141.							
804	ಹೆಡಕನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 89, 90, 91, 93, 95, 97, 98, 99, 100, 101, 3, 4, 9, 33, 31, 16, 19, 14, 13, 10	Hedakanahalli Road Attached Sy. No. 89, 90, 91, 93, 95, 97, 98, 99, 100, 101, 3, 4, 9, 33, 31, 16, 19, 14, 13, 10	80	85	90				
805	ಹೆತ್ತಕ್ಕಿ	Hettakki	32	37	45	4000	8000		
806	ಹೆತ್ತಕ್ಕಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 4, 5, 6, 10, 11, 12, 13, 24 ರಿಂದ 27, 30, 33, 37, 38.	Hettakki Main Road Attached Sy. No. 2, 4, 5, 6, 10, 11, 12, 13, 24 to 27, 30, 33, 37, 38.	41	48	53				
807	ಹೆತ್ತಕ್ಕಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 60, 13, 11, 10, 8, 7, 9, 4, 3, 1, 2, 25, 27, 28, 33, 30, 34, 37, 38, 24, 6, 22, 14, 15.	Hettakki Road Attached Sy. No. 60, 13, 11, 10, 8, 7, 9, 4, 3, 1, 2, 25, 27, 28, 33, 30, 34, 37, 38, 24, 6, 22, 14, 15.	41	48	53				
808	ಹಳೇವೂರು	Halevuru	50	55	60	3000	5000		
809	ನಡುವಿನಪುರ	Naduvinaपुर	50	55	60	3000	5000		
	ಜಡಿಗೇನಹಳ್ಳಿ ಹೋಬಳಿ	Jadigenahalli Hobli							
810	ಅಪ್ಪಸಂದ್ರ	Appasandra	60	65	70	3000	5000		
811	ಅಪ್ಪಸಂದ್ರ ಮುಖ್ಯ ರಸ್ತೆಗೆ ಸೇರೂರುವ ಸರ್ವೆ ನಂ. 11, 12, 15, 18, 28, 30, 35, 36., 29, 31, 14, 13, 4, 2, 48, 73, 72, 71, 70,	Appasandra Main Road Attached Sy. No. 11, 12, 15, 18, 28, 30, 35, 36. 11, 12, 15, 18, 28, 30, 35, 36., 29, 31, 14, 13, 4, 2, 48, 73, 72, 71, 70,	90	95	100				
812	ಅಂಬಲೀಪುರ	Amblipura	50	55	60	3000	5000		
813	ಅಂಬಲೀಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 29 ರಿಂದ 33, 35, 37.	Amblipura Main Road Attached Sy. No. 29 to 33, 35, 37.	70	75	80				
814	ಅಟ್ಟೂರು	Attur	135	140	145	8000	25000		
815	ಅಟ್ಟೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 2, 3, 4, 11, 12, 13, 14, 15, 16, 17, 21, 22, 23, 24, 75, 76, 77, 79, 80.	Attur (N H 4) Attached Sy No. 2, 3, 4, 11, 12, 13, 14, 15, 16, 17, 21, 22, 23, 24, 75, 76, 77, 79, 80.	210	215	220				
816	ಅಟ್ಟೂರು (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 75, 76,	Attur (N H 4) Attached Sy No. 75, 76, 77, 79, 80, 23,	235	240	245				

	77, 79, 80,23, 24, 22, 21, 17, 16, 13, 12, 02, 03, 04, 05, 14, 15	24, 22, 21, 17, 16, 13, 12, 02, 03, 04, 05, 14, 15							
817	ಅಟ್ಟೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. .14, 87, 86, 85, 84, 11	Attur Main road Attached Sy No..14, 87, 86, 85, 84, 11	235	240	235				
818	ಅರಳೇಮಾಕನಹಳ್ಳಿ	<b>Aralemakanahalli</b>	50	55	60	6000	10000		
819	ಅರಳೇಮಾಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 6 ರಿಂದ 10.	Aralemakanahalli Main Road Attached Sy. No. 6 to 10.	70	75	80				
820	ಅರಳೇಮಾಕನಹಳ್ಳಿ ರಾಜ್ಯ ಹೆದ್ದಾರಿ 95 ಹೊಂದಿಕೊಂಡಿರುವ ಸರ್ವೆ ನಂ.6, 7, 8, 9, 10	Aralemakanahalli SH 95 Attached Sy. No. 6, 7, 8, 9, 10	70	75	80				
821	ಅತ್ತಿವಟ್ಟು	<b>Attivatta</b>	113	118	122	6000	10000		
822	ಅತ್ತಿವಟ್ಟು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 1, 3, 4, 43, 44.	Attivatta (N H 4) Attached Sy. No. 1, 3, 4, 43, 44.	180	190	200				
823	ಅಲಗೊಂಡನಹಳ್ಳಿ	Attivatta (N H 4) Attached Sy. No. 1, 3, 4, 43, 44.	55	60	65	4000	8000		
824	ಅಲಗೊಂಡನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.1, 75, 64, 65, 66, 78, 57, 58,	<b>Alagondanahalli Main Road Attached Sy. No. 1, 75, 64, 65, 66, 78, 57, 58,</b>	70	75	80				
825	ಕರಿಬೀರನ ಹೊಸಹಳ್ಳಿ	<b>Karibirana hosahalli</b>	60	65	70	4000	8000		
826	ಕರಿಬೀರನ ಹೊಸಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 58, 59, 60 61, 62, 63, 64, 65.	Karibirana hosahalli Main Road Attached Sy. No. 58, 59, 60 61, 62, 63, 64, 65.	80	85	90				
827	ಕರಿಬೀರನ ಹೊಸಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 2, 3, 17, 18, 22, 23, 24, 25, 26, 27, 28, 29, 30, 44, 45, 46, 55, 65, 80, 81, 86, 87, 88, 89, 90, 91, 92, 93, 94 in between Sy No 55 & 65 ಸರ್ಕಾರಿ ರಸ್ತೆ	Karibirana hosahalli (Chennai Express Highway) Attached Sy. No. 2, 3, 17, 18, 22, 23, 24, 25, 26, 27, 28, 29, 30, 44, 45, 46, 55, 65, 68 80, 81, 86, 87, 88, 89, 90, 91, 92, 93, 94 in between Sy No 55 & 65 Govt Road	110	115	120				
828	ಕುರುಬರ ಗೊಲ್ಲಹಳ್ಳಿ	<b>Kurubara Gollahalli</b>	70	75	80	6000	12000		
829	ಕುರುಬರ ಗೊಲ್ಲಹಳ್ಳಿ ಮುಖ್ಯ ರಸ್ತೆಗೆ	<b>Kurubara Gollahalli Main</b>	90	95	100				

	ಹೊಂದಿಕೊಂಡಿರುವ ಸರ್ವೆ ನಂ. 2, 3, 4, 5, 6, 7, 8, 1, 77, 35, 32, 31, 30, 28, 27, 48, 46	Road Attached Sy. No. 2, 3, 4, 5, 6, 7, 8, 1, 77, 35, 32, 31, 30, 28, 27, 48, 46							
830	ಕೋಡಿಹಳ್ಳಿ	Kodihalli	45	50	55	4000	6000		
831	ಕೋಡಿಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 15, 17, 19, 25 ರಿಂದ 27, 34, 39, 40.	Kodihalli Main Road Attached Sy. No. 15, 17, 19, 25 to 27, 34, 39, 40.	50	55	60				
832	ಕಾಮಾರಸನಹಳ್ಳಿ	Kamarasanahalli	55	60	65	6000	12000		
833	ಕಾಮಾರಸನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 7, 9, 20 ರಿಂದ 24, 29, 30, 40, 41.	Kamarasanahalli Main Road Attached Sy. No. 1, 2, 7, 9, 20 to 24, 29, 30, 40, 41.	85	90	95				
834	ಕಾಮಾರಸನಹಳ್ಳಿ NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 88/1, 89	Kamarasanahalli NH 207 Road Attached Sy. No. 88/1, 89.	100	105	115				
835	ಕಣೇಕಲ್ಲು	Kanekallu	70	75	80	6000	12000		
836	ಕಣೇಕಲ್ಲು ಇಂಡಸ್ಟ್ರೀಯಲ್ ಏರಿಯಾ	Kanekallu Industrial area					10000		
837	ಕಣೇಕಲ್ಲು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 17 ರಿಂದ 19, 22 ರಿಂದ 24, 96, 112 ರಿಂದ 114, 117 ರಿಂದ 119, 124, 125, 142, 144, 145., 146, 163, 205, 1, 42, 40, 5, 8, 11, 10, 9, 4, 3, 39, 38, 37, 49, 5, 57, 58, 66, 67, 68, 134, 133, 16, 123,	Kanekallu Main Road Attached Sy No. 17 to 19, 22 to 24, 96, 112 to 114, 117 to 119, 124, 125, 142, 144, 145. 146, 163, 205, 1, 42, 40, 5, 8, 11, 10, 9, 4, 3, 39, 38, 37, 49, 5, 57, 58, 66, 67, 68, 134, 133, 16, 123,	110	115	120				
838	ಕಟ್ಟಿಗೆನಹಳ್ಳಿ	Kattigenahalli	70	75	80	6000	15000		
839	ಕಟ್ಟಿಗೆನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 3, 4, 12, 17, 28, 32, 35, 36, 40, 41, 44, 75, 81, 85, 87, 93, 94, 98, 101 ರಿಂದ 103.	Kattigenahalli Main Road Attached Sy No. 1, 3, 4, 12, 17, 28, 32, 35, 36, 40, 41, 44, 75, 81, 85, 87, 93, 94, 98, 101 to 103.	110	105	120				
840	ಖಾಜಿಹೊಸಹಳ್ಳಿ	Khaji Hosahalli	50	55	60	4000	8000		
841	ಖಾಜಿಹೊಸಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2 ರಿಂದ 4, 7, 10 ರಿಂದ 12, 26, 27, 32, 34, 36, 40 ರಿಂದ 42, 45 ರಿಂದ 49, 50, 51, 62, 63, 77 ರಿಂದ 79, 83 ರಿಂದ	Khaji Hosahalli Main Road Attached Sy. No. 2 to 4, 7, 10 to 12, 26, 27, 32, 34, 36, 40 to 42, 45 to 49, 50, 51, 62, 63, 77 to 79, 83 to	70	75	80				

	86.	86.							
842	ಕಾಚರಕನಹಳ್ಳಿ	Kacharakanaahalli	70	75	80	6000	10000		
843	ಕಾಚರಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 25 ರಿಂದ 29.	Kacharakanaahalli Main Road Attached Sy. No. 25 to 29.	90	95	100				
844	ಕಾಚರಕನಹಳ್ಳಿ ಪವನಶ್ರೀನಿವಾಸ ಬಡಾನವಣಿ	Kacharakanaahalli Pavan Srinivas					15000		
845	ಗೋಣಕನಹಳ್ಳಿ	Gonakanahalli	70	75	80	6000	15000		
846	ಗೋಣಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 49, 50, 95, 98, 99, 101, 103 ರಿಂದ 109, 114.	Gonakanahalli Main Road Attached Sy. No. 49, 50,95, 98, 99, 101, 103 to 109, 114.	90	95	100				
847	ಗೋಣಕನಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 49, 50, 99, 102, 103, 105, 106, 107, 108, 109, in between Sy No 49 & 50, ಸರ್ಕಾರಿ ರಸ್ತೆ	Gonakanahalli (Chennai Express Highway) Attached Sy. No. 49, 50, 99, 102, 103, 105, 106, 107, 108, 109, in between Sy No 49 & 50, Govt Road	110	115	120				
848	ಗೂಗುಟ್ಟಹಳ್ಳಿ	Guggutahalli	50	55	60	3000	6000		
849	ಗೋವಿಂದಪುರ	Govindapura	55	60	65	4000	6000		
850	ಗೋವಿಂದಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 71, 99.	Govindapura Main Road Attached Sy. No. 71, 99.	80	85	90				
851	ಗೋವಿಂದಪುರ NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 62/5, 62/6, 62/7, 64, 65/1, 65/2, 66/1, 68/1,68/2, 68/3,69, 70/1, 70/2, 71, 73/1	Govindapura NH 207 Attached Sy. No.62/5, 62/6, 62/7, 64, 65/1, 65/2, 66/1, 68/1,68/2, 68/3,69, 70/1, 70/2, 71, 73/1	85	90	95				
852	ಗೊಟ್ಟಪುರ	Gottipura	85	90	95	4000	12000		
853	ಗೊಟ್ಟಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 49, 50, 62, 75, 76.	Gottipura Main Road Attached Sy. No. 49, 50, 62, 75, 76.	160	165	170				
854	ಗೊಟ್ಟಪುರ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಿರುವ ಸರ್ವೆ ನಂ. 49, 50, 68	Gottipura N H-4 Attached Sy. No.49, 50, 68	160	165	170				
855	ಗುಳ್ಳಕಾಯಪುರ	Gullakayipura	60	65	70	6000	8000		
856	ಚಿಕ್ಕನಲ್ಲಾಲ	Chikkanalla	50	55	60	6000	8000		
857	ಚಿಕ್ಕನಲ್ಲಾಲ ಮುಖ್ಯ ರಸ್ತೆಗೆ	Chikkanallala Main Road	70	75	80				

	ಹೊಂದಿಕೊಂಡಿರುವ ಸರ್ವೆ ನಂ. 1, 12., 17, 21, 24, 52, 73, 77, 89, 86, 50, 25, 27, 28, 21, 16, 12, 102, 90, 91, 92, 93, 94, 95, 96, 97, 01	Attached Sy. No. 1, 12. 1, 12., 17, 21, 24, 52, 73, 77, 89, 86, 50, 25, 27, 28, 21, 16, 12, 102, 90, 91, 92, 93, 94, 95, 96, 97, 01							
858	ಚಿಕ್ಕತಗ್ಗಲಿ	Chikka Thaggali	50	55	60	3000	6000		
859	ಚಿನ್ನಂಡಹಳ್ಳಿ	Chinnandahalli	60	65	70	4000	8000		
860	ಚಿನ್ನಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 24, 26 ರಿಂದ 29.	Chinnadahalli Main Road Attached Sy. No. 24, 26 to 29.	110	115	120				
861	ಚಂದ್ರಪುರ	Chandrapura	70	75	80	6000	12000		
862	ಚಂದ್ರಪುರ NH 207 ಗೆ ಹೊಂದಿಕೊಂಡಿರುವ ಸರ್ವೆ ನಂ. 2/1, 19/1, 9/2a1, 19/2b, 19/3, 20, 21, 22/1, 22/2, 23, 4, 5/1, 5/2, 6/1, 6/2, 8/1, 8/2	Chandrapura NH 207 Attached Sy. No. 2/1, 19/1, 9/2a1, 19/2b, 19/3, 20, 21, 22/1, 22/2, 23, 4, 5/1, 5/2, 6/1, 6/2, 8/1, 8/2	80	90	100				
863	ಇಂಡಸ್ಟ್ರಿಯಲ್ ಏರಿಯಾ ಚಂದ್ರಪುರ	Industrial area Chandrapura					7000		
864	ಚಂದ್ರಪುರ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಗೆ ಹೊಂದಿಕೊಂಡಿರುವ ಸರ್ವೆ ನಂ. 19, 21, 22, 20, 23	Chandrapura (Chennai Express Highway) Attached Sy. No.19, 21, 22, 20, 23	110	115	120		10000		
865	ಚಂದ್ರಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 13 ರಿಂದ 16.	Chandrapura Main Road Attached Sy. No. 13 to 16.	110	115	120				
866	ಚನ್ನಾಪುರ	Channapura	70	75	80	6000	12000		
867	ಚನ್ನಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 5, 6, 7 ರಿಂದ 8, 10 ರಿಂದ 15.	Channapura Main Road Attached Sy. No. 2, 5, 6, 7 to 8, 10 to 15.	100	105	110				
868	ಚನ್ನಾಪುರ ರಾಷ್ಟ್ರೀಯ ಹೆದ್ದಾರಿ-4 ಹೊಂದಿಕೊಂಡಿರುವ ಸರ್ವೆ ನಂ. 8, 6, 7	Channapura NH-4 Attached Sy. No. 8, 6, 7	110	115	120				
869	ಜಡಿಗೇನಹಳ್ಳಿ	Jadigenahalli	85	90	95	8000	15000		
870	ಜಡಿಗೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.5 ರಿಂದ 11, 13, 14, 18 ರಿಂದ 21, 54, 56, 58 ರಿಂದ 60, 62, 66 ರಿಂದ 68, 72, 73, 75, 76, 78, 81, 83.	Jadigenahalli Main Road Attached Sy. No. 5 to 11, 13, 14, 18 to 21, 54, 56, 58 to 60, 62, 66 to 68, 72, 73, 75, 76, 78, 81, 83.	135	140	145				



871	ಜಡಿಗೇನಹಳ್ಳಿ ವಿಂಡ್ಸರ್ ಡೆವಲಪರ್ಸ್ (ಸರ್ವೆ ನಂ. 14, 207, 208, 209 & 213)	Windsor Developers(Sy.No.14, 207, 208, 209 & 213)					20000		
872	ಹೇರ್ಬಲ್ ಗ್ರೀನ್ ಸಿಟಿ ಜಡಿಗೇನಹಳ್ಳಿ (ಸರ್ವೆ ನಂ. 209).	Herbal Green city Jadigenahalli (Sy. No. 209 )					22000		
873	ಜಡಿಗೇನಹಳ್ಳಿ ರಾಜ್ಯ ಹೆದ್ದಾರಿ -95 ಹೊಂದಿಕೊಂಡಿರುವ ಸರ್ವೆ ನಂ.185, 11, 10, 9, 8, 7, 6, 5, 59, 60, 62, 65, 67, 66, 73, 88, 87, 86, 84, 83, 79, 80, 78, 76, 74, 72, 68, 54, 55, 56, 57, 58, 21, 20, 19, 18, 12, 13	Jadigenahalli SH-95 Attached Sy. No. 185, 11, 10, 9, 8, 7, 6, 5, 59, 60, 62, 65, 67, 66, 73, 88, 87, 86, 84, 83, 79, 80, 78, 76, 74, 72, 68, 54, 55, 56, 57, 58, 21, 20, 19, 18, 12, 13	150	155	160				
874	ಜಡಿಗೇನಹಳ್ಳಿ ಮುಖ್ಯ ರಸ್ತೆ ಹೊಂದಿಕೊಂಡಿರುವ ಸರ್ವೆ ನಂ.198, 163, 164, 165, 166, 167, 171, 172, 173, 117, 116, 118, 129, 130, 131, 132, 134, 135, 153, 154, 155, 156, 157, 158, 163	Jadigenahalli Main Road Attached Sy. No. 198, 163, 164, 165, 166, 167, 171, 172, 173, 117, 116, 118, 129, 130, 131, 132, 134, 135, 153, 154, 155, 156, 157, 158, 163	150	155	160				
875	ಜಿನ್ನಾಗರ	Jinnagara	70	75	80	8000	15000		
876	ಜಿನ್ನಾಗರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 26, 27, 31 ರಿಂದ 33, 36, 37, 94 ರಿಂದ 97, 135 ರಿಂದ 138, 141, 143.	Jinnagara Main Road Attached Sy. No. 26, 27, 31 to 33, 36, 37, 94 to 97, 135 to 138, 141, 143.	110	115	120				
877	ಜಿನ್ನಾಗರ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 25, 26, 143, 154 107,143,26	Jinnagara (Chennai Express Highway) Attached Sy. No. 25, 26, 143, 154 107,143,26	130	135	140				
878	ಜಿನ್ನಾಗರ ಜೆ ಆರ್ ಡೆವಲಪರ್ಸ್	J R Developers					20000		
879	ಜಿನ್ನಾಗರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 32, 33, 35, 5, 3, 40, 129, 126, 124, 125, 122, 123, 120, 119, 118, 115, 114, 105, 107, 106, 92, 93, 94, 95, 96, 108, 106, 107, 114, 112, 116, 127, 123, 124, 4,34, 30, 31	Jinnagara Road Attached Sy. No. 32, 33, 35, 5, 3, 40, 129, 126, 124, 125, 122, 123, 120, 119, 118, 115, 114, 105, 107, 106, 92, 93, 94, 95, 96, 108, 106, 107, 114, 112, 116, 127, 123, 124, 4,34, 30, 31	130	135	140				

		31							
880	ತಿಂಡ್ಲು	Thindlu	70	75	80	6000	9000		
881	ತಿಂಡ್ಲು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 21, 37, 87, 102.	Thindlu Main Road Attached Sy. No. 21, 37, 87, 102.	80	85	90				
882	ತಿಂಡ್ಲು NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 11/1, 11/2, 12, 13/1, 13/4, 13/5, 13/7, 13/8, 14, 15, 16/1, 16/2, 17, 21/1a1, 21/1a2, 21/2a, 21/2b, 22/1, 22/2, 23/1, 23/2, 29/1, 29/3, 30/1, 30/3, 30/4, 33, 34/1, 34/2, 35/1, 35/2, 35/3, 35/4, 36, 37, 38, 87, 9, 90/1	Thindlu NH 207 Road Attached Sy. No. 11/1, 11/2, 12, 13/1, 13/4, 13/5, 13/7, 13/8, 14, 15, 16/1, 16/2, 17, 21/1a1, 21/1a2, 21/2a, 21/2b, 22/1, 22/2, 23/1, 23/2, 29/1, 29/3, 30/1, 30/3, 30/4, 33, 34/1, 34/2, 35/1, 35/2, 35/3, 35/4, 36, 37, 38, 87, 9, 90/1	110	115	120				
883	ತವಟಹಳ್ಳಿ	Tavatahalli	60	65	70	6000	9000		
884	ತವಟಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 57, 60, 61, 70, 62, 63, 64, 65, 55	Tavatahalli Main Road Attached Sy. No. 57, 60, 61, 70, 62, 63, 64, 65, 55	85	90	95				
885	ತಿರಟಹಳ್ಳಿ	Thiratahalli	70	75	80	8000	15000		
886	ತಿರಟಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 7, 8, 55, 60 ರಿಂದ 62, 65, 70.	Thiratahalli Main Road Attached Sy. No. 1, 7, 8, 55, 60 to 62, 65, 70.	90	95	100				
887	ತಿರಟಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 1, 6/2, 6/3, 8/1, 8/2, 9/1, 9/2, 43, 44, 45, 48, 49, 50, 51, 57, 58, 67, 69, in between Sy No 1 & 58 ಸರ್ಕಾರಿ ರಸ್ತೆ in between Sy No 50 & 69	Thiratahalli (Chennai Express Highway) Attached Sy. No. 1, 6/2, 6/3, 8/1, 8/2, 9/1, 9/2, 43, 44, 45, 48, 49, 50, 51, 57, 58, 67, 69, in between Sy No 1 & 58 Govt Road, in between Sy No 50 & 69	110	115	120				
888	ತಿಮ್ಮಾಪುರ	Thimmapura	50	55	60	3000	5000		
889	ತರಬಹಳ್ಳಿ	Tharabahalli	70	75	80	8000	15000		
890	ತರಬಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 23, 10 ರಿಂದ 38.	Tharabahalli Main Road Attached Sy. No. 23, 10 to 38.	90	95	100				
891	ತಗ್ಗಲಿಹೊಸಹಳ್ಳಿ	Thaggali Hosahalli	50	55	60	4000	8000		

892	ತಗ್ಗಲಿಹೊಸಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 34 ರಿಂದ 37.	Thaggali Hosahalli Main Road Attached Sy. No. 34 to 37.	60	65	70				
893	ತಗ್ಗಲಿಹೊಸಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 38, 39, 40, 41, 42 in between 39 & VB	Thaggali Hosahalli (Chennai Express Highway) Attached Sy. No. 38, 39, 40, 41, 42 in between 39 & VB	90	95	100				
894	ದೊಡ್ಡನಲ್ಲಾಲ	Doddanallala	50	55	60	5000	8000		
895	ದೊಡ್ಡನಲ್ಲಾಲ ಸರ್ವೆ ನಂ. 60.61, 69, 70, 38, 37, 32, 89, 68, 72, 71, 80, 81, 88, 90	Doddanallala Sy. No. 60.61, 69, 70, 38, 37, 32, 89, 68, 72, 71, 80, 81, 88, 90	70	75	80				
896	ದೊಡ್ಡದಾಸರಹಳ್ಳಿ	Doddadasarahalli	70	75	80	6000	12000		
897	ದೊಡ್ಡದಾಸರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 92, 94, 95.	Doddadasarahalli Main Road Attached Sy. No. 92, 94, 95.	70	75	80				
898	ದೊಡ್ಡನಲ್ಲೂರಹಳ್ಳಿ	Doddanallurahalli	70	75	80	6000	15000		
899	ದೊಡ್ಡನಲ್ಲೂರಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 10 ರಿಂದ 13, 15, 20 ರಿಂದ 23, 37, 39, 141, 142, 146.	Doddanallurahalli (N H 4) Attached Sy NO. 10 to 13, 15, 20 to 23, 37, 39, 141, 142, 146.	90	95	100				
900	ದೊಡ್ಡನಲ್ಲೂರಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 25, 24, 23, 14, 15, 150, 10, 26, 23, 13.	Doddanallurahalli Attached Sy NO. 25, 24, 23, 14, 15, 150, 10, 26, 23, 13	95	100	105				
901	ದೇವಶೆಟ್ಟಹಳ್ಳಿ	Devashettahalli	60	65	70	6000	12000		
902	ದೇವಶೆಟ್ಟಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 8 ರಿಂದ 14, 43 ರಿಂದ 45, 59, 60, 64, 65.	Devashettahalli Main Road Attached Sy. No. 8 to 14, 43 to 45, 59, 60, 64, 65.	90	95	100				
903	ದೊಡ್ಡತಗ್ಗಲಿ	Dodda Thaggali	50	55	60	4000	8000		
904	ದೊಡ್ಡತಗ್ಗಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 19, 81	Dodda Thaggali Main Road Attached Sy. No. 19, 81	70	75	80				
905	ದೇವರಗೊಲ್ಲಹಳ್ಳಿ	Devaragollahalli	60	65	70	4000	8000		
906	ದೇವರಗೊಲ್ಲಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 3 ರಿಂದ	Devaragollahalli Main Road Attached Sy no. 3	90	95	100				

	10, 12, 13, 24, 25, 27.	to10, 12, 13, 24, 25, 27.							
907	ದೊಡ್ಡದೇನಹಳ್ಳಿ	Doddadenahalli	50	55	60	5000	9000		
908	ದೊಡ್ಡದೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.1,2,39, 40, 17, 19, 26, 25, 24, 23, 33, 30, 22, 23, 16	Doddadenahalli Main Road Attached Sy no. .1,2,39, 40, 17, 19, 26, 25, 24, 23, 33, 30, 22, 23, 16	70	75	80				
909	ದಬ್ಬಗುಂಟೆ	Dabbagunte	50	55	60	4000	8000		
910	ನಿಡಘಟ್ಟ	Nidaghatta	80	85	90	6000	12000		
911	ನಿಡಘಟ್ಟ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 69, 70, 101, 103, 104, 105, 107, 108, 111, 112.	Nidaghatta (N H 4) Attached Sy No. 69, 70, 101, 103, 104, 105, 107, 108, 111, 112.	120	125	130				
912	ನಿಡಘಟ್ಟ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 107, 104, 102, 103, 70, 101, 114, 112, 111,108,	Nidaghatta (N H 4) Attached Sy No. 107, 104, 102, 103, 70, 101, 114, 112, 111,108,	110	115	120				
913	ನಿಡಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 171, 172, 122, 170, 166, 165, 23, 22, 21, 18	Nidaghatta Main Raod Attached Sy No.171, 172, 122, 170, 166, 165, 23, 22, 21, 18	110	115	120				
914	ನಕ್ಕನಹಳ್ಳಿ	Nakkanahalli	70	75	80	4000	10000		
915	ನಕ್ಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 28 ರಿಂದ 30, 38, 39, 41, 44.2 , 1, 3, 46, 44, 45, 42, 39,	Nakkanahalli Main Road Attached Sy. No. 28 jAzÀ 30, 38, 39, 41, 44.2 , 1, 3, 46, 44, 45, 42, 39,	90	95	100				
916	ಪೂಜಾರಾಮಾನಹಳ್ಳಿ	Pujaramanahalli	110	115	120	8000	15000		
917	ಪೂಜಾರಾಮಾನಹಳ್ಳಿ ಇಂಡಸ್ಟ್ರೀಯಲ್ ಏರಿಯಾ	PujaramanahalliIndustrial area					10000		
918	ಪೂಜಾರಾಮಾನಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 14 ರಿಂದ 16, 18, 19 ರಿಂದ 20, 21, 22, 23, 24 ರಿಂದ 29, 32, 33.	Pujaramanahalli (N H 4) Attached Sy No. 14 jAzÀ 16, 18, 19 jAzÀ 20, 21, 22, 23, 24 jAzÀ 29, 32, 33.	160	165	170				
919	ಪರಮನಹಳ್ಳಿ	Paramanahalli	70	75	80	6000	9000		
920	ಪರಮನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 97, 98, 104, 106 ರಿಂದ 108, 141, 142, 144.	Paramanahalli Main Road Attached Sy. No. 97, 98, 104, 106 to 108, 141, 142, 144.	90	95	100				

921	ಪರಮನಹಳ್ಳಿ NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 12, 18, 19/1, 19/2, 20, 21, 22, 23/1, 25, 26, 27, 28, 29, 30, 39/2, 39/3, 40, 41/2, 41/3, 41/5, 41/6, 42/1, 42/2, 45/1, 45/2, 46/1, 46/2, 47 48, 51.	Paramanahalli NH 207 Road Attached Sy. No. 12, 18, 19/1, 19/2, 20, 21, 22, 23/1, 25, 26, 27, 28, 29, 30, 39/2, 39/3, 40, 41/2, 41/3, 41/5, 41/6, 42/1, 42/2, 45/1, 45/2, 46/1, 46/2, 47 48, 51.	110	115	120				
922	ಬೆಳವಂಗಲ	Belavangala	50	55	60	4000	8000		
923	ಬೆಳವಂಗಲ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 27 ರಿಂದ 29.	Belavangala Main Road Attached Sy. No. 27 to 29.	70	75	80				
924	ಬೆಳವಂಗಲ ರಾಜ್ಯ ಹೆದ್ದಾರಿ 95 ಹೊಂದಿಕೊಂಡಿರುವ ಸರ್ವೆ ನಂ. 27, 26, 24, 23	Belavangala SH 95 Attached Sy. No. 27, 26, 24, 23	80	85	90				
925	ಭಕ್ತಗೊಂಡಹಳ್ಳಿ	Bhakthagondanahalli	50	55	60	7000	12000		
926	ಭಕ್ತಗೊಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 3.	Bhakthagondanahalli Main Road Attached Sy. No. 1, 3.	70	75	80				
927	ಬಿಸನಹಳ್ಳಿ	Bisanahalli	60	65	70	5000	9000		
928	ಬಿಸನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 82, 84, 89, 90, 111, 112.	Bisanahalli Main Road Attached Sy. No. 82, 84, 89, 90, 111, 112.	85	90	95				
929	ಬೇಚಾರಕ್ ಬನಹಳ್ಳಿ	Becharak Banahalli	50	55	60	4000	8000		
930	ಬೇಚಾರಕ್ ಬನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 51 ರಿಂದ 53.	Becharak Banahalli Main Road Attached Sy. No. 51 to 53.	70	75	80				
931	ಬೊಮ್ಮನಬಂಡೆ	Bommanabande	50	55	60	4000	9000		
932	ಬೊಮ್ಮನಬಂಡೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 4, 5, 8, 14 ರಿಂದ 16, 21 ರಿಂದ 24, 39 ರಿಂದ 42, 68, 70.	Bommanabande Main Road Attached Sy No. 4, 5, 8, 14 to 16, 21 to 24, 39 to 42, 68, 70.	85	90	95				
933	ಬಸಭತ್ತನಹಳ್ಳಿ	Basabhathanahalli	50	55	60	3000	6000		
934	ಬನಹಳ್ಳಿ	Banahalli	50	55	60	4000	8000		
935	ಬನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 51 ರಿಂದ 53.	Banahalli Main Road Attached Sy. No. 51 to 53.	70	75	80				
936	ಮಟ್ಟಹಳ್ಳಿ	Matnahalli	50	55	60	4000	8000		

937	ಮಟ್ಟಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 59, 62, 63, 69.	Matnahalli Main Road Attached Sy. No. 59, 62, 63, 69.	70	75	80				
938	ಮುಗಬಾಳ	<b>Mugabala</b>	160	165	170	8000	15000		
939	ಮುಗಬಾಳ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 3, 5, 12, 15 ರಿಂದ 17, 49, 51, 52, 53, 54, 61, 64, 83 ರಿಂದ 90, 93, 110, 111, 113, 114, 120, 121, 122 ರಿಂದ 129, 131 ರಿಂದ 135, 140, 193, 194, 195. 50. 1, 147, 146, 141, 47	Mugabala Main Road (N H 4) Attached Sy. No. 3, 5, 12, 15 jAzÀ 17, 49, 51, 52, 53, 54, 61, 64, 83 jAzÀ 90, 93, 110, 111, 113, 114, 120, 121, 122 jAzÀ 129, 131 jAzÀ 135, 140, 193, 194, 195. 50. 1, 147, 146, 141, 47	210	215	220				
940	ಮಾಕನಹಳ್ಳಿ	<b>Makanahalli</b>	60	65	70	3500	8000		
941	ಮಾಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 56, 57, 126, 127, 129, 130, 133, 134, 137, 138, 140 ರಿಂದ 142, 145 ರಿಂದ 147, 149.	Makanahalli Main Road Attached Sy No 56, 57, 126, 127, 129, 130, 133, 134, 137, 138, 140 to 142, 145 to 147, 149.	90	95	100				
942	ಮುಗಬಾಳಹೊಸಹಳ್ಳಿ	<b>Mugabala Hosahalli</b>	85	90	95	8000	15000		
943	ಮುಗಬಾಳಹೊಸಹಳ್ಳಿ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 1, 4 ರಿಂದ 6, 9, 11 ರಿಂದ 14, 22, 23, 25, 26, 2. 05, 28, 26, 25, 23, 38, 6, 12, 13,	Mugabala Hosahalli (N H 4) Attached Sy No 1, 4 jAzÀ 6, 9, 11 jAzÀ 14, 22, 23, 25, 26, 2. 05, 28, 26, 25, 23, 38, 6, 12, 13,	160	165	170				
944	ಮೈಲಾಪುರ	<b>Mylapura</b>	90	95	100	8000	15000		
945	ಮೈಲಾಪುರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 207) ಹೊಂದಿಕೊಂಡಿರುವ ಸರ್ವೆ ನಂ. 20, 21, 31, 32, 33, 43 ರಿಂದ 46, 51 ರಿಂದ 54, 56, 63, 64, 66, 69, 70, 71, 75.	Mylapura (N H 207) Attached Sy No 20, 21, 31, 32, 33, 43 to 46, 51 to 54, 56, 63, 64, 66, 69, 70, 71, 75.	160	165	170				
946	ಮೈಲಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 71, 72, 31, 26 25, 73, 74	Mylapura Attached Sy No 71, 72, 31, 26 25, 73, 74	165	170	175				
947	ಮಾರ್ಗೊಂಡಹಳ್ಳಿ	<b>Margondanahalli</b>	70	75	80	8000	15000		
948	ಮಾರ್ಗೊಂಡಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1 ರಿಂದ	Margondanahalli Main Road Attached Sy No 1 to	110	115	120				

	3, 5 ರಿಂದ 7, 9, 15, 16, 17, 18, ರಿಂದ 22, 31., 75, 87	3, 5 to 7, 9, 15, 16, 18 to 22, 31. 22, 31., 75, 87							
949	ಇಂಜನಹಳ್ಳಿ	Injanahalli	50	55	60	4000	8000		
950	ಇಂಜನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 33, 46 ರಿಂದ 49. 71, 7, 6, 22, 23, 27, 5, 3, 2, 1, 34, 43, 44.	Injanahalli Main Road Attached Sy. No. 33, 46 to 49. 71, 7, 6, 22, 23, 27, 5, 3, 2, 1, 34, 43, 44,	90	95	100				
951	ವೀರಾಪುರ	Veerapura	50	55	60	4000	8000		
952	ವೀರಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 3 ರಿಂದ 5, 9 ರಿಂದ 12.	Veerapura Main Road Attached Sy. No. 3 to 5, 9 to 12.	90	95	100				
953	ವಳಗೆರೆಪುರ	Valagerepura	60	65	70	7000	11000		
954	ವಳಗೆರೆಪುರ ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 4) ಹೊಂದಿಕೊಂಡಿರುವ ಸರ್ವೆ ನಂ. 28 ರಿಂದ 34, 54, 55.	Valagerepure (N H 4) Attached Sy. No. 28 To 34, 54, 55.	100	105	110				
955	ಓರೋಹಳ್ಳಿ	Oroohalli	50	55	60	4000	9000		
956	ಓರೋಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 24 ರಿಂದ 27, 45 ರಿಂದ 48.	Oroohalli Main Road Attached Sy. No. 24 to 27, 45 to 48.	70	75	80				
957	ಓರೋಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 74, 75, 79, 73, 71, 81, 53, 48, 50, 87, 86, 85, 84, 82, 83, 49, 52, 80, 1, 77, 76	Oroohalli Main Road Attached Sy. No. 74, 75, 79, 73, 71, 81, 53, 48, 50, 87, 86, 85, 84, 82, 83, 49, 52, 80, 1, 77, 76	80	85	90				
958	ವಡಿಗೇನಹಳ್ಳಿ	Vadigenahalli	70	75	80	6000	10000		
959	ವಡಿಗೇನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 81, 84, 85.	Vadigenahalli Main Road Attached Sy. No. 81, 84, 85.	90	95	100				
960	ವಡಿಗೇನಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 4, 5/1, 5/2, 5/3, 5/4, 6/1, 6/2, 7/2, 8/3, 9/1, 19/4, 20, 21/1, 21/2, 22/2, 24, 25/1, 26/1, 81, 83, 84, 85, 93, 94, in between Sy No 5/2 & 7/2 & 9/1	Vadigenahalli (Chennai Express Highway) Attached Sy. No. 4, 5/1, 5/2, 5/3, 5/4, 6/1, 6/2, 7/2, 8/3, 9/1, 19/4, 20, 21/1, 21/2, 22/2, 24, 25/1, 26/1, 81, 83, 84, 85, 93, 94, in between Sy No 5/2 & 7/2 & 9/1	110	115	120				
961	ವಡಿಗೇನಹಳ್ಳಿ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ)	Vadigenahalli (Chennai	110	115	120				

	ಹೊಂದಿಕೊಂಡಿರುವ ಸರ್ವೆ ನಂ. 23, 22, 20, 5, 6, 8, 83, 9, 84, 94, 93, 85, 07, 04, 3, 25	Express Highway) Attached Sy. No. 23, 22, 20, 5, 6, 8, 83, 9, 84, 94, 93, 85, 07, 04, 3, 25							
962	ವಡಿಗೇನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.18, 06, 07, 63, 68, 76, 75, 65, 64, 62, 59, 60, 2, 04, 05, 19	Vadigenahalli Road Attached Sy. No. 18, 06, 07, 63, 68, 76, 75, 65, 64, 62, 59, 60, 2, 04, 05, 19	110	115	120				
963	<b>ವಾಗಟ ಅಗ್ರಹಾರ</b>	<b>Vagata Agrahara</b>	90	95	100	6000	12000		
964	ವಾಗಟ ಅಗ್ರಹಾರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 20 ರಿಂದ 28, 58, 74, 75, 77, 89 ರಿಂದ 91, 96, 99 ರಿಂದ 101, 104 ರಿಂದ 106, 108, 109.	Vagata Agrahara Main Road Attached Sy No. 20 to 28, 58, 74, 75, 77, 89 to 91, 96, 99 to 101, 104 to 106, 108, 109.	130	135	140				
965	ಇಂಡಸ್ಟ್ರಿಯಲ್ ಏರಿಯಾ ವಾಗಟ ಅಗ್ರಹಾರ	Industrial area Vagata Agrahara					10000		
966	ವಾಗಟ ಅಗ್ರಹಾರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 91, 101, 104, 105, 106, 108, 109, 60, 59, 63, 62, 85, 67, 66, 64, 82, 81, 80, 76, 77, 75, 72, 70, 96, 100, 99	Vagata Agrahara Main Road Attached Sy No. 91, 101, 104, 105, 106, 108, 109, 60, 59, 63, 62, 85, 67, 66, 64, 82, 81, 80, 76, 77, 75, 72, 70, 96, 100, 99	140	145	150				
967	<b>ವಾಗಟ</b>	<b>Vagata</b>	90	95	100	6000	12000		
968	ವಾಗಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 72, 80, 81, 83, 85 ರಿಂದ 88, 103 ರಿಂದ 107, 153 ರಿಂದ 157, 160, 161, 163, 165, 171, 172.	Vagata Main Road Attached Sy No. 72, 80, 81, 83, 85 to 88, 103 to 107, 153 to 157, 160, 161, 163, 165, 171, 172.	135	140	145				
969	ಹ್ಯಾಪಿ ಹೋಮ್ಸ್ ವಾಗಟ ಸರ್ವೆ ನಂ. 158, 159, 161, 162 & 166.	Happy Homes Vagata Sy.No. 158, 159, 161, 162 & 166.					20000		
970	ವಾಗಟ NH 207 ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 123/1, 123/2, 124/1, 125/1, 125/2, 126/1, 5, 7, 9	Vagata NH 207 Road Attached Sy No. 123/1, 123/2, 124/1, 125/1, 125/2, 126/1, 5, 7, 9	160	165	170				
971	ವಾಗಟ (ಚೆನ್ನೈ ಎಕ್ಸ್‌ಪ್ರೆಸ್ ಹೈವೇ) ಹೊಂದಿಕೊಂಡಿರುವ ಸರ್ವೆ ನಂ. 150, 107, 151, 167, 168, 169, 170, 171,	Vagata (Chennai Express Highway) Attached Sy No. 150, 107, 151, 167, 168,	185	190	195				



	174, 177, 178, 180, 188, 191, 193, 205	169, 170, 171, 174, 177, 178, 180, 188, 191, 193, 205							
972	ಇಂಡಸ್ಟ್ರಿಯಲ್ ಏರಿಯಾ ವಾಗಟ	Industrial area Vagata					10000		
973	ವಾಗಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 165, 162, 161, 155, 156, 163, 167, 164, 123, 122, 131, 130 136, 2, 1, 71, 72, 70, 4, 1, 3, 136, 128, 122, 124	Vagata Main Road Attached Sy No. 165, 162, 161, 155, 156, 163, 167, 164, 123, 122, 131, 130 136, 2, 1, 71, 72, 70, 4, 1, 3, 136, 128, 122, 124	185	190	195				
974	ಉಮ್ಮಲು	Ummalu	50	55	60	3000	6000		
975	ಸೋಲೂರು	Solur	60	65	70	6000	12000		
976	ಸೋಲೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 47, 56, 57, 75, 92, 115, 124.	Solur Main Road Attached Sy. No. 47, 56, 57, 75, 92, 115, 124.	90	95	100				
977	ಸೋಲೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 42, 123, 125, 122, 119, 44, 47, 53, 76,77, 84, 78, 75, 43, 126.	Solur Main Road Attached Sy. No. 42, 123, 125, 122, 119, 44, 47, 53, 76,77, 84, 78, 75, 43, 126,	90	95	100				
978	ಸಿದ್ಧನಪುರ	Siddanapura	50	55	60	3000	6000		
979	ಹುಣಸೇಹಳ್ಳಿ	Hunasehalli	50	55	60	4000	8000		
980	ಹುಣಸೇಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 4, 5, 32, 36, 38.	Hunasehalli Main Road Attached Sy. No. 1, 4, 5, 32, 36, 38.	70	75	80				
981	ಹರಳೂರು	Haralur	70	75	80	4000	8000		
982	ಹರಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 9, 50, 52, 54.	Haralur Main Road Attached Sy. No. 9, 50, 52, 54.	110	115	120				
983	ಹರಳೂರು ರಾಜ್ಯ ಹೆದ್ದಾರಿ 95 ಹೊಂದಿಕೊಂಡಿರುವ ಸರ್ವೆ 84, 9, 48, 49, 50, 52, 51	Haralur SH 95 Attached Sy. No. 84, 9, 48, 49, 50, 52, 51	120	125	130				
984	ಹೊಣಚನಹಳ್ಳಿ	Honachanahalli	55	60	65	4000	8000		
985	ಹೊಣಚನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 13, 18 ರಿಂದ 20, 25, 27, 30, 31, 45, 47, 48, 50, 59.	Honachanahalli Main Road Attached Sy No.13, 18 to 20, 25, 27, 30, 31, 45, 47, 48, 50, 59.	90	95	100				
986	ಹೊಣಚನಹಳ್ಳಿ NH 207 ರಸ್ತೆಗೆ	Honachanahalli NH 207 Road Attached Sy No.	100	105	110				

	ಹೊಂದಿಕೊಂಡಿರುವ ಸರ್ವೆ ನಂ.23/1, 23/3, 28/2, 29/1, 29/2, 30/1, 30/2, 38/1, 39/1, 39/2, 40, 42/1, 42/2, 42/3, 43/1, 43/2. 57/4. 58/1, 58/2, 58/3, 58/4, 58/5, 58/6, 59, 60, 61/3	23/1, 23/3, 28/2, 29/1, 29/2, 30/1, 30/2, 38/1, 39/1, 39/2, 40, 42/1, 42/2, 42/3, 43/1, 43/2. 57/4. 58/1, 58/2, 58/3, 58/4, 58/5, 58/6, 59, 60, 61/3							
987	ಹಲಸಿನಕಾಯಿಪುರ	Halasinakayipura	50	55	60	7000	10000		
988	ವಿಜಾಪುರ @ ಬಿಜಾಪುರ	Vijapura @ Bijapura	70	75	80	7000	10000		
989	ವಿಜಾಪುರ @ ಬಿಜಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 5, 6 ರಿಂದ 8, 10 ರಿಂದ 12.	Vijapura @ Bijapura Main Road Attached Sy. No. 1, 2, 5, 6 to 8, 10 to 12.	110	115	120				
990	ಯಳಚಾಮನಹಳ್ಳಿ	Yalachamanahalli	60	65	70	3000	8000		
991	ಹೆಂಡ್ರಿಕಾಯಿಗುಡ್ಡಿ	Hendrikayiguddi	70	75	80	7000	8000		

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ (ಪ್ರಭಾರ),  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

**ಅನುಬಂಧ-3**

<p>ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಪುಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ ಹಾಗೂ</p> <p>ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:</p> <p>ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:</p>	
1. (i).	ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
(ii).	ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i).	ಸದರಿ ದರಗಳು ಸರ್ಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
(ii).	"ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

**ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE**

ಕ್ರ.ಸಂ	ಸರ್ಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸರ್ಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸರ್ಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸರ್ಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
--------	--	--	--------	--	--

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900
12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200

1	2	3		1	2	3
16	16000	27100		216	216000	143700
17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900

1	2	3		1	2	3
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600

1	2	3		1	2	3
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300
123	123000	87000		323	323000	204900
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700
129	129000	90300		329	329000	208300

1	2	3		1	2	3
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700
136	136000	94100		336	336000	212300
137	137000	94600		337	337000	212900
138	138000	95200		338	338000	213400
139	139000	95700		339	339000	214000
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000

1	2	3
168	168000	111600
169	169000	112200
170	170000	112700
171	171000	113300
172	172000	113800
173	173000	114400
174	174000	114900
175	175000	115500
176	176000	120900
177	177000	121400
178	178000	122000
179	179000	122600
180	180000	123200
181	181000	123700
182	182000	124300
183	183000	124900
184	184000	125400
185	185000	126000
186	186000	126600
187	187000	127200
188	188000	127700
189	189000	128300
190	190000	128900
191	191000	129400
192	192000	130000
193	193000	130600
194	194000	131200

1	2	3
368	368000	230600
369	369000	231200
370	370000	231700
371	371000	232300
372	372000	232900
373	373000	233400
374	374000	234000
375	375000	234600
376	376000	235200
377	377000	235700
378	378000	236300
379	379000	236900
380	380000	237400
381	381000	238000
382	382000	238600
383	383000	239200
384	384000	239700
385	385000	240300
386	386000	240900
387	387000	241400
388	388000	242000
389	389000	242600
390	390000	243200
391	391000	243700
392	392000	244300
393	393000	244900
394	394000	245400



1	2	3	1	2	3
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.